



UNIVERSAL  
LIBRARY

OU\_202281

UNIVERSAL  
LIBRARY

OUP—786—13-6-75—10,000.

**OSMANIA UNIVERSITY LIBRARY**

Call No. K 181.4/S42K Accession No. K 1151

Author

Title

This book should be returned on or before the date last marked below.

--	--	--







ତେବୁ ସମେତ ଶ୍ରୀରଂକେର୍ଭଗନନ୍ଦା ଦାଚାଯୁରାଵ

## ಅಧ್ಯಾತ್ಮಗ್ರಂಥಾವಳಿ

# ಶ್ರೀಶಾಂಕರಭಾಷ್ಯಸಹಿತ ಕಾರಕೋಪನಿಷತ್ತು

ಸಂಸ್ಕೃತವುಲ, ಪಿಪ್ಪಣಿ, ಶಾರಾಂಶ, ಅಕ್ಷರಾಸುಕ್ರಮಣಿಕೆ  
ಇವ ಗಳಿಂದ ಕೂಡಿದ ಅನುವಾದ

### ಲೇಖಕ

ಶಾರಾವಾಸೈದ್ವನಿವತ್ತು, ಮುಂಡಕೈವಸಿವತ್ತು, ಮಾಂಡೊಕೈದ್ವನಿವತ್ತು  
ಮುಂತಾದ ಗ್ರಂಥಗಳನ್ನು ಚನ್ನಿಸಿರುವ

ಎಸ್. ಸುಭಿರಾವ್

(ಇದರ ಅಕ್ಷರ ಕಾಡಿತಲಾಗಿದೆ)

ಅಧ್ಯಾತ್ಮ, ಶಾಂಕರಭಾಷ್ಯ, ಕಾಶಿವರ್ಮಾದ್ವಿತಾಲಯ, ಬೆಂಗಳೂರು ಸಿಟಿ.

1930

# వీషంకుర్

**CCED 1956**

<p>భూష్ణకారర అవతరణికే .. . . . .</p> <p>ఖపనిషత్నార అనుబంధచెతుష్టయు (అ)</p> <p>బొండనేయ అధ్యాయు—బొండనేయ వల్ల .. . .</p> <p>నజేకేతను యిమన బళగ శుద్ధద్యు (అ)— నజేకేతనిగే యిమను కోట్టి వరగళు (ఎ)— వేషదలసెయు వర తందెయ ప్రసన్నతే (ఎం)— ఎంద సెయు వర అగ్నివిధే (ఎం)— ముహరసెయు వర ఆక్షివిధే (ఎం)- నజే కేతన యెంగ్కావరీఛే (ఎం)</p> <p>బొండనేయ అధ్యాయు— ఎరడనేయ వల్ల .. . .</p> <p>పరస్పరముధ్వవాగిరున విడాపిద్గిల్లి దిదేయు తేష్టక్కలు (ఎం)— ఆక్షిస్రథమపమువాద ప్రత్యే (ఎం)— ఓంకారమ ముఖలక్ష బ్రుదు లుపమేత (ఎం)— బ్రుత్కుద సాక్షాత్కార జూనై (ఎం)- ఆక్షిజూనైతే సాధన (ఎం)</p> <p>బొండనేయ అధ్యాయు— వేరిదనేయ వల్ల .. . .</p> <p>సంసారదగతి, మోక్షదగతి (ఎం)— ఆక్షిను ఎల్లకొక్క సమక్కును (ఎం)— ఆక్షినును తిఱయువచ్ఛక్క బేశాద సుక్షుట్టు బుద్ది (ఎం)</p> <p>బొండనేయ అధ్యాయు— బొండనేయ వల్ల .. . .</p> <p>హైరిగిన విషయగళ కడె ఇరువ దష్టియే ఆక్షిదష్టుగ ఆక్షి (ఎం)- ఇంద్రియజ్ఞానశూ సిజవాగి ఆక్షినే (ఎం)— ఆక్షిని ఉరణ్ణిగాఫనా అద్దితియొవాద బ్రుత్కుపే (ఎం)- బ్రుత్కుదల్లి యోవ భేదపూర్వుల్ల (ఎం)- జ్ఞానాజ్ఞానగాగే థల (ఎం)</p> <p>వేరడనేయ అధ్యాయు— ఎరడనేయ వల్ల .. . .</p> <p>శంసరదల్లియవ ఆక్షిన సిజవాద స్రుఱవవన్ను అరితె ముక్తి (ఎం)- ఆక్షినును కంచుకుడియువచ్ఛక్క పస్సురుతుగళు (ఎం)- బ్రుత్కుట్టుక్క (ఎం)- బ్రుత్కుప స్పృష్టకారణ (ఎం)</p> <p>బొండసయ అధ్యాయు— మూరసెయ వల్ల .. . .</p> <p>జగత్కారణయే బ్రుత్కు (ఎం)- జగత్కిన ర్యవస్థగే కారణవాగిరువాడ బ్రుత్కు (ఎం)- ఇంద్రియాదిగఠింద ఆక్షినున్న ఏంగడిన అరియుచేకు (ఎం)- జ్ఞానశై సాధనవాద లమీగ (ఎం)- బ్రుత్కుజ్ఞానశూ ఆచసథలపు (ఎం)- ఉపసంహార (ఎం)</p> <p>ఖపనిషత్నార .. . . . .</p> <p>సంస్కృతెనులల .. . . . .</p> <p>ఆక్షిరానుక్రమణికే .. . . . .</p>	<p>— ६६</p> <p>११४- १२</p> <p>— १२</p>
<p>— १२</p> <p>— १२</p> <p>— १२</p> <p>— १२</p> <p>— १२</p> <p>— १२</p>	<p>११४- १२</p> <p>— १२</p> <p>— १२</p> <p>— १२</p> <p>— १२</p> <p>— १२</p>

## ಪೀಠಿಕೆ

ಕರ್ತೀರ್ವಾಸನಿವರ್ಕು ಕೃಷ್ಣಯಂತರ್ವೇದಕ್ಕೆ ಸೇರಿದ್ದೆಂದು ಪ್ರಸಿದ್ಧಿಯಾದೆ. ಆದರೆ ಏಕ್ಕು ಭಾಷ್ಯಗಳಲ್ಲಿರುವಂತಹ ಹಿಂದಿನ ಗ್ರಂಥಕ್ಕೂ ಉಪನಿಷತ್ತಿಗೂ ಸಂಬಂಧವನ್ನು ಹೇಳುವ ಭಾಗವು ಈ ಉಪನಿಷತ್ತಿನ ಭಾಷ್ಯದಲ್ಲಿ ಕಾಣಬೇಕು ಇರುವದರ್ಬಾರ ಈ ಉಪನಿಷತ್ತು ಯಾವ ಬ್ರಹ್ಮಾಕ್ಷರ ಸೇರಿದ್ದೆಂದು ಆಚಾರ್ಯರು ಪರಿಗಣಿಸ್ತಿದ್ದರೂ ತಿಳಿಯುವದು ಕಷ್ಟವಾಗಿದೆ.

ಈ ಉಪನಿಷತ್ತಿನಲ್ಲಿ ನಚಿಕೇತನಂಬ ಹುಡುಗಿಗೆ ಮೃತ್ಯುದೇವತೆಯಾದ ಯವನನು ಉಪದೇಶಿಸಿದ ಬ್ರಹ್ಮವಿದ್ಯೆಯಾದೆ ಈ ನಚಿಕೇತನ ಕಥೆಯು ತೈತ್ತಿಃ ನೀಯಬ್ರಾಹ್ಮಣದಲ್ಲಿಯೂ ಮಾತ್ರಾಭಾರತದಲ್ಲಿಯೂ ಬಂದಿರುತ್ತದೆ. ಆದರೆ ಇಲ್ಲಿರುವ ಹಾಗೆ ಬ್ರಹ್ಮವಿದ್ಯೆಯ ವಿಚಾರನೀಸೂ ಅಲ್ಲಿ ಕಾಣಬದಿಲ್ಲ. ಈ ಉಪನಿಷತ್ತಿನಲ್ಲಿಯಾದರೂ ನಚಿಕೇತನು ಕೇಳಿದ ವೋದಲನೇಯ ಎರಡನೆಯ ವಿಷಯ ಗಳನ್ನು ಬ್ರಹ್ಮವಿದ್ಯೆಗೆ ಸಾಫನವನ್ನೂ ಮಾಡಿಕೊಂಡಿರುತ್ತದೆ ತಂದೆಯು ಯಾಗಸಂಪೂರ್ಣಗಾಗಿ ತಸ್ಸನ್ನೇ ಮೃತ್ಯುಪಿಗೆ ದಾಸವಾಡಿಸಿಕೊಂಡು ಬಂದಿದ್ದ ನಚಿಕೇತನು ತಸ್ಸ ಕಾರ್ಯದಿಂದ ಸಿಟ್ಟಿಗೆದ್ದಿರುವ ತಂದೆಯು ಸಮಾಧಾನಚಿಕ್ತ್ವದಿಂದ ತಸ್ಸನ್ನು ಒರವಾಡಿಕೊಳ್ಳಬೇಕೆಂಬ ವರವನ್ನೇ ವೋದಲು ಬೇಡಿದನು. ಆಮೆಲೆ ವಿರಾದಾತ್ಮಕವನ್ನು ಕಾಣುವ ಅಗ್ನಿಪದ್ಯಯನ್ನು ಬೇಡಿಕೊಂಡನು ತುದೆತಾಯಿಗಳೇ ಮುಂತಾದ ಗುರುಪಿರಿಯರ ಪಷಯದಲ್ಲಿ ಧರ್ಮದಿಂದ ಸಜೆದುಕೊಂಡು ಕರ್ಮೋಪಾಸನೆಗಳಿಂದ ಜಿತ್ತುಕುಂಡಿಯನ್ನು ಪಡೆದಾತನೆ ಬ್ರಹ್ಮವಿದ್ಯೆಗೆ ಅರ್ಹನೆಂಬಾದನ್ನು ಇದರಿಂದ ಸೂಚಿಸಿದಂತೆ ಆಯಿತು. ಕರ್ಮೋಪಾಸನೆಗಳ ಘಳವು ಎಷ್ಟೇ ದೊಡ್ಡಾದಾಗಿಲ್ಲ, ಅವುಗಳಿಂದಲೇ ಶ್ವಾಸಹೊಂದದೆ ಅತಿವರಕ್ತನಾಂ ಬ್ರಾಹ್ಮಾಸವೋಂದನ್ನೇ ಒಯೆಸುವಾತನು ಈ ಉಪನಿಷತ್ತಿನಲ್ಲಿ ಹೇಳಿರುವ ಬ್ರಹ್ಮವಿದ್ಯೆಗೆ ಅಧಿಕಾರಿಯಂತಹನ್ನು ಸಚಿಕೇತನ ಯೋಗ್ಯತಾ ಪರೀಕ್ಷೆಯ ಗ್ರಂಥಿಂದ ನಾವು ತಿಳಿದುಕೊಳ್ಳಬಹುದಾಗಿದೆ. ಏರಡಸೆಯ ವಲ್ಲಿಯ ವೋದಲನೆ ಹಾದಿನೂರು ಮರತ್ತಿಗಳಲ್ಲಿ ನಚಿಕೇತನನ್ನು ಹೊಗಳಿರುವದಕ್ಕೆ ಇದೇ ಕಾರಣ.

ಮೂರನೆಯ ಮರವಾದ ಬ್ರಹ್ಮವಿದ್ಯೆಯ ಪಷಯದಲ್ಲಿ ನಚಿಕೇತನು ಕೇಳಿದ್ದೇನು? ಯವನನು ಹೇಳಿದ್ದೇನು? ಎಂಬುದೇ ಹೆಚ್ಚಾಗಿ ವಿಚಾರಿಸಿ ತಿಳಿಯ ಬೇಕಾದ ವಿಷಯವು. ಈ ಪಷಯದಲ್ಲಿ ಭಾಷ್ಯಕಾರರ ಮತವು ಪನೆಂಬ ವಿಷಯ

ದಲ್ಲಿ ಮತ್ತಿಂದವು ಬರಬಹುದಾದ ಸಂದರ್ಭಗಳನ್ನು ಒಕ್ಕಡಿಗೆ ತಂದು ಮುಂಚ್ಯು ಸಂಗತಿಗಳನ್ನು ಸಂಗೃಹಿಸಿ ಇಲ್ಲಿ ಬರೆಯುತ್ತೀನೆ.

ದೇಹವೃತ್ತಿರ್ಕುನಾದ ಆತ್ಮಸೋಭ್ರಿನಿರುವನೆ? ಅವನ ಪರಮಾರ್ಥಸ್ವರೂಪವು ಎನು? ಎಂಬುದೇ ಸಚಿಕೀತನ ಮುಖ್ಯಪ್ರಶ್ನೆ (೧೦-೧೦, ೧-೨-೧೯) ದೇಹ, ಜಂಧಿಯ, ಪರ್ವತ, ಮನಸ್ಸು, ಬುದ್ಧಿ- ಇವುಗಳಿಗಂತ ಬೇರೆಯಾದ ಆತ್ಮನಿರುವನೇ ಇಲ್ಲವೇ? ಎಂಷ್ಟೀವಿಷಯದಲ್ಲಿ ಪ್ರತ್ಯೇಕ್ಕಪ್ರಮಾಣವಾಗಲಿ ಅನುಮಾನವಾಗಲಿ ಸಾಧಾರಣಾಗುವದಿಲ್ಲ. ಏಕೆಂದರೆ ಬುದ್ಧಿ ಮುಂತಾದವೇ ಅತೀಂದಿಯವಸ್ತುಗಳಾಗಿವೆ; ಇನ್ನು ಅವಕ್ಷೇತ್ರ ಪಾರಿರುವ ವಸ್ತುವದ್ದರೆ ಅದು ಇಂದಿಯಗೈ ಇಚ್ಛರವಾಗುವ ಸಂಖವಿಲ್ಲ. ಅಂಥ ವಸ್ತುವಿಗೆ ಗುರುತೀಸುವ ಇಲ್ಲದ್ದರಿಂದ ಅದನ್ನು ಗುರುತಿಸಿದೆ ಉಂಟಿಸುವ ಅನುಮಾನಪ್ರಮಾಣದಿಂದಲೂ ಅರಿಯುವ ಹಾಲಿಲ್ಲ. ಆದಕಾರಣ ಅಮು ಇದೆಯೇಂಬುದಕ್ಕೆ ಪ್ರಮಾಣ ವೇಣು? ಇದ್ದರೆ ಅದರ ಸ್ವರೂಪವೇನು? - ಎಂಬುದೇ ಸಚಿಕೀತನ ಪ್ರಶ್ನೆಯ ಸಾರಾಂಶ.

ಇದಕ್ಕೆ ಯಾವುಸು ಕೊಂಟ್ಯಾರುವ ಉತ್ತರವೇಸಂದರೆ- ಆತ್ಮತತ್ತ್ವಸನ್ನು ಸಾಮಾನ್ಯಜನರು ವಿಚಾರವಾಡುವದಿಲ್ಲ, ಅಥವಾ ಅವರು ವಿಚಾರವಾಡಿದರೂ ಅವರಿಗೆ ತಿಳಿಯುವದಿಲ್ಲ (೧-೬-೫, ೬, ೭), ಏಕೆಂದರೆ ಅಪದ್ಯೇಯು ಇವರ ತಿಳಿವಳಿಕೆಗೆ ಅಡ್ಡಿಯಾಗಿರುವದು. ಈ ಆತ್ಮತತ್ತ್ವವು ಬರಿಯ ತರ್ಕಕ್ಕೆ ಸಿಲುಕುವದಲ್ಲಿವಾದ್ದರಿಂದ ಸಾಮಾನ್ಯರು ಇದನ್ನು ಹೇಳಿಕೊಡಲಾಗುವ (೮, ೯) ಆದರೂ ಈ ಆತ್ಮತತ್ತ್ವವು ಸಮ್ಮತ ಹೃದಯದಲ್ಲಿಯೇ ಗೂಡಬಾಗಿರುವದು, ಇದನ್ನು ಅಧಾರ್ಗತ್ಯೇಂಗದಿಂದ ತಿಳಿದುಕೊಳ್ಳಬಹುದು (೧೨). ಇದನ್ನು ತಿಳಿದರೆ ಪರಮಾನಂದಪ್ರಾಪ್ತಿಯಾಗುವದು (೧೨, ೧೩). ಸಾಮಾನ್ಯಿಗೆ ಇದನ್ನು ತಿಳಿಯುವದರೆ ಆಗಲಾರದಾದ್ದರಿಂದ ಅಂಥವರು ಓಂಕಾರದ ಮೂಲಕ ಅದನ್ನು ಧ್ಯಾನಮಾಡಿ ಅರಿಯಬೇಕು (೧೪-೧೫). ಆತ್ಮಸಲ್ಲಿ ಯಾವ ವಿಶೇಷಗಳೂ ಇಲ್ಲ, ಮನಸ್ಸೇ ಮುಂತಾದ ಉಪಾಧಿಗಳಿಂದ ವಿಶೇಷಗಳು ಕಾಣುವವು (೧೦, ೧೧).

## ೧. ಅವಿದ್ಯೆಯೆಂದರೇನು?

ಮೇಲೆ ಹೇಳಿದ ಉತ್ತರದಲ್ಲಿ ಅನೇಕ ಸಂಶಯಗಳು ಬರುವವು. ಅವಿದ್ಯೆಯೆಂದರೇನು? ಆತ್ಮಸು ತರ್ಕಕ್ಕೆ ಸಿಲುಕುವದಿಲ್ಲವೆಂದರೇನಧರ್ಮ? ತರ್ಕಕ್ಕೆ ಸಿಲುಕುದ ಇವನನ್ನು ಅರಿಯುವದು ಹೇಗೆ? ಯೇಂಗವೆಂದರೇನು? ಇದರಿಂದ ಆತ್ಮಸನ್ನು ತಿಳಿಯುವದೆಂದರೆ ಹೇಗೆ? ಈ ಪ್ರಶ್ನೆಗಳಿಗೆ ಶ್ರುತಿಯಲ್ಲಿ ಸ್ವಾಷ್ಟವಾದ ಉತ್ತರಗಳು ದೊರೆಯುವದಿಲ್ಲವಾದ್ದರಿಂದ ಭಾಷ್ಯಕಾರರ ಮತದಿಂದ ಉತ್ತರ

ವನ್ನು ವಿಚಾರಿಸುವುದು ಅವಕ್ಕೆಕ್ಕೆ. ಮೊದಲು ಅವಿದ್ಯೆಯೆಂದರೇನೆಂಬು ದನ್ನು ಇಲ್ಲಿ ವಿಶಾರಿಸೋಣ. ಈಗನ ನೇಡಾಂತಿಗಳು ಕೆಲವರು ಅವಿದ್ಯೆಯೆಂದರೆ ಆತ್ಮಸಲ್ಲಿ ಅನಾದಿಭಾಗಿರುವ ಒಬಾನೆಂದೂ ಕಸ್ತಿಯೆಂದೂ ಇದಕ್ಕೆ, ಅವಾಗಿ ಕೃತಿ, 'ಮಾರ್ಪಾ', 'ಹೀಚ'- ಮುಂತಾದ ಅನೇಕ ಹೆಸರುಗಳು ಇರುವವೆಂದೂ ಬ್ರಹ್ಮಾತ್ಮಕಾಸದಿಂದ ಇದು ನಾತವಾಗುವದೆಂದೂ ಅಧಿಭಾಯಪಡುತ್ತಾರೆ. ಆದರೆ ಈ ಅಧಿಭಾಯವು ಭಾಷ್ಯಸವ್ತತವಲ್ಲ. ಏಕೆಂದರೆ ಈ ರೂಪದ ಅವಿದ್ಯೆಯನ್ನು ಭಾಷ್ಯಕಾರರು ಎಲ್ಲಿಯೂ ಒಪ್ಪಿಲ್ಲ. ಅವಿದ್ಯೆಯೆಂದರೆ ಆತ್ಮಸಲ್ಲಿ ಕ್ರಿಯಾಕಾರಕರಳಗಳನ್ನು ಆರೋಪಣವಾಡುವದು (೮-೧-೭೦); ಅವಿದ್ಯೆಯನ್ನು ಪುಧಾಷ್ಟಾಸನೆಂದೂ ಕರೆಯಬಹುದು (೮-೬-೬೪); ಕ್ರಿಯಾಕಾರಕ ಘಳಗಳುಳ್ಳ ಪ್ರಪಂಚಮೇ ನಾಮರೂಪಕರ್ಮಗಳಾಗಿ ತೋರುವ ಅನಾತ್ಮವಸ್ತು (೮-೬-೬೪); ಇದು ಆತ್ಮಸಿಗಿಂತ ಹೊರಿದೆ ಎಂದು ಭಾವಿಸುವದೇ ಅವಿದ್ಯೆ (೨-೧-೨೨); ಉಪಾಧಿಯ ಸ್ವಭಾವದಿಂದಾದ ಭೇದದ್ವಿಷಯೇ ಅವಿದ್ಯೆ (೨-೧-೧೧); ಈ ಅವಿದ್ಯೆಯೆಂಬುದು ಆತ್ಮಸಲ್ಲಿ ಆರೋಪಣಯೇ (೨-೨-೧೧)- ಎಂದು ಆಕಾರ್ಯರು ಬೇರೆ ಬೇರೆ ಸಂದರ್ಭದಲ್ಲಿ ಈ ಉಪನಿಷತ್ತಿನಲ್ಲಿ ಹೇಳಿರುತ್ತಾರೆ. ಆದ್ದರಿಂದ ಆತ್ಮಸನ್ನು ತಿಳಿಯಿಸುವ ಅವಕ್ಕೆ ಅನಾತ್ಮವಸ್ತುನನ್ನು ಅವಸಲ್ಲಿ ಆರೋಪಣವಾಡುವದೇ ಅವಿದ್ಯೆಯೆಂದು ತಿಳಿಯುವದು ಯೂಕ್ತವಾಗಿರುತ್ತದೆ

### ೩. ಅತ್ಯಂತ ತಕ್ಷಣೆ ನಿಲುಕುವದಿಲ್ಲವೆಂದರೇನಥರ್?

ತಾತ್ತ್ವದಲ್ಲಿ ಹೇಳಿದಂತೆ ಆತ್ಮಸನ್ನು ಗ್ರಹಿಸಬೇಕಾಗಿರುವದರಿಂದ ಆತ್ಮ ಸದ್ಯಿಗಿ ತಕ್ಷಣವು ಉಪಯೋಗಮೇ ಇಲ್ಲವೆಂದು ಕೆಲವರೆನ್ನು ವರು. ಆದರೆ ಇದು ಸರಿಯಲ್ಲ ಎಂದರೆ ಈ ಉಪನಿಷತ್ತಿನಲ್ಲಿಯೇ ಆತ್ಮಸ್ವರೂಪವನ್ನು ತಿಳಿಸುವದಕ್ಕೆ ತಕ್ಷಣವನ್ನು ಪಯಿಳೇಗಿಸುವುತ್ತದೆ. ಭಾಷ್ಯಕಾರರ ಪ್ರಕ್ರಿಯೆಂಬುದನ್ನು (೧-೨-೮) "ಆತ್ಮಃ ಸ್ವಂಬಾದಾಂಘಾಷ್ಟಾಷೇನ ಕೇವಲೇನ ತಕ್ಷಾಣ" (ಬಿಂಬಿ ತನ್ನ ಬುದ್ಧಿಯಿಂದ ವಾಡಿದ ಅಭಿವಾಸನದ ಉಳಿವೆಯಿಂದ ವಾಸುವ ತಕ್ಷಣೆ ಸಿಂಹಕುವದಿಲ್ಲ) ಎಂಬ ವಾಕ್ಯದಿನವ ತಿಳಿದುಕೊಳ್ಳಬಹುದು. ಹೇಳಿದ ದಲ್ಲಿ ಸೂಚಿಸಿರುವ ತಕ್ಷಣವು ಅಸ್ಥಿವಾಸಸಾರಿಯಾದ್ದರಿಂದ ಅಂಗೀಕರಿಸ ತಕ್ಷಣ್ಣ; ಉಳಿದವರು ತಾವೇ ಉಪಿಸಿರುವ ತಕ್ಷಣವು ಎಷ್ಟು ಸೂಕ್ಷ್ಮವಾಗಿ ಕಂಡರೂ ಅವರಿಗಿಂತ ಜಾಣಿರು ವಾಡಿದ ಮತ್ತೊಂದು ತಕ್ಷಣಿಂದ ಬಾಧಿತ ವಾಗುತ್ತದೆ- ಎಂಬುದೇ ಇಲ್ಲ ತಿಳಿಯಬೇಕಾದದ್ದು. ಆದ್ದರಿಂದಲೇ 'ಅಗಮೋಪ ಪತ್ತಿಗಳಿಂದ ತಿಳಿದ ಅರ್ಥವು ತತ್ತ್ವವನ್ನು ಅಂಗೈಸ್ಥಿಯಂತೆ ಸ್ವಷ್ಟವಾಗಿ ತಿಳಿ

ಸುತ್ತದೆ' ಎಂದು ಬೃಹದಾರಣ್ಯಕ, ವಾಂಡಹ್ಯಕ್, ಬ್ರಹ್ಮಸಹಿತ್ರ- ಮುಂತಾದ ಗ್ರಂಥಗಳ ಭಾವ್ಯದಲ್ಲಿ ಆಚಾರ್ಯರು ಸ್ವಾಜ್ಯವಾಗಿ, ಒರೆದಿರುತ್ತಾದೆ. ಈ ಉಪನಿಷತ್ತಿನಲ್ಲಿ ಆತ್ಮಸ್ವರೂಪವನ್ನು ತಳಿಯುವದಕ್ಕೆ ಅನುಕೂಲನಾಗಿ ಕೊಟ್ಟಿರುವ ತರ್ಕಾಗಳು ಯಾವವೆಂದರೆ:—

(೧) ಇಂದ್ರಿಯ, ಮನಸ್ಸು, ಬುದ್ಧಿ, ಆಹಂಕರತೆ, ಇದರ ಜೀಜರೂಪವಾದ ಅಪ್ಯತ್ಮ- ಇನ್ನಾಗಳನ್ನೇಲ್ಲ ನಿಂದಿ ಪರಮಾತ್ಮಾ ನಾಗಿ, ಪರಮಾತ್ಮಾಪಕನಾಗಿ, ಎಲ್ಲಕ್ಕೂ ಒಳಗಿರುವವನೇ ಆತ್ಮ (೧-೫-೧೦, ೧೧).

(೨) ಆತ್ಮನ ಇರವೇ ಎಲ್ಲಾ ಒಗತ್ತಿನಲ್ಲಿಯೂ ತೋರಿಕೊಳ್ಳುತ್ತಿರುವದು. ಶರೀರ, ಇಂದ್ರಿಯ-ಮುಂತಾದವುಗಳು ಒಂದಾಗಿರುತ್ತವೆ, ಇವುಗಳಲ್ಲಿ ತೋರುವ ಜ್ಯೇತನ್ಯವು ಯಾರದ್ದೇ ಆ ಜ್ಞಾತ್ಯಪನ ಸ್ವರೂಪವೇ ಆತ್ಮ (೨-೫-೧೧).

(೩) ಜಾಗ್ರತ್ಸ್ವಪ್ರಪೂರ್ಗಳಿಂಬ ಅವಸ್ಥೆಗಳನ್ನು ಯಾವ ಜ್ಯೇತನ್ಯದಿಂದ ನಾವು ನೋಡುವೇಂದೇ ಅಂಥ ಅನಂತಾಸಾಕ್ಷಿಯಾದ ಜ್ಯೇತನ್ಯವೇ ಆತ್ಮನು (೨-೬-೪).

(೪) ಕರ್ಮಾಫಂವನ್ನು ಅನುಭವಿಸುತ್ತಾನ್ನಿ. ಕಾಲತ್ಯಯದಲ್ಲಿಯೂ ಇರುವ ಖೋಕ್ತಮ್ಮಾನಿನ ಸ್ವರೂಪವೇ ಕಾಲದ ಪರಿಜ್ಞೇಧವಲ್ಲದ ಆತ್ಮನು (೨-೬-೫, ೧೨).

(೫) ಕರೀರೀಂದ್ರಿಯವಾಗಿರುತ್ತಾಗಳು ಒಂದಕ್ಕೊಳ್ಳಂದು ಕೂಡಿ ಯಾರಾಗಾಗಿ ಯಾರಿಂದ ಪ್ರೀರಿತವಾದಂತೆ ಕೆಲಸವಾಡುತ್ತಿರುವವೇಂದೇ, ಅಂಥ ಜ್ಯೇತನ್ಯದಿಂದ ನಾಗಿ ಅನುಗಳಿಂದನೇ ಸೇರಿಕೊಳ್ಳಬೇ ಸ್ವತಂತ್ರನಾಗಿ ಸರ್ವರ್ಹಿಯೆಗಳಿಗೂ ಅಧಾರವಾಗಿರುವವನೇ ಆತ್ಮನು (೨-೬-೧).

ಈ ವರ್ಣಾ ಆತ್ಮಸಿರಬೇಕಿಂದ ಬೋಧಿಸುವ ಕೇವಲ ಅಸುವಾಸಸರ್ವವಾಳಿಗಳಿಂದು ಭಾವಿಸಕೂರುತ್ತದೆ. ಪರಂದರೆ ತಾನೆಂಬ ಸ್ವರೂಪವನ್ನು ಇಲ್ಲವೆನ್ನು ಪರಕ್ಕೆ ಯಾಲಿಂದಲೂ ಆಗುವದಿಲ್ಲ. (ಸಾಂತವಾದ್ಯ ೧-೨-೨); ಯಾರಾದರೂ ಒಂದು ನೇಳಿ ಆತ್ಮನು ಇಲ್ಲವೆನ್ನೆಂದರೆ ಇಲ್ಲವೆನ್ನುವಾರುತ್ತಿರುವ ಸ್ವರೂಪವು ಇದ್ದೇ ಇರಬೇಕಾಗುವದರಿಂದ ಅದೇ ಆತ್ಮನಸ್ತವಾಗುವದು. ಆದ್ದರಿಂದ ಮೇಲೆ ಕೊಟ್ಟಿರುವವು ಬರಿಯ ಅಸುವಾಸಗಳೂ; ಜ್ಯೇತನ್ಯಸ್ವರೂಪದ್ವಾರ್ತಾಸಂಭವವು ನಿತ್ಯಸಿದ್ಧಾಂಬಿದಂತಹನ್ನು ನೇನಪುಕೊಡುವದಕ್ಕೆ ಇವು ಬಲವಾದ ಅಸುಕೂಲ ತರ್ಕಾಗಳಾಗಿರುತ್ತವೆ. ಈ ವ್ಯೇದಿಕತರ್ಕಾಗಿ ಅಂಗಿಕರಿಸಿಕೊಂಡು, ವ್ಯೇದಿಕಸಂಪೂರ್ಣಾಯವನ್ನು ಪಿಠ್ಯು (೧-೨-೬ ಅನಾಗಮಜ್ಞಾತಿ) ಪ್ರತ್ಯೇಕ ಅಧಿವಾ ಅಸುವಾಸದಿಂದ (೧-೮-೨೧) ಆತ್ಮನು 'ಇದ್ದಾನೆ, ಇಲ್ಲ, ಅಣು' (೧-೨-೮) ಎಂದು ಮುಂತಾಗಿ ತೇಳಿವ ಸ್ನೇಯಾಯಿ-ಕರು, ಚೂವಾರ್ಥಕರು, ಕ್ಷಣಿಕವಿಭಾಷ್ಯಾನವಾದಿಗಳು- ಮುಂತಾದ (೨-೧-೧೧) ಕುತರಾಕ್ರಿಕರ ಮತ್ತು ನಾಂತರವಾದಗಳು ಅಸುಭವಕ್ಕೆ ಬರದಂಥ ಪರಸ್ಪರವಿರುಧ್ಯಾ ನಾದ ಕಲ್ಪನೆಗಳಿಂಬುದೇ

ತರ್ಕಕ್ಕೆ ಅತ್ಯನ್ತ ಸಿಕ್ಕುವದಿಲ್ಲವೆಂಬುದರ ಅಭಿಪ್ರಾಯವು ಈ ಅಭಿಪ್ರಾಯ ವಾಸ್ತು ಬ್ರಹ್ಮಸೂತ್ರಭಾಷ್ಯದಲ್ಲಿಯೂ ಆಶಾಯರು ಹೇಳಿದ್ದಾರೆ.

### ಇ. ಪ್ರಮಾಣಕ್ಕೆ ನಿಲುಕದ ಅತ್ಯನ್ತನ್ನು ಅರಿಯುವದು ಹೇಗೆ ?

ಅತ್ಯನ್ತ ತನ್ನ ಸ್ವರೂಪವೇ ಆಗಿರುವದರಿಂದ ಸ್ತೋಸಿದ್ಧನಾಗಿರುತ್ತಾನೆ. ಅವನನ್ನು ಹೊಸದಾಗಿ ಅರಿಯಬೇಕಾದದ್ದು ನಿನ್ನ ಜಲ್ಲ; ಅತ್ಯನ್ತಲ್ಲದುದನ್ನು ಅತ್ಯನ್ತನೇದೂ ಭಾವಿಸಿಕೊಂಡಿರುವ ತಪ್ಪನ್ನು ತದ್ದಿಕೊಂಡರಾಯಿತು. ಹೀಗೆ ತದ್ದಿಕೊಳ್ಳುವದಕ್ಕಿಂತ ಬೇರೆ ಅತ್ಯಜಾಳನವಿಲ್ಲವೆಂಬುದನ್ನು [ಅನಾಗ್ವಾಗಿತಿ ನಾರಾಂತ್ರಿ ಜ್ಞೀಯಸಾಂಸ್ಕಾರಿಕಾಭಾವಾತ್] (೧-೨-೮,) ದರ್ಶನಕ್ಕಿರುವಾದನನ ವಿಚಾಳನಲಿಗ್ಗಿರು (೧-೨-೨೦) ಸ್ವಲ್ಪಾನಾಂಶರಭ್ಯ ಸೂಕ್ತತಾರತಮ್ಯ, ಕ್ರಮೇಣ ಪ್ರತ್ಯುಗಾತ್ಮಕವಾಟಿಗಿರುವುಂಟೆಂದು (೧-೨-೨೦)]— ಇವೇ ಮುಂತಾದ ಅನೇಕ ಸ್ಥಳಗಳಲ್ಲಿ ಭಾಷ್ಯಕಾರರು ಹೇಳಿರುತ್ತಾರೆ. ಅದ್ದರಿಂದ ಅತ್ಯಜಾಳನವಾದ ಮೇಲೂ ಅತ್ಯನ್ತನ್ನು ಸಾಕಾಳುತ್ವಾರವಾಡಿಕೊಳ್ಳಬೇಕಾದದ್ದು ಖಚಿದಿರುವದೆಂದು ಹೇಳುವವರ ಸಕ್ಕಿನ್ನು ಭಾಷ್ಯಕಾರರಿಗೆ ಒಪ್ಪಿಲ್ಲವೆಂದು ತಿಳಿಯುಬೇಕು.

### ಉ. ಯೋಗೇಕಾಳಿ ಜಾಳನಕಾಳಿ ಇರುವ ಸಂಬಂಧ

ಈ ಉಪನಿಷತ್ತಿನಲ್ಲಿ ಅಧ್ಯಾತ್ಮಯೋಗದಿದ್ದ (೧-೨-೧೯) ಜಾಳನವಾಗುವ ದೇಂದು ಹೇಳಿದೆ; ನಂತರಿತನು ಯೋಗವಿಧಾನವನ್ನು (೨-೧-೧೮) ತಿಳಿದು ಕೊಂಡು ಬ್ರಹ್ಮಸ್ವರೂಪವನ್ನು ಹೂಡಿದ್ದವನಿಂದೂ ಹೇಳಿರುತ್ತದೆ. ಆದಕಾರಣ ಯೋಗವ್ಯಾಪ್ತಿ ಜಾಳನಕ್ಕೆ ಹೇಗೆ ಸಹಕಾರ?—ಎಂಬುದನ್ನು ಏಜಾರಿಸುವದು ಅವಶ್ಯ. ಭೇದಜಾಳನವು ಅಸತ್ಯವೆಂಬುದು ಸಮಾಗೆ ಮನಗಾಳಬೇಕಾದರೆ ಅತ್ಯಜಾಳನಕಾಳುತ್ವಾರವು ಅವಶ್ಯಕವೆಂದೂ ಇದಕಾಳಿಗೆ ಯೋಗವನ್ನು ಹೇಳಿದೆಯೆಂದೂ ಯೋಗವನ್ನು ಪಾಡಿದೆ ಸುಮುಕಿನೆ ಅತ್ಯಜಾಳವನ್ನು ‘ತೀಡಿದರೆ’ ಸಾಲದೆಂದೂ ಅದನ್ನು ನೇರಿಸಿ ‘ಕಂಡುಕೊಳ್ಳಿ’ ಬೇಕಂದೂ ಈಗಿನ ವೇದಾಂತಿಗಳು ಕೆಲವರು ಹೇಳುತ್ತಿರುವರು. ಇದು ಭಾಷ್ಯಸಂಕೃತವಲ್ಲ. ಪಕೆಂದರೆ ವಾಕ್ಯದ ಅಧ್ಯಾತ್ಮನ್ನು ತಿಳಿದ ಮೇಲೆ ಮತ್ತೇನೂ ಮಾಡಬೇಕಾದದ್ದಿಲ್ಲವೆಂದೂ [ಕೇವಲರಭ್ಯ ಪ್ರಕಾಶಿತಿಂಥಿಜಾಳನವಾತ್ರಸಿಕಾಪ್ರಮ್ಯತಿರ್ಕಾಲಾಭಾವಾತ್] ಮುಂಗಿ (೧-೧-೧). ಈತ್ತವಾಧಿಕಾರಿಗಳಿಗೆ ಬಂದು ಸಲ ಮಹಾವಾಕ್ಯವನ್ನು ಶ್ರವಣವಾಡಿದ ಮಾತ್ರದಿಂದಲೇ ಜಾಳನವಾಗುವದಾದರೂ ಕೆಲವರಿಗೆ ಬ್ರಹ್ಮಾತ್ಮಜಾಳನವನ್ನು

ಆವೃತ್ತಿವಾಡುವದು ಬೇಕಾಗುವದೆಂದೂ [ಭವೇದಾವೃತ್ತಾಸರ್ಥಕ್ಯಂ ತಂ  
ಪ್ರತಿ ಯಸ್ತತ್ತುಮನಸೀತಿ ಸಕ್ಯಾದಕ್ತಮೇವ ಬ್ರಹ್ಮತ್ತಮಸಂಭವತುಂ  
ಶಕ್ಷಾಯಾತಾ | ಯಸ್ತನ ಶಕ್ಷೋತಿ ತಂ ಪ್ರತ್ಯಾಪಯುಂಜ್ಞತ ಏವಾಪೃತ್ತಿಃ ಬ್ರಾ  
ಳ-೮-೨] ಎಂದೂ ಭಾಷ್ಯಕಾರರು ಸ್ವಷ್ಟಿವಾಗಾ ಹೇಳಿರುತ್ತಾರೆ. ಆದ್ದರಿಂದ  
ಯೋಗವೂ ಶಿಳಿಯುವದಕ್ಕೇ ಸಾಧನ; ಶಿಳಿದ ಹೇಳಲೂ ಅದರಿಂದ ಕಂಡು  
ಕೊಳ್ಳಬೇಕಾದ ತತ್ತ್ವವೇನೂ ಉಳಿದಿರುವದಿಲ್ಲ.

ಯೋಗವೆಂದರೆ ವಿಷಯಗಳಲ್ಲಿ ಸೆಟ್ಟಿರುವ ಮನಸ್ಸನ್ನು ತೆಗೆದು ಆತ್ಮಸ್ವಿ  
ಧುವದು [ವಿಷಯೇಷ್ಟಃ ಪ್ರತಿಸಂಹೃತಃ ಜೀತನ ಆತ್ಮನಿ ಸಮಾಧಾನನು  
೮-೮-೧೨] ಹೂರಣ ಮತ್ತು ಒಳಗಿನ ಕರಣಗಳನ್ನೇಲ್ಲ ಬಗಿಹಿಡಿದು ಸ್ವರ  
ವಾಗಿಷ್ಟುಕೊಂಡಿರುವದರಿಂದ ಈ ಆವಸ್ಥೆಯಲ್ಲ ಆತ್ಮನು ಅವನ್ನೇಯಿಂದಾದ  
ಆರೋಪಸ್ತಾಪ ತನ್ನ ಸಿಬವಾದ ಸ್ವರೂಪದಿಲ್ಲ ಇರುತ್ತಿರುವವು [ಅಪದಾರ್ಥಾಂ  
ರೋಪಣವಚೀತಸ್ವರೂಪಪ್ರತಿಷ್ಠಾ ಆತ್ಮಾ ೧-೫-೧೨]. ಆದ್ದರಿಂದ ಆತ್ಮನು  
ಇದ್ವಾನೆಂದು ನೋಡಲು ತಿಳಿದಾಕ್ಷಿಗೆ ಸಮಾಧಿಯಲ್ಲಿ ಕಾಣಿವ ಯಾವ ಉಪಾ  
ಧಿಯೂ ಇಲ್ಲದ ಸಿಬವಾದ ಸ್ವರೂಪವೂ ಗೊತ್ತಾಗುವದು. [ಸರ್ವಾಧಿ  
ಕಸಾಂಗಸ್ಯ ಸದಸದಾದಿಸರ್ತ್ಯಾಯಂಹಯತ್ವವಚೀತಸಾಂತ್ತುಸಸ್ತುತ್ಪಬ್ಧಾವೋ  
ಭವತ್ ೧-೫-೧೩] ಸಮಾಧ್ಯವಸ್ಥೆಯಲ್ಲಿ ಅವದ್ವೇಷುರೂಪದಿಲ್ಲವೆಂತೂ ಸುಷುಪ್ತಿ  
ಯಲ್ಲಿ ಇರುವದೆಂತಲೂ ಭಾಷ್ಯಕಾರರ ಮತವೆಂದು ಇಗಿನ ಕೆಲವರು ಭಾವಿಸು  
ತ್ತಾರೆ. ಇದಕ್ಕೆ ಆಧಾರವು ನಲ್ಲಿಯೂ ಇಲ್ಲ. ಏಕಾಗ್ರತೆಯಿಂದ ಸೋಽಣಿದ  
ಹೊರತು ಆತ್ಮನ ಸ್ವರೂಪವು ಗೊತ್ತಾಗುವದಿಲ್ಲವಾದ್ದರಿಂದ ಏಕಾಗ್ರತೆಯಿಂದ  
ನೋಡುವದಕ್ಕೂಗೆ ಯೋಗವನ್ನು ಅಭಾವಸಮಾಡಬೇಕು— ಎಂಬುದೇ ಇಲ್ಲಿ  
ಗ್ರಹಿಸತಕ್ಕೂದ್ದಾಗಿ. ಸ್ವಭಾವವಾಗಿಯೇ ಏಕಾಗ್ರತೆ ಇರುವವರು ಇದನ್ನು  
ಅಭಾವಸಮಾಡಬೇಕಾದದ್ದು ಎನೂ ಇಲ್ಲವೆಂಬುದು ಸ್ವಷ್ಟಿವಾಗಿಯೇ ಇದೆ

### ಜಾಣಿನದಿಂದಾಗುವ ಮುಕ್ತಿ

ಮುಕ್ತಿಯು ಎರಡು ಬಗೆ. ಸಗುಣಬ್ರಹ್ಮವನ್ನು ಉಪಾಸನೆವಾಡುವವರ  
ಮರಣ ಕಾಲದಲ್ಲಿ ಸುಷುಪ್ತಿ ಎಂಬ ನಾಡಿಯ ವಾಗಿದಿಂದ ಹೃದಯಕ್ಕೆ  
ಮನಸ್ಸನ್ನು ತಂದು ಅಲ್ಲಿ ಅದಸ್ಯ ಸ್ಥಿರವಾಗಿಷ್ಟು ಧ್ವನಿಮಾಡುತ್ತಾ  
ಇದ್ದರೆ ಅವರಿಗೆ ಅರ್ಚಿರಾದಿವಾಗಿದಿಂದ ಬ್ರಹ್ಮಲೇಖವಾಪ್ತಿಯಾಗುವ  
ದೆಂದೂ ಅಲ್ಲಿ ಜಾಣವಾಗಿ ಕಲಾಂತದಲ್ಲಿ ಮುಖ್ಯವಾದ ಮುಕ್ತಿಯೇ ಆಗುವ  
ದೆಂದೂ ಶಾಸ್ತ್ರದಲ್ಲಿ ಹೇಳಿರುತ್ತದೆ. (೧-೫-೧೪). ಉಪಾಸಕರಿಗೆ ಆಗುಣ  
ಈ ಮುಕ್ತಿಯು ‘ಕ್ರಮಮುಕ್ತಿ’ ಯನಿಸುವದು. ಆದರೆ ಈ ಗತಿಯು ದೊರೆ

ಯುವದು ಬಲುಕಣ್ಣಪೆಂದೂ ಇಲ್ಲಿಯೇ ಜಾಳ್ಳನೆಡಿಂದ ಮುಕ್ತಿಯನ್ನು ಪಡೆಯಬೇಕೆಂದೂ ಈ ಉಪನಿಷತ್ತಿನಲ್ಲಿ (ಅ-೩-೪, ೫) ತಿಳಿಸಿರುತ್ತದೆ. ಜಾಳ್ಳನವನನ್ನು ಸಂಪಾದಿಸ ಅದರಿಂದ ಕೂಡಲೇ ಹೊಂದುವ ಮುಕ್ತಿಗೆ ‘ಸದ್ಗೌಮುಕ್ತಿ’ ಎಂದು ಹೇಳು. ಸದ್ಗೌಮುಕ್ತಿಯೇ ಮುಖ್ಯವಾದದ್ದೀಂದು ಆಚಾರ್ಯರು (ಅ-೭-೧, ೨, ೩-೧, ೨-೬-೧೯, ೨-೬-೨೫) ಈ ಉಪನಿಷತ್ತಿನ ಭಾಷ್ಯದಲ್ಲಿ ಮತ್ತೆ ಮತ್ತೆ ಹೇಳಿರುತ್ತಾರೆ.

ಹೀಗಿದ್ದರೂ ಈಗಿನ ಕೆಲವರು ಜಾಳ್ಳನಿಗೂ ಸ್ವಲ್ಪ ಅವಿದ್ಯೆಯಿರುವದೆಂದೂ ಆದ್ದರಿಂದ ಬೇವನ್ನುಕ್ಕಿಟ್ಟುಯು ಗೌಣವೆಂದೂ ತರೀರನ್ನು ಬದ್ದುಹೊಂದ ಮೇಲೆ ಆಗುವ ವಿದೇಹಮುಕ್ತಿಯೇ ಮುಖ್ಯವಾದದ್ದೀಂದೂ ಹೇಳತ್ತಿರುವರು. ಇನ್ನು ಕೆಲವರು ಬೇವನ್ನುಕ್ಕಿಟ್ಟಿಯೆಂಬುದೇ ಇಲ್ಲವೆಂತಲೂ ಜಾಳ್ಳನವಾದ ಮೇಲೆ ದೇಹವು ಬಿದ್ದುಹೊಳಗುವದೇ ಹೊರತು, ಒಂದು ಗಳಿಗೆಯೂ ನಿಲ್ಲುವದಿಳಿವೆಂತಲೂ ಹೇಳತ್ತಿರುವರು. ಆತ್ಮಸಿಗೆ ಪರಮಾರ್ಥದ್ವಾರ್ಪಿಯಿಂದಲೂ ದೇಹವಿರುವದೆಂದು ಈ ವಾದಿಗಳು ಇಟ್ಟುಕೊಂಡಿರಬೇಕೆಂದು ತೋರುತ್ತದೆ; ಪಕೆಂದರೆ ಹಾಗಿಟ್ಟುಕೊಳ್ಳುವರಿಗೆ ಈ ವಾದಪವಾದಗಳ ಆವಶ್ಯಕತೆಯೇ ಇರುವದಿಳಿ. ಆದರೆ ದೇಹಾದಿಗಳನ್ನು ಪರಮಾರ್ಥವೆಂದು ಅಂಗೀಕರಿಸಿದರೆ ಸಾಂಖ್ಯಕ್ಕೂ ವೇದಾಂತಕ್ಕೂ ಯಾವ ಭೇದವೂ ಇಲ್ಲದೆ ಹೊಳಗುವದೆಂಬುದನ್ನು ಈ ವಾದಿಗಳು ಸೇನ ಪಿಡಬೇ ಇದ್ದರೂ ಆಶ್ಚರ್ಯಕರವಾಗಿದೆ.

### ಈ ಉಪನಿಷತ್ತಿನ ಟೀಕಾಕಾರರು

ಈ ಉಪನಿಷತ್ತಿಗೆ ‘ಆನಂದಜಾಳ್ಳನ’ (ಪ್ರಸಿದ್ಧರಾದ · ಆಸಂದಗಿರಿ) ‘ಬಾಲಗೋಪಾಲೀಂದ್ರಯತೀಕ್ಷ್ಣರು’ – ಎಂಬ ಇಬ್ಬರು ವಾಯ್ವಾಸ್ಯನವನ್ನು ಒರುತ್ತಾರೆ. ಇದರಲ್ಲಿ ‘ಆನಂದಜಾಳ್ಳನ’ – ಎಂಬವರು ಮುಂಡಕೋಪನಿಷತ್ತಿಗೆ ವಾಯ್ವಾಸ್ಯನವನ್ನು ಬರೆದವರೇ ಎಂದು ತೋರುತ್ತದೆ. ಪಕೆಂದರೆ ಈ ಎರಡು ವಾಯ್ವಾಸ್ಯನಗಳಲ್ಲಿಯೂ “ಪ್ರಕರ್ಷಾರ್ಥ”ವೆಂಬ ವೇದಾಂತಗ್ರಂಥವನ್ನು ಪ್ರವಾಣವಾಗಿ ಬರೆದಿರುತ್ತದೆ, ಭಾಷ್ಯಕಾರಿಯರ ಮತವನ್ನು ಎರಡರಲ್ಲಿಯೂ ಇಂದಿಸಿರುತ್ತದೆ. ಇದು ನಿಜವಾದರೆ ಈ ಎರಡು ಉಪನಿಷತ್ತುಗಳಿಗೂ ವಾಯ್ವಾಸ್ಯನವನ್ನು ಬರೆದವರು ಬೃಹದಾರಣ್ಯಕೋಪನಿಷತ್ತಿಗೂ ಬೃಹತ್ಸಾಹ್ವಕ್ಕೂ ವಾಯ್ವಾಸ್ಯನವನ್ನು ಬರೆದು ಪ್ರಸಿದ್ಧರಾಗಿರುವ ಆನಂದಗಿರಿಗಳಲ್ಲವೆಂದು ಹೇಳಬೇಕಾಗಿದೆ ಪಕೆಂದರೆ ಬೃಹದಾರಣ್ಯಕ್ಕದ ವಾಯ್ವಾಸ್ಯನಕಾರರು ಏಕಜೀವವಾದಿಗಳು; ಮುಂಡಕೋಪನಿಷತ್ತಿನ (ಮತ್ತು ಕರ್ಮಾಪನಿಷತ್ತಿನ) ವಾಯ್ವಾಸ್ಯನಕಾರರು ನಾನಾಜೀವವಾದಿಗಳು. ಭಾಷ್ಯಕಾರರ ಗ್ರಂಥಗಳಲ್ಲಿ ಏಕಜೀವವಾದನಾನಾಜೀವವಾದ

ಗಳ ಗಡಿಬಿಡಿಯೇನೂ ಕಂಡುಬರುವದಿಲ್ಲ; ಇದು ಆವರಿಂದಿಂಚಿಗೆ ವೇದಾಂತಿಗಳಲ್ಲಿ ಖಾಂಟಾದ ಜರ್ಜೆಗೆ ಸೇರಿದ ಪ್ರಶ್ನೆಯಾಗಿರುತ್ತದೆ. ಅಸಂದಗಿರಿಯವರು ಶ್ರೀಕರಕರಾಚಾರ್ಯರಿಗಿಂತ ಬಹಳ ಈಚಿನವರಾದ್ದರಿಂದ ಇವರು ತಪ್ಪುವಾಯಿಷ್ಠನಗಳಲ್ಲಿ ಹೊಸ ವೇದಾಂತಿಗಳ ವಾದಗಳನ್ನು ಬಹು ಕಣೆಗಳಲ್ಲಿ ಅಸುಸರಿಸುತ್ತಾರೆ. ಬಾಲಗೋಪಾಲೀಂದ್ರಯತೀಷ್ಠರರು ಅಸಂದಗಿರಿಗಳ ವಾಯಿಷ್ಠನದ ವಾತುಗಳನ್ನು ಸೇರಿಸಿ ಅದೇ ಕರಮದಲ್ಲಿ ಇನ್ನೂ ಎಸಾತ್ತರವಾಗಿ ವಾಯಿಷ್ಠನವನ್ನು ವಾಳಿರುತ್ತಾರೆ. ಈ ವಾಯಿಷ್ಠನಕಾರರ ವಿವರಣೆಗಳು ಭಾಷ್ಯದ ಅಭಿವೃದ್ಧಿಕ್ಕೆ ಬಿಸುವ ಹಾಗೆ ನನಗೆ ತೋರಿದ ಕಣೆಗಳಲ್ಲಿ ಬ್ರಿಹಿಪ್ರಣಿಷುಲ್ಲಿ ಅಥಭೇದಗಳನ್ನು ತಿಳಿಸಿರುತ್ತೇನೆ.

ಮುಖ್ಯವಾಗಿ ಈ ವಾಯಿಷ್ಠನಕಾರರು ಎರಡನೆಯ ಅಧ್ಯಾತ್ಮಯೆಡ ಎರಡನೆಯ ವಲ್ಲಿಯಲ್ಲಿ (ಒಟ್ಟಿಂದ ಗಳಿರವರಿಗೆ) ನಾಲ್ಕು ಮಂತ್ರಗಳ ತಾತ್ಪರ್ಯವನ್ನು ತೆಗೆದಿರುವ ಕರಮವು ಅಷ್ಟು ತೃಪ್ತಿಕರವಾಗಿರುವದಿಲ್ಲ. ಶುದ್ಧನಾದ ಸರ್ವಾತ್ಮಕ್ಕನೇ ತಾನೆಂದು ತಿಳಿದುಕೊಳ್ಳಬೇಕೆಂಬುದೂ ಆತ್ಮವಸ್ತುವು ಸ್ವಪ್ರಕಾರತವಾದ್ದರಿಂದ ಆದು ನಂಬಿಗೆ ಗೋಚರವಾಗುವದು ಹೀಗೆ? ಎಂಬ ಸಂದೇಹಕ್ಕೆ ಕಾರಣವೇ ಇಲ್ಲವೆಂಬುದೂ ಈ ಮಂತ್ರಗಳ ಮುಖ್ಯತಾತ್ಪರ್ಯವಾಗಿರುತ್ತದೆ. ಆದರೆ ಪರಮಾತ್ಮಾಪ್ರಸ್ತಾಪಿಯಂದ ಪ್ರಯೋಜನವುಂಟು, ಚಾಲ್ನಿಗಳ ಅನುಭವವು ಈ ಪ್ರಯೋಜನವಿದೆಯೆಂಬುದಕ್ಕೆ ಪ್ರಮಾಣವು, ಆದ್ದರಿಂದ ಪರಮಾತ್ಮನೆಂಬುನು ಇದಾನಂದು ತಿಳಿಯಬೇಕು'— ಎಂಬುದೇ ಇವುಗಳ ತಾತ್ಪರ್ಯವೆಂದು ವಾಯಿಷ್ಠನಕಾರರು ಬರೆದಿರುತ್ತಾರೆ.

### ಉಪಸಂಹಾರ

ಉಪನಿಷತ್ತುಗಳ ಉಪದೇಶವನ್ನೂ ಶ್ರೀಶಂಕರಾಚಾರ್ಯರವರು ಆವಕ್ಕೆ ವಾಳಡಿರುವ ಭಾಷ್ಯಗಳ ಗಂಭೀರವಾದ ಆಶಯವನ್ನೂ ಹೊರಪಡಿಸುವದು— ವಿಚಾರಕರೆಖ್ಯಾತರ ಕರ್ತವ್ಯವಾಗಿರುತ್ತದೆ. ನನ್ನ ಕೈಲಾದನುಷ್ಟಿಗೆ ಈ ಕಾರ್ಯವನ್ನು ಸೇರಿವೇರಿಸಬೇಕೆಂದು ಪಾರಂಫಿಸಿ ಇದುವರಿಗೆ ಈಶಾವಾಸ್ಯ, ಮುಂಡಕ, ಮಾಂಡುಕ್ಯ— ಇಷ್ಟು ಉಪನಿಷತ್ತುಗಳನ್ನು ಭಾಷ್ಯಸಮೇತವಾಗಿ ಕನ್ನಡದಲ್ಲಿ ಪರವತ್ತಿಸಿದ್ದಿಸು. ಈಗ ಒಬ್ಬ ನುಹನಿಂಯರ ಪ್ರೌಢಾಜದಿಂದ ಈತೋಡೆ ನಿಷತ್ತನ್ನು ಹೊರಕ್ಕೆ ತಂದಿದ್ದೇನೆ. ಹಿಂದಿನ ಉಪನಿಷತ್ತುಗಳ ಹಾಗೆಯೆ, ಇದಕ್ಕೂ ಬಿಪ್ಪಣಿ, ಸಾರಾಂಶ, ಶಬ್ದಾಸ್ತಕ್ರಮಣಿಕೆ— ಮುಂತಂತೆವರ್ಗಗಳನ್ನು ಸೇರಿಸಿರುತ್ತೇನೆ. ಇದರ ಪ್ರಕಟನೆಗೆ ಮನಸಿಪೂರ್ವಕವಾಗಿ ಸಂಕಾರಯವಾಡಿತಮ್ಮ ಹೆಸರನ್ನು ಎಲ್ಲಿಯೂ ಪ್ರಕಟಿಸಬಾರದೆಂದು ನನಗೆ ಆಶ್ರಯದಾತರು

ತಿಳಿಗಿರುವದರಿಂದ ಇವರು ಮಾಡಿರುವ ಧನಸಹಾಯುದ ಬೆಲೆಯು ಮತ್ತೊಮ್ಮೆ  
ಉಚ್ಚಿರುತ್ತದೆ.

ದ್ವಿನ್ಯಾಸ ಅನುಕೂಲವಿಲ್ಲದೆ ನಾನು ಅಳಿಲ ಭಕ್ತಿಯಿಂದ ಮಾಡುತ್ತಿದ್ದ  
ನೇವೆಗೆ ಉದಾರರಾಜ ಈ ದಾತ್ಯವರ್ಯರನ್ನು ಪ್ರೇರಿಸಿದ ಶ್ರೀಮದಾಷಾಯರು  
ವೇದಾಂತಕಾಶ್ಲಾಸಕ್ಷೇತ್ರ ಅತ್ಯವಶ್ಯವಾದ ಸಾಧನಜಕ್ತಪ್ಯಯಗಳನ್ನು ಅನುಗ್ರಹ  
ಸುವರದರ ಮೂಲಕ ಈ ಮಹನೀಯರ ಖಾತ್ರಮನಸರೀಕಲ್ಪವನ್ನು ನೇರವೇರಿಸಿಕೊಟ್ಟು  
ಇವರಿಗೂ ಇವರ ಮಂತಿಕರಿಗೂ ಪರಬ್ರಹ್ಮವಾರಿಸಿಗೆ ದಾರಿಯನ್ನು ಒಂಟುಮಾಡಿ  
ಕೊಡಲೆಂದು ಮನಸ್ಸಿರೂಪಕವಾಗಿ ವಾರ್ಧಿಸಿ ಈ ಪೇಠಿಕೆಯನ್ನು ಇಣಿಗೆ ಮುಗಿ  
ಸುತ್ತೇನೇ

ಪ್ರಮೋದುತ್ತ, ಆಷಾಧ, ಬಿಂಗಳಾರು ಸಿಟಿ }  
ಬೆಂಗಳಾರು ಸಿಟಿ }

ಗ್ರಂಥಕರ್ತೃ..

ಈ ಅನುವಾದದಲ್ಲಿ

(೧) ದಪ್ಪಕ್ಕರವಲ್ಲಿ ಬರೆದಿರುವ ತೆಳಿಬರಹ(‘ಹೆಡ್ಡಿಂಗ್’ )ಗಳು ಅನುವಾದಕರು ಹೇಳಿಸಿದಾಗ ಸೇರಿಸಿದ್ದಾಗಿಲ್ಲ. ಭಾಷ್ಯದಲ್ಲಿ ಮಹಾವಾಕ್ಯ(‘ಪ್ರಾರ್ಥ’ )ಗಳನ್ನು ಅರ್ಥಕ್ಕೆನುಶಾರಿಸಿದೆ. ಸಂಸ್ಕೃತಮುದ್ರಣಕ್ಕೂ ಈ ಅನುವಾದಕ್ಕೂ ಅಲ್ಲಲ್ಲಿ ಈ ವಿಷಯದಲ್ಲಿ ಹೆಚ್ಚು ಕಡಿಮೆಯು ಕಂಡುಬರಬಹುದು.

(೨) ಭಾಷ್ಯದಲ್ಲಿ ಮುಖ್ಯವಾದ ಅರ್ಥವಾ ವಾದಾಸ್ಯದವಾದ ವಿಷಯಗಳನ್ನು ತಿಳಿಸುವ ವಾಕ್ಯಗಳನ್ನು ಸಂಕೇತನಾಮಗಳನ್ನು ಹೆಚ್ಚು ಕವಕ್ಕರ (antique)ದಲ್ಲಿ ಅಚ್ಚುವಾಡಿಸಿದೆ

(೩) ಮಂಜಲದಲ್ಲಿಲ್ಲದೆ ಇದ್ದರಿಂದ ಅರ್ಥಕ್ಕೆ ಬೇಕಾಗುವಂತೆ ಸೇರಿಸಿದ ವಾತಳಗಳನ್ನು ಮುಂದುಕೊಂಡಿರುತ್ತದೆ. ( ) ಹೀಗೆ ತೋರಿಸಿರುತ್ತದೆ.

(೪) ಭಾಷ್ಯದ ಯಾವ ಮಾತ್ರಾನ ಪರಿವರ್ತನೆಯಿರಬಹುದೆಂಬ ಸಂಶಯವು ಬರಬಹುದಾದ ಕಡೆಗಳಲ್ಲಿ ಚಾಕೆಂಸಗಳಲ್ಲಿ [ ] ಹೀಗೆ ಆ ಸಂಸ್ಕೃತಮಾತ್ರಾಗಳನ್ನು ಮುಂದುಗಡಿಯಲ್ಲಿ ತೋರಿಸಿರುತ್ತದೆ

(೫) ಈ ಉಪನಿಷತ್ತನ ಪಠಿಗಳ ವಿಗಾವನ್ನು ಕೊಡುವಾಗ ಅನಾದಾಶ್ರಮಮುದ್ರಣದ ವಿಭಾಗವನ್ನು ಇಟ್ಟುಕೊಂಡಿದೆ ಉದಾ ಅ-ಅ-ಒಂದಿದ್ದರೆ ಅನೇಯ ಅರ್ಥಾಯ ಅನೇಯ ವಲ್ಲ, ಗನೇಯ ಮಂತ್ರ ಎಂದು ಓದಿಕೊಳ್ಳಬೇಕು. ಕೆಲವು ಮುದ್ರಣಗಳಲ್ಲಿ ವಲ್ಲಗಳನ್ನೆಲ್ಲ ಸೇರಿಸಿ ಗಂಂಡ ಐವಲ್ಲಿಗಳಿಂತ ಲಿಕ್ಕುಮಾಡಿರುತ್ತದೆ ಅದ್ದರಿಂದ ಅವುಗಳಲ್ಲಿಯದ ಅನೇಯ ವಲ್ಲಯೆಂದರೆ ಇಲ್ಲಿ ಅನೇಯ ಅರ್ಥಾಯದ ಅನೇಯ ವಲ್ಲಯಾಗುವದು ಹೀಗೆಯೇ ವಿಕ್ಷಿಪಿಸ್ತು ತಿಳಿಯಬೇಕು.

(೬) ಸಂಕೇತಾಕ್ಷರಗಳು ಸಾಮಾನ್ಯವಾಗಿ ಅಯಾ ಮಾತಿನ ಮೊದಲಕ್ಕೆ ರವಾಗಿವೆ. ಉದಾಹರಣೆಗೆ: ಬ್ರು = ಬ್ರುಹದಾರಣ್ಯಕೆ, ಬ್ರು|| ಸೂ|| = ಬ್ರಹ್ಮಸೂತ್ರ, ಆ = ಆನಂದಗಿರವಾಂಶಾಖಾ, ಗೀರೀ = ಬಾಲಗೀರಾಂದ್ರ್ಯತ್ವಕ್ಕರವಾಂಶಾ. ಉಪನಿಷತ್ತಗಳು, ಗೀತೆ, ಬ್ರಹ್ಮಸೂತ್ರ-ಇತರಗಳ ಹೆಸರಿನಲ್ಲಿ ಅಯಾ ಭಾಷ್ಯವನ್ನೂ ಅಡಕಮಾಡಿರುತ್ತದೆ.

ಂ

ಶ್ರೀ ಶಾಂಕರಾಂ ನಿಷ್ಪತ್ತಿ ಮೇಲೆ ತವಾದ

## ಕಾರಕೋಪನಿಷತ್ತು

ಭಾಷ್ಯಕಾರರ ಅವಶೇಷ

ಓಂ. ಭಗವಂತಸೂರ್ಯ ಪವಸ್ಪತಿಸ ನರಗಸೂರ್ಯ ಬ್ರಹ್ಮವಿದಾಂಜಾಯಸ್ಸಿತಿ  
ಉದ ಮೃತ್ಯುವಿಗೂಣ ಸಚಿಕೇತಸ್ಸಿಗೂ ಸಮರಸ್ಯಾರವು.

\* ಉತ್ತರಿಂ ಚ ವಿನಾಶಂ ಚ ಭೂತಾನಾವಾಗಿಂ ಗತಿ | ವೇತ್ತಿ ವಿದ್ಯಾಮವಿದ್ಯಾಂ ಚ ಸ  
ವಾಚಿಕ್ಯೇ ಭಗವಾನಿತಿ || (ಪ್ರಾಣಿಗಳ ಉತ್ತರಿಂಯಿನಿಂದ ಪ್ರಲಯವನ್ನು, ಆಗುಹೋಗುಗಳನ್ನು,  
ವಿದ್ಯೇಯನಿಂದ ಅವಿದ್ಯೇಯನಿಂದ ಅರಿತರುವನನ್ನು ಭಗವಂತನ್ನು ಬೇಕು) ಎಂದು ವಿಷ್ಣುಪುರಾಣ  
ವಾಕ್ಯ (೯-೫-೬೮)

+ ಸೂರ್ಯ ಮಗನು ಸೂರ್ಯನು ಬ್ರಹ್ಮವಿದ್ಯೇಯನ್ನು ಮನುವಿಗೆ ಹೇಳಿದನೆಂದು ಗೀತ  
ಯಲ್ಲಿದೆ (೪-೧)

+ “ಬರವಿದ್ಯಾಂಜಾಯ” ಎಂಬ ವಿಶೇಷಣವನ್ನು ಹೊಡಕೇ ಅನ್ಯಾಯಿಸಿದೆ ಮೃತ್ಯು  
ವಿಗೂ ಮುಂದಕ್ಕೆ ಅನಯಿಸಿದರೆ ಸಚಿಕೇತಸ್ಸಿಗೂ ಹೊಂದುವ ಹಾಗೆ ಇವೆಂದು ಮಾತುಗಳ ನಡುವ  
ಅಚಾರ್ಯರು ಇಟ್ಟಿರುತ್ತಾರೆ ಉಪನಿಷತ್ತಿನಲ್ಲಿ ಮೃತ್ಯುವೇ ಬ್ರಹ್ಮವಿದ್ಯೇಯ ಅಚಾರ್ಯನಾಗಿರು  
ವನು ಸಚಿಕೇತಸ್ಸು ಯವನಿಂದ ಈ ವಿದ್ಯೇಯನ್ನು ಪಡೆದು ಭೂತೀಂಳಕ್ಕೆ ಬಂದು ಕಾನ್ತಿ ಇಲ್ಲಿ  
ಅಚಾರ್ಯನಾದನು- ಎಂಬ ಅಧ್ಯಾತ್ಮನ್ನು ಸಚಿಸುವದಕ್ಕಾಗಿ “ಸಚಿಕೇತಸ್ಸು” ಎಂಬ ಮಾತನ  
ಒಂದೆ ಈ ವಿಶೇಷಣವನ್ನು ಹಾಕಿ (ಮೃತವೇ ಬ್ರಹ್ಮವಿದ್ಯಾಂಜಾಯಾಯ ಸಚಿಕೇತಸೇ ಚೆ ಎಂದು)  
ಬರೆದಿರಬಹುದು

ಡ್ರಿ ಯಮಸಂಹ ಯಮನು ಜಾತಿಸಿಯಾದರೂ ಅಧಿಕಾರಪುರುಷನಾದದ್ದರಿಂದ ತನ್ನ ಅಧಿ  
ಕಾರವು ಇರುವವರಿಗೆ ಲೋಕಸಂಗ್ರಹಕಾರ್ತಿಗಿ ಆ ಕೆಲಸವನ್ನು ಮಾಮತ್ತಿರುವನು ಎಂದು (ಆ||)  
ವ್ಯಾಖ್ಯಾನಕಾರರು ಬರೆದಿರುತ್ತಾರೆ

## ಉಪನಿಷತ್ತೀಂದರೆ ಏನು?

ಈಗ ಕಾರಕೋಪನಿಷತ್ತಿನ್ನಿಂದ ವಲ್ಲಿಗಳಿಗೆ ಸೂಲಭವಾಗಿ ಅರ್ಥವು ತಿಳಿಯಲ್ಲಿದೆ ಸ್ವಲ್ಪ ಗ್ರಂಥದ ಕ್ಷಮಿತಿಯನ್ನು ಅರಬಿಸಿರುತ್ತದೆ. (೨) ಹಿಂಸೆವಾಡುವುದು (ಅ) ಪಡೆಯುವುದು (ಇ) ಸದಿಲವಾಡುವುದು- ಎಂಬ ಅರ್ಥಗಳನ್ನು ‘ಸದ’ ಧಾತುವಿಗೆ ಹಿಂದೆ ‘ಉಪ’, ‘ಸ’- ಎಂಬ ಉಪನಿಷತ್ತಿಗಳೂ ಮುಂದೆ ಕ್ಷಿಪ್ರ ಪರಶ್ಯಯವ್ಯಾಖ್ಯಾನ ಒಂದು ‘ಉಪಸಿವದ’ ಎಂಬ ರೂಪವಾಗಿರುತ್ತದೆ. ಮತ್ತು (ಆ) ‘ಉಪಸಿಷತ್ತೀಂ’ ಎಂಬ ಶಬ್ದದಿಂದ- ನಾವು ವಾತ್ಯಾತ್ಯಾಸವಾಡಬೇಕೆಂದಿರಿವ (ಆ) ಗ್ರಂಥದಲ್ಲಿ ಈಳಿರುವದಾಗಿಯೂ (ಮುರುಮುಕ್ಕುಗಳೂ) ತಿಳಿಯಬೇಕಾದದ್ದಾಗಿಯೂ ಇರುವ ನಸ್ತಿಮನ್‌|| ನಿಷಯವಾಡ- ವಿನ್ಯಾಯ ಕ್ಷಮಿತ್ಯಾದುವದು.

ಹಾಗಾದರೆ ಉಪನಿಷತ್ತೀಂ ಎಂಬ ಶಬ್ದಕ್ಕೆ ಯಾವ ಅರ್ಥದ ಯೋಗದಿಂದ ಏದ್ದೀಯಂಬ ಅರ್ಥ-ವಾಗಿರುತ್ತದೆ?

ಇದಕ್ಕೆ (ಇತ್ತರವಸ್ತು) ಸೇರಿಕ್ಕೆತ್ತೀಂವೇ (ಕೇಳಿಂ): ಯಾವ ಮುರುಮುಕ್ಕುಗಳು (ಆ ಲೋಕರಲ್ಲಿ) ಕಂಡಿರುವವುಗಳಾಗಿಯೂ (ಪರಳೋಕದಲ್ಲಿನೆಯೇಂದು) ಶತ್ರುಗಳಿಗೆ

\* ಕ್ಷಮ್ಯಜುವೇ ದದಲ್ಲಿ ಕಾರಕವೆಂಬುದೊಂದು ಕಾಳಿಯುಂಟು ಈ ಉಪನಿಷತ್ತೀಂ ಅದಕ್ಕೆ ಸೇರಿದ್ದು ಎಂದು ಹೇಳುತ್ತಾರೆ ಹೀರಕೆಯನ್ನು ನೋಡಿ

† ಈ ಉಪನಿಷತ್ತೀನ ಅರ್ಥಾಯಿದ ಭಾಗಗಳಿಗೆ ವಲ್ಲಿಗಳಿಂದ ಹೇರಿ.

‡ ಭರತ್ಯವರಂಜರೇ ಮುಂತಾದವರು ವಾತ್ಯಾತ್ಯಾಸವನ್ನು ಬರೆದಿರುತ್ತಾರಾದೂ ಅವರ ಗ್ರಂಥಾದ್ಯಂತಿಗೆ ಅಲ್ಲಿ ಅರ್ಥವೂ ಸರಿಯಾಗಿ ತಳಯುವ ಹಾಗಿಲ್ಲ- ಎಂದು ಭಾವ ವ್ಯಕ್ತಿಯಂಬ ಮಾತನ್ನು ಭಾವ್ಯ ಎಂಬ ಅರ್ಥದಲ್ಲಿಯೇ ಹಿಂದಕ್ಕೆ ಉಪಯೋಗಿಸುತ್ತಿದ್ದಂತೆ ತೋರುತ್ತದೆ ಹೀರಿಕೆಯನ್ನು ನೋಡಿ.

§ ಕ್ಷಿಪ್ರ ಎಂಬ ಪ್ರಶ್ನೆಯವು ಒಂದು ಲೋಕವಾಗಿದೆ ಉಪನಿಷತ್ತೀಂ+ಕ್ಷಿಪ್ರ= ಉಪನಿಷದ್.

### || ಬ್ರಹ್ಮವಸ್ತುವಿನ

\*\* ರಹಿತಿಯೆಂದೂ ಯೋಗವೆಂದೂ ಅರ್ಥವು ಎರಡು ವಿಧವಾಗಿರುವದು. ಉದಾಹರಣೆಗೆ ಕಲ್ಪಿ, ಮನ್ಮಂತ್ರ- ಮುಂತಾದ ಮಾತುಗಳು ರೂಪಿಯಿಂದ ಆಯಾ ವಸ್ತುವನ್ನು ಹೇಳುತ್ತವೆ, ಎಂಬೀರು. ಒಡನಾಡಿ- ಮುಂತಾದ ಅವಯವಾರ್ಥವಲ್ಲ ಮಂತ್ರಾಳ ಯೋಗಾರ್ಥವಲ್ಲ ಮಾತುಗಳು ಇಲ್ಲ ಉಪನಿಷತ್ತೀಂ ಎಂಬ ಮಾತಿಗೆ ಯಾವ ಅರ್ಥದ ಯೋಗ? ಎಂದರೆ ಉಪನಿಷತ್ತೀಂಬುದರ ಅವಯವಾರ್ಥವೇನು? ಎಂದು ವ್ಯಕ್ತಿ

ಯಲ್ಲಿ (ಹೇಳಿ) ರುವವುಗಳ ತಾಯೂ ಇರುವ ಪರಮಾತ್ಮಾಗಳಲ್ಲಿ ಬಯಕೆಯಿಲ್ಲದೇಂದೆ ಉಪ ಸಂಪತ್ತು ಎಂಬ ಶಬ್ದಕ್ಕೆ ವಾಚ್ಯವಾದ ಮುಂದೆ ಹೇಳುವಲ್ಲಿ ನಿದ್ದೇಯನ್ನೂ (ಅದರ) ಖಶ್ತರಕ್ಕೆ ಒಂದು ('ಖಾಪ'), ಅದರಲ್ಲಿಯೇ ತಾತ್ಪರ್ಯವುಳ್ಳವರಾಗಿ ಸಿಕ್ಕಿಯದಂದು ('ಸಿ'), ಪರಿಶೀಲನೆ ಪರೋತ್ತ್ವ ಅವರ ಸಂಸಾರಕ್ಕೆ ಜೀಜವಾದನ್ಯ ಅವಿದ್ಯೆ- ಮುಂತಾದ್ವಾಸ್ತು || ಏತರಣವಾಡಿ ('ಸದಾ') ಎಂದರೆ ಹಿಂಸೆವಾಡಿ ಜೆನಾನ್ನಾಗಿ ನಾಶವಾಡುವೆದು- ಹೀಗೆಂಬ ಅರ್ಥದ ಯೋಗಿಂದ ನಿದ್ದೇಯು ಶೀಪನಿಷತ್ತೆಂದು ಕರೆಯಲ್ಪಡುವೆದು. ಆದ್ದರಿಂದಲೇ ಮುಂದೆ (ಶುರುತಯಲ್ಲಿ) "ಅವಸನ್ಸು ತಿಳಿದರೆ ಮೃತ್ಯುವಿಸಿಸಿ \* ಯಾವಿಯಿಂದ ಬಡುಗಡಿಕೊಂದುತ್ತಾನೆ" (೧-೨-೧೧೫) ಎಂದು ಹೇಳಿರುತ್ತದೆ. ಅಧಿವಾ ಹೇಳಿಲೆ ಹೇಳಿರುವಂಥ ಲಕ್ಷ್ಯಾನವುಳ್ಳ ಮುಂದುಕ್ಕುಗಳನ್ನು ಹೆಚ್ಚಿಸಿ ಬ್ರಹ್ಮವನ್ನು ಪಡೆಸುತ್ತದೆ ಎಂದು ಬ್ರಹ್ಮವನ್ನು ಪಡೆಸುವದು+ ('ಸದಾ') ಎಂಬ (ಅರ್ಥದ) ಯೋಗಿವರುವದರಿಂದ ಬ್ರಹ್ಮವಿದ್ಯೆಗೆ 'ಖಾಪನಿಷತ್ತು' (ಎಂದು ಹೆಸರಾಗುವೆದು) "ಬ್ರಹ್ಮವನ್ನು ಹೊಂದಿ ಶಲ್ಯಪಂಜಿಲ್ಲಿದವನೂ ಮೃತ್ಯುವಿಲ್ಲಿದವನೂ ಆದನ್ನು" (೨-೩-೧೮) ಎಂದು ಇಡನ್ನೂ ಮುಂದೆ (ಶುರುತಯಲ್ಲಿ) ಹೇಳಿರುತ್ತದೆ. (ಇನ್ನೂ) ಶೋಕಕ್ಕೆಲ್ಲ ಮೊದಲನೆಯನನಾಗಿಯೂ ಇತ್ತೀಚ್ಚಿ ಬ್ರಹ್ಮದಿಂದ ಹುಟ್ಟಿದವನಾಗಿಯೂ ತಿಳಿಯಾವಾತನಾಗಿಯೂ ಇರುವ ಅನ್ವಯಂಬಂಧನ್ನೇ; (ಸಹಿಕೇತನು) ಈನಗೆ ಎರಡ ಸಯ ವರಷಂದು ಪಾರ್ಥಿಸಿರುವ ಆ(ಅನ್ವಯ)ವಿಷಯವಾದ ನಿದ್ದೇಯುಣಿಕ್ಕ ಸ್ವರ್ಗ ಶೋಕವೆಂಬ ಫಲವನ್ನು ಹೊಂದುವದಕ್ಕೆ ಕಾರಣವಾಗಿರುವದರಿಂದಲೂ ಆದಕ್ಕಿಂತ ಹೀರೆಯಾದ (ಭೂ)ಶೋಕದಲ್ಲಿ ಮತ್ತೆ ಮತ್ತೆ ಆಗುತ್ತಿರುವ ಗರ್ಭವಾಸ,

\* ಈ ಮಾತ್ರ 'ಇಹಾಮುತ್ತ ಸ್ಥಳಭೋಗ ವಿರಾಗ' ಎಂಬ ಸಾಧನವನ್ನು ಸೂಚಿಸುತ್ತದೆ.

+ ಶಮಾದಿಗಳ ಸೂಚನೆ.

| ವಿರೇಕವಂಬ ಸಾಧನವ ಸೂಚನೆ.

|| ಶಾಮಕರ್ಮಗಳನ್ನು

|| ಶಾಮಕರ್ಮಗಳನ್ನು

\*\* ಅವಿದ್ಯಾದಿಗಳಂಬ ಮೃತ್ಯುವನ್ನು ನಿದ್ದೇಯು ನಾಶಗೊಳಿಸಿ ಮುಕ್ತಿಯನ್ನು ಕೊಡುವ ದಂದು ಶುತ್ತಿಯ ಅರ್ಥ.

†† ಪದ್ದ - ಏತರಣಗೆ ವಸಾದಸೇಪು- ಎಂದು ಈ ಧಾತುವಿಗೆ ಮೂರು ಅರ್ಥವನ್ನು ಹೇಳಿರುತ್ತಾರೆಣ್ಣು, ಹೀಸಮಾಡುವದು [‘ವಿಶರ್ವ’] ಪಡೆಸುವದು [‘ಗತಿ’]- ಎಂಬ ಎರಡರುಗಳನ್ನು ನಿದ್ದೇಗೆ ಹೊಂದಿಸಬಹುದು. ಏಕೆಂದರೆ ಈ ನಿದ್ದೇಯು ಅವಿದ್ಯಾದಿಗಳನ್ನು ಹಿಂಸಿಸುತ್ತದೆ, ಮತ್ತು ಬ್ರಹ್ಮವನ್ನು ಪಡೆಸುತ್ತದೆ

†† ೧-೧-೧೫, ೧-೧-೧೬ ಮಂತ್ರಗಳ ಸೂಚನೆ

ಶ್ಯಾಮಿ ಬ್ರಹ್ಮವಿದ್ಯೆಗೆ ಉಪನಿಷತ್ತು ಎಂಬ ಹೆಸರು ಒಬ್ಬವಂತ ಅಗ್ನಿವಿದ್ಯೆಗೂ ಆ ಹೆಸರು ಒಬ್ಬತ್ತದೆ; ಏಕೆಂದರೆ ಇದಕ್ಕೂ (‘ಗತಿ’, ಅವಸಾದನ್ ಎಂದೆ) ಹೊಂದಿಸುವದು, ಸಡೆ ಮಾಡುವದು ಎಂಬ (ಸದಾ) ಧಾತುವಿನ ಅರ್ಥಗಳು ಹೊಂದುತ್ತವೆ.

ಹುಟ್ಟು, ಮುಕ್ಕು- ಮುಂತಾದ ತೊಂದರೆಗಳ ಸಮಾಹವನ್ನು ಅವಸಾದನ ವಾಡುವದರಿಂದ ಎಂದರೆ ಸಹಿಲವಾಡುವದರಿಂದಲೂ ‘ಸದ’ ಧಾರುವಿನ ಅರ್ಥದ ಸಂಬಂಧವು (ಅಗ್ನಿವದ್ವೀಗೂ) ಇರುವದರಿಂದ ಅಗ್ನಿವದ್ವೀಯು ‘ಉಪನಿಷತ್ತು’ ಎನಿಸುವದು. “ಸ್ವರ್ಗಲೋಕವನ್ನು ಪಡೆದವರಾಗಿ ಅಮೃತತ್ವವನ್ನು ಪಡೆಯುವರು” (೧೨೨೫) ಎಂದು ಮುಂತಾಗಿ ಇದನ್ನೂ ಮುಂದೆ ಹೇಳಿರುತ್ತದೆ.

(ಆಕ್ಷೀರು) ಅಧ್ಯಾತ್ಮವಾಡುವವರು ‘ಉಪನಿಷತ್ತುನ್ನು ಅಧ್ಯಾತ್ಮವಾಡುತ್ತಿದ್ದೇವೆ’, ‘(ಉಪನಿಷತ್ತುನ್ನು) ಹೇಳಿಕೊಡುತ್ತಿದ್ದೇವೆ’ ಎಂದು ಉಪನಿಷತ್ತು ಏಂಬ ಶಬ್ದದಿಂದ ಗ್ರಂಥವನ್ನೂ ಹೇಳುತ್ತಾರಲ್ಲ?

(ಪರಿಶಾರ) ಇದೇನೂ ಶಬ್ದಲ್ಲ. ಏಕೆಂದರೆ ಅವದ್ವೀಯೇ ಮುಂತಾದ ಸಂಸಾರಹೇತುಗಳನ್ನು ನಾಶವಾಡುವದೇ ಮುಂತಾದ— ಸದ ಧಾರುವಿನ— ಅರ್ಥವು ಬರಿಯ ಗ್ರಂಥಕ್ಕೆ ಹೊಂದುವದಿಲ್ಲ, ಮತ್ತು ವಿದ್ವಾಗಿ ಹೊಂದುತ್ತದೆ. (ಆದ್ದರಿಂದ ಪದ್ಧೀಯೇ ನಿಜವಾದ ಉಪನಿಷತ್ತು); (ಆವದ್ವೀಗೋಽಸ್ಮಾರ (ಹುಟ್ಟಿರುವ) ಗ್ರಂಥವು ಆ (ಉಪನಿಷತ್ತುಂಬಿ) ಮಾತ್ರಿಸಿಂದ (ಕರೆಯುಳ್ಳಜುವದೆಂಬುದೂ) ಯುಕ್ತವಾಗಿದೆ. “ತುಪ್ಪವೇ ಆಯುಸ್ಸು”\* ಮುಂತಾದ ಪ್ರಯೋಗಗಳಂತೆಯೇ (ಇದು). ಆದ್ದರಿಂದ ಉಪನಿಷತ್ತು ಏಂಬ ಶಬ್ದಕ್ಕೆ ವಿದ್ವಾಯೆಂಬ ಅರ್ಥವು ಮುಖ್ಯವ್ಯತ್ಯಿಂಳಿಂದ † ಒಂದಿರುತ್ತದೆ ಗ್ರಂಥವೆಂಬ ಅರ್ಥವು ಗೌಣವ್ಯತ್ಯಿಂಳಿಂದ (ಬಂದಿರುತ್ತದೆ).

### ಕರ್ಮಾಖಣಿನ ಅನುಭಂಧಕುಷ್ಟಯು

ಈ ರೀತಿಯಲ್ಲಿ ಉಪನಿಷತ್ತು ಏಂಬ ವಾತನ್ನು ಒಟ್ಟಿಗೆ ಅರ್ಥವನ್ನು ಹೇಳಿದ್ದ್ವಿರಿಂದಲೇ ವಿದ್ವಾಗೇ ತಕ್ಷವಾಗಿರುವ ಅಭಿಕಾರಿತ್ವ ಯಾರೆಂಬುದನ್ನೂ ಹೇಳಿದಂತಾಯಿತು. ಒಳಗೊನ ಆತ್ಮವಾಗಿರುವ ಪರಬ್ರಹ್ಮವೇ ಇದಕ್ಕೆ ಅಸಾಧಾರಣವಿಷಯವೆಂದೂ ಹೇಳಿದಂತಾಯಿತು. ಬ್ರಹ್ಮವಾಗಿರುವವಾದ

\* ‘ತುಪ್ಪವೇ ಆಯುಸ್ಸು’ ಎಂದರೆ ಮುಪ್ಪದಿಂದ ಆಯುಸ್ಸು ಹೆಚ್ಚುವೆಂದು ಅರ್ಥ. ಈ ಪ್ರಯೋಗದಲ್ಲಿ ಆಯುಸ್ಸು ಎಂದರೆ ಆಯುಸ್ಸನ್ನು ಒಮ್ಮೆಮಾಡುವದು ಎಂಬರ್ಥವಿರುವಂತೆ ‘ಗ್ರಂಥವು ಉಪನಿಷತ್ತು’ ಎಂಬ ಪ್ರಯೋಗದಲ್ಲಿ ಉಪನಿಷತ್ತು ಎಂದರೆ ಉಪನಿಷತ್ತನ್ನು ಒಮ್ಮೆಮಾಡುವದು, ಎಂದರೆ ಜ್ಞಾನವನ್ನು ಒಮ್ಮೆಮಾಡುವದಕ್ಕೆ ಕಾರಣವಾಗಿರುವದು— ಎಂಬು ಅರ್ಥ.

† ವಿದ್ವಾಯೆಂಬುದು ಮುಖ್ಯವಾದ ಅರ್ಥ; ಗ್ರಂಥವನ್ನು ಉಪಜಾರ್ಕ್ ಉಪನಿಷತ್ತು ಎಂದು ಕರೆದಿದೆ. ‡ ವಿದ್ವಾಯೆಂದರೆ ಆಗುವ ಪ್ರಯೋಜನವನ್ನು ಇಯುಸುಧರನೇ ಅರ್ಥ. ಅಭಿಕಾರಿ.

ಪೂರ್ಣವಾದ ಸಂಸಾರನಿವೃತ್ತಿಯೇ ಈ ಉಪನಿಷತ್ತಿಗೆ ಪ್ರಯೋಜನವು. ಎದ್ದೀಗೂ ಇಂಥ ಪ್ರಯೋಜನಕ್ಕು (ಸಾಧ್ಯಸಾಧನಾಕ್ಷಣವಾದ) ಸಂಬಂಧ ವನ್ನೂ ಇಲ್ಲಿದಂತಾಯಿತು. ಆದ್ದರಿಂದ ಮೇಲೆ ಹೇಳಿದಂತೆ ಅಧಿಕಾರಿ, ಏಷಯ, ಪ್ರಯೋಜನ, ಸಂಬಂಧ- ಇವುಗಳನ್ನು ಇಲ್ಲಿ ವಿದ್ಯೆಯನ್ನು ಅಂಗೀಕೃತಿಪ್ರಾಪ್ತಿ ಸಿದ್ಧಿಯ ತ್ವಾಗಿ ಚೆನ್ನಾಗಿ ತೊರಿಸಿ ಕೊಡುವದಲಿಂದ ಈ ವಿಧಿಗಳಿಗೆ ಅಸಾಧಾರಣವಾದ ಅಧಿಕಾರಿ, ಏಷಯ, ಪ್ರಯೋಜನ, “ಸಂಬಂಧ- ಇವುಗಳಿಗೆ ತೊರಿಸಿ ಯಾಕಿ ಆದ್ದರಿಂದ ಇವುಗಳನ್ನು ತಿಳಿದ ಮಂಟ್ಪಿಗೆ ವಾಜ್ಞಾನವಾಡುತ್ತೀರೆ.

— — — — —

## ಒಂದನೆಯ ಅಧ್ಯಾಯ—ಒಂದನೆಯ ವಲ್ಲಿ

ನಚಿಕೇತನು ಯಮನ ಬಳಿಗೆ ಹೋದದ್ದು

೪೦. ಆಸೆಯಿಂದ ವಾಜಕ್ರವಸನೆಂಬವನು ತನ್ನದನ್ನೆಲ್ಲ ಡಾನ ಮಾಡಿದನಂತೆ. ಅವನಿಗೆ ನಚಿಕೇತನ್ನೆಂಬ ಒಬ್ಬ ಮಾರ್ಗಸಿದ್ಧಿನಂತೆ. ||೧||

ಇಲ್ಲಿ ಕಥೆಯನ್ನು (ಪ್ರಾರಂಭಸಿರುವದು) ವಿದ್ಯೆಯನ್ನು ಕೊಗ್ಗಳುವದಕ್ಕೆ. ಆಸೆಯಿಂದ ಎಂದರೆ (ಹಲದ) ಬಯಕೆಯಿಂದ. ಮೂಲದಲ್ಲಿ ‘ಹ’, ‘ವಾ’- ಎಂಬೆರಡೂ ಹಿಂದೆ ನಡೆದ ವಿಷಯವನ್ನು ನೇನಪುಕೊಡುವ ಸಿವಾತಗಳು. ವಾಜ ಎಂದರೆ ಅನ್ನವು; ಅನ್ನವನ್ನು ಕೊಡುವದೇ ಮುಂತಾದ ಸಿಮುತ್ತುದಿಂದ ಶ್ರವ ಎಂದರೆ ಯಕಸ್ಸು ಬಂದಾತನಾದ್ದರಿಂದ ಅವನಿಗೆ ‘ವಾಜಕ್ರವಸ್ಸು’ (ಎಂದು ಹೇಸರು). ಅಧಿವಾ (ಅವನಿಗೆ ವಾಜಕ್ರವಸ್ಸು ಎಂದು) ರೂಢಿಯಿಂದಲೇನ್ನ (ಹೇಸರು ಬಂದಿರಿಬಹುದು). ಆತನ ಮಾರ್ಗಸಿಗೆ ‘ವಾಜಕ್ರವಸ್ಸು’ ಎಂದು ಹೇಸರು. ಆತನು ‘ವಿಶ್ವಜಿತ್ತು’ ಎಂಬ ಸರ್ವದಕ್ಕಿಣಿಯ ಯಾಗವನ್ನು ನಡೆಸುವ

\* ಕರ್ಮಾಂದಿಂದ ಬ್ರಹ್ಮಪ್ರಾಪ್ತಿಯಾಗಲಾರಮ, ವಿದ್ಯೆಯಿಂದಳೇ ಆಗುವದು- ಎಂಬುದು ಸಂಬಂಧಿತ.

† ಸೇರಾಗಿ, ಸಂಶಯಾದಿಗಳುಂಟಾಗದ ಹಾಗೆ.

‡ ಅಧಿಕಾರಿ ಮುಂತಾದವುಗಳು ನಾಳ್ಬಿನ್ನು ಸೇರಿಸಿ ಅನುಭಂಧಚತುಷ್ಪಾಯವೆಂದು ಕರೆಯುತ್ತಾರೆ. ಯಾವ ಗ್ರಂಥಕ್ಕೆ ಅನುಭಂಧವಾಗಿರುತ್ತಿರುತ್ತಿದ್ದು ಅದನ್ನು ಮಾತ್ರ ಇನ್ನರು ಒಂದುವರು.

§ ವಾಜಕ್ರವಸ್ಸು— ಎಂಬ ಹೇಸರು ಅವಿಯವಾರ್ಥಕ್ಕೆ ಅನುಗುಣವಾಗಿ ಬಂದಿರದೆ ಅವನಿಗೆ ಇಟ್ಟ ಸಂಕೇತನಾಮವಾಗಿದ್ದರೂ ಇರಬಹುದು.

ನಾದನಂತೆ ; ಆತನು ಆ ಯಜ್ಞದಲ್ಲಿ ಅವರ ಫಲದ ಬಹುಕೆಲುಂದ ತನ್ನ ಎಲ್ಲಾ ಧನವನ್ನಿಂದ ವಾಸವಾಡಿದ್ದು. ಆ ಯಜ್ಞವನಾನಿಗೆ ತನ್ನ ನಡಿಕೆತನೆಂಬ ಮಂಗನಿದ್ದನಂತೆ.

**ದಷ್ಟಿಣಿಗಳನ್ನು ಕೊಡುವದಕ್ಕೆ ಒಯ್ಯಾತ್ತಿರುವಾಗ ಚಿಕ್ಕವ ನಾಗಿರುವ ಅವನಿಗೆ ಶ್ರದ್ಧೆಯಾ ಬಂದು ಸೇರಿತು. ಅವನು ಯೋಚಿಸಿದ ನೇನೆಂದರೆ :—**

“ ನೀರುಕುಡಿದವುಗಳಾಗಿಯೂ ಹುಲ್ಲುಮೇದವುಗಳಾಗಿಯೂ ಹಾಲು ಕರೆದವುಗಳಾಗಿಯೂ ಇಂದಿಯಕ್ಕಿಂತಿಲ್ಲದವುಗಳಾಗಿಯೂ (ಇರುವ ಇಂಥ ಹಸುಗಳನ್ನು) ಕೊಡುವಾತನು ‘ಅನಂದ’ ಎಂಬ ಲೋಕ ಗಳನ್ನು ಪಡೆಯುವನು. ” || ೭ ||

ಚಿಕ್ಕವನಾದ ಎಂದರೆ ಇನ್ನೂ ಕುಡುಗತನದಲ್ಲಿಯೇ ಇದ್ದು, ಈ ಯುವ ಶಕ್ತಿಯಿನನ್ನು ಬಂಬಿಲ್ಲದೆ ಇದ್ದು, ಆ ಸಚಿಕೆತನೆಂಬ ಬಾಲಕನಿಗೆ ಶ್ರದ್ಧೆಯು ಎಂದರೆ ತನ್ನ ತಂಡೆಗೆ ಒಟ್ಟುಯಾದಾಗಲೇಬ ಬಹುಕೆಲುಂದಾದ ಆಸ್ತಿಕ್ಕಿಂತಿಯು ಬಂದು ಸೇರಿತು. ಯಾವ ಕಾಲದಲ್ಲಿ (ಬಂಧಿತು) ? ಎಂದರೆ ಹೇಳುತ್ತಾರೆ :— ಇಂತ್ತಿಕ್ಕಿರುಗಳಿಗೂ ನಿಂದಿರುವ ಸದಸ್ಯನಲ್ಲಿರುವ ಪರಿಗಳ್ಯ ದಕ್ಷಿಣಿಗಳನ್ನು ಬಯಸ್ಯಾತ್ತಿರುವಾಗ ದಕ್ಷಿಣಿಗಾಗಾ ಗೋಪಗಳನ್ನು ಕೊಡುವದಕ್ಕೆಂದು ಬೇರೆ ಬೇರೆಯಾಗಿ ಬಯಸ್ಯಾತ್ತಿರುವಾಗ ಆ ಶ್ರದ್ಧೆಯಿಂದೊಡಗೂಡಿದ ಸಚಿಕೆತನನ್ನು (ಪೀಠಿಂದು) ಯೋಚಿಸಿಕೊಂಡನು :

ಹೇಗೆ (ಯೋಚಿಸಿಕೊಂಡನು) ? ಎಂದರೆ ಹೇಳುತ್ತಾರೆ. ‘ನೀರುಕುಡಿದರು ಪವುಗಳಾಗಿಯೂ’ ಮುಂತಾದವು ದಕ್ಷಿಣಿಗಾಗಾ ಬಯಸ್ಯಾತ್ತಿದ್ದು ಗೋಪಗಳ ಏಕೀಷಣಾಗಳು. ಸೀರನ್ನು ಆಗಲೆ ಕುಡಿದಮ್ಮ ಆಗಿಬಟ್ಟಿದೆ, ಹುಲ್ಲನ್ನು ತಿಂದದ್ದು ಆಗಲೆ ಆಗಿಬಟ್ಟಿದೆ. ಯಾಲನ್ನು ಕರೆದದ್ದೂ ಆಗಿಬಟ್ಟಿದೆ, ಇಂದಿಯ ಶಕ್ತಿಯೂ ಇಲ್ಲ, ಎಂದರೆ ಇನ್ನು ಕರುವಾಕರಾರದನ್ನು ಮುದಿಯಾಗಿ— ಅಂತಹ ನಿಷ್ಫಲವಾದ ಹಸುಗಳು ಎಂದಧ್ರು. ಇಂಥ ಗೋಪಗಳನ್ನು ದಕ್ಷಿಣಿಗಂದು ಯಾವ ಯಜಮಾನಾನಿ ಶುತ್ತಿಕ್ಕಿರುಗಳಿಗೆ ಕೊಡುತ್ತಾನೋ ಆತನು ‘ಅನಂದ’ ಎಂಬ ಏಂದರೆ ಅನಾಸಂದವಾದ— ಸರ್ವಬಲ್ಲದ ಲೋಕಗಳನ್ನು ಪಡೆಯುವನು.

\* ಇದನ್ನು ‘ಯಾಗಮಾಡಿದನು’ ಎಂಬ ಕ್ರಮಿಗೂ ಅನ್ಯಾಯಿಸಿಕೊಳ್ಳಬಹುದು.

† ಯಜ್ಞವಾದುತ್ತಿದ್ದ ಆ ವಾಜಕ್ರಾಂತಿಗೆ.

‡ ಯಾಗದಲ್ಲಿ ಯಜಮಾನಾನಿಗೆ ಸಹಾಯ ಮಾಡುವವರು.

† ಯಜ್ಞವು ನಡೆಯುತ್ತಿರುವಾಗ ಅದನ್ನು ನೋಡುತ್ತಾ ಸಭಿಯಲ್ಲಿ ಕುಳಿತುವ ವಿಧಾನಂ ಸರು.

ఆవను తన్న తండెగే హేళిద్దీఎనెందరి: “ తండెయే, నన్నన్న  
యారిగే కొదువే? ” ఓఁగేందు ఎరడనేయ సలవూ మార  
నేయ సలవూ కేళిదను. ఆవనిగి (ఆతను) హేళిద్దీఎనెందరి:  
“ మృత్యువిగి నిన్నన్న కొదుత్తేఇనే ” || ४ ||

ఓఁగే యజ్ఞవు పూతిక్యాయాగదే ఇరువ సిసుత్తుదింద తండెగే  
అసిష్టవాద ఘలవన్న మగనాద నాను సీవారిసబేఁకు— ఎందు తన్న  
నాన్నదరూ కొట్టు యజ్ఞవన్న పరపూతిగోళిస్తోఇవేందు యోఇశిసి  
తండెయ బళగే ఒందు (ఆ) తుదచుస్తూ కురితు హేళిదనేఎనెందరి— “ ఎట్ట  
తండెయే, యావ బుత్కిభిగి దక్షిణిగాగా నన్నన్న కొచుత్తేఇయే? ”  
ఓఁగినలు తండెయు ఖసేళ్లేమాణదను; (ఆ) మేరీలేయం ఎరడ  
నేయ సలవూ మారనేయ సలవూ “ నన్నన్న యాలిగి కొదువే? నన్నన్న  
యారిగి కొచువే? ” ఎందు (మత్తే మత్తే) కేళిదను. తండెయు ఇవను  
చుదుగనాగిల్ల, ఎందు సిట్టాగ్గి ఆ పుత్రసస్తు కురితు “ నిన్నన్న  
మృత్యుపగే ఎందరే ఏవస్థాతన మగనాద యముగి కొట్టిరుత్తేఇనే ”  
ఎవదను.

(సజికేతన్న యోఇజిసిద్దీఎనెందరి—) బహుజనరల్ (నాను  
నొదలనేయవనాగి కోఇగునేను, బహుజనరల్ నాను నడునే  
యవనాగి కోఇగునేను; నన్నింద ఈగ (ఆతను) వాడబేఇకాగి  
రువ యమన కట్టవ్యవేణిద్దీతు? || ५ ||

ఓఁగే హేళలు ఆ మగను పకొంతదల్లి (తన్లు తాను) దుఃఖ  
పడుత్తేద్దను. చేఁగెందరే కేళుక్కారే. బముజస శిష్టరల్లి అధవా  
మక్కాళల్లి (నాను) నొదలనేయవనాగాయే, కోఇగునేను, ముఖ్యవాద  
తిష్యవ్యక్తియే ముంతాద (గుణదిందలే) నడెదుకొళ్లుత్తిద్దీఇనే  
ఎవధి సాకుతరద బథిచంగజ్ఞ నాను సాకుతరదనవనాగాయే నడెదు  
కొళ్ళుత్తిరువేసు, అధసువ్యక్తియింద (నాను) యావాగులూ (నడెదు  
కొండిల్ల.) ఓఁగుణవ్యక్తిపుత్రునాదరం నన్నన్న మృత్యు

\* “ గురువిన మసోవ్యక్తియన్న అరితు నడెయవదు ఖత్తమశ్వన స్థావతు;  
హేళిదుకే నడెయువదు మధ్యమశ్వన స్థావతు : హేళిదరూ నడెయదిరువదు అధ  
మన లక్షణవ నాను క్షేత్రాద మట్టగు ఖత్తమశ్వనాగి, మధ్యమశరగణయ శిష్టర  
ముంపన్న ఎందిగు బిడద నడెదుకొళ్లుత్తేనల్ల, యావాగ్గి ఇవస ఆళ్ళయిన్న లుల్లంఫిసి  
ధవస్తునల్ల! ” ఓఁగిధ్వరూ తండెయు ఈ రీకి సుదిద్దీకిరబహుదు? ” ఎందు భావ.

ವಿಗೆ ಕೊಟ್ಟಿರುತ್ತೇನೀಂದು ತಂದೆ ಹೇಳಿರುವನನ್ನಲ್ಲ ! ನನ್ನನ್ನು ಯಮನಿಗೆ ಕೊಟ್ಟಿ  
ಉಗ (ನಮ್ಮ ತಂದೆಯು) ಮಾಡಬೇಕಾಗಿರುವ ಯಮನ ಕರ್ತವ್ಯವು ಎಂದರೆ  
(ಯಮನಿಂದಾಗಿಬೇಕಾದ) ಪ್ರಯೋಜನವು ವಿರಬಹುದು ? \* ನಿಜವಾಗಿಯೂ  
ಪ್ರಯೋಜನವನ್ನು ಲಕ್ಷ್ಯದಲ್ಲಿಡದೆಯೇ ಸಿಟ್ಟಿನಿಂದ(ಬೇ) ತಂದೆಯು (ಹೀಗೆಂದು)  
ನುಡಿದಿರಬೇಕು. ಹೀಗೆದ್ದರೂ ಈ ತಂದೆಯ ಮಾತ್ರ ಸುಖಾಗಬಾರದು.

ಹೀಗೆಂದು ಯೋಚಿಸಿಕೊಂಡು “ಅಯೋಗ್ ! ನನ್ನೊ ಹೇಳಿ ಬಿಟ್ಟಿಸಿಲ್ಲ !”  
ಎಂದು ಪೇಚಾಡುತ್ತಿದ್ದ ತಂದೆನನ್ನು ಕರ್ತಿತು ದುಃಖದಿಂದ ಹೇಳುತ್ತಾನೆ:—

ಪೂರ್ವಿಕರು ಹೇಗೆ (ಇಡ್ಲಿಂಬುದನ್ನು) ನೋಡು; ಮತ್ತು ಉಳಿ  
ದವರು ಹೇಗಿರುತ್ತಾರೆಂಬುದನ್ನು ನೋಡು. ಮನುಷ್ಯನು ಸಸ್ಯದ ಹಾಗೆ  
ಪಕ್ವವಾಗುತ್ತಿರುವನು, ಸಸ್ಯದ ಹಾಗೆ ಮತ್ತೆ ದುಟ್ಟಿತ್ತಿರುವನು. || ೬ ||

ಪೂರ್ವಿಕರಾದ ನಿನ್ನ ತಂದೆ, ಉಜ್ಜ್ವಲ್ಯಾ— ಮುಂತಾದವರು ಯಾವ ರೀತಿಯಂದ  
ಬಾಳಿದರೆಂಬುದನ್ನು ಒಬ್ಬಿಬ್ಬಿರನಾನ್ನು ನೋಡಿ ಆಲೋಚಿಸಿಕೊಂಡಿ. ಅವರನ್ನು  
ನೋಡಿ (ನೀನೂ) ಅವರ ಆಚಾರವನ್ನು ಸ್ವೀಕರಿಸುವದು ಒಳ್ಳೆಯದು. ಮತ್ತು  
ಇನ್ನೂ ಉಳಿದವರು ಎಂದರೆ ಉಗ ಇರುವ ಸಭ್ಜನರು ಹೇಗೆ ಇರುವರೋ  
ಅವರನ್ನೂ ನೋಡಿ ಯೋಚಿಸು. (ಮಂದಿನವರಾಗಲ ಇಗ್ನಿಸನವರಾಗಲ,)  
ಅವರಲ್ಲಿ ಸುಖಾಡುವದೆಂಬುದು ಇರಲೂ ಇಲ್ಲ, ಇರುವದೂ ಇಲ್ಲ. ಇದಕ್ಕೆ  
ವಿರುದ್ಧವಾಗಿ ಸುಖಾಡುವದು ದುರ್ಬಿನಾ ಸ್ವಭಾವವು. (ಹೇಗೆ) ಸುಖಾಡ  
ಯಾದರೂ ಯಾವನೂ ನುಂಪು ನ್ಯಾರೋಗಿಲಿಲಿದವನಾಗಲಾರನು ; ಪಕ್ಷಿಂದರೆ  
ಮನುಷ್ಯನು ಸಸ್ಯದ ಹಾಗೆ ಪಕ್ವವಾಗಿ ಸಾಯುತ್ತಿರುತ್ತಾನೆ; ಸತ್ಯ ಸಸ್ಯ,  
ದಂತಿಯೇ ಮತ್ತೆ ಹಣಟಿ ಶೋರಿಕೊಳ್ಳುತ್ತಿರುತ್ತಾನೆ; ಹೇಗೆ ಬೀವಲೈಂಡ್ ಕವೇ  
ಇನಿತ್ಯವಾಗಿರುವಲ್ಲಿ ಸುಖಾಡಿದ್ದರಂದ ಏನು ಪ್ರಯೋಜನ ? ನಿನ್ನ ಸಕ್ಷ್ಯವೋಂದಂತ್ತು  
ಕಾವಾಡಿಕೊಂಡು, ನನ್ನನ್ನು ಯಮನಿಗೆ ಕಳುಹಿಸಿಕೊಂಡು— ಎಂದು ಅಭಿಪ್ರಾಯವು

ಹೀಗೆನ್ನೂ ತಂದೆಯು ತನ್ನ ಸತ್ಯವನ್ನು (ರಕ್ಷಿಸುವದಕ್ಕೆಂದು ಮಗ  
ನನ್ನು) ಕಳುಹಿಸಿಕೊಟ್ಟಿನು. (ಆನೆಕೆತನು) ಯಮನ ಮನಗೆ ಹೋಗಿ,  
ಯಮನು ಎಲ್ಲಿಯೋ ಹೊರಗೆ ಹೋಗಿರುವಲ್ಲಿ ಮೂರು ರಾತ್ರೀಗಳು ಇರುತ್ತು  
ದ್ದನು. ಹೊರಗೆ ಕೋರಿದ್ದು ಒಂದ ಯಮನನ್ನು ಕರಿತು ಅವನ ಅಮಾತ್ಯರೋ  
ಹೆಂಡತಿಯೋ ಎಷಯವನ್ನು ತಿಳಿಸುವದಕ್ಕಾಗಿ ಈ ಮಾತ್ನನ್ನು ಹೇಳಿದರು:—

“ ವೈಕಾಂಸರನೇ ಅಭಿಧಿಯಾದ ಭಾರತ್ಯಣಾಗಿ ಮನೆಯನ್ನು  
ಪ್ರವೇಶಿಸುತ್ತಾನೆ. ಅಕಣಿಗೆ ಈ ಕಾಂತಿಯನ್ನು ಮಾಡುವರು. ಎಲ್ಲೆ  
ವೈವಷ್ಟನೆ, ಉಡಕವನ್ನು ತಿಗಿದುಕೊಂಡು ಬಾ. ” || ೭ ||

\* ಯಮನಿಗೆ ಇಂಥ ದಾನವನ್ನು ಕೊಡಬೇಕೆಂಬ ವಿಧಿಯೇನೂ ಇಲ್ಲವಲ್ಲ? ಎಂಬ ಭಾವ

ವೈಶ್ವಾಸರನು ಎಂದರೆ ನಾಕ್ಕಿದ್ದಿಯಾದ ಬಾರಹ್ಯಣಾಗಿ ಮನೆಯನ್ನು ಸುಧುವವನುತ್ತಿ ಪ್ರಪ್ರೇತಿಸುತ್ತಾನೆ. ಆ ಅಗ್ನಿಯ ತಾಪವನ್ನು ಶಮನಮಾಡುವರೇ ಏಂಬಂತೆ ತಿಳಿದವರು ಅತಿಥಿಗೆ ಪಾದ್ಯ, ಆಸನ- ಮುಂತಾದ್ವಾಸ್ತು ಕೊಡುವದೆಂಬ ಈ ಶಾಂತಿಯನ್ನು ಮಾಡುವರು. ಆದ್ದರಿಂದ ಎಲ್ಲೆ ಚೈವಸ್ತುತನೆ, ಈ ನಚಿಕೆತಸ್ತಿಗೆ ಕಾಂತಿಲೋಖಿದುಕೊಳ್ಳುವದಕ್ಕಾಗಿ ನೀರನ್ನು ತೆಗೆದುಕೊಂಡು ಬಾ.

ಇದೂ ಅಳ್ಳದೆ (ಪೀಗೆ ಸತ್ಯಾರ)ವಾಡದೆ ಇದ್ದರೆ ಪ್ರತ್ಯಾಖಾಯವನ್ನು ಕುಟುಂಬಿಯಲ್ಲಿ ಹೇಳಿರುತ್ತದೆ. ಹೇಗೆಂದರೆ:—

ಆಶ, ಪ್ರತೀಕ್ಷೆ- ಇವುಗಳನ್ನೂ ಸಿಕ್ಕಿರುವದನ್ನೂ ಸೂಸ್ಯತವನ್ನೂ ಇಷ್ಟಾಪ್ತಾತ್ಮಗಳನ್ನೂ ಪ್ರತ್ಯಾಪಶುಗಳನ್ನೂ- ಯಾವ ಅಲ್ಪಬುದ್ಧಿಯ ಮನೆಯಲ್ಲಿ ಬಾರಹ್ಯಣನು ಉಟಿವಿಲ್ಲದೆ ವಾಸನಾಡುವನ್ನೋ ಆ ಪ್ರರೂಪನ- ಈ ಎಲ್ಲವನ್ನೂ (ಅತಿಥಿಯು) ವಶವಾಡಿಕೊಳ್ಳುತ್ತಾನೆ. || ೮ ||

ಆಶಾಪತ್ರಿಕ್ಷೆಗಳನ್ನು- ತಸಗಿ ಗೊತ್ತಿಲ್ಲದೆ ಇದ್ದರೂ ಪದಾರ್ಥಗಳು ಸಿಕ್ಕು ಬೇಕೆಂಬ ಬಯಕೆಗೆ ಲಕ್ಷಿಯೆಂದು ಈಸರು; ಗೊತ್ತಿದ್ದ ಇಂಥ ಪದಾರ್ಥವೇ ಬರಬೇಕೆಂಬ ಸ್ವಿರ್ಹಿತ್ಯೇ ಪತ್ರಿಕ್ಷೆ- ಈ ಎರಡನ್ನೂ, ಅವುಗಳು ಸಿಕ್ಕಿದ್ದ ರಿಂದ ಆದ ಘಲವನ್ನೂ, ಸೂಸ್ಯತವನ್ನೂ ಎಂದರೆ ಹೀರುಂಬಾಡ ವಾಕ್ಯಸಿಂದಪಡಿದ ಫಲವನ್ನೂ, ಇಷ್ಟಾಪ್ತಾತ್ಮಗಳನ್ನೂ- ಇಷ್ಟವೆಂದರೆ ಯಾಗವ; ಪೂರ್ತವೆಂದರೆ ತೊರೆಟವೇ ಮುಂತಾದದ್ವಾಸ್ತು ನಿಮ್ಮಸುವದು- ಈ ಕರ್ಮಘಲಪನ್ನೂ ಪ್ರತ್ಯಾಪತಗಳನ್ನೂ ಎಂದರೆ ಮಕ್ಕಳನ್ನೂ ದಸಕರುಗಳನ್ನೂ- ಈ ಎಲ್ಲವನ್ನೂ (ಅತಿಥಿಯು) ವಶವಾಡಿಕೊಳ್ಳುತ್ತಾನೆ, ಏಂದರೆ ನಾಶಗೊಳಿಸುತ್ತಾನೆ ಎಂದು ಅಭಿಪ್ರಾಯ. ಅಲ್ಪಬುದ್ಧಿಯಾದ ಯಾವ ಪುರುಷನ ಮನೆಯಲ್ಲಿ ಉಟವಾಡದೆ ಬಾರಹ್ಯಣನು ಇರುತ್ತಿರುವನ್ನೋ (ಅವನ ಆಶಿಯೇ ವಾಂತಾದವುಗಳಿಲ್ಲವೂ ನಾಶವಾಗುತ್ತವೆ) ಆದ್ದರಿಂದ ಯಾವ ಅವಸ್ಥೆಯಲ್ಲಿದ್ದರೂ ಅತಿಥಿಯನ್ನು ಉಪೇಕ್ಷೆ ವಾಡತಕ್ಕೂ ದ್ವಾರ್ತಿ- ಎಂದರ್ಥ.

### ನಚಿಕೆತನಿಗೆ ಯಮನು ಕೊಟ್ಟ ವರಗಳು

ಎಲ್ಲೆ ಬಾರಹ್ಯಣನೆ, ಅತಿಥಿಯಾ ನಮಸ್ಕಾರಾರ್ಥಸೂ ಆದ (ನೀನು) ಮೂರು ರಾತ್ರಿಗಳು ಉಟವಾಡದೆ ನನ್ನ ಮನೆಯಲ್ಲಿ ಇದ್ದು ಕೊಂಡಿರುವೆಯಷ್ಟು; ಆದ್ದರಿಂದ ಎಲ್ಲೆ ಬಾರಹ್ಯಣನೆ, ನಮಸ್ಕಾರವಿರಲಿ,

೧೦ ಸಚಿಕೆತನಗೆ ಮನಸು ಕೊಟ್ಟ ವರಗಳು—ಮೊದಲನೇಮುವರು ತಂದೆಯ ಪ್ರಸನ್ನತೆ [ಅ] ೧ ವ. ೧

ಅದರಿಂದ ನನಗೆ ಸ್ವಸ್ಥಿಯಾಗಲಿ. ಇದಕ್ಕಾಗಿ ಮೂರು ವರಗಳನ್ನು  
ಕೇಳಿಕೊ.

ಪ್ರೀಗಿಂದ ಹೇಳಲು ಮೃತ್ಯುವೇ ಸಚಿಕೆತನ್ನಿನ ಒಂದಿಗೆ ಬಂದು ಪೂರ್ಣಭೇ  
ಯನ್ನು ವರಾಟ ಇಂತಿಂದನು “ಎಲ್ಲೆ ಬಾರಹ್ಯಂಜನೆ, ಅತಿಧಿಯೇ ಪವ  
ಸಾಕ್ಷಾರಕ್ಕೆ ಯೋಗ್ಯನೂ ಆಗಿರುವ ಸೀನು ಮೂರು ರಾತ್ರೆಗಳು ಸನ್ನ ಮನೆಯಿಂ  
ಳಿಕಟ್ಟಮಾಡದೆ ಉದ್ದೇಶಿಸ್ತೇ. ಅದ್ದಲೂ ಸಿನಗೆ ನನು ಸಾಕ್ಷಾರವಿರಲಿ. ಅದರಿಂದ,  
ಎಂದರೆ ಸೀನು ಉಳಿಕ್ಕಮಾಡದೆ ಸನ್ನ ಮನೆಯಲ್ಲಿ ವಾಸಪದ್ಧರ್ದಿಂದಠಾರುವ  
ದೊಷರಿಂದ, ಅದು ಸಾಗೆ ತಗಲದರೆ ಪರಿಹಾರಣಾಗಿ, ಸಾಗೆ ಸ್ವಸ್ಥಿಯಾಗಲಿ,  
ಎಂದರೆ ಮಂಗಳವಾಗಲಿ ಸಿನ್ನ ಅಸ್ತರಾರ್ಥಿದರಲೇ ನನಗೆ ಏಲಾಲ್ ಮಂಗಳವೂ  
ಅದೀತಾದರೂ ಸೀನು ಅಭಿಕಾರಣ ಪ್ರಸನ್ನನಾಗಲೀಂದು, ಸೀನು ಉಳಿಕ್ಕಮಾಡದೆ  
ಇಲ್ಲಿದ್ದ ಒಂದೊಂದು ರಾತ್ರಿಗಳು (ಒಂದೊಂದರಂತೆ) ಮೂರು ವರಗಳನ್ನು  
(ಕೊಡುತ್ತೇನೆ); ಸಿನ್ನಿಂದ ಸಿನಗೆ ಬೇಕಾದ ಪ್ರಾರು ವರಗಳನ್ನು ಕೇಳಿಕೊ.”

ಮೊದಲನೇಯ ವರ ತಂದೆಯ ಪ್ರಸನ್ನತೆ

ಎಲ್ಲೆ ಮೃತ್ಯುವೇ, ಗೌತಮನು ನನ್ನ ವಿಷಯದಲ್ಲಿ ಸಿಟ್ಟುಬಿಟ್ಟು  
ಶಾಂತಸಂಕಲ್ಪನಾಗಿಯೂ ಒಳ್ಳಿಯ ಮನಸ್ಸುಳ್ಳವನಾಗಿಯೂ ಆಗು  
ವಂತೆಯೂ ಸೀನು ನನ್ನನ್ನು ಹಿಂದಕ್ಕೆ ಕೆಳಿಸಿದರೆ ಗುರುತುಹಿಡಿದು  
ಮಾತಾಡಿಸುವಂತೆಯೂ ಆಗಲಿ. ಮೂರು ವರಗಳಲ್ಲಿ ನಾನು  
ಕೇಳುವದು ಇದೇ ಹಿಂದನೇಯದು. || ೧೦ ||

ಆಗ ಸಚಿಕೆತನು ಹೇಳತಾತ್ತವನೆ:— “ಎಲ್ಲೆ ಮೃತ್ಯುವೇ, (ಸೀನು) ವರ  
ಗಳನ್ನು ಕೊಡಬೇಕೆಂದಿದ್ದರೆ, ನನ್ನ ತಂದೆಯಾದ ಗೌತಮನು ‘ಯಾವನ ಹಕ್ಕಿ  
ದಕ್ಕೆ ಹೋ’ ನನ್ನ ಮಗನು ಏನು ನೂಡಿಸಿದ್ದೋ’ ಎಂದು ನನ್ನ ವಿಷಯದಲ್ಲಿ  
ಮನಸ್ಸಿನಲ್ಲಿ ಸಂಕಲ್ಪವನ್ನು ತರದಂತೆ ಶಾಂತಸಂಕಲ್ಪನಾಗಿಯೂ, ಒಳ್ಳಿಯ ಮನ  
ಮನಸ್ಸುಳ್ಳವನಾಗಿಯೂ ಎಂದರೆ ಪ್ರಸನ್ನವಾದ ಮನಸ್ಸುಳ್ಳವನಾಗಿಯೂ ಆಗು  
ವಂತೆಯೂ ಸಿಟ್ಟುಬಿಟ್ಟು ಸಂಸ್ಕಾರ ಪಂಥದಲ್ಲಿ ರೋಷಂಪಲ್ಲದೆ ಶರುವಂತೆಯೂ  
ಸೀನು ಬಟ್ಟು ಮನೆಗೆ ಕಳುಷಿಸಿದ ಮೇಲಿ ‘ಅದೇ ನನ್ನ ಮಗನೇ ಬಂದಿರುವನು’  
ಎಂದು ಸಂಸ್ಕಾರ ಗುರುತುಹಿಡಿದು ನೂಡಿಸುವಂತೆಯೂ ಆಗಲಿ. ಈ  
ಪರಯೋಜನವೇ ಮೂರು ವರಗಳಲ್ಲಿ ನೂಡಲನೇಯದು, ತಂದೆಯನ್ನು ಸಂತೋಷ  
ಗೊಳಿಸುವದೆಂಬ ಇದನ್ನೇ ನಾನು ಕೇಳಿಕೊಟ್ಟುತ್ತೇನೆ.

ಜೈದಾಢ್ಲಕಿಯಾದ ಅರುಣೀಯು ನನ್ನಿಂದ ಅನುಜಾತನಾಗಿ ಮೊದಲಿನಂತೆಯೇ ನಿನ್ನನ್ನು ಗುರುತುಹಿಡಿಯುವನು, ರಾತ್ರಿಗಳಲ್ಲಿ ಸುಖವಾಗಿ ನಿದ್ರಿಸುವನು; ಮೃತ್ಯುವಾಯಾವಿದಿಂದ ಬಿಡುಗಡೆಯಾದ ನಿನ್ನನ್ನು ಸಿಟ್ಟಿಲ್ಲದೆಯೇ ಕಾಣುವನು. || ೧೦ ||

ಮೃತ್ಯು ಹೇಳಿದನೇನೆಲ್ಲದರೆ:— ನಿನ್ನಿಲ್ಲ ನಿನ್ನ ತಂದೆಯ ಬುದ್ಧಿಯು ಸೌದಲು ಹೇಗೆ ಹೀರೀತಿಯಾದ ಕಾಳಿ ಇಬ್ಬತ್ತೋ ಯಾಗರೆ. (ಇನ್ನು ಮಂದೆಯೂ ಅರುವದು;) ಸಿನ್ನ ತಂದೆಯು ಸಿನ್ನ ಗುರುತುಹಿಡಿದುಕೊಂಡು (ಇನ್ನು ಮುಗದೆಯೂ) ಹೀರೀತಿಯುಕ್ತನಾಂತರೇ ಇರುವನು. ಜೈದಾಢ್ಲಕಿ ಎಂದರೆ, ಉದ್ದಾಳ್ಲಕಿನೇ; ಅರುಣಾನ ಮಗನಾಡ್ಯಂತ ಆವಿಂಗೆ ಅರುಣಿಯೆಂದು ಹಂಸರು. ಅಧ್ಯವಾ ತವಸು ಇಬ್ಬರಿಗೂ ಮಗನಾಗಾರಾಹಂದು, (ಅಧ್ಯಂತ ಜೈದಾಢ್ಲಕಿ ಅರುಣಿ ಎಂಬ ಏರಡೆ ಹೆಸರುಗಳಿವ) ಸಿನ್ನಿಂದ ಪಡೆಲ್ಪಿಣ್ಣಿ [ಪರಸ್ಯಷ್ಟಃ] ಎಂದರೆ ನಿನ್ನ ಆಸಜ್ಞೆಯಾಳ್ವಿವನಾಗಿ (ಎಂದಫೇ.) ಮಗನಾದ ಸೀನು ಉಳಿದ ರಾತ್ರಿಗಳಲ್ಲಿಯೂ ಸುಖವಾಗಿ ಪ್ರಸನ್ನಮಸ್ಸಿಸಿದ ಸಿದ್ಧಿಸುವನು. ಮೃತ್ಯು ಮನ ಮುಖದಿಂದ ಎಂದರೆ ಎೃತ್ಯುಪಸ ದೃಷ್ಟಿಯಿಂದ ಮಗನಾದ ಸೀನು ಬಿಡುಗಡೆಯಾದದ್ವಾನ್ಯ ಕೊಡು, ಸಿಟ್ಟಿಲ್ಲದವನೂತ್ತಿ ಆಗುವನು.

### ಎರಡನೆಯ ವರ: ಅಗ್ನಿವಿಂದ್ರ

ಸ್ವರ್ಗಲೋಕದಲ್ಲಿ ಸ್ವಲ್ಪವೂ ಭಯವಿರುವದಿಲ್ಲ; ಅಲ್ಲಿ ನೀನೂ (ಕೈವೂಡು)ವದಿಲ್ಲ, ಮುಂಪಿಗೂ (ಜನರು) ಹೆಡರುವದಿಲ್ಲ. (ಜೀವನು) ಹಸಿವು, ಬಾಯಾರಿಕೆ. ಈ ಎರಡನ್ನೂ ದಾಟಿ ಶೋಕವನ್ನು ಅಶಿಕ್ಷಿಮಿಸಿದ ವನಾಗಿ ಸ್ವರ್ಗಲೋಕದಲ್ಲಿ ಸಂತೋಷಪಡುತ್ತಾನೆ. || ೧೧ ||

ಸಚ್ಚೇತಸ್ಸು ಹೇಳಿದನೇನೆಂದರೆ:— ಸ್ವರ್ಗಲೋಕದಲ್ಲಿ ರೋಗವೇ ಮುಂತಾದ ಕಾರಣದಿಂದಾದ ಭಯವು ಬಾಧಣ್ಣು ಇರುವದಿಲ್ಲ. ಎಲ್ಲೆ ಮೃತ್ಯುವೇ,

\* ಉದ್ದಾಳಕೆ ಎವ ಜೈದಾಢ್ಲಕಿ:— ಎಂದು ಸಾರ್ಥಕದಲ್ಲಿ ತದ್ವಿತ್ವತ್ಯಾಯಾ ಬಂದಿದೆ ಎಂದು ಭಾವ

+ ಒಬ್ಬನಿಗೆ ಹೊಟ್ಟಿಯಲ್ಲಿ ಹುಟ್ಟಿದ ಮಗನು, ನಾನೇಂಬ್ಬನಿಗೆ ವಾತಿನ ಪ್ರಕಾರ ದತ್ತತ್ವಷ್ಠಾನಾದಮನು. ಇಂಥನಿಗೆ ದ್ವಾರ್ಪಮಾಣಾಯಾನೆಂದು ಹೆಸರು ಇವನಿಗೆ ಎರಡು ಗೋತ್ತಗಳೂ ಸೇರಿರುತ್ತವೆ.

‡ ಮುಮಗನು ಹಾಗೆ ಮಾಡಿದನ್ನು! ಎಂದು ಸಿಟ್ಟಿಮಾಡಿಕೊಳ್ಳಿದೆಯೂ ಇರುವನು.

ಸೀನೂ ಅಲ್ಲಿ ತಟ್ಟಿನೆ ಜನರ ಮೇಲೆ ಕೈಮಾಡುವದಿಲ್ಲ; ಆದ್ದರಿಂದ ಈ ಲೋಕ ದಳ್ಳಿನ ಹಾಗೆ ಜನರು ಮುಪ್ಪಿನಿಂದ ಕೊಡ ಸಿಗೆ ಅಲ್ಲಿ ಕೆದರುವದಿಲ್ಲ. ಮತ್ತು (ಬೇವನು) ಹಸವು, ಬಾಯಾಲಕೆ- ಈ ಎರಡನ್ನು ದಾಟಿ, ಲೋಕವನ್ನು ಅತಿ ಕರುಹಿಸಿದವನಾಗಿ ಎಂದರೆ ಮನಸ್ಸಿನ ದುರ್ಭಿದಿಂದ ಜಡಗಢಿಸುವಾಗಿ ಆ ದಿನ್ನು ವಾದ ಸ್ವರ್ಗಲೋಕದಲ್ಲಿ ಹರ್ವಂದಿರುತ್ತಾನೆ.

ಎಲ್ಲೆ ಮೃತ್ಯುವೇ, ಆ ಸೀನು ಸ್ವರ್ಗವಾದ ಅಗ್ನಿಯನ್ನು ಓದಿ ತಿಳಿದಿದ್ದಿರೆಯಿ. ಶ್ರದ್ಧೆಯಾಳ್ಳ ನನಗೆ ಅದನ್ನು ಹೇಳಿಕೊಡು. ಸ್ವರ್ಗಲೋಕವನ್ನು ಹೊಂದಿದವರು ಅಮೃತತ್ವವನ್ನು ಹೊಂದುತ್ತಾರೆ(ಲ್ಲವೇ?) ಇದನ್ನು ಎರಡನೆಯ ವರದಿಂದ ಕೇಳಿಕೊಳ್ಳುತ್ತೇನೆ. || ೧೫ ||

ಇಂಥ ಗುಣಗಳಿಂದ ಕಾಣಿರುವ ಸ್ವರ್ಗಲೋಕವನ್ನು ಹೊಂದಿ ವದಕ್ಕೆ ಸಾಧನವಾಗಿರುವ ಅಗ್ನಿಯನ್ನು, ಎಲ್ಲೆ ಮೃತ್ಯುವೇ, ಆ ಸೀನು ಓದಿ ತಿಳಿದಿರುವೆ, ಒಲ್ಲೆ ಎಂದರ್ಥ. ಹಿಗಿರುವದರಂದ ಶರದ್ಭೀಷಿಂದ ಸ್ವರ್ಗವನ್ನು ಬಯಸಿರುವ ಸಾಗೆ ಅದನ್ನು ಹೇಳಿಕೊಡು. ಯಾವಾ ಅಗ್ನಿಯನ್ನು ಉಪಾಸನೆಮಾಡುವದರಿಂದ ಸ್ವರ್ಗಲೋಕವನ್ನು ಹೊಂದಿದ ಯಾಂತ್ರಕರು ಅಮೃತತ್ವವನ್ನು ಎಂದರೆ ಸಾವಿಲ್ಲದ ದೇವತ್ವವನ್ನು: ಕೊಂದುವರ್ಹೇ ಅಂಥ ಅಗ್ನಿಯ ಪಂಚ್ಯಯನ್ನು ಎರಡನೆಯ ವರದಿಂದ ಕೇಳಿಕೊಳ್ಳುತ್ತೇನೆ.

ಎಲ್ಲೆ ನಟಿಕೇತನೆ, ಸ್ವರ್ಗವಾದ ಅಗ್ನಿಯನ್ನು ತಿಳಿದವನಾಗಿ ನಿನಗೆ ಹೇಳಿಕೊಡುತ್ತೇನೆ, ಅದನ್ನು ನನ್ನಿಂದ ತಿಳಿದುಕೊ. ಈ (ಅಗ್ನಿಯು) ಅನಂತವಾದ ಲೋಕವನ್ನು ಪಡೆಯಿಸುವದಾಗಿಯೂ ಮತ್ತು ಪ್ರತಿಷ್ಠಾರೂಪವಾಗಿಯೂ ಗುಹೆಯಲ್ಲಿ ಇರುವಣಿಂದು ನಿಣೆ ತಿಳಿ. || ೧೬ ||

ಇದು ಮತ್ತು ಹೇಳಿದ ವರಾತ್ರಿ. ಯಾವಾದನ್ನು ಸೀನು ಕೇಳಿದೆಯೇ (ಆ ಅಗ್ನಿಯನ್ನು) ನಿನಗೊಂಸ್ತು ಹೇಳಿಕೊಡುತ್ತಿದ್ದೇನೆ. ಅದನ್ನು ನನ್ನ ವರಾತ್ರಿ ನಿಂದ ಪಕಾಗ್ರವಾದ ಮನಸ್ಸಿನಿಂದ ತಿಳಿದುಕೊ. ಸ್ವರ್ಗವಾದ ಸ್ವರ್ಗಕ್ಕೆ ಹಿತ ವಾದದ್ದು ಸ್ವರ್ಗವೇನಿಸುವದು. (ಹೀಗೆ)- ಸ್ವರ್ಗಕ್ಕೆ ಸಾಧನವಾದ (ಈ) ಅಗ್ನಿ

\* ಅಗ್ನಿವೈಯಿಂದರೆ, ಅಮೃತತ್ವವನ್ನು ಎಂದರೆ ವೋಕ್ಕವನ್ನು ಹೊಂದುತ್ತಾರೆ- ಎಂಬುದು ಮುಂದಿನ ಗ್ರಂಥಕ್ಕಿಂತಿರುತ್ತಿರುವಾಗುವದು, ಮುಕ್ಕಿಯು ಸಿತ್ಯಸಿದ್ಧವಾದದ್ದಾದ್ದರಿಂದ ಸಾಧನದಿಂದ ಪಡೆಯಲ್ಪಡತಕ್ಕದ್ದಲ್ಲವೆಂಬ ಯುಕ್ತಿಗೂ ವಿರೋಧವಾಗುವದು. ಆದ್ದರಿಂದ ಅಮೃತತ್ವ ಎಂದರೆ ದೇವತ್ವ ಎಂದು ಅಧ್ಯಾತ್ಮಾದಿರುತ್ತದೆ. ದೇವತಗಳಿಗೆ ಕಲ್ಪದ ಭಂಡಾರ್ಥಿಗಳ ಮರಣ ವಿಲಾದ್ದರಿಂದ ಅವರಿಗೂ ಅಮರಯ ಎಂಬ ಹಂಸಧು ಉಂಟು. ಹಿಂದಿನ ಮತ್ತುಧ್ರುವಿಗಳ ಪಂಚಾಯಾಂಕಗಳನ್ನು ದಾಟಿ' ಎಂಬ ಮಾತನ್ನು ಹೀಗೆಯೇ ಗೌಜಾಧರದಲ್ಲಿ ಉಪಯೋಗಿಸಿರುತ್ತದೆ ಎಂದು ತಿಳಿಯಬೇಕು.

ಯಸ್ಸು ನಾನು ತಳಿದವನಾಗಿ (ಹೇಳಿಕೊಡುತ್ತೇನೇ) ಎಂದಧರ್. ‘ಹೇಳಿಕೊಡುತ್ತೇನೇ’ ಎಂದೂ ‘ಅದನ್ನು ತಳಿದುಕೊ’ ಎಂದೂ ಹೇಳಿದ್ದು ಶಿವ್ಯನಾದ (ಸಚಿಕ್ಕೇತನ್ನಿನ್ನ) ಬುದ್ಧಿಯು ಸಮಾಧಾನವಾಗಿರಲೆಂಬುದಕ್ಕಾಗಿ.

ಈಗ ಅಗ್ನಿಯಸ್ಸು ಹೊಗಳುತ್ತಾನೆ. ಅನಂತವಾದ ಲೋಕವನ್ನು ಪಡೆಯಿಲ್ಲ ಮಂದಾಗಿಯೂ ಎಂದರೆ ಸ್ವರ್ಗಲೋಕವೆಂಬೀ ಘಳವನ್ನು ಪಡೆಯುವಕ್ಕೆ ಸಾಧನವಾಗಿಯೂ ಎಂದಧರ್. ಪ್ರತಿಪಾಠ ರೂಪವಾಗಿಯೂ ಎಂದರೆ ಏರಾಡಳಿಪದಿಂದ ರೂಪಗ್ರಹಿತಿಗೆ ಆಶ್ರಯವಾಗಿರುವದಾಗಿಯೂ ಗುಂಟುಲ್ಲಿ ಎಂದರೆ ಜಾಲ್ಲಿನಿಗಳ ಬುದ್ಧಿಯಲ್ಲಿ ಪ್ರವೇಶಿಸಿರುವದು. ಹೀಗೆಂದು ನಾನು ಹೇಳುತ್ತಿರುವ ಈ ಅಗ್ನಿಯಸ್ಸು ಸೀನು ತಳಿದುಕೊ.

ಲೋಕಾದಿಯಾದ ಆ ಅಗ್ನಿಯನ್ನೂ ಎಂಥ ಇಟ್ಟಿಗೆಗಳು, ಎಷ್ಟು (ಇಟ್ಟಿಗೆಗಳು), ಹೇಗೆ (ಉಪಾಸನೆಮಾಡಬೇಕು)- ಎಂಬುದನ್ನೂ ಅವನಿಗೆ ಹೇಳಿಕೊಟ್ಟಿನು. ಅವನು ಹೇಳಿದಂತೆಯೇ ಮತ್ತೆ ಅದನ್ನು ಅತನು ಹೇಳಿದನು. ಆಮೇಲೆ ಅವನ ಮೇಲೆ ಸಂತೋಷದಿಂದ ಮೃತ್ಯುವು ನುತ್ತಿ (ಹೀಗೆಂದು) ನುಡಿದನು. || ೧೫ ||

ಇದು ಶ್ರವಿಯ ಮಾತ್ರ. ಲೋಕಾದ ಎಂದರೆ ಲೋಕಗಳಿಗಲ್ಲ ಆದಿ. ಒಕ್ಕಂದರೆ (ಏರಾಬಸು) ಪ್ರಥಮಕರೀರಿಯಾಗಿರುತ್ತಾನೆ ಕ್ಷಣಿ ಆ ಅಗ್ನಿಯನ್ನು ಎಂದರೆ ಪ್ರಕೃತಪಲ್ಲಿ ಸಚಿಕ್ಕೇತನ್ನು ಕೇಳಿದಂಥ (ಅಗ್ನಿಯನ್ನು) ಮೃತ್ಯುವು ಆ ಸಚಿಕ್ಕೇತನ್ನಿಗೆ ಹೇಳಿದನು. ಎಂಥ ಸ್ವರೂಪದ ಇಟ್ಟಿಗೆಗಳನ್ನು ಚಯನ ಮಾಡಬೇಕು, ಕ್ಷಣಿ ಎಷ್ಟು ಸಂಭ್ರಯ ಇಟ್ಟಿಗೆಗಳನ್ನು ಚಯನಮಾಡಬೇಕು, ಅಗ್ನಿಯನ್ನು ಹೇಗೆ ಉಪಾಸನೆಮಾಡಬೇಕು - ಇವೆಲ್ಲವನ್ನೂ ಹೇಳಿದನು

\* ಅನುಶ್ಲಿಂಭೇಕು ಎಂದರೆ ಕೊನೆಯು ಇಲ್ಲವೇ ಇಲ್ಲದಲೋಕವೆಂದು ಅಥವಾದಿದ್ದ ಮುಕ್ತಿಯೆಂದು ಅರ್ಥವಾಗುವದು; ಆದರೆ ಇದು ಪ್ರಕರಣಕ್ಕೆ ಒಮ್ಮೆನಿಲ್ಲವಾದ್ದರಿಂದ ಸ್ವರ್ಗ ಲೋಕವೆಂದು ಅರ್ಥಮಾಡಿರುತ್ತದೆ

† ಏರಾಷ್ಟ್ರಿಯನು ಅಗ್ನಿ, ವಾಯು, ಆದಿತ್ಯ- ಎಂಬ ರಾಹಗಳಿಂದ ಇರುತ್ತಾನೆ ಎಂದು ಶ್ರುತಿ ಇದೆ, ಅದ್ದರಿಂದ ವಿರೂಪಿತಪದಿಂದ ಅಗ್ನಿಯು ಜಗತ್ತಿಗೆ ಆಧಾರವಾಗಿದ್ದಂತಾಯಿತು. (ಆ)

‡ ಸ ವ್ಯೇ ಶರೀರಿ ಪ್ರಥಮಃ ಸ ವ್ಯೇ ಪ್ರಯಃ ಉಂಟ್ಯತೇ । ಆದಿಕಾರ್ತಿಕ ಸ ಭೂತಾನಾಂ ಬ್ರಹ್ಮಾಗ್ರೇ ಸಮರ್ಪತ ॥ ಎಂಬ ಮನುಸ್ತುಲಿಯಂತೆ ಅಗ್ನಿಯು ಸೃಷ್ಟಿಯಲ್ಲಿ ವಿರಾಧೂಪದಿರೂಪ ಹುಟ್ಟಿದ ಪ್ರಥಮಶರೀರಯು, ಮಿಕ್ಕ ಶರೀರಗೆಲ್ಲ ಏರಾಜಸಿಂದ ಜಸಿಸಿದೆರು.

§ ಚಯನಪ್ರಕರಣಾಲ್ಯ ಅಗ್ನಿಯನ್ನು ಹೊತ್ತಿಸುವಕ್ರಮ, ಇಟ್ಟಿಗೆಗಳನ್ನು ಹಾಕಿ ಯಾಗಕ್ಕೆ ಜಗಲಿಕಟ್ಟಿಸ ಕ್ರಮ- ಇದನ್ನೆಲ್ಲ ಹೇಳಿದೆ. ಇಲ್ಲಿ ಕರ್ಮಾರ್ಥಾಸನೆಗೆರಡಬಂಧು ತಿಳಿಸುವದಕ್ಕಾಗಿ ಸಂಕ್ಷೇಪವಾಗಿ ಇದನ್ನು ಸೂಚಿಸಿರುತ್ತದೆ.

ಎಂದರ್ಥ. ಈ ಸಚಿಕೇತನು ಆ ಮೃತ್ಯುವು ಹೇಳಿದ್ದನ್ನು ಹಾಗೆಯೇ ತಿಳಿದು ಕೊಂಡು ಹೇಳಿದನು, ಮತ್ತೆ ಉಚ್ಛರಿಸಿದನು ಯಾಗೆ ತಿರುಗ್ಗಿ ಹೇಳಿದ್ದನ್ನು ಕಂಡು ತ್ರಷ್ಟಾನಾಗಿ ಮೃತ್ಯುವು ಆ ಮೂರಾರು ವರಗಳಲ್ಲದೆ ಮತ್ತಿಲ್ಲಂದು ವರವನ್ನು ಕೊಡಬೇಕೆಂದು ನುತ್ತಂತ್ರಿಸಿಗೆ ಹೇಳುತ್ತಾನೆ.

**ಸಂತೋಷಪಟ್ಟಿ (ಅ)**ಮಹಾತ್ಮನು ಅವನನ್ನು ಕುರಿತು (ಹೀಗೆಂದು) ಸುಧಿದನು: “ನಿನಗೆ ಈಗ ಮುತ್ತಾ (ಒಂದು) ವರವನ್ನು ಕೊಡುವೆನೆನು. ಈ ಅಗ್ನಿಯು ನಿನ್ನ ಜೆಸರಿನಿಂದಲೇ (ಪ್ರಸಿದ್ಧ)ವಾಗಿರುವದು. ಈ ಅನೇಕರಾಷಣಾದ ಧ್ಯಾನಿಯುಳ್ಳ ಮಾಲಿಕೆಯನ್ನು ತಿಗೆದುಕೊ.” ||೧೬||

ಹೇಗೆಂದರೆ— ಶಿವ್ಯನ ಯೋಗ್ಯಕೆಯನ್ನು ಕಂಡ ಹೀಗೆಯನ್ನು ಅನುಭವಿಸಿ ಆ ಉದಾರಬುದ್ಧಿಯಾದ ನೂತನತ್ವ ಸು ಆ ಸಚಿಕೇತನ್ನನ್ನು ಕುರಿತು ಹೀಗೆಂದು ಸುಧಿದನು: “ನಿನಗೆ ಸಂಸ್ಕಾರದಲ್ಲಿ ಸಂತೋಷಪಟ್ಟಿ ಮತ್ತಿಲ್ಲಂದು ವರತ್ವದಿಂದ ನಾಳ್ಕುನೆಯು ವರವನ್ನು ಆಗ ಇಲ್ಲ ಕೊಡುತ್ತೇನೆ ನಾನು ಹೇಳಿದ ಈ ಅಗ್ನಿಯು ಸಚಿಕೇತನೆಂಬ ಸಂಸ್ಕಾರದಲ್ಲಿ ಮಾರ್ಪಣದ್ವಾರಾಗುವನು. ಮುತ್ತು ದುಖಾರ್ಥಿ ನೆಂದು ಶಬ್ದವಾಡುತ್ತಿರುವ ಈ ರಕ್ತವಯವಾದ ಅನೇಕರಾಷಣಾದ ಎಂದರೆ (ಬೇರೆ ಬೇರೆ ರಕ್ತಗಳಿಂದ) ಪುರಿತ್ವಾಗಿರುವ ಈ ವಳಳೆಯನ್ನು ತಿಗೆದುಕೊ” ಅಧವಾ (“ಸೃಜಾಽಂ”) \* ಎಂದರೆ “ಉತ್ತಮವಾದ ಕರ್ಮವರ್ಯವಾದ ಗತಿ ದುಸ್ಕಲ ತಿಗೆದುಕೊ, ಎಂದರೆ ಆನೇಕಫಲಕ್ಕೆ ಕಾರಣವಾಗಿರುವ ಬೇರೆ ಕರ್ಮ ಏಜಾನಾನವನ್ನು (ಸಂಸ್ಕಾರ) ಪಡೆಯುವನಾಗು ಎಂದರ್ಥ.

**ಶ್ರೀಕಾಂತಿಕೇತನಾಗಿ**, ಮೂರಾರಿಂದ ಸಂಧಿಯನ್ನು ಪಡೆದು ಮೂರು ಕರ್ಮಗಳನ್ನು ಮಾಡಿದಾತನು ಜನ್ಮನಾಮತ್ಯಗಳಿರಡನ್ನೂ ದಾಟಿತ್ತಾನೆ. ಬ್ರಹ್ಮಸ್ವಿಂದ ಹುಟ್ಟಿದ ಜ್ಞಾತ್ಪೂರ್ವಾ ಸ್ತೋತ್ರಕ್ಷೇತ್ರಕ್ಷೇತ್ರವನ್ನೂ ಆಗಿರುವ ದೇವನನ್ನು ತಿಳಿದು ಉಪಾಸನೆ ಮಾಡಿದವನು ಈ ಕಾಂತಿಯನ್ನು ಅತ್ಯಂತವಾಗಿ ಹೊಂದುತ್ತಾನೆ. || ೧೭ ||

**ಮರತ್ತಿ ಕರ್ಮದ + ಸ್ತುತಿಯನ್ನೇ ಹೇಳುತ್ತಾನೆ.** ಶ್ರೀಕಾಂತಿಕೇತನು

\* .ಸೃಜಾಽಂ.— ಎಂಬುದಕ್ಕೆ ಶಬ್ದವುಳ್ಳ (ಮಾತ್ರ) ಎಂದು ಮೊದಲು ಅರ್ಥಮಾಡಿತ್ತು. ಆಗ ಗತಿಯನ್ನು ಎಂದು ಅರ್ಥಮಾಡಿರುತ್ತದೆ. ಮೃತ್ಯುವು ಒಂದು ರಕ್ತಮಾರ್ಪಯನ್ನು ಕೊಟ್ಟನು ಎಂದು ಮೊದಲನೇಯ ವ್ಯಾಖ್ಯಾನಕ್ಕೆ ಅರ್ಥ. ಕೇವಲ ಅಗ್ನಿವಿಷವನ್ನೇ ಅಲ್ಲದೆ ನಾನಾಪ್ರಕಾರವಾದ ಕರ್ಮದ ವಿಚಾರವನ್ನೂ ತಿಳಿಯುವ ಹಾಗೆ ಅನುಗ್ರಹಿಸಿದನು— ಎಂದು ಎಂದನ್ನು ವ್ಯಾಖ್ಯಾನಿಸಿ ಅರ್ಥ. (ಎಂತಿರೂ ಮಂತ್ರವನ್ನು ನೋಡಿ.)

† ಈ ಮಂತ್ರವು ಜಾತ್ಯನವಿಧಾರದ ಹಾಗೆ ತೋರುತ್ತದೆಯಾದರೂ ಸಿಜವಾಗಿ ಹಾಗಿಲ್ಲ; ಏಕೆಂದರೆ ಅಗ್ನಿವೀರ್ಯುಯು ಇಲ್ಲ ಪ್ರತ್ಯೇಕವಾಗಿದೆ. ಇದನ್ನು ಮುಂದಿನ ಮಂತ್ರದಲ್ಲಿ ಉಪಸಂಹಾರ

ಲಂಡರೆ ಮೂರೆ ಸಲ ನಾಚಿಕೇಶವೆಂಬ ಅಗ್ನಿಯನ್ನು ಚಯನವಾಡಿ ದವನು, ಏಂದರೆ ಆದರ ಉಪಾಸನೆಯನ್ನು ವಾಡಿದವನು. ಆಥವಾ ಆದರ ಪಷಯವಾಗಿ ಅಧ್ಯಯನವಾಡಿದವನು, ಆಥವಾ ಆದರ ಕರ್ಮ ವನ್ನು ವಾಡಿದವನು ‘ನಂತರಲಂದ ಸಂಭಿಷಣ್ನು ಪಡೆದು’ ಎಂದರೆ ತಾಯಿ, ಶಂದೆ, ಅಚಾರ್ಯ— ಲವಲಂದ ಸಂಭಿಷಣ್ನು ಏಂದರೆ ಸಂಭಂಧವನ್ನು ಪಡೆದು; ತಾಳೀ ಮುಂತಾದವರ ಆಸ್ಕಾಸೆಯನ್ನು ಸರಿಯಾಗಿ ಪಡೆದು ಎಂದಫ್ರೆ. ಆ (ತಾಯಿ ಮುಂತಾದವರ ಉಪದೇಶವೇ) ಸಾರಾವಣಿಕ್ಕೆ ಕಾರಣವೇಂದು ‘‘ಹೇಗೆ ತಾಳೀಯ ಉಪದೇಶವುಳ್ಳವನು ತಂದೆಯ ಉಪದೇಶವುಳ್ಳವನೂ (ಅಚಾರ್ಯರ ಉಪದೇಶವುಳ್ಳವನೂ ಯೋಜಿಯಾನೇ ಹಾಗೆಯೇ ಹೇಳಿದ್ದಾನೇ’’ (ಬ್ರಹ್ಮ) ಎಂಬ ಬೇರೆ ಶ್ರುತಿಯಿಂದ ಗೊತ್ತಾಗುತ್ತದೆ. ಆಧವಾತ್ಮ (‘ಮೂರಂದ’ ಎಂದರೆ) ವೇದ, ಸ್ತುತಿ, ತಿಷ್ಣಾರ್ಥ, ಆವೀರಿ, ಅಧ್ಯಯನ, ದಾಸ- ಇವುಗಳನ್ನು ಆಗಮ- ಇವುಗಳಿಂದ (ಎಂದೂ ನಾಣ್ಯಾಚಾರ್ಯಸರ್ವಾತ್ಮಕಪುರಾಣ.) ಏಕೆಂದರೆ ಇವು ಗಳಿಂದ (ತತ್ತ್ವವು) ಕುಳಿಯಾಗುವದೆಬಬುದು ಪ್ರಕ್ರಿಯಾಗಿದೆ. ಮೂರು ಕರ್ಮಗಳನ್ನು ವಾಡಿದವನು ಎಂದರೆ ಯಾತ್ರು, ಅಧ್ಯಯನ, ದಾಸ- ಇವುಗಳನ್ನು ವಾಡಿದವನು. ಇಂಥವನು ಕುಳಿಸ್ತೂ ಸಾಂಘಿಕೀರಿಣಸ್ತು ಏಂಬುತ್ತಾಗೆ. ಮತ್ತು ಬುಹ್ಯಸಿಂದ ಎಂದರೆ ಪ್ರಿರಣ್ಯಾಭರಸಿಂದ ಯಾತ್ರೆದವನು, ಬ್ರಹ್ಮಜಿಸು; ಬ್ರಹ್ಮಜಿ ವಾಗಿ ಬ್ರಹ್ಮತ್ವವಾಗೋರುವವನು ಬ್ರಹ್ಮಜಿಭಜಿಸು. ಏಕೆಂದರೆ ಆತನು || ಸರ್ವಜ್ಞಮಾಡಿ ಗೀಸಿಯ ಮಂತ್ರದಿಂದ ಮುಂದಷ್ಟೇ ಜ್ಞಾನವನ್ನು ಪ್ರಾರಂಭಿಸಿರುತ್ತದೆ ಆದ್ದರಿಂದ ಇಲ್ಲಿ ಒಳ್ಳಿಸಬೇಕೆಂದರೆ ಉಪಾಸನೆ ಉಪಾಸನೆ ಮತ್ತು ಕರ್ಮ, ಇವರಡಿಸ್ತು ಸೌರಿಕೋಂಡು ಅನುಷ್ಠಾನ ಮಾಡುವದರ ಫಲವನ್ನು ಈ ಕರ್ಮದ ಪ್ರಕರಣವನ್ನು ಉಪಸಂಹಾರಮಾಡುವದು ಯುಕ್ತವೇ ಆಗಿರುತ್ತದೆ, ಏಕೆಂದರೆ ಉಪಾಸನೆಯೂ ಮಾನಸಿಕವಾದ ಕರ್ಮವೇ ಎಂದು ಭಾವ

\* . ತ್ರಿಜಾಚಿಕ್ಷೆತ’— ಎಂದರೆ ಮೂರು ಸಲ ನಾಚಿಕೇಶವುಳ್ಳ ಎಂದಿಷ್ಟೇ ಆಥವಾಗುವದ ರಂದ ಅಧ್ಯಯನ, ಕರ್ಮ, ಉಪಾಸನೆ- ಇವುಗಳಲ್ಲಿ ಯಾವದನಾಗೂ ದರೂ ತೆಗೆದುಕೊಳ್ಳಬಹುದು ಪ್ರಕರಣವನ್ನು ಸೋಡಿದರೆ ಮಂತ್ರವನ್ನು ತೆಗೆದುಕೊಳ್ಳಬಹುದು ಯುಕ್ತವೇ ತೋರುವದು

| ತಾಯಿಯಿಂದ ತಿಳಿದಷ್ಟು ತಂದೆಯು ಪಡೆಶರದಿಂದ ಗಟ್ಟಿಯಾಗುವದು, ಗುರುವಿನ ಉಪಕ್ರಿಯದಿಂದ ಸಿಕ್ಕಿತ್ವಾಗುವದು

| “ಕೃತಿಃ ಸ್ತುತಿಃ ಸದಾಚಾರಃ” ಎಂಬ ಮನುಸ್ಸು ಸ್ತುತಿಯನ್ನು “ಪ್ರತ್ಯಕ್ಷಮನು ಮಾನಂ ಚ ಶಾಸ್ತ್ರಂ ಚ ವಿಧಾಗಮನಾ | ತ್ರಯಂ ಸುವಿದಿಕಂ ಕಾಂತಂ ಧರ್ಮಶಾಸ್ತ್ರಮಭೀಷಣ್ತಾ || ಎಂಬ ಮನುಸ್ಸು ಸ್ತುತಿಯನ್ನು ಅನರಣಿ ವಾಚಾಚಾರಿ ಪಡೆದು ನೀ ಅನುಭವಸಂಧಾಗಿದೆ.

|| ಹಿರಣ್ಯಗರ್ಭನಗೆ ಜ್ಞಾನವು ಸಹಜವಾಗಿಯೇ ಇರುವದೆಂದು ಸ್ತುತಿಪ್ರಾಣಿ. ಅವ ಸಂದ ಮುಟ್ಟಿರುವ ಏರಾಟ್ಯಾರುವನೂ ಹಾಗೆಯೇ.

ನೆಂದು ಪ್ರಸಿದ್ಧವಳಿದೆ. ಪ್ರಕಾಶವಂತನಾಗಿರುವದರಿಂದ ಈತನು ದೇವನೆನ್ನಿಸುವನು; ಚಾಲ್ನಾಡಿಗ್ರಾಮಕ್ಕೆರುವದರಿಂದ\* ಸ್ತುತ್ಯನಾಗಿರುವನು. (ಇಂಥ ವಿರಾಖ್ಯರುಷನನ್ನು) ಶಾಸ್ತ್ರೀತಿಯಿಂದ ತಿಳಿದು ತಾನೇ ಆತನೆಂದು ಉಪಾಸನೆ ಮಾಡಿ ಎಂದರೆ (ಭಾವನೆಯಿಂದ) ತಿಳಿದುಕೊಂಡು (ಆದರೆ ಘಳವಾಗಿ) ಈ ತಪ್ಪ ಮನಸ್ಸಿಗೇ ಗೊತ್ತಾಗುವ ಶಾಂತಿಯನ್ನು ಎಂದರೆ ಶಾಪರತಯನ್ನು ಅತಿಶಯವಾಗಿ ಹೊಂದತ್ತಾನೆ ಚಾಲ್ನಾಡಕ್ಕೆರುವನ್ನೂ ಕೂಡಿಸಿ ಅನುಷ್ಠಾನಮಾಡುವದರಿಂದ ವೈರಾಜನ ಪದವಿಯನ್ನು ಪಡೆಯುತ್ತಾನೆ ಎಂದಧ್ರು.

ಆಗ ಆಗ್ನಿಯ ಪಷಯವಾದ ತಿಳಿವಳಿಕೆ ಮತ್ತು ಉಪಾಸನೆ— ಇವುಗಳ ಫಲವನ್ನೂ (ಈ) ಪರಕರಣವನ್ನೂ ಉಪಾಸನೆಯಾಗಿರುವಾದುತ್ತಾನೆ:—

ಈ ಮೂರನ್ನೂ ತಿಳಿದುಕೊಂಡು ತ್ರಿಜಾಚಿಕೀತನಾಗಿ ಯಾವ ಜಾಳನಿಯು ನಾಚಿಕೀತನನ್ನು ಹೀಗೆ ಜಯನಹಾಡುವನೋ ಅವನು ಮೃತ್ಯುವಿನ ಪಾಶವನ್ನು ಮೊದಲೇ ಬಿಡಿಸಿಕೊಂಡು ಸ್ವರ್ಗಲೋಕದಲ್ಲಿ ಶೋಕವನ್ನು ದಾಟಿ ಸುಖಪಡುವನು. || ೧೮ ||

ಹಿಂದೆ (ಒಳಿರಲ್ಲ) ಕೇಳಿದಂತೆ ಇಟ್ಟಿಗೆಗಳು ಎಂಥವು, ಎಷ್ಟು, ಮತ್ತು ಹೀಗೆ— ಎಂಬ ಈ ನುಂರಿಸ್ತೂ ತಿಳಿದುಕೊಂಡು ಯಾವ ಚಾಳಾಸು ತಾನೇ ಈ ಆಗ್ನಿಯೆಂದು ನಾಚಿಕೀತಾಗ್ನಿಯನ್ನು ಹೀಗೆ ಧಾರ್ಮಾಸಮಾಡುತ್ತಿರುವನೋ ಆತನು ಅಧರ್ಮ, ಅಚಾಲನ, ರಾಗ, ದ್ವೇಷ- ಮುಂತಾದ ಸ್ವರೂಪವಾಗಿರುವ ಮೃತ್ಯುವಿನ ಪಾಶಗಳನ್ನು ಮೊದಲೇ ಬಿಡಿಸಿಕೊಂಡು— ಎಂದರೆ ಶರೀರವು ಬಿದ್ದುಕೊಳ್ಳುವದಕ್ಕೆ (ಮೊದಲೇ ಬಿಡಿಸಿಕೊಂಡು) ಎಂದಧ್ರು. ಶೋಕಗಳನ್ನೂ ದಾಟಿ ಎಂದರೆ ಮನ ಸ್ನಿನ ದುಃখಗಳು ಯಾವನೂ ಇಲ್ಲದೆ ಎಂದು ತಾತ್ಕಾರ್ಯ. ಸ್ವರ್ಗಲೋಕದಲ್ಲಿ ಎಂದರೆ ವಿರಾಡಾತ್ಮಕ ಲೋಕದಲ್ಲಿ ಪರಾಡಾತ್ಮಕ ಸ್ವರೂಪವನ್ನೇ ಹುಟ್ಟಂದಿ † (ಯಾವ ಮನಸ್ಸಿನ ದುಃಖವೂ ಇಲ್ಲದೆ) ಉನಂದಪಡುತ್ತಿರುವನು.

\* ಜಾಳನಮಸ್ತಕಿಷ್ಟಿ ಯಸ್ತು ವ್ಯೋರಾಗ್ಯಂ ಚ ಜಗತ್ತಾತೀಃ | ಐಶ್ವರ್ಯಂ ತೈವ ಧರ್ಮಶ್ಚ ಸಹಸ್ರಂ ಚತುಷ್ಪಾಯವ್ಯಾ | ಎಂಬ ಸ್ತುತಿಯಂತೆ ಜಾಳನ, ವ್ಯೋರಾಗ್ಯ, ಐಶ್ವರ್ಯ, ಧರ್ಮ- ಎಂಬ ನಾಲ್ಕು ಗುಣಗಳ್ಯಾಗಿವನು.

† ತಿಳಿದು ಆನುಷ್ಠಾನ ಮಾಡುವದೆಂಬುದು ಕರ್ಮರೂಪವಾದ ಜಯನಕ್ಕೂ ಉಪಾಸನಾ ರೂಪವಾದ ಜಯನಕ್ಕೂ ಸಮನಾಗಿದೆ. ಇದು ವಿದ್ಬಾಪಕರ್ಜಂವಾಢ್ಣರಿಂದ ‘ಉಪಾಸನೆ’ ಎಂದು ಅರ್ಥಮಾಡುವದೇ ಯಾತ್ರೆ.

‡ ವಿರಾಡುವಾಸನೆಯಿಂದ ಬದುಕಿರುವಾಗೇ ಆಧವಾದಿಗಳು ತೊಲಗಿ ಶಾಂತಿಯಂತಿರಾಗುವಾದು, ಸತ್ತಮೇಶಿ ವಿರಾಖ್ಯರುಸೆಂದನೆ ನಾಯುಜ್ಞವೇ ದೊರಕುವದು— ಎಂದು ಭಾವ.

ಎಲ್ಲೆ ಸಚಿಕೇತನೆ, ಸ್ವಗರ್ಹಕ್ಕೆ ಬೇಕಾದ ಈ ಅಗ್ನಿಯೇ ನೀನು ನರ ದನೆಯ ವರವಾಗಿ ಕೇಳಿದ್ದು. ಜನಗಳು ಈ ಅಗ್ನಿಯನ್ನು ನಿನ್ನ (ಹೆಸರಿ ನಿಂದಲೇ) ಮುಂದೆ ಕರೆಯುವರು. ಎಲ್ಲೆ ಸಚಿಕೇತನೆ, ಮೂರನೆಯ ವರವನ್ನು ಕೇಳಿಕೊ.

ಎಲ್ಲೆ ಸಚಿಕೇತನೆ, ಇದೇ ಸ್ವಗರ್ಹವಸ್ತು ಶಾಧಸ-ವದಕ್ಕೆ ಬೇಕಾಗಿರುವ ಅಗ್ನಿಯು, (ಇದೇ ನಾಸ.) ಸಿನಗೆ ಕೂಟ್ಯಿರುವ ವರವು ಅಗ್ನಿವೇಯೆಂಬ ವರವಸ್ತು ನೀನು ಎರಡನೆಯ ವರವಾಗಿ ಕೇಳಿದ್ದೆಯಷ್ಟು; ಇಗ್ನೋ ಆ ಅಗ್ನಿವಿದ್ಯೆಯೆಂಬ ವರವನ್ನು ಕೂಟ್ಯಿದ್ದೇನೇ- ಏಂದು ಹಿಂದೆ ಹೇಳಿದ್ದನ್ನೇ ಉಪಸಂಹಾರ ಮಾಡಿರುತ್ತದೆ. ಮತ್ತು ಈ ಅಗ್ನಿಯನ್ನು ಒಸಗಳು ನಿನ್ನ ಹೆಸರಿನಿಂದಲೇ ಮುಂದೆ ಕರೆಯುವರು; ಇದು, ನಿನ್ನ ಕಂಡು ಸಂತೋಷವಾದ್ದರಿಂದ ನಾನು ಕೂಟ್ಯಿ ನಾಲ್ಕುನೆಯಾ ಪಡುತ್ತ. ಎಲ್ಲೆ ಸಚಿಕೇತನೆ, ಮೂರನೆಯ ವರವನ್ನು ಕೇಳಿಕೊ, ಏಕಂದರೆ ಅದನ್ನು ಕೊಡಿದ್ದರೆ ನಾನು ಸಿನಗೆ (ಇನ್ನೂ) ಯಂತೆಯಾಗಿಯೇ ಇರುತ್ತೇನು- ಏಂದು ಅಧಿಕಾರ್ಯ.

### ಮೂರನೆಯ ವರ: ಆತ್ಮವಿದ್ಯೆ

ಈ ಎರಡು ವರಗಳಿಂದ ಸೂಚಿತವಾಗಿರುವ ವಸ್ತುವನ್ನೇ ಪರಿಯನ್ನು ಪ್ರತಿ ಫೇರಿವನ್ನು ತೆಳಿಸುವದಕ್ಕಾಗಿ ಬಾದಿರುವ ಹಿಂದಿನ ಮಂತ್ರಬ್ರಾಹ್ಮಣರೂಪವಾದಿಗ್ರಂಥದಿಂದ ತೆಳಿಂಬಿಕೊಳ್ಳಬೇಕಾದದ್ದು; ಇಷ್ಟೇ ಹೂರತ್ತು, ಆತ್ಮತತ್ತ್ವವುದ ವಿಷಯವಾದ ಪಚಾಳಾಸವು ಇದ್ದದ್ದು ಇದ್ದಂತೆ (ಅದರಿಂದ ಗೂತ್ತಾಗುವದಿಲ್ಲ.) ಆದ್ದರಿಂದ ಏಧಿ, ಪ್ರತಿ ಫೇರಿ- ಎಂಬವುಗಳ ಫಲದ ವಿಷಯವಾಗಿಯೂ ಸಂಸಾರಕ್ಕೆ ಕಾರಣವಾಗಿಯೂ ಚಿರವರಿಗೆ ಸ್ವಾಭಾವಕವಾಗಿಯೂ ಇರುವ- ಆತ್ಮಸಲ್ಲಿಕ್ತಿಯಾ ಕಾರಕಫಲಗಳನ್ನು ಹುಟ್ಟಿಪ್ಪುಗೆಟ್ಟಿಪ್ಪುವದು- ಅಚಾಳಾಸವನ್ನುತ್ತ ಹೊಗೆಲಾಡಿಸುವದಕ್ಕಾಗಿ ಇಡಕ್ಕೆ ವಿರುದ್ಧವಾಗಿ ಕ್ರಿಯಾಕಾರಕಫಲಗಳನ್ನು ಆರೋಪಣಿವಾಡುವವಲ್ಲವಾಗಿಯೂ ಆತ್ಮಂತಿಕವಾಗಿಯೂ ಮತವಾಗಿರುವ (ಮುಕ್ತಿಯೆಂಬ) ಪ್ರಯೋ

\* ಇದು ಸಚಿಕೇತನು ಕೇಳಿಕೊಂಡ ಮೂರು ವರಗಳಲ್ಲಿ ಸೇರಿದ್ದಲ್ಲವಂದು ಭಾವ ತಂಡೆಯು ಪ್ರಸನ್ನನಾಗಿರುವದು, ಅಗ್ನಿವಿದ್ಯಾ, ಆತ್ಮವಿದ್ಯಾ- ಈ ಮೂರನ್ನೇ ಸಚಿಕೇತನು ಕೇಳಿದ್ದನು. ವರಗಳ ಸಂಖ್ಯೆಯ ವಿಷಯವಾಗಿ ಬ್ರಿ|| ಸಂ|| ೧-೨-೩ ರಲ್ಲಿ ತಚ್ಚೆಸಿರುತ್ತದೆ

+ ಕರ್ಮಕಾಂಡನಿಂದ ತು ಅಚಾಳಾಸಮೇರೆ ಆತ್ಮಸಲ್ಲಿಕ್ತಿಯಾಕಾರಕಫಲಗಳನ್ನು ಕ್ಷಿಪ್ರ ಮುವದು, ಈಚಿನ ಕೆಲವರು ವೇದಾಂತಗಳು ಹಃಶಂಖಂತೆ ಮೂಲಾಚಾಳಾಸಮೇಂಬ ಒಂದಾನೊಂದು ಶಕ್ತಿಯಲ್ಲ.

ಬಸವನ್ನು ಕೊಡುವದಾಗಿಯೂ [ಆತ್ಮಸ್ವಕಸಿಕ್ಷೀಯಸಪ್ತಯೋಽಸಂ] ಇರುವ ಬ್ರಹ್ಮಾತ್ಮೈತ್ಯಕ್ತಪ್ರದರ್ಶ ತೀಳವಳಿಕೆಯನ್ನು ಇಳಬೇಕೆಂದು ಮುಂದಿನ ಗ್ರಂಥವನ್ನು ಆರಂಭಿಸಿರುತ್ತದೆ. ಮೂರನೇಯ ಪರಕ್ಕೆ ಸಂಪಯವಾಗಲುವ ಆತ್ಮಭಾಷಾಸಪ್ಲಿಟ್ಟು ರಂದ (ಸಚಿಕೇತನು) ಎರಡನೇಯ ವರವನ್ನು ಪಡದರೂ ಕೃತಕೃತ್ಯನಾಗಲಿಲ್ಲ— ಎಂಬ ಕಥೆಯಿಂದ ಈ ಎಷಟ್ಯುವನನ್ನು ವಿವರಿಸಿರುತ್ತದೆ. ಅದು ಹೇಗೆ ಗೊತ್ತಿಂದರೆ, ಹಿಂದೆ ಹೇಳಿದಂತೆ ಕರ್ಮಗೋಚರವಾಗಿಯೂ ಕಾಧ್ಯಾಸಾಧನರೂಪವಾಗಿಯೂ ಅಸಿತ್ಯವಾಗಿಯೂ ಇರುವ (ಫಲಕ್ಕೆ) ಬೇಸತ್ತಿರುವವನಿಗೇ ಆತ್ಮಭಾಷಾಸಪ್ಲಿಟ್ಟು ಅದ್ದ ಕಾರಣ— ಎಂದು ಆ (ಫಲವನ್ನು) ಸಿಂಧಸುವದಕ್ಕಾಗ್ಯಾ ಪ್ರತಾರಿದಿಗಳನ್ನು ಹೇಳಿ (ಸಚಿಕೇತನಿಗೆ ಇಲ್ಲಿ) ಆಶಯನ್ನು ಶೋಭಿಸಿರುತ್ತದೆ. † (ಆದ್ದರಿಂದ ಸಚಿಕೇತನು ಕೃತಕೃತ್ಯನಾಗಲಿಲ್ಲವೆಂದುತ್ತಾಯಿತು)

‘ ಎಲ್ಲೆ ಸಚಿಕೇತನೆ, ಮೂರನೇಯ ವರವನ್ನು ಕೇಳಿಕೊ ’ ಎಂದು (ಯಾವು ಸು) ಹೇಳಲಾಗಿ ಸಚಿಕೇತನು ಸುಧಿದದ್ದೇ ಸೆಂದರೆ: —

ಮನುಷ್ಯನು ಸತ್ಯ ಮೇಲೆ- ಇರುತ್ತಾನೆಂದು ಕೆಲವರು, ಇನ್ನು ಇರುವದಿಲ್ಲ ಎಂದು ಕೆಲವರು— ಹೀಗೆ ಸಂಶಯಿಸುಂಟಿಷ್ಟೇ, ನಿನ್ನಿಂದ ಅನುಶಾಸನವನ್ನು ಪಡೆದು ನಾನು ಈ (ವಿಷಯದ ನಿಶ್ಚಯವನ್ನು) ತಿಳಿಯಲಿಷ್ಟಿಸುವೆನು. (ನಾನು ಕೇಳಿದ) ವರಗಳಲ್ಲಿ ಈ ವರವೇ ಮೂರನೆಯದು ||೧೦||

ಮನುಷ್ಯನು ಸತ್ಯಾಗ್ರಹಿದವರ್ತೀ, ‘ಇರುತ್ತಾನೆಂದು ಕೆಲವರು’; ಎಂದರೆ ರರ್ಹಿರು, ಇಂದಿಯ, ಮಾಸಸ್ನಿ, ಡೂಡ್ಲಿ ಉವಗಳಿಗೆ ಇಂತಬೇರೆಯಾಗಿ ಬೇರೊಂದು ದೇಹವನ್ನು ಪಡೆಯುವಂಥ ಆತ್ಮಸೌಭ್ಯ ಸ್ವ ಉದ್ದಾಸೆ—ಎಂದು ಕೆಲವರು † (ಹೇಳುತ್ತಾರೆ). ‘ಇವನು ಇರುವದಿಲ್ಲ ಎಂದು ಕೆಲವರು’ † ; ಇಂಥ (ಆತ್ಮಸು) ಇರುವದೇ ಇಲ್ಲ ಎಂದು ಕೆಲವರು ಹೇಳುತ್ತಾರೆ ಹೇಗೆ ಸಂಶಯವುಂಟಷ್ಟೇ ಹೇಗೆರುವದರಿಂದ (ಈ ವಿಷಯದಲ್ಲಿ ಹೇಗೆಯೇ ಸರಿ ಎಂದು) ಪ್ರತ್ಯಕ್ಷಾದಿಂದಧಾರಾಗಲ್ಲ ನೀ ಆಸುವಾಂಸ

\* ನಮ್ಮ ಗಳಿಲ್ಲರ ಆತ್ಮವು ಅಸುಖಾರ್ಥಿಯಾದ ಬ್ರಹ್ಮವು, ಅದು ಒಂದೇ- ಎಂಬ ತಿಳಿವಳಿಕೆ ರಿಷಿಫಲಗಳು ಹಿಂದೆ ಹೇಳಿದ ಕರ್ಮಕಾಂದದ ಫಲಗಳು. ಇವುಗಳನ್ನು ಕೂಡುತ್ತೇ ನೆಂದೂ ಸಚಿಕೇತನು ಹೇಳಿದ್ದು ಆತ್ಮಜ್ಞಾನವೇ ಕೇಳಿರುತ್ತಾನೆ ಆದ್ದರಿಂದ ಮೂರನೆಯ ವರವಾದ ಆತ್ಮಜ್ಞಾನವಿಲ್ಲದ ಕೃತಕೃತ್ಯನಾಗಲಿಲ್ಲ— ಎಂದು ತೋರಿಸಿದಂತಾಯಿತೆಂದು ಭಾವ

† ದೇಹಾದಿಗಳಿಂತ ಚೇರುತ್ತಾಗಿರುವ ಆತ್ಮಸೌಭ್ಯನು ಉಂಟಿಂದು ವಿಾಮಾಂಸಕರು ಮುಂತಾದವರು ಹೇಳುವರು ಇಲ್ಲವೆಂಬುದು ಚಾವಾರ್ಥಕರ ಮತ್ತ ಈ ಎರಡು ಪಕ್ಷಗಳಲ್ಲಿ ಒಂದನ್ನು ಪಕ್ಷವೇ ಸರಿಯಾದದ್ದೇಂದು ನಮ್ಮ ಜನ್ಮ ಇಟ್ಟಿಕೊಂಡು ನಡೆಯುವರು.

ನೀ ಪ್ರತ್ಯಕ್ಷವಾಗಿ ಸಿಂಹಯವಾಗಿರುವ ನಮ್ಮ ವಿನಾಲ್ಕಿ ಸಂದರ್ಭವಿನಿಂದಲ್ಲಿ, ಸಿಂಹಯವಿಲ್ಲದ

ದಿಂದಲಾಗಲ ನಿರ್ಬಾಲಿಸಿ ನಾವು ತಿಳಿಯರಾರೆವು. ಆದರೆ ಪರಮಾಪರುವಾ ಥ್ಯಾವು ಇದನ್ನು ತಿಳಿದುಕೊಣ್ಣಿರುವುದನ್ನು ಪಲಂಬಿಸಿ ರುವದು; ಆದ್ದರಿಂದ ಸಿನ್ನಿಂದ ಬೋಧಿತನಾಗಿ ನಾನು ಇದನ್ನು ಅರಿಯಲಿಚ್ಚಿಸುವೆನು. ನಾನು ಕೇಳಿದ ವರಗಳಲ್ಲಿ ಇದೇ ಉಳಿದಿರುವ ಮೂರನೆಯ ವರವು.

### ಸಚಿಕೇತನ ಯೋಗ್ಯ ತಾಪರೀಕ್ಷೆ

ಪೂರ್ವದಲ್ಲಿ ದೇವತೀಗಳೂ ಈ ವಿಷಯದಲ್ಲಿ ಸಂಶಯಪಟ್ಟಿದ್ದರು. ಇದು ಸುಜ್ಞೀರ್ಯವಾದದ್ದಲ್ಲ. ಈ ಧರ್ಮವು ಅಣುವಾದದ್ದು. ಸಚಿಕೇತನೆ, ಬೀರೋಂದು ವರನನ್ನು ಕೇಳಿಕೊ; ನನ್ನನ್ನು ನಿರ್ಬಂಧಪಡಿಸಬೀಡ, ನನಗೆ ಇದನ್ನು ಬಿಟ್ಟುಕೊಡು.

|| ೨೦ ||

ಇವನು ಮುಕ್ತಿಯಸ್ತೇ ಗೊತ್ತಾಗುತ್ತಾಗು ಕೂಡುವ ಆತ್ಮಜ್ಞಾನಕ್ಕೆ ಅರ್ಥಸೇಕರಿಸು— ಎಂದು ಪರೀಕ್ಷೆ ಸಿ ತಿಳಿಯುವದಕಾಗು (ಯಾಮಸು) ಹೇಳುತ್ತಾನೆ. ಈ (ಆತ್ಮ)ಪಸ್ತುವನ ಪ್ರಯೋಧಾ ದೇವತೀಗಳು ಕೂಡ ಪೂರ್ವದಲ್ಲಿ ಸಂದೇಹ ವ್ಯಾಖ್ಯಾಪರಾಗಿದ್ದರು. ನಾವಾನ್ನಿಚಿಸರುಂ ಶ್ರವಣವಾಡಿದರೂ (ಇದನ್ನು) ಚೆನ್ನಾಗಿ ಅರಿತುಕೊಳ್ಳಲಾರರು, ಪಕ್ಕಿಂದರೆ ಈ ಆತ್ಮಪಂಬ ವಸ್ತುವು ಅಣುವಾಗಿರುವದು. ಈ ವಸ್ತುವಿನಲ್ಲಿ ಇದು ಯಗ್ನಿಷ್ಠಾ ಹಾಸ್ತೇ ಎಂದು ಸುಂದರಾಗುವವು. ‘ನಾನು’ ಎಂಬ ಜ್ಞಾನವು, ಪ್ರತ್ಯಕ್ಷವಾಗಿದ್ದರೂ ಆತ್ಮನು ಯಾರೇಬ ವಿಷಯದಲ್ಲಿ ಸರ್ವಯವಿಲ್ಲದೆ ವಾದಿಗಳು ಜಗತ್ವಾದು ತೀರುವರು. ಆದ್ದರಿಂದ ಆತ್ಮನು ಪ್ರತ್ಯಕ್ಷವಿಷಯನಿಲ್ಲ ಆತ್ಮನು ದೇಹಾಂತರಕಂಬಧಿಯಾಗಿ ರುವನೆಂದು ಅನುಮಾನಿಸಿದ ತಿಳಿಯುವದಕ್ಕೆ ಆಗುವದಿಲ, ಏಕೆಂದರೆ ಅಗ್ನಿಗೆ ಹೊಗೆ ಇರುವ ಹಾಗೆ ಆತ್ಮನಿಗೆ ಗುರುತಾಗಿ ಯಾವಢಾ ಉಂಟಿಸುವ ನಾಧನವಿಲ್ಲ. ಬೃಹದಾರ್ಥಕಭಾಷ್ಯದ ಅವಶಯಿಕೆಯನ್ನು ಸೂರ್ಯಿ

\* ಆತ್ಮನು ಇಂಥನು ಎಂದು ತೀರೆ ಹಾಗೆ ತಿಳಿಯದೆ ಇರುವದರಿಂದಾಗಿರುವ ಅನರ್ಥ ರೂಪವಾಗಿರುವ ಸಂಕಾರವು ತೊಲಗುವದು. ಯಾವ ವಿಷಯದಲ್ಲಿ ಸಂದೇಹವಿರುವದೇ ಯಾವ ದನ್ನು ತೀರೆ ಪ್ರಯೋಜನವಿರುವದೋ ಅದನ್ನು ಕುಗಿತು ವಿಚಾರಮಾಡಬೇಕು ಆತ್ಮನು ಸಂದಿಗ್ಧ ನಾಗಿದ್ದಾನೆ, ಆತ್ಮವಿಜ್ಞಾನವು ಪ್ರಯೋಜನವಾಗಿದ್ದಾಗಿಯೂ ಇದೆ, ಆದ್ದರಿಂದ ಆತ್ಮನ ಯಾಥಾ ತ್ವವನ್ನು ಹೇಳು ಎಂದು ಭಾವ

| ನಾಮಾನ್ಯರಿಗೆ ಹೇಳಿದರೂ ತಿಳಿಯುವದಿಲ್ಲವೆಂಬುದೇ ಅವಂಗ ಆತ್ಮಜ್ಞಾನನನ್ನು ಹೇಳಬಾದಂಬುದಕ್ಕೆ ಕಾರಣ.

\* ಅಣು ಎಂದೆ ಕಾರ್ಕಿಕರು ಹೇಳುವ ಪರಮಾಣವಿನ ಪರಿಮಾಣವೆಂದು ಅರ್ಥವಲ್ಲ, ಅತೀಂದ್ರಿಯವಾಗಿರುವದೆಂದರ್ಥ. ಬರ|| ಸೂ|| ೨-೩-೨೫.

ಆದ್ದರಿಂದ ಸಚಿಕೆತನೆ, ಪ್ರಯೋಜನವಿಷಯದಲ್ಲಿ ಸಂದೇಹವಿಲ್ಲದ್ದರೆ ಮತ್ತೊಂದು ವರವನ್ನು ಕೇಳಿಕೊ; ನನ್ನನ್ನು ಸಾಹುಕಾರನು ಸಾಲಗಾರನನ್ನು (ಸಬಂಧಿಸುವಂತೆ) ಒತ್ತಾಯವಾಡಬೇಕೆಂದು, ನನಗೆ ಈ ವರವನ್ನು ಬಿಟ್ಟುಕೊಡು.

ಈ ವಿಷಯದಲ್ಲಿ ದೇವತೆಗಳಿಗೂ ಸಂದೇಹವಾಗಿತ್ತಲ್ಲವೇ? ಎಲ್ಲೀ ಮೃತ್ಯುವೇ, (ಇದು) ಸುಜ್ಞೀಯವಲ್ಲವಂದು ನೀನೂ ಹೇಳುತ್ತಿರುವೆಂದನ್ನು ಹೇಳುವವನು ನಿನ್ನಂಥವನು ಮತ್ತೊಬ್ಬನು ಸಿಕ್ಕಲಾರನು. (ಆದ್ದರಿಂದ) ಇದಕ್ಕೆ ಸಮಾನವಾದದ್ದು ಇನ್ನು ಯಾವ ವರವೂ ಇಲ್ಲ. || ೨೭ ||

ಹೀಗೆನ್ನಲು ಸಚಿಕೆತನು ಹೇಳುತ್ತಾನೆ: ದೇವತೆಗಳಿಗೂ ಈ ವಸ್ತುವಿನ ವಿಷಯದಲ್ಲಿ ಸಂದೇಹವಾಗಿತ್ತಲ್ಲವೇ? ಹೀಗೆಂದು ನಿನ್ನಂತಲೇ ನವರಗೆ ತಿಳಿಯಿತು. ಎಲ್ಲೀ ಮೃತ್ಯುವೇ, (ಈ) ಆಕ್ತತತ್ತ್ವವು ಸುಲಭವಾಗಿ ತಿಳಿಯತಕ್ಕದ್ದಾಗಿನೆಂದು ನೀನೂ ಹೇಳುತ್ತಿರುವೆ. ಆದ್ದರಿಂದ, ಏಂದರೆ ಹಂಡಿತರಿಗೂ ತಿಳಿಯತಕ್ಕದ್ದಲ್ಲಿ ವಾದ್ದರಿಂದ, ಈ ಆಕ್ತವಸ್ತುವನ್ನು ಹೇಳುವಾತನು— ಹುಡುಕಿದರೂ ನಿನ್ನಂಥವನ್ನೊಬ್ಬಿ ಜಾಳಾನಿಯ್ಯ— ಸಿಕ್ಕಲಾರನು. ಈ ವರವೋ ಏಂದರೆ ಮಂಕೀಪಾರಿಪ್ರಿಗೆ ಕಾರಣವಾಗಿದೆ. ಆದ್ದರಿಂದ ಇದಕ್ಕೆ ಸಮಾದ ಬೇರೆ ಯಾವ ವರವೂ ಇಲ್ಲ. ಏಕೆಂದರೆ ಏಕ್ಕದೆಲ್ಲವೂ ಅಸಿಕ್ಕಬಳಿಸ್ತುದ್ದರೂ— ಏಂದು ಅಭಿಪ್ರಾಯ.

ನೂರು ಆಯುಸ್ಸಿಳ್ಳ ಮಕ್ಕಳನ್ನೂ ಮುಮ್ಮುಕ್ಷುಳನ್ನೂ ಬೇಡಿಕೊ; ಬಹು ಪರುಗಳನ್ನೂ ಆನೆಗಳನ್ನೂ ಹಿರಣ್ಯವನ್ನೂ ಕುದುರೆಗಳನ್ನೂ (ಬೇಡಿಕೊ); ಭಾವಿಯ ದೊಡ್ಡ ಆಯುತನವನ್ನೂ ಬೇಡಿಕೊ; ನೀನು ಎಷ್ಟು ಶರತ್ವಾಲ ಬದುಕಿರಲಿಜ್ಞಸುವೆಯೋ ಅಷ್ಟುಕಾಲ ಬದುಕರು. || ೨೯ ||

(ಸಚಿಕೆತನು) ಹೀಗೆಂದರೂ ಮೃತ್ಯುವು ಮತ್ತೂ (ಅವನನ್ನು) ಆಗಿಳಿಸಿ ಹೇಳಿದನೇನೆಂದರೆ: ನಾರು ವರ್ಣ ಆಯುಸ್ಸಿಳ್ಳಂಥ ಮಕ್ಕಳನ್ನೂ ಮುಮ್ಮುಕ್ಷುಳನ್ನೂ ಬೇಡಿಕೊ. ಹನು ಮುಂತಾದ ಅನೇಕ ಪರುಗಳನ್ನೂ ಆನೆ, ಬೇಳ್ಳಿ, ಬಂಗಾರ, ಕುದುರೆಗಳು. ಇವುಗಳನ್ನೂ (ಬೇಡಿಕೊ). ಮತ್ತೂ ಭಾವಿಯ ದೊಡ್ಡ ಆಯುತನವನ್ನೂ ಏಂದರೆ ಆಶ್ರಯವನ್ನೂ, ಮಂಡಲವನ್ನೂ— (ಇಂಥ) ರಾಜ್ಯವನ್ನೂ ಬೇಡಿಕೊ. ತಾನೇಬಿಬ್ಬ ಅಲ್ಪಾಯುವಾದರೆ ಶದೇಲ್ಲ ನಿಷ್ಪರಯೋ ಜಂವಾಗುವದಲ್ಲ! ಏಂದರೆ ಹೇಳುತ್ತಾನೆ: ಮತ್ತೂ ನೀನು ಎಷ್ಟು ಶರತ್ವಾಲವಿದ ಬೇಡಿಕೊ, ಏಂದರೆ (ಎಷ್ಟು ವರ್ಣ) ಬದುಕಿರಲಿಜ್ಞಸುತ್ತೀರೋ ಅಷ್ಟು ವರ್ಣವೂ ಬದುಕಿರು, ಏಂದರೆ ಇಂದಿಯಸಮಾಹವನ್ನೆಲ್ಲ ಉತ್ತಮಸ್ಥಿತಿಯಲ್ಲಿಷ್ಟುಕೊಂಡು ಶರೀರವನ್ನು ಧರಿಸಿರು.

\* ನನ್ನ ಯೋಗ್ಯಕೆಗೆ ತಕ್ಷಂತ ಸುಲಭವಾಗಿರುವ ವಿಷಯವನ್ನು ಕುರಿಸು ಕೇಳಿಕೊ, ಅದೆಂದೆ ಪ್ರಯೋಜನವಾಗುವದ್ದು— ಎಂತು ಭಾವ.

ಇದಕ್ಕೆ ಸಮವಾದ ವರವೆಂದು ನಿನಗೆ ತೊರಿದರೆ (ಚೀರೆ) ವರ ವನ್ನು ಬೇಡಿಕೊ— ಹಣವನ್ನೂ ಜಿರಾಯುಸ್ಸನ್ನೂ (ಬೇಡಿಕೊ); ಮತ್ತಾ ಭೂಮಿಯಲ್ಲಿ ನೀನು (ರಾಜ)ನಾಗಿರು; ಕಾಮಗಳಲ್ಲಿ (ಎಲ್ಲಾ) ಕಾಮಗಳಿಗೂ ನಿನ್ನನ್ನು ತಕ್ಕುವನನ್ನಾಗಿ ಮಾಡುವೆನು. || ೨೪ ||

ಮೇರೆಹೇಳಿದ್ದಕ್ಕೆ ಬೇರೆ ಯಾವ ವರವಾದರೂ ಸಮವೆಂದು ನಿನಗೆ ತೊರಿದರೆ ಅದನ್ನೂ ಕೇಳಿಕೊ. ಬೇಕಾದಸ್ವಾ ಹಿರಣ್ಯ, ರತ್ನ— ಮುಂತಾದ ಹಣವನ್ನೂ ದೀರ್ಘಾಯುಸ್ಸನ್ನಿಂದಿರುತ್ತಾ ಹಣದ ಜೀವಿತಗೂ \* ಕೇಳಿಕೊ ಎಂದಫ್ರೆ. ಹೆಚ್ಚು ಹೇಳಿದ್ದರಿಂದೇನು? ಸಬಿಕೇತನೆ, ಈ ಮಹಾಭಾಷಣಿಯಲ್ಲಿ ನೀನೇ ರಾಜನಾಗಿರು. ದಿವ್ಯವಾದ ಮತ್ತು ಮಾನುಷವಾದ + ಕಾಮಗಳಿಗಲ್ಲ ನೀನು ತಕ್ಕುವನಾಗುವಂತೆ ಮಾಡುವೆನು. ನಾನು ಸತ್ಯಸಂಕಲ್ಪವ್ಯಾಪ್ತಿ ದೇವತೆಯಾಗಿರುವೆನು.

ಮತ್ತು ಲೋಕದಲ್ಲಿ ಯಾವ ಯಾವ ಕಾಮಗಳು ದುರ್ಭವಾಗಿರುವವೋ, ಆ ಎಲ್ಲಾ ಕಾಮಗಳನ್ನೂ ಬೇಕಾದಂತೆ ಕೇಳಿಕೊ. ಈ ಸ್ತ್ರೀಯರು, ರಥಗಳೊಡನೆಯೂ ತೂರ್ಯದೊಡನೆಯೂ ಕೂಡಿರುವರು; ಇಂಥವರು ನಾನುಷ್ಯರಿಗೆ ದೊರಕುವದೇ ಇಲ್ಲ. ನಾನು ಕೊಡುವ ಇವರಿಂದ ಪರಿಜಯೀಯನ್ನು ಹೊಂದು. ಎಲ್ಲೆ ನಜಿಕೇತನೆ, ಮರಣವನ್ನು ಕುರಿತು ಕೇಳಬೇಡ.

ಮನುಷ್ಯಲೋಕದಲ್ಲಿ ಯಾವ ಯಾವ ಕಾಮಗಳನ್ನು ಬಯಸಬಹುದೋ ಮತ್ತು ಪಡೆಯುವದಕ್ಕೆ ಕಷ್ಟವಾಗಿರುವದೋ ಆ ಎಲ್ಲಾ ಕಾಮಗಳನ್ನೂ ನಿನ್ನಿಜಿಜ್ಞಿಯಿದ್ದಂತೆ ಕೇಳಿಕೊ. ಮತ್ತು ಈ ದಿವ್ಯಾಪಸ್ತರಸ್ತ್ರೀಯರು ಪುರುಷರಿಗೆ ರತ್ನಯನ್ನು ಉಂಟುಮಾಡುವವರು; (ಆದ್ದರಿಂದ ಇವರನ್ನು ರಾಮೇಶ್ವರಂದು ಕರೆಯುತ್ತಾರೆ.) ಇವರು ರಥಗಳಿಂದ ಕೂಡಿರುವರು. ಮತ್ತು ನಾಧ್ಯಗಳಿಂದ ಕೂಡಿರುವರು. ಇಂಥವರು ನಾನೇ ಮುಂತಾದ (ದೇವತೆ)ಗಳ ಪ್ರಸಾದದಿಂದಲೇ ಕೊರತು (ಸುಮೃದ್ಧಿ) ಮನುಷ್ಯರಿಗೆ ದೊರಕತಕ್ಕುವರಲ್ಲ. ನಾನು ಕೊಟ್ಟಿರುವ ಈ ಪರಿಜಯೀಯರಿಂದ ಪರಿಜಯೀಯನ್ನು ಹೊಂದು, ಕಾಲು

\* ಆತ್ಮಜ್ಞಾನದ ಬದಲು ಶ್ರವ್ಯ, ಪಶು, ಧನ ಮುಂತಾದಗಳನ್ನು ಒಂದೆಡನ್ನು ಯಾವ ದಖನಾದರ್ದಿ ಬೇಡಿಕೊ— ಎಂದು ಹಿಂದಿನ ಮಂತ್ರದಲ್ಲಿ ಹೇಳಿತ್ತು; ಈಗ ಎಲ್ಲವನ್ನೂ ಕೊಡುತ್ತೇನೆ ಎಂದು ಹೇಳಿರುತ್ತದೆ ಎಂದು ಭಾವ.

+ ಇಲ್ಲಿ ಭೂಗರಂಡುವರಲ್ಲಿ ನಿನ್ನನ್ನು ಶ್ರೀಷ್ಠಾದ ಭೂಗರಿಯನ್ನಾಗಿ ಮಾಡುವೆನು— ಎಂದು ಆರ್ಥಿಕಾರ್ಥಕುಂಡಾಗಿದೆಯಿಂದು ತೊರುವಾದು

ತೆಣಳಿಯುವದೇ ಮುಂತಾದ ಶುಶ್ಲಾಷ್ಟೇಯಸ್ವಾ ಮಾಡಿಸಿಕೊಂಡ ಎಂದಭ್ರ. ಎಲ್ಲೆ ಸಚಿಕೇತನೆ, ಮರಣವಸ್ತು ಕುರಿತು ಎಂದರೆ ಮರಣಸಂಬಂಧವಾಗಿ— ಸತ್ತ ಹೇಳಿ (ಮನುಷ್ಯನು) ಇರುತ್ತಾನೇ ಇಲ್ಲವೋ ಎಂದು— ಕಾಗೆಯ ಹಲ್ಲು ಗಳನ್ನು\* ಪರೀಕ್ಷೆ ಮಾಡಿದಂತೆ ಇರುವ— ಪ್ರಶ್ನೆಯನ್ನು ಹೀಗೆ ಕೇಳಬೇಡಿ ಇರು.

ಎಲ್ಲೆ ಅಂತಕೆನೆ, ನ್ಯಾಳಿಯವರಿಗೆ (ಮಾತ್ರ) ಇರಬಹುದಾದಂತೆ (ಈ ಭೋಗಳು) ಮತ್ತುನೆ ಎಲ್ಲಾ ಇಂದ್ರಿಯಗಳಲ್ಲಿಯೂ ಇರುವ ತೇಜಸ್ಸನ್ನು ಸನೆಯಿಸುವವು. ಎಲ್ಲಾ ಆಯುಸ್ಸನ್ನು ಅಲ್ಪವೇ. (ಈ) ವಾಹನಗಳು ನಿನ್ನಲ್ಲಿಯೇ ಇರಲಿ; (ಈ) ಸೃಜನಿತಗಳೂ ನಿನ್ನ ಲ್ಲಿಯೇ ಇರಲಿ.

|| ೨೬ ||

ಹೀಗೆ (ಯವನು) ಆಸೆಯನ್ನು ತೊರಿಸಿದರೂ ದೊಡ್ಡ ಮಡುವಿಸಂತೆ ಅಲ್ಲಾಡದೆ ಸಚಿಕೇತನು ಹೇಳುತ್ತಾನೆ— ನಾಳೆ ಇರುವವೋ ಇಲ್ಲವೋ ಎಂದು ಸಂದೇಹವಾಡಬಹುದಾದ ಇರುವಕೆಯುಳ್ಳ ವುಗಳು ನೀನು ಹೇಳಿದ ಭೋಗಗಳು. ಮತ್ತು ಎಲ್ಲೆ ಅಂತಕೆನೆ, ಮೃತ್ಯುವೇ, ಮತ್ತುನೆ. ಏದರೆ ಮನುಷ್ಯನ ಇಂದ್ರಿಯಗಳಲ್ಲಿಲ್ಲ, ಇರುವ ಈ ತೇಜಸ್ಸಿಂಬುದನ್ನು ಈ ಅಪ್ರಸ್ತುತ್ಯರೇ ಮುಂತಾದ ಭೋಗಗಳು ಸವೆಯಿಸುವವು. ಇವುಗಳಿಂದ ಅಸಫಲವೇ ಆಗುವದು; ಏಕೆಂದರೆ ಇವುಗಳು ಧರ್ಮ, ತೀರ್ಥ, ಪ್ರಚಾರ, ತೇಜಸ್ಸು, ಯತನ್ಸು— ಮುಂತಾದವುಗಳನ್ನು ನಾಶಗೊಳಿಸುವವು ಇನ್ನು ದೀರ್ಘಾಜೀವಿತವನ್ನು ಕೊಡುವೇನೆನ್ನುವೆಯಲ್ಲ, ಅದರ ಏಷಯವನ್ನು ಕೇಳಬೇಕು. ಎಲ್ಲಾ ಆಯುಸ್ಸನ್ನು ಎಂದರೆ ಬ್ರಹ್ಮನ ಆಯುಸ್ಸು ಕೂಡ ಸ್ವಲ್ಪವೇ ಆಗಿರುವದು. ಇನ್ನು ನಮ್ಮ ಗಳ ದೀರ್ಘಾಜೀವಿತದ ಏಷಯದಲ್ಲಿ ಹೇಳತಕ್ಕದ್ದೇನಿದೆ? ಆದ್ದರಿಂದ ರಥವೇ

\* ಕಾಗೆಯ ಹಲ್ಲುಗಳು ಎಪ್ಪು? ಎಂಥಾ? ಎಂದು ಮುಂತಾಗಿ ವಿಚಾರಿಸುವದರಿಂದ ಏನೂ ಪ್ರಯೋಜನವಿಲ್ಲ; ಸತ್ತ ಹೇಳಿ ಇರುವ ಅಥವಾ ಇಲ್ಲದಿರುವ ವಿಚಾರವು ಅದಕ್ಕೊಂಡ ಕಡೆ, ಏಕೆಂದರೆ ಅದರಿಂದ ನಿನ್ನೆ ಏನೂ ಪ್ರಯೋಜನವಿಲ್ಲ. ಎದುರಿಗುವ ಪ್ರಯೋಜನಕರವಾದ ಭೋಗ ನಮ್ಮ ಗಳನ್ನು ಬಿಟ್ಟು ಮರಣವಿಚಾರದಿಂದೇನು ಪ್ರಯೋಜನ? ಎಂದು ಭಾವ.

+ ಸ್ವಲ್ಪ ನೀರು ಇರುವ ಗುಂಡಿಗ ನೀರಾದರೆ ಸ್ವಲ್ಪಮಟ್ಟಿಗೆ ಕಡೆಗಿದ ಮಾತ್ರಕ್ಕೆ ನೀರು ಬೇಗ ಅಲುಗಾಡಿ ಕಲುಕೊಂಡುವದು. ಆದರೆ ಆಳವಾಗಿಯೂ ವಿಶಾಲವಾಗಿಯೂ ಇರುವ ಮಡುವಾದೆ ಹಾಗೆ ನೀರು ಚಾಂಚಲ್ಪಾನ್ನು ಹೊಂದುವದಿಲ್ಲ, ಕಲುಕುವದೂ ಇಲ್ಲ. ಇದರಂತೆ ಜ್ಞಾನಕ್ಕೆ ಅಧಿಕಾರಿಯಾದ ಸಚಿಕೇತನು ಬೇರೆ ಬೇರೆ ಆಸೆಗಳಿಂಬ ಬಿರುಗಾಳಿಗೂ ಅಲುಗಾಡದೆ ತನ್ನ ಜಿತ್ತವನ್ನು ಸಮಾಧಾನದಲ್ಲಿ ಇಟ್ಟಿಕೊಂಡಿದ್ದನು.

† ಧರ್ಮ = ಇವ್ವಾಪೂರ್ವಕಗಳು, ವೀರ್ಯ = ಸಾಮರ್ಥ್ಯ, ಪ್ರಜ್ಞಾ = ಶಾಸ್ತ್ರದರ್ಶ ವನ್ನು ತಿಳಿಯುವ ಸಾಮರ್ಥ್ಯ, ತೇಜಸ್ಸು = ಮೃಯಲ್ಲಿರುವ ಕಾಂಕ, ಯತನ್ಸು = ಕೀರ್ತಿ. (ಗೀತೆ)

ಮುಂತಾದ ಯಾಸಗಳೂ ನಿಸ್ನಲ್ಲಿಯೇ ಇರಲಿ, ಮತ್ತು ಸೃಜನಿತಗಳೂ ನಿಸ್ನಲ್ಲಿಯೇ ಇರಲಿ.

ಮನುಷ್ಯನು ವಿಶ್ವದಿಂದ ತಪ್ತಿಹೊಂದುವ ಕಾಗಿಲ್ಲ. ನಿಸ್ನನ್ನು ಕಂಡೆನೆಂದರೆ ವಿಶ್ವನನ್ನು ಪಡೆದೇ ಪಡೆಯುವೆವು. ನೀನು ಆಳವವರಿಗೂ ಬದುಕಿರುವೆವು. ನಾನು ಬೇಡತಕ್ಕ ವರವಾದರೂ ಅದೇ ಸರಿ. || ೨೧ ||

ಮತ್ತು ಈಚ್ಛಾದ ಧನದಿಂದಲೇ ಮನುಷ್ಯನು ಕೃಪ್ತನಾಗುವದಿಲ್ಲ; ಲೋಕದಲ್ಲಿ ಯಾರಿಗೂ ಹಣದಿಂದ ತಪ್ತಿಯಾದದ್ದು ಕಂಡಿಲ್ಲವಷ್ಟು. ಒಂದು ವೇಳೆ ಸಮಗೆ ಹಣದಾಸೆ ಬಂದರೂ ನಿಸ್ನನ್ನು ನಾವು ಕಂಡೆನೆಂದರೆ ಹಣವನ್ನೂ ಪಡೆದೇ ಪಡೆಯುವೆವು. ಜೀವತದ ವಿಷಯವೂ ಹಾಗಿಯೇ; ವಕೆಂದರೆ ನೀನು ಯಾವುದ್ದುಪದವಯಲ್ಲಿ ಪ್ರಭುವಾಗಿದ್ದುಕೊಂಡು ಎಲ್ಲಿಯವರೆಗೆ ಆಳತ್ತಿರುವೆಯೇ ಅಲ್ಲಿಯವರಿಗೂ ಬದುಕಿಯೇ ಇರುವೆವು. ವಕೆಂದರೆ ಮತ್ತ್ಯನಾದವನು ನಿಸ್ನನ್ನು ಸಂಧಿಸಿದ ಮೇಲೆ ಹೇಗೆ ತಾನೇ ಅಲ್ಲಿಧನವುಳ್ಳವನೂ ಅಲ್ಪಾಯುಸ್ಸುಳ್ಳವನೂ ಆದಾನು? ಆದರೆ ನಾನು ಬೇಡತಕ್ಕ ವರವು ಮಾತ್ರ, ಅದೇ ಎಂದರೆ ಆತ್ಮಜಾನನವೇ ಸರಿ.

ಕೆಳಗಿನ ಭೂಲೋಕದಲ್ಲಿ ರುವವನಾಗಿಯೂ ಮುಪ್ಪನ್ನು ಪಡೆಯ ತಕ್ಕವನಾಗಿಯೂ ಮತ್ತ್ಯನಾದವನು ಮುಪ್ಪಿಲ್ಲದಂಥೆ ಅಮರರ ಸವಿಾಪಕ್ಕೆ ಬಂದು ತಿಳಿದುತ್ತಿದೂ ವರ್ಚರತಿಪ್ರಮೋದಗಳನ್ನು ಯೋಚಿಸುತ್ತಿರುವ ಯಾವನು ತಾನೇ ಅತಿದೀಪ್ರಾವಾದ ಜೀವಿತದಲ್ಲಿ ಮನಸ್ಸುಮಾಡಿಯಾನು? || ೨೨ ||

ಮತ್ತೂ ವಸೆಂದರೆ ಮುಪ್ಪಿಲ್ಲದವರೂ ಎಂದರೆ ವರ್ಷಸ್ಸನ್ನು ಕಳೆದುಕೊಳ್ಳಬವರೂ ಅಮರರೂ (ಎಂದರೆ ಸಾಪೆಲ್ಲದವರೂ ಆದ ದೇವತಿಗಳು) ಬಳಗೆ ಬಂದಿರುವಾಗ, ಆವರಿಂದ ತನಗೆ ಇನ್ನೂ ಹಿತ್ತಳಿಷ್ಟವಾದ ಪ್ರಯೋಜನವು ಆಗತಕ್ಕದ್ದಿದೆ ಎಂದು ತಿಳಿದುತ್ತಿದೂ ತಾನು ಮುಪ್ಪುಮರಣಗಳುಳ್ಳವನಾಗಿರುವ ಅಂತರಿಕ್ಷಾದಿಲೋಕಗಳ ಕೆಳಗಿರುವ ಭೂಮಿಯಲ್ಲಿ ವಾಸವಾಗಿರುವ (ಮತ್ತ್ಯನು) ಅವೇಕೆಗಳು ಪಾತ್ರಧಿಸುವ ಷ್ಟತ್ರ, ವಿಶ್ವ, ಹಿರಣ್ಯ— ಮುಂತಾದಂಥ ಅಸ್ಥಿರವಾದ ವಸ್ತುವನ್ನು ಹೇಗೆ ಪಾತ್ರಧಿಸಿಯಾನು?

ಅಥವಾ (ಮಂಳಿಲದಲ್ಲಿ), 'ಕ್ವಾ ತದಾಸ್ಥಿ' ಎಂದು ಪಾಠಾಂತರವು. ಆ ಪಕ್ಷದಲ್ಲಿ ಆಕ್ಷರಯೋಜನೆ ಹೇಗೆಂದರೆ— 'ತದಾಸ್ಥಿ' ಎಂದರೆ ಆ ಪ್ರತಾರದಿಗಳಲ್ಲಿ ಆವರೀ ಹಂಚಿಕೊಂಡು ಇರುವ ಅಸ್ಥಿಯನ್ನು ಇಂತನು. 'ಉಪಗೃಹಿಂತಲೂ ಹೆಚ್ಚಾಗಿರುವದಾಗಿಯೂ ಸದೆಯುವದಕ್ಕೆ ಕವ್ಯವಾಗಿರುವದಾಗಿಯೂ ಇರುವ ಪ್ರರುಷಾರ್ಥವನ್ನು ಪಡೆಯಬೇಕೆಂದು ಬಹುಕೆರುಣಾತನು ಎಲ್ಲ ತದಾಸ್ಥಿಯಳ್ಳವ

ನಾದಾನು? ಎಂದರೆ ಅವುಗಳು ಅಸಾರವೆಂದು ಬಲ್ಲವನು ಯಾರೂ ಅವುಗಳನ್ನು ಪಶ್ಚಾತ್ರ್ಯಾಸಲಾರನು ಎಂದಧ್ಯೇ. ಎಲ್ಲರೂ ಹೇಳಿಹೇಳಲಕ್ಕೆ ಹೇಳಿಗಬೇಕೆಂದು ಬಹುಸುವರು. ಆದ್ದರಿಂದ (ನೀನು) ಪ್ರತ್ಯನಿತ್ಯಾದಿಗಳ ಆನೆಯಿಂದ ಸನ್ನಿನ್ನು ಸೇಳಿಯುವದಕ್ಕೆ ಆಗಲಾರದು.

ಮತ್ತು ಅಪ್ಪರಸ್ತೇಯರೇ ಮುಂತಾದ ಪಣಾರತಿಪ್ರವೇಶೋದಗಳನ್ನು— ಒಂದು ವ್ಯವಸ್ಥೆತವಾದ ರೂಪದಲ್ಲಿರುವದಿಲ್ಲಂತೆ ಸರಿಯಾಗಿ ಯೋಚಿಸುವಾತನು ಅತಿದೀರ್ಘವಾದ ಜೀವಿತದಲ್ಲಿ ಯಾವ ಸಿಹಿಕೆಯು ತಾನೆ ಮನಸ್ಸುಹಾಕಿಯಾನು?

ಎಲ್ಲೆ ಮೃತ್ಯುವೇ, ಯಾವದರಲ್ಲಿ ಈ ಸಂಕಯವನ್ನು ಪಡುತ್ತಿರುವರೋ, ಯಾವದು ಪರಲೋಕದಲ್ಲಿ ಹೆಚ್ಚಿನ ಪ್ರಯೋಜನಕ್ಕೆ ಸಾಧನವಾಗುವದೇರೋ, ಅದನ್ನೂ ಸಮಗೆ ಹೇಳು. ಯಾವ ಈ ವರವು ಗೂಡಿನಾಗಿ ಒಳಹೊಕ್ಕಿರುವದೇರೋ ಅದನ್ನೂ ಬಿಟ್ಟು ಬೀರೋಂದನ್ನು ಸಜಿಕೇ ತನು ಕೇಳುವದಿಲ್ಲ. || ೭ ||

ಆದ್ದರಿಂದ ಎಲ್ಲೆ ಮೃತ್ಯುವೇ, ಆಸಿತ್ತುವಾದ ಕಾಮಗಳನ್ನು ತೆಂಬಿರಿಸಿ ಮನಸ್ಸನ್ನು ಒಗ್ಗುವದನ್ನು ಬಿಟ್ಟು, ಯಾವ ಸತ್ತೆವನ ಪಷ್ಟುದಲ್ಲಿ ಇನನು ಇದ್ದಾಗ್ನಿನ್ನೇ ಇಲ್ಲವೇ ಎಂದು ಹೀಗೆ ಸಂದೇಹಪಡುವರೋ, ಮಹಾಪರಯೋ ಒನಕ್ಕೆ ಕಾರಣವಾದ ಪರಲೋಕವಿಷಯದಲ್ಲಿ ಯಾವ ಆತ್ಮನ ನಿಶ್ಚಯವಾದ ಜಾಳಾನವೇ (ಶಾಪಯೋಗವಾಗಿವದೋ) ಅಂಥ ನಾನು ಕೇಳಿದ (ಪಿಷಯ)ವನ್ನೇ ಸಮಗೆ ಹೇಳು. ಹೆಚ್ಚು ಹೇಳಿದ್ದರಿಂದೇನು? ಯಾವ ಆತ್ಮವಿನಯವಾದ್ದ ಈ ಪ್ರಕೃತವಾದ ವರವು ಗೂಡಿನಾಗಿ ಒಳಹೊಕ್ಕಿರುವದೇರೋ, ಪಂಗಡಿಸಿ ತಿಳಿಯುವದಕ್ಕೆ ಆಗದೆ ಇರುವ ಸ್ಥಿತಿಯನ್ನು ಪಡೆದಿರುವದೇರೋ ಅದಕ್ಕಿಂತ ಬೀರೆಯಾಗಿರುವಂಥ ಶಿವೇಶಗಳು ಕೇಳಿಕೊಳ್ಳುಬಹುದಾದ ಅಸಿತ್ಯವಸ್ತುವಿನ ವಿಷಯವಾದ ವರವನ್ನು ಮನಸ್ಸಿನಿಂದಲೂ ಸಚಿಕೇತನು ಕೇಳಲಾರನು. ಇದು ಕೃತಿಯ ವಜನವು.

\* ಪಣ- ೧೫, ರಾ- ೩೧, ಪ್ರಮೋದ- ಇತಿಗಂಧಾದ ಸುಖ ಏಂದು (ಗೋ.) ವ್ಯಾಖ್ಯಾನಕಾರರು ಹೇಳುತ್ತಾರೆ. ತೂರುವ ವಸ್ತುಗಳಲ್ಲಿರುವ ಆಸಕ್ತಿಯಿಂದಾಗುವ ಸುಖಗಳು ಎಂದೂ ವ್ಯಾಖ್ಯಾನಮಾಡಬಹುದಾಗಿದೆ. † ನಾನು ಕೇಳಿಲಾರೆನು ಎಂಬಧ್ಯೇದಲ್ಲಿ, ನಚಿಕೇತನು ಹೇಳುವನಲ್ಲು 'ಎಂದು ನಚಿಕೇತನೇ ಹೇಳಿದ್ದರು ಹೇಳಿರಬಹುದು. ಹೀಗೆ ಪರಮ ಶರುಪಾರ್ಥಿಯನ್ನು ಒಬ್ಬಿಂದು ನಚಿಕೇತನ ಇನ್ನು ಯಾವ ವರವನ್ನು ಹೇಳಿದ್ದನು' ಎಂಬ ಕಾಣ್ಯಾದಿಂದ ಶುತ್ತಿಯು ಹೇಳಿದೆ ಎಂದು ಭಾಷ್ಯಕಾರು ಹೇಳಿರುತ್ತಾರೆ.

## ఒందనేయ అధ్యాయ—ఎరడనేయ వల్లి

పరస్పరవిచుధువాగిరువ విద్యావిద్యేగళల్లి విచ్ఛేయ శ్రీష్టత్త

శ్రీయస్సేఏ బేరే, ప్రేయస్సేఏ బేరే. అవేరడై బేరే బేరే ప్రయోజనపుళ్లువాగి పురుషనన్ను కట్టిపున్నపు. అవేరడరల్లి శ్రీయస్సున్న కెగెడుకొళ్లువాతనిగే ఒళ్లైయదాగువదు, యావను శ్రీయస్సున్నేఏ ఆరిసికొళ్లువనోఏ అవను పురుషాఫ్రదింద తప్పి కోఱగువను. || 10 ||

తిష్ణునన్ను పరిచ్చేపూడి (ఇవనల్లి) విద్యేగేబేరేకాద యోగ్యతే ఇదే యెందు సిక్కుయిసి (యుమను) కేళుతాత్తనే. శ్రీయవు ఎందరే ఆత్మింత చెచ్చిన హికవాద (ముక్తిసాధనస్సు) బేరే, ఎందరే (ప్రేయస్సుగింత, బేరేయేఏ ఆగిరువదు; ఇదరంతే ప్రేయస్సేఏ, బహచ ప్రియవాగి కాణావ) (అభ్యుదయసాధనవేఏ) బేరే. ఈ ప్రేయస్సు శ్రీయశ్సు ఎంబీరడై నాంపా థిగళాగి ఎందరే బేరే బేరే ప్రయోజనపుళ్లుపుగళాగి వారి, ఆత్మమంగుంతాదవుగళింద కూడిద తథికారియవాద \* పురుషనన్ను కట్టిపున్నపు. ఇవుగళన్ను తాను పూడతక్కుద్దేందు ప్రతియోబ్బు పురుషనూ ప్రేరిత నాగుతాత్తనే. శ్రీయస్సు, ప్రేయస్సు- ఇవుగళల్లియే అభ్యుదయిత, అమృతత్త్వ- ఇవుగళన్ను బయసువ పురుషను ప్రవతీసుతాత్తనే; ఆద్భురింద శ్రీయస్సు మత్తు ప్రేయస్సు- ఇవుగళ ప్రయోజనవేఏ తాను (సాధన వన్ను) మాడి పడేయతక్కుద్దేందు (పురుషను ప్రవతీసువదరింద) ఇపే రదరింద ప్రతియోబ్బు పురుషనూ కట్టుబ్బద్దిరువనెందుట (ఈ త్రుతియల్లి)

\* వారి, ఆత్మమంగుంతాద వేచోక్తువాద అధికారపుళ్లు పురుషనిగి అభ్యుదయు సిశ్రీయసు ఎంబ ఎనుడు శాస్త్రోక్తువాద పురుషాఫ్రగలు కాణవచ్చి అభ్యుదయు ఎంబ మాఃనల్లి ధమరి, అథర్, కామ- ఎంబ త్రివగ్రమన్ను సేరిసిదే, సిశ్రీయసమందిరి ఆత్మింతసీకవాదమ్ము, ముక్తి.

| నగే అభ్యుదయువే బేసేంబవను శ్రీయవాద సాధనవన్ను ఆరిసికొళ్లుతాత్తనే. సిశ్రీయసమే బేసేంబవను హికవాద ఘలవన్ను ఇందువ జల్లనమంబ సాధనవన్ను ఆంగి కొళ్లుతాత్తనే.

‡ ప్రయోజనవల్లద ప్రవృత్తియల్ల, ఆద్భురింద ప్రయోజనక్కాగి మమష్టను ప్రవృత్తిగే కట్టుబ్బద్దిరువను.

ಹೇಳಿರುತ್ತದೆ. ಅವುಗಳಿರಡೂ ಒಂದೊಂದು ಪುರುಷಾರ್ಥವನ್ನೇ ಸೇರತಕ್ಕ ಪ್ರಗಳಾಗಿದ್ದರೂ ವಿದ್ಯಾವಿದ್ಯಾಸ್ವರೂಪದಲ್ಲಿರುವದರಿಂದ \* (ಒಂದಕ್ಕೊಂದು) ವಿರುದ್ಧವಾಗಿರುವವು. ಆದ್ದರಿಂದ ಅವುಗಳಲ್ಲಿ ಒಂದನ್ನೂ ಬಿಡದೆ ಒಬ್ಬನೇ ಪುರುಷನು ಏಕಾಲದಲ್ಲಿ ಎರಡನ್ನೂ ಸಡೆಯಿಸಲಾರಣಾದ್ದರಿಂದ ಇವೆರಡರಲ್ಲಿ ಅವಿದ್ಯೆಯ ಸ್ವರೂಪದಲ್ಲಿರುವ ಶ್ರೀಯಸ್ಸನ್ನು ಕೈಬಿಟ್ಟು ಬರಿಯ ಶ್ರೀಯಸ್ಸನ್ನೇ ತೆಗೆದುಕೊಳ್ಳುವಾತನಿಗೆ ಬ್ರಹ್ಮಯಾಗಿರುವದು, ಶುತ್ತಮುಖಾದ ಮಂಗಳ ವಾಗಿಗೆ ವಾಗಿರುವದು. ಆದರೆ ದೂರದಶೀಯಾಳ್ಳದೆ ಯಾವನು ಮೂಳಣನಾಗಿರುವನೋ (ಅವನು) ಈ ಪುರುಷಾರ್ಥದಿಂದ, ಈ ಪರಮಾರ್ಥವಾದ ಶಾಶ್ವತವಾದ ಪರಯೋ ಉನರಿಂದ, ತಪ್ಪಿಯೇಗುವನು; ಅದನ್ನು ಕಳೆದುಕೊಳ್ಳುವನು, ಅದನ್ನು ಬಿಟ್ಟು ಕೊಳಗೆ ಜಾರಿವನು ಎಂದರ್ಥ. ಇವರು ಯಾರು? ಎಂದರೆ ಯಾವನು ಶ್ರೀಯಸ್ಸನ್ನೇ ಆರಿಸಿಕೊಳ್ಳುವನೋ (ಸಾಧನವಾಗಿ) ತೆಗೆದುಕೊಳ್ಳುವನೋ (ಅವನು) ಎಂದಭಿಪ್ರಾಯ.

ಶ್ರೀಯಸ್ಸನ್ನು ಶ್ರೀಯಸ್ಸನ್ನು ಮನುಷ್ಯನ ಬಳಿಗೆ ಬರುವವು. ಅವು ಶಾರಿರದನ್ನೂ ಚೆನ್ನಾಗಿ ವಿಚಾರಮಾಡಿ ಹಂಡಿತನಾದವನು ವಿಂಗಡಿಸಿಕೊಳ್ಳುತ್ತಾನೆ. ತಿಳಿದವನು ಶ್ರೀಯಸ್ಸನ್ನು ಬಿಟ್ಟು ಶ್ರೀಯಸ್ಸನ್ನೇ ಆರಿಸಿಕೊಳ್ಳುತ್ತಾನೆ; ಮೂಳಣನು ಯೋಗಕ್ಷೇಮಕ್ಕೆಂದು ಶ್ರೀಯಸ್ಸನ್ನೇ ಆರಿಸಿಕೊಳ್ಳುತ್ತಾನೆ. || ೨ ||

ಇವೆರಡನ್ನು ಆಸುಸರಿಸುವದೂ ಪುರುಷನಾದವನಿಗೆ ತನ್ನ ಅಧೀನದಲ್ಲಿಬೇಕು ಇದ್ದರೆ ಜನರು ಬಹಳವಾಗಿ ಶ್ರೀಯಸ್ಸನ್ನೇ ಏಕ ತೆಗೆದುಕೊಳ್ಳುತ್ತಾರೆ? ಎಂದರೆ ಕೊಳುತ್ತಾನೆ. ನಿಜ, ಇವೆರಡೂ ತನ್ನ ಧೀಸವೇ; ಆದರೂ ಮೂಳಣಬುದ್ಧಿಯುಳ್ಳವರಿಗೆ ಸಾಧನದ್ವಾರಾಯಿರುವ ಫಲದ್ವಾರಾಯಿರುವ ವಿಂಗಡಿಸಿಕೊಳ್ಳುವದಕ್ಕಾಗಿದೆ ಬಿರೆತುಕುಂಡರುವರ್ನೋ ಎನ್ನುವ ಹಾಗೆ (ಕಾಣುತ್ತಾನೆ) ಈ ಮನುಷ್ಯನನ್ನು ಶ್ರೀಯಸ್ಸನ್ನು ಶ್ರೀಯಸ್ಸನ್ನು (ಪರಡೂ) ಒಂದು ಸೇರುತ್ತಾನೆ. ಆದಕಾರಣ-ಹಂಪವು ಸೀರಿಸಿಂದ ಹಾಲನ್ನು (ಎಂಗಡಿಸಿಕೊಳ್ಳುವಂತೆ)- ಹಂಡಿತನಾದವನು ಆ ಶ್ರೀಯಸ್ಸನ್ನು, ಶ್ರೀಯಸ್ಸನ್ನು- ಎಂಬ ಪದಾರ್ಥಗಳಿರದವನ್ನು ಸಮಾಪಿಸಿ ಮನಸ್ಸಿನ ಸಂದ ಜೆನ್ನಾಗಿ ಆಲೋಚಿಸಿ, ಹೆಚ್ಚಿನದು ಯಾವದು, ಕಿಡಿಮೆಯದು ಯಾವದ್ದು- ಎಂದು ವಿಚಾರಿಸಿ ವಿಂಗಡಿಸಿಕೊಳ್ಳುತ್ತಾನೆ; (ಹೀಗೆ) ವಿಂಗಡಿಸಿಕೊಂಡು ಶ್ರೀಯಸ್ಸನ್ನು ಕೈಬಿಟ್ಟು. (ಆದಕ್ಕಿಂತಲೂ ಶ್ರೀಯಸ್ಸನ್ನು) ಹೆಚ್ಚಿನದಾಧ್ಯರಿಂದ ಶ್ರೀಯಸ್ಸನ್ನೇ ಆರಿಸಿಕೊಳ್ಳುತ್ತಾನೆ. ಅವನು ಯಾರು? ಎಂದರೆ ತಿಳಿದಾತನು. ಆದರೆ ಯಾರು ಮೂಳಣನೋ, ಅಲ್ಪಬುದ್ಧಿಯುಳ್ಳವನೋ ಅವನಿಗೆ (ಹೀಗೆ) ವಿಂಗಡಿಸುವ

\* ಶ್ರೀಯಾಳ್ಳನ ಸಾಧನವು ಅಂದ್ಯೆ, ಶ್ರೀಯಸ್ಸನ ಸಾಧನವು ವಿಜ್ಞ.

ಸಾಮಧ್ಯವಿಲ್ಲವಾದ್ದು ೧೦೮ 'ಯೋಗಕ್ಷೇಮವಾಗ್ಯಾಗಿ' - ಎಂದರೆ ಶರೀರವೇ ಮುಂತಾದವುಗಳನ್ನು ಬೆಳಸಿಕೊಳ್ಳುವುದು, ಕಾಪಾಡಿಕೊಳ್ಳುವುದು - ಇವುಗಳಿಗಾಗಿ ಎಂದಿಫ್ರ. (೩೦೯ ಯೋಗಕ್ಷೇಮವಾಗ್ಯಾಗಿ) - ಪಶು, ಪುತ್ರ, ಮುಂತಾದ ರೂಪದಲ್ಲಿರುವ ಪ್ರೇರ್ಯಸ್ವನ್ನೇ \* ಅರಿಸಿಕೊಳ್ಳುತ್ತಾನೆ.

ನಚಿಕೇತನೆ, ಈ ನಿಿನಾದರೂ ಸ್ವಿಯವಾಗಿಯೂ ಸ್ವಿಯರೂಪವಾಗಿಯೂ ಇರುವ ಈ ಕಾಮಗಳನ್ನು ಆಲೋಚನೆಮಾಡಿ ಕೃಬಿಟ್ಟಿರುತ್ತೀರೆಯೇ ; ಯಾವದರಲ್ಲಿ ಬಹುಜನಗಳು ಮುಳಗಿರುವರೂ ಅಂಥ ವಿಶ್ವಮಯವಾದ ಈ ದಾರಿಯನ್ನು ಪಡೆಯಲಿಲ್ಲ. || ೫ ||

ಈ ನಿಿನಾದರೂ ಮತ್ತೆ ಮತ್ತೆ ನಾನು (ನಿನ್ನನ್ನು) ಆಸಗೊಳಿಸಿದರೂ ಸ್ವಿಯವಾಗಿರುವ ಪ್ರತಾರ್ಥಿಗಳು, ಸ್ವಿಯರೂಪವುಳ್ಳ + ಅಪ್ಸರಸ್ತೀಯರೇ ಮುಂತಾದವುಗಳು- ಎಂಬ ಕಾಮಗಳನ್ನು ಜೆನ್ನಾಗಿ ಆಲೋಚನೆಮಾಡಿ, ಅವು ಅನಿಶ್ಚಯಾದಪ್ರಾಣಿಗಳಿಂದ ಆಸಾರವಾದವುಗಳಿಂದ ದೋಷಗಳನ್ನು (ಕಂಡು), ಎಲ್ಲೆ ನಚಿಕೇತನೆ, (ಅಪುಗಳನ್ನು) ಕೃಬಿಟ್ಟಿರುತ್ತೀರೆಯೇ, ಆಹ ! ನಿಿನು ಎಂಥಿಂದಿನಕ್ಕಾಗಿ ಯಾವ ಮಾರ್ಗದಲ್ಲಿ ಅನೇಕ ಮೂರಧಬಸರು ಮುಳಗಿರುವರೂ ಕಂಸದುಕೊಳ್ಳುವರೂ, ಅಂಥ ಮೂರಧಬಸರು ಕೋಣುವ ಧನಜಾಹಂಕ್ಷ್ಯರ್ಥಳು ಈ ಕರ್ತವ್ಯವಾದ ಮಾರ್ಗವನ್ನು ನಿನು ಹೊಂದಲಿಲ್ಲ.

ಅವಿಧೀಯೆಂದು (ಯಾವದು ಪ್ರಸಿದ್ಧವಾಗಿರುವದೂ) ವಿಧೀಯೆಂದು ಯಾವದು ಪ್ರಸಿದ್ಧವಾಗಿರುವದೂ - ಈ ಎರಡೂ (ಒಂದಕ್ಕೊಂದು) ದೂರವಾಗಿ ವಿರುದ್ಧವಾಗಿರುವವು, ಬೀರೆ ಬೀರೆ ಹೋಗಿರುತ್ತಾನೆ. ನಚಿಕೇತನೆ ವಿಧೀಯನ್ನು ಬಯಸುವವನೆಂದೇ ತಿಳಿಯುತ್ತೀನೆ ; (ಪಿಕಂಡರೆ) ನಿನ್ನನ್ನು ಬಹಳ ಕಾಮಗಳೂ ಬಿಡಿಸಲಿಲ್ಲ. || ೬ ||

'ಓವರರಲ್ಲಿ ಶ್ರೀಯಸ್ವನ್ನು ತೆಗೆದುಕೊಳ್ಳುವನಿಗೆ ಒಳ್ಳೆಯದಾಗುತ್ತದೆ ; ಯಾವನಾದರೆ ಪ್ರೇರ್ಯಸ್ವನ್ನೇ ಅರಿಸಿಕೊಳ್ಳುವನೆಂದೇ ಅವನು ಪುರುಷಾಧಿಕಾರಿ ತಪ್ಪಿಯೊಣಿನವನು' ಎಂದು (ಬರದನೆಯ ಮಂತ್ರದಲ್ಲಿ) ಹೇಳಿತ್ತಲ್ಲ, ಆದು ಏಕೆ ? ಏಕಂದರೆ ಇವರಡೂ 'ದೂರವಾಗಿ' ಎಂದರೆ ಬಹಳ ಭೀದವುಳ್ಳವಾಗಿ, 'ವಿರುದ್ಧವಾಗಿ' ಎಂದರೆ ವಿವೇಕರಣವಾಗಿಯೂ ಅವೇಕರಣವಾಗಿಯೂ ಇರುವ ದರಿಂದ ಕತ್ತಲುಬೆಳಕುಗಳ ಹಾಗೆಗೆ ಪರಸ್ಪರವಾಗಿ ಹೊಂದದ ರೂಪವುಳ್ಳವಾಗಿರು

\* ಪಶುಪುತ್ರಾರ್ಥಿಗಳನ್ನು ಕೊಡುವ ಸಾಧನವನ್ನೇ ಮಾಡುತ್ತಾನೆ ಎಂದು ಶಾಖಾಯ್ರ.

+ ಮಕ್ಕಳ ಕನೆಹಕ್ಕಿರಣಂಧುಳ್ಳವರಾಧರಂದ ಸ್ವಿಯರು, ಅವಂಗಿಂತು ದೂರವಾಗಿರುವ ಅಪ್ಸರಸ್ತೀಯರೇ ಮುಂತಾದವರು ಸ್ವಿಯರೂಪರು. (ಗೋಂ ||)

† ಸ್ವಲ್ಪ ಬೆಳಕು ಇರುವದೆಯುಲ್ಲಿ ಕತ್ತಲಿಸುತ್ತಿರುತ್ತಾನೆ ಇರುತ್ತಾಗಿರುವಂತೆ ಜ್ಞಾನಿಯಲ್ಲಿ ಆಜ್ಞಾ

ವವು. ‘ಬೀರೆ ಬೀರೆ ಹೋಗಿರುತ್ತುವೇ’ ಎಂದರೆ (ಒಂದು) ಸಂಸಾರಕ್ಕೂ ಇನ್ನೊಂದು ವೋಕ್ಕು ಕ್ಕಿಂತ ವಾಗಿರುವದರಿಂದ ಬೀರೆ ಬೀರೆ ಫಲಗಳನ್ನು ಕೊಡುತ್ತುವೇ ಎಂದು ಅಭಿಪ್ರಾಯ. ಇವೆಡೆಡು ಯಾವವು? ಎಂದರೆ ಹೇಳುತ್ತಾನೆ: ಯಾವದು ಶ್ರೇಯಸ್ಸನ ವಿಷಯವಾದ ಖಚಿತ್ಯೆಂದೂ (ಯಾವದು) ಶ್ರೇಯಸ್ಸನ ವಿಷಯವಾದ ಖಚಿತ್ಯೆಂದೂ ಪಂಡಿತರಿಗೆ ಗೂತ್ತಾಗಿರುವವೈರೇ (ಅವರದು.) ಇವೆಡರಲ್ಲಿ ನಜಿಕೆತನು ಎಂದರೆ ನೀನು ವಿದ್ಯೆಯನ್ನು ಬಯಸುವವನು ಎಂದೇ ನಾನು ತಿಳಿಯುತ್ತೀನೆ. ಏಕೆ? ಏಕೆಂದರೆ ತಿಳಿಯದವರ ಬುದ್ಧಿಯನ್ನು ಸೆಳೆಯುವಂಥ ಅಪ್ಪರಿಸ್ತೀಯರೇ ಮುಂತಾದ ‘ಬಹಳ ಕಾಮಗಳೂ ಸಿನ್ನನ್ನು ಬಿಡಿಸಲಿಲ್ಲ’, ತಮ್ಮನ್ನು ಉಪಭೋಗಿಸು ಎಂದು ಇಚ್ಛಿಯನ್ನು ಉಟ್ಟಿಪಡಿಸಿ ಶ್ರೇಯಸ್ಸನ ವಾಗ್ರದಿಂದ ತಪ್ಪಿಸಲಿಲ್ಲ. ಆದ್ದರಿಂದ ವಿದ್ಯೆಯನ್ನು ಬಯಸುವ ಶ್ರೇಯಸ್ಸನ್ನು ಪಡೆಯುವವಸೆಂದು (ಸಿನ್ನ ಸ್ಸು) ತಿಳಿಯುತ್ತೀನೆ ಎಂದಭಿಪ್ರಾಯ.

ಅವಿದ್ಯೆಯನ್ನಡುವೇ ಇರುವವರಾಗಿ ತಾವೇ ಬುದ್ಧಿವಂತರು, ಪಂಡಿತರು— ಎಂದು ತಿಳಿದುಕೊಳ್ಳುತ್ತಾ ಬಹುವಾಗಿ ತೊಳಳಲುತ್ತಾ ಕುರುದನು ಕರೆದುಕೊಂಡುಹೊಳಗುತ್ತಿರುವ ಕುರುಡರ ಹಾಗೆ, ಈ ಮೂರ್ಖರು ಸುತ್ತುತ್ತಿರುವರು. || ೪ ||

ಆದರೆ ಯಾರು ಸಂಸಾರಕ್ಕೆ ತಕ್ಕುವರಾಗಿ ದಟ್ಟವಾಗಿರುವ ಕತ್ತಲೆಯಂತಿರುವ ಅವಿದ್ಯೆಯ ನಡುವೆ ಇದ್ದು, ಮಕ್ಕಳು ಮರಗಳು ದಸರುಗಳು ಮುಂತಾದವುಗಳ ಬರ್ಯಕೆಗಳಿಂಬ ನೂರಾರು ಹಗ್ಗಿಗಳಿಗೆ ಕಟ್ಟುಬಿಡ್ಡ ತಾವೇ ಬುದ್ಧಿವಂತರು ಪಂಡಿತರು, ಎಂದರೆ ನಾವೇ ಪ್ರಜಾಳ್ವಲಂತರು ಶಾಸ್ತ್ರದಲ್ಲಿ ಜಾಣಿಲು— ಎಂದು ತಿಳಿದುಕೊಂಡವರಾಗಿರುವರೋ, ಅಂಥವರು ಅಶ್ವಂತವಾಗಿ ದೊಂಕುಡೊಂಕಾಗಿಯೂ ಬಲುಬಗೆಯಾಗಿಯೂ ಇರುವ (ಕವರ್ಫಿ) ಗತಿಯನ್ನು ಪಡೆದು ಬಹುವಾಗಿ ತೊಳಳಲುತ್ತಾ ಮುಂತ್ಸು, ಮರಣ, ರೋಗ— ಮುಂತಾದ ದುಃಖಗಳಿಂದ ಈ ಅವವೇಕಿಗಳು ಸಂಸಾರದಲ್ಲಿ ಸುತ್ತುತ್ತಿರುವರು. ಕಣ್ಣಿಲ್ಲದ ಕುರುಡನು ತಗ್ಗಿತ್ಪಿನ ದಾರಿಯಲ್ಲಿ (ವಾಗ್ರದರ್ಶಿಯಾಗಿ) ಕರೆದುಕೊಂಡು ಹೋಗುವ ಬಲುಮಂದಿ ಕುರುಡರು ದೊಡ್ಡ ಅಸರ್ಫವಸ್ಸು ಹೇಗೆ ಪಡೆಯುವರೋ, ಹಾಗೆ ಇವರೂ (ಅಸರ್ಫಗಳಿಗೂಳಿಗಾಗಿ) ಸುತ್ತುತ್ತಿರುವರು.

ಬ್ರಹ್ಮಾದದಿಂದ ಕೂಡಿ ವಿಶ್ವದ ಭಾರ್ಯಾತಿಯಿಂದ ಹೂಡಿಸಾಗಿರುವ ಬೊಲಕನಿಗೆ ಪರಲೋಕದ ಸಾಧನವೆಂಬುದೇ ಕಾಣುವದಿಲ್ಲ. (ಇವನು)

ನಷ್ಟ ಇರಬಹುದು; ಜೀವನ್ನು ಕ್ರಾಂತಿಗೆ ಶಿಳಿರುವ ಪರಿಯಂತಪ್ಪ ಜಗತ್ತು ಕಾಣುವಸ್ವರ ಮಣಿನ ಅಜಾಳನಾದ ಅಂತವು ಉಳಿದುನ್ನರು— ಎಂದು ಈಗಿನ ವೈದ್ಯಾರಂತಿಗಳಲ್ಲಿ ಕೆಲವು ಹೇಳುತ್ತಿದ್ದಾರೆ. ಇದು ಭಾಷ್ಯವಿರುಧ್ವಾದ್ಯೇ ಬಂಡಕ್ಕೆ ಇಲ್ಲ ರುವ ಭಾಷ್ಯವಿನ್ನೊಂದು ಪ್ರಮಾಣವಾಗಿರುತ್ತದೆ.

‘ಇದೇ ಲೋಕವು, ಮತ್ತೊಂದು ಲೋಕವೆಂಬುದಿಲ್ಲ’— ಎಂದು ಯೋಜಿಸಿ ಕೊಂಡು ಮತ್ತೆ ಮತ್ತೆ ಸನ್ನ ವರ್ಕವನ್ನು ದುವಸು. || ೬ ||

ಹೀಗೆ ಮೂರುಧನಾಗಿರುವದರಿಂದಲೇ ಪರಲೋಕಸಾಧನವು ತೋರುವದಿಲ್ಲ. (ಮೂಲದಲ್ಲಿ ‘ಸಾಂಪರಾಯಃ’ ಎಂದಿದೆಯವೈ; ) ಸತ್ಯ ಮೇಲೆ ಹೇಳಿಗಿ ಸೀರ ತಕ್ಕ ಲೋಕಕ್ಕೆ ಸಂಪರಾಯವೆಂದು ಹೇಬರು; ಅದುಸ್ನಾ ಪಡೆಯುವದಕ್ಕೆ ಆನು ಕೂಲವಾದ ಶಾಸ್ತ್ರದಲ್ಲಿ ಹೀಳಿರುವ ಗೀತತ್ವಾದ ಸಾಧನವೇ ಸಾಂಪರಾಯವೇನಿಸುವದು. ಅಂಥ (ಸಾಂಪರಾಯವು) ಬಾಲಕನಿಗೆ ಎಂದರೆ ಆವೇಚಿಯಾದ ವನಿಗೆ ತೋರುವದಿಲ್ಲ; ಅದು ಆವನಿಗೆ ಬೆಳಗುವದಿಲ್ಲ, ಅವನು ಆ (ಸಾಧನವನ್ನು) ಮಾಡುವದಿಲ್ಲ— ಎಂದು ತಾತ್ಕಾರ್ಯ. ಪ್ರಮಾದದಿಂದ ಕೂಡಿ ಏಂದರೆ ಮಕ್ಕಳು, ಮರಿಗಳು, ದನಕರುಗಳು- ಮುಂತಾದ ಪ್ರಯೋಜನಗಳಲ್ಲಿ ಆಸಕ್ತಿ ನಾಗಿ, ವಿತ್ತದ ಭಾರ್ಯಾಂತಿಯಿಂದ ಮೂರುಧನಾಗಿರುವ ಎಂದರೆ ಹಣದ ನಿವಿತ್ತದಿಂದ ಆವೇಕವನ್ನು ಹೊಂದಿ ಅಜಾಳ್ಳನದಿಂದ ಮುಂಚ್ಚಿ ಹೇಳಿಗಿರುವಾತನಿಗೆ (ಪರಲೋಕಸಾಧನವು ತೋರುವದಿಲ್ಲ.) ‘ಹೆಂಗಸರು ಅಸ್ಯ ಪಾನಗಳು ಮುಂತಾದವುಗಳಿಂದ ಕೂಡಿ ಈಗ ಕಾಣಿತ್ತಿದೆಯಲ್ಲ, ಇದೇ ಲೋಕವು ಮತ್ತೊಂದು ನಾವು ಕಾಣಿದ ಪರಲೋಕವೆಂಬುದಿಲ್ಲ’— ಹೀಗೆಂದು ಸ್ವಭಾವದಿಂದ\* ಯೋಜಿಸಿ ಕೊಳ್ಳುತ್ತಾ ಅವನು ಮತ್ತೆ ಮತ್ತೆ ಹುಟ್ಟಿ ಸನ್ನ ವರನ್ನೆ ಪ್ರಾಧಿಕಾರವನು; ಮೃತ್ಯುವಾದ ನನಗೆ ಅಧೀನವಾಗುತ್ತಿರುವನು, ಏಂದರೆ ಹುಟ್ಟಿಹೊಂದು ಮುಂತಾದ ದೂರಿಯದ ಸಾಲನ್ನೇ ಹತ್ತಿಕೊಂಡಿರುವನು— ನಂದಧರ್ಮ. ಬಹು ಮರ್ಪಿಗೆ ಜನರು ಈ ಪಥವಾಗಿಯೇ ಇರುವರು.

ಬಹು ಜನರಿಗೆ ಶ್ರವಣಕ್ಕಾಗಿ ಯಾವಾತನು ಸಿಗುವಂತಿಲ್ಲವೋ ಕೇಳಿದ ಮೇಲೂ ಯಾವಾತನನ್ನು ಬಹು ಜನರು ತಿಳಿಯಲೋ, ಅಂಥ ಈ (ಅತ್ಯಂತನ್ನು) ಹೇಳಿನವನು ಆಶ್ಚರ್ಯರೂಪನು, ಇವನನ್ನು ಪಡೆಯುವವನು ಜಾಣಿಸು, ಜಾಣಿಸಿದ ಹೇಳಿಸಿಕೊಂಡು ತಿಳಿಯುವಾತನು ಆಶ್ಚರ್ಯರೂಪನು. || ೭ ||

ಆದರೆ ಯಾವಾತನು ಶ್ರೀಯಸ್ಸೇ ತನಗೆ ಬೇಕನ್ನು ವನ್ನೋ ಅಂಥವನು ಎಲ್ಲಿಯೋ ಸಾರಿರಕ್ಕೆ ಟು ಒಬ್ಬನೇ. ಅಂಥ ಸಿನ್ನೂರಥವನ್ನೇ ಆಶ್ಚರ್ಯಾನ್ನಿರ್ಯಾಗುವನು. ಏಕೆಂದರೆ ಶ್ರವಣಕ್ಕೂ ಎಂದರೆ ಕೇಳಿನವರಕ್ಕೆ ಕೂಡ ಈ ಆಶ್ಚರ್ಯನು ಬಹು ಜನರಿಗೆ ಸಿಗುವಂತಿಲ್ಲ. ಇನ್ನೂ ಅನೇಕರು ಈ ಆಶ್ಚರ್ಯನನ್ನು (ಕುರಿತು) ಶ್ರವಣ

\* ಪಿಚಾರೀನಾಗಿ. † ಇಲ್ಲಿ ಸರಿಯಾದ ಮುಮುಕ್ಷುತ್ವವು ಬಹುಮನು ಉಲುಕ್ಕಾಗಿದೆಯಾದ ಮುಂದಿನ ಮಂತ್ರಕ್ಕೆ ಸಂಬಂಧವನ್ನು ತೋರಿಸಿದೆ.

ಮಾಡಿದ ಮೇಲೂ ತಿಳಿಯರು; ಮಂದಭಾಗ್ಯರಾದ ಇವರು ಮನಸ್ಸಿನಲ್ಲಿ ಸಂಸ್ಕಾರವಿಲ್ಲದ್ದರಿಂದ (ಅತ್ಯನ್ತನ್ನು) ಅರಿಯ(ಲಾರ)ರು. ವ.ತ್ವಂ ಈ (ಅತ್ಯನ್ತನ್ನು ವರಣಿ) ಹೇಳುವಾತನ್ನಿಂದ ಆಶ್ಚರ್ಯವೇ, \* ಅದ್ದುತಸ್ಸರಿಷಣೆ, ಬುಂ ಮಂದಿಯಲ್ಲಿ ಯಾರೋ ಒಬ್ಬನು ಇರುತ್ತಾನೆ; ಮತ್ತು ಶ್ರವಣಮಾಡಿದ ಮೇಲೂ ಈ ಅತ್ಯನ್ತನ್ನು ಪಡೆಯುವನ್ನು ಕಂತಲನೆ, ಜಾಣಣನೆ; (ಅಂಥವನ್ನು) ಆನೇಕರಲ್ಲಿ ಎಲ್ಲಾಯೇ ಒಬ್ಬನಿರ್ತತಾನೆ. ಏಕೆಂದರೆ ಗಟ್ಟಿಗೆನಾದ ಜಾಣಣಾದ ಗುರುವಿನಿಂದ ದೇಹಿಸಿಕೊಂಡು ತಿಳಿದುಕೊಳ್ಳುವಾತನು ಆಶ್ಚರ್ಯವೇ, ಯಾರೋ ಒಬ್ಬನಿರುತ್ತಾನೆ. ಏಕೆಂದರೆ:—

ಕಡಿಮೆಯ ತರದ ಮನುಷ್ಯನಿಂದ ಹೇಳಲ್ಪಟ್ಟಿರೆ ಬಹುವಾಗಿ ಜಿಂಕಿಸಲ್ಪಡುತ್ತಿರುವ ಈತನು ಸುಲಭವಾಗಿ ತಿಳಿಯಬರುವವನಲ್ಲ. ಅನನ್ಯ ಪ್ರೌಢನಾದರೆ ಈತನಲ್ಲಿ ಗಡಿ ಎಂಬುದು ಇರುವದಿಲ್ಲ. (ಹಾಗಿಲ್ಲದಿದ್ದರೆ) ಅಣುಪ್ರವಾಣವಾದದ್ದಕ್ಕಿಂತಲೂ ಅಣುವಾಗಿರುವ ಈತನು ತಕ್ರಕ್ಕೆ ತಕ್ಕುವನಾಗಿರುವದಿಲ್ಲವೇ ಇಲ್ಲ. || ೮ ||

ಕಡಿಮೆಯ ತರದ ಮನುಷ್ಯನಿಂದ— ಎಂದರೆ ಸಾಮಾನ್ಯಬ್ರಾಹ್ಮಿಯಾಖಾತ ಸಂದ ಎಂದಧರ್ಮ. ಅಂಥ ಮನುಷ್ಯನಿಂದ— ಹೇಳಲ್ಪಟ್ಟಿರೆ ನೀನು ನನ್ನನ್ನು ಕೇಳುತ್ತಿರುವ ಈ ಅತ್ಯನ್ತ ಸುಲಭವಾಗಿ ತಿಳಿಯಬರುವವನಲ್ಲ, (ಹಾಗೆ ಈತನನ್ನು) ತಿಳಿಯಂದಕ್ಕೆ ಆಗುವದಿಲ್ಲ. ಏಕೆಂದರೆ ‘ಇದಾನೆ’, ‘ಇಲ್ಲ’, ‘ಕರ್ತೃ’ ವಲ್ಲ, ‘ಶುದ್ಧಸು’ ‘ಅಶುದ್ಧಸು’— ಎಂದು ಮುಂತಾಗಿ ವಾದಿಗಳು ಈತನನ್ನು ಬಲುಂಬಿಸಿಂದ ತಿಳಿಯುತ್ತಿರುವರು.

ಹಾಗಾದರೆ ಈತನನ್ನು ಸುಲಭವಾಗಿ ಹೇಗೆ ತಿಳಿಯಬಹುದು? ಎಂದರೆ ಹೇಳುತ್ತೇವೆ. ‘ಅನನ್ಯಪ್ರೌಢನಾದರೆ’ ಎಂದರೆ ಅನನ್ಯನಾಗಿ ನಾನು (ಅದಕ್ಕಿಂತ) ಬೀರೆಯಿಲ್ಲವೆಂದು ತಿಳಿದು, ಪ್ರತಿಷಾಧ್ಯವಾದ ಬ್ರಹ್ಮದ ಸ್ವರೂಪವೇ ಆಗಿರುವ ಆಜಾರ್ಯನಿಂದ ಹೇಳಲ್ಪಟ್ಟಿರೆ, ಈ ಅತ್ಯನ್ತಲ್ಲಿ ‘ಇದಾನೆ’, ‘ಇಲ್ಲ’- ಮುಂತಾದ ಗಡಿ ಎಂದರೆ ಏಕಲ್ಪಿಸುವ ಯೋಜನೆಯು ಇರುವದಿಲ್ಲ; ಏಕೆಂದರೆ ಎಲ್ಲಾ ಬಗೆಯ ಏಕಲ್ಪಗಳಿಂಬ ಗಡಿಗಳೂ ಆತ್ಮನಲ್ಲಿ ಅಡ್ಡಾಹೋಗಿರುತ್ತವೆ.

ಅಥವಾ ಅನನ್ಯನಾದ ಎಂದರೆ ತನ್ನ ಅತ್ಯನ್ತೇ ಆಗಿರುವ ಈ ಅತ್ಯನ್ತನು ಪ್ರೌಢನಾದರೆ ಎಂದರೆ ಹೇಳಲ್ಪಟ್ಟಿರೆ (ಎದು ಅನನ್ಯಪ್ರೌಢಕ್ಕೇ— ಎಂಬ ಮಾತ್ರಾಲಕ್ಷ್ಯವ್ಯಾಪ್ತಾನವು. ಇವನು ಹೇಳಲ್ಪಟ್ಟಿರೆ) ಇಲ್ಲಿ ಗಡಿ (ಇರುವದಿಲ್ಲ), ಎಂದರೆ ಬೀರೆಹಿಂದನ್ನು ತಿಳಿಯುವ (ಅವಗತಿಯು) ಇರುವದಿಲ್ಲ; ಏಕೆಂದರೆ (ಆಗ)

\* ಶ್ವಾವಣಿಕ (೨೦-೨೧).

† ಸಂಶಯಗಳೇಲ್ಲ ಹೊಗಬಿಡುವವು— ಎಂಬ (ಮುಂಡಕ)ಕ್ರಾಂತಿಯ ಭಾವಿತದು.

ತಿಳಿಯಬೇಕಾದ ಬೇರೊಂದು ನಷ್ಟವೇ ಇರುವದಿಲ್ಲ. ಆತ್ಮನು ಒಬ್ಬನೇ ಎಂದರಿಯುವದೇ ಜ್ಞಾನಸದ ಕೋನೆಯ ನಿಲ್ಪಿಗಳಿ; ಆದ್ದರಿಂದ ತಿಳಿಯಬೇಕಾದದ್ದು ಇಲ್ಲ ದ್ವಾರಿಂದ ಇಂಥಿಗತಿ (ಎಂದರೆ ತಿಳಿಯುವದರು.) ಏನೂ ಉಳಿದುಕೊಳ್ಳಲ್ಪಟ್ಟಿರುವದಿಲ್ಲ. \*

ಅಥವಾ ಇಲ್ಲಿ ಸಂಸಾರಗತಿಯೆಂಬುದಿರುವದಿಲ್ಲ, ಏಕೆಂದರೆ ಅನನ್ಯನಾದ (ಎಂದರೆ ತನ್ನಿಂದ ಬೇರೆಯಲ್ಲದ) ಆತ್ಮನು ಹೇಳಲ್ಪಟ್ಟಿರೆ ಅದನ್ನು ತಿಳಿದದ್ದರ ಘಲನಾದ ವೋಕ್ಷವು ಕೂಡಲೇ ಆಗಿಯೇ ಬಿಡುತ್ತುದ್ದಿ. †

ಅಥವಾ (ತಾನು) ಹೇಳುವ ಬ್ರಹ್ಮತ್ವವೇ ತಾನಾಗಿ ಆಚಾರ್ಯಸ್ವಿಂದ ಆತ್ಮನು ಹೇಳಲ್ಪಟ್ಟಿರೆ ಅಗತಿ ಎಂದರೆ ತಿಳಿಯದೆ ಇರುವದು, ಗೊತ್ತಾಗದೆ ಇರುವದೆಂಬುದು ಅನನಶ್ನಿರುವದಿಲ್ಲ. ಆಚಾರ್ಯಸ್ವಿಗೆ ಹೇಗೆಂದೇ ಹಾಗೆ ಶ್ರವಣವಾಡಿದಾತನಿಗೂ ‘ಆದೇ ನಾನು ಆಗಿರುವನು’ ಎಂದು ಆ (ಆತ್ಮ)ವಿವರಿಸುವಾಗಿ ತಿಳಿವಳಿಕೆಯು ಆಯೇ ತೀರುವದು ಎಂದು ಅಥ.

ಆಗನುಪ್ರಭ್ಯತ್ತಿ ಆಚಾರ್ಯನು ಅನನ್ಯವಾಗಿ ಹೇಳಿದರೆ ಈ ಕ್ರಮದಲ್ಲಿ ಆತ್ಮವು ಸುಲಭವಾಗಿಯೇ ತಿಳಿಯಬರುವದು. ಹಾಗಿಲ್ಲದಿದ್ದರೆ ಆತ್ಮನು ಅಣುಪ್ರವಾಣವಾಗಿರುವದಕ್ಕಿಂತಲೂ ಅಣುವಾಗಿ ಬಿಡುವನು. (ಹೇಗೆಂದರೆ) ತನ್ನಿಂದಿರುವ ಖಾದ್ಯಾಯಿಂದಲೇ ಅಭಿವಾಸದಿಂದ ಉಂಟಿಸುವದೆಂಬ ನ್ಯಾಬಿರುತ್ತದೆ ತರ್ಕಕ್ಕೆ ತಕ್ಷವನ್ನಲ್ಲವೇ ಇಲ್ಲ. ತರ್ಕದಿಂದ ಈ ಆತ್ಮನು ಅಣುಪ್ರವಾಣವೆಂದು ಯಾರಾದರೂ ಕಲ್ಪಿಸಿದರೆ ಅದಕ್ಕಿಂತಲೂ ಅಣುವಾಗಿರುವನೆಂದು ಮತ್ತೊಂದುಬ್ಬನು ಉಂಟಿಸುವನು, ಮತ್ತೊಂದುಬ್ಬನು ಎಲ್ಲಕ್ಕಿಂತಲೂ ಅಣುವಾಗಿರುವನೆಂದು ಉಂಟಿಸುವನು; ಏಕೆಂದರೆ ತರ್ಕಕ್ಕೆ ಸಿಲುಗಡಿಯೇಂಬ.ದೇ || ಎಲ್ಲಿಯೂ ಇರುವದಿಲ್ಲ.

ಈ ಬುದ್ಧಿಯು ತರ್ಕದಿಂದ ಹೊಂದತಕ್ಷದಲ್ಲ; ಬೇರೊಬ್ಬ ನಿಂದಲೇ ಹೇಳಲ್ಪಟ್ಟಿರೇ ಸುಜ್ಞಾನವನ್ನುಂಟಿಸುವಾದುವದು. ಇದನ್ನು ಫಿಿನು ಪಡೆದುಕೊಂಡಿರುತ್ತೀರ್ಯಾ. ಆದೇ! ಸತ್ಯಧ್ವಾತಿಯಾಗಿರುವೆ; ಎಲ್ಲೆ ನಷ್ಟಿಕೇತನೆ, ನಿಶ್ಚಯಂಥ ಕೇಳತಕ್ಷವನು ನಮಗೆ ಉಂಟಿಗಳಿ || ೯ ||

\* ಒಂದನ್ನು ತಿಳಿದರೆ ಎಲ್ಲವನ್ನೂ ತಿಳಿದುತ್ತಾಗಿರುವದರಿಂದ ಸದೌಮುಕ್ತಿ, ಏನಾದೂ ಮಾಡಬೇಕಿರುವ ತಿಳಿಯಬೇಕಾದ ಪ್ರಾಸ್ತಾವಲ್ಲ ಎಂದು ಭಾವ ಈ ವಿಷಯದಲ್ಲಿ ಪೀಠಿಕೆಯನ್ನು ನೋಡಿ.

† ಮುಕ್ತಿಯು ತಿಳಿಯಬೇಕಾದದ್ವಾಗಿರುವದರಿಂದ ಸದೌಮುಕ್ತಿ, ಏನಾದೂ ಮಾಡಬೇಕಿರುವ ತಿಳಿಯಬೇಕಾದ ಪ್ರಾಸ್ತಾವಲ್ಲ ಎಂದು ಭಾವ ಈ ವಿಷಯದಲ್ಲಿ ಪೀಠಿಕೆಯನ್ನು ನೋಡಿ. ಅನುಭೂತಿಯಾದ ಗುರುವಿನ ಉಪಹಾರವಾಗಿ ಅನುಭವವೇ ಮುಹ್ಯವೇ ಹೇಳಬಹುದು ಹಾಗೆ, ಹೀಗೆ ಎಂದು ಉಂಟಿಸುವ ಮಾತ್ರ. || ಅನುಭವಕ್ಕೆ ಹೊಂದದ ಬರಿಯ ತರ್ಕಕ್ಕೆ ನಿಲುಗಡೆಯಿಲ್ಲ ವೆಂಬುದನ್ನು ಬ್ರಹ್ಮಸೂತ್ರ(೨-೧೦-೧೦)ದಲ್ಲಿ ನಿರಾಯವಾಡಿರುತ್ತದೆ.

ಅದ್ದರಿಂದ ಆತ್ಮನು ಅನನ್ಯಪ್ರೇಕ್ಷಿತನಾದರೆ ಯಂತ್ರ್ಯಾವದಾದ ಆಗಮವರ್ತ್ತ ಹೇಳಿರುವ ಈ ಆತ್ಮಚಾಳಾನವೆಂಬುದು ತರ್ಕಾರ್ಥಿದ್ದ ಎಂದರೆ ತನ್ನ ಬುದ್ಧಿಯ ಅಭಿವ್ಯಾಸದ ಬರಿಸು ಉಕ್ಕಣಿಂದ ಹೊಂದತಕ್ಕದ್ದಾಗಿ, ಪಡೆಯುವದಕ್ಕಾಗಿ ಅಂತಹ ಎಂದರ್ಥ - ಅಧಿವಾ ಮೂಲವಾಗಿ ‘ನಾನನೇಯಾ’ ಎಂಬುದಕ್ಕೂ ಹೇಗೆಲಾಜಿಸಿತಾಗಿದ್ದು, ಒಡುವದಕ್ಕಾಗಿದ್ದು. ಎಂದಾದರೂ ಆರ್ಥಿಕವನ್ನು ವಾಾಡಬಹುದು - ಪಕ್ಕಿಂದರೆ ತಾರ್ಕಿಕನು ಆಗಮವನ್ನು ಅರಿಯದೆ ತನ್ನ ಬುದ್ಧಿಯಿಂದ ಕಲ್ಪಿಸಿಕೊಂಡ ಯಾವದೇಶೇ ಬಂದು ವಸ್ತುವನ್ನು ಹೇಳುತ್ತಾನೆ. ಅದ್ದರಿಂದಲೇ ಏಲ್ಲಿ ಪ್ರಿಯತಮನಾರ್ಥ ಸಚಿಕೇತನೆ, ಈ ಆಗಮದಿಂದಂಬಾಗುವ ಬುದ್ಧಿಯು ತಾರ್ಕಿಕನಿಗೆಂತ ಬೇರೆಯಾದವನೂ ಆಗಮವನ್ನು ಅರಿತವನ್ನು ಅದ ಅಜಾಯಾಸಿಂದಲೇ ಹೇಳಿಲ್ಲಿಟ್ಟಿರೇ ಸರಿಯಾದ ಚಾಲ್ನಾಸವನ್ನು ಕೆಳಿತ್ವಾದಾಗುವದು.

ತರ್ಕಾಕ್ಷೇ ನಿಲ್ಲಿಕದ ಈ ಬುದ್ಧಿಯು ಯಾವದರು? ಎಂದರೆ ಹೇಳುತ್ತಾನೆ: ಅಂಥ ಈ ಬುದ್ಧಿಯನ್ನು ನಿಂಸು ಸರ್ವ ವರಪ್ರಾರ್ಥಾಸಂಪದ ಪಡೆದಿರುತ್ತೀರೆಯೆ. ಸತ್ಯವಾದ, ಸುಖಾದಾದ್ವಾರ ಎಷಟ್ಯಾದ್ವಾರ ಧ್ಯಾತಿಯಾಖಾನಸು; ಆವಾ (ನಿಂಸು ನೀಕ್ಕಾದ್ವೆಲ್ಲವನ್ನೂ ಬಂಧ್ಯಾ ನಾಸು ಹೇಳಿನ ಸತ್ಯಾಚಾರವನ್ನೇ ಬಯಸಿದೆಯಲ್ಲ) ಅದ್ದರಿಂದ ನಿಂಸೋ ಹೆಚ್ಚಿಸಿಸಿಸು) ಎಂದು ಮೃತಗ್ರಹ ತಾಸು ಮೂಳಿದೆ ಹೇಳುವ ಪದ್ಧ್ಯಾಯನ್ನು ಹೊಗಳಿವದಕ್ಕಾಗಿ ಸಚಿಕೇತನಸ್ವಾ ದಯೆಯಿಂದ (ಮುಂಜ್ಞಿ) ವಾಶಶಾಷ್ಟಿಸುತ್ತಿದ್ದಾನೆ ಸಚಿಕೇತನೆ, ನಿಸ್ತಾರಾಧಿವಾಸ ಸಿನಗೆ ಸಮನಾದವನು, ಮತ್ತಿನ್ತಿಬ್ಬ - ಪ್ರತ್ಯನೋ ಶಿಷ್ಯನೋ - (ತತ್ತ್ವವಾಸಿ) ಕೇಳಿವಂಥವನು ಸಮಗ್ರಿಂಬಾಗಲೀ. ಎಂಥವನು ಎಂದರೆ ನಿಂಸು ಹೇಳಿರುವೆಂಬೇ ರೂಗೆಯೇ ಇರುವವನು (ಸಮಗ್ರಿಂಬಿತಿ).

ಶೇವಧಿಯು ಅನಿತ್ಯವೆಂದು ನಾನು ಬಲ್ಲಿಸು, ಏಕೆಂದರೆ ಅಧ್ಯಾತ್ಮವಾದವುಗಳಿಂದ ಧ್ಯಾನವಾದ ಅದು ಪಡೆಯತಕ್ಕದ್ದಲ್ಲ ಅಧ್ಯಾತ್ಮರಿಂದ ನನ್ನಿಂದ ನಾಜಿಕೇತವೆಂಬ ಅಗ್ನಿಯು ಉಪಾಸನೆವಾಡಲ್ಪಟ್ಟಿತು. ಅನಿತ್ಯವಾದ ದ್ರವ್ಯವಾದದ್ದನ್ನು ಪಡೆದಿರುತ್ತೀನೆ. || ೧೦ ||

ಸಂಕೇತಾವಾದಿಂದ ಮತ್ತಿಲ್ಲಿ ಹೇಳುತ್ತಾನೆ. ಶೇವಧಿ ಎಂದರೆ ಕರ್ಮಘಾತವಂಬಿಸಿಧಿಯು; ಏಕೆಂದರೆ ಸಿಧಿಯನ್ನು (ಬಯಸುವಂತೆ ಇಸರು ಇಡನ್ನು) ಬಯಸುತ್ತಾರೆ. ಈ (ಸಿಧಿಯು) ಅನಿತ್ಯವೆಂದು ನಾನು ಬಲ್ಲಿಸು. ಏಕೆಂದರೆ ಆಧ್ಯಾತ್ಮವಾದವು ನಾನು ಬಲ್ಲಿಸುತ್ತಿದ್ದಾಗಿ.

\* ತರ್ಕಾವು ಅನಭವಷಿತಂತ ಕಡಿಮೆನ್ನುವದು ಇದಿಂದಳಿಗೊತ್ತಾಗುತ್ತದೆ. ಆತ್ಮಜ್ಞಾನವು ಸಮಗ್ರಿ ಆಗಬಿಟ್ಟಿರೆ ತರ್ಕಾದಿಂದ ಅದನ್ನು ಇಲ್ಲವೇದು ನಾಡುವದಕ್ಕೆ ಆಗುವದಿಲ್ಲ. ಈ ವಿಷಯಕ್ಕೆ ಪೀರಿಕೆಯನ್ನು ನೋಡಿ

ವಾದ ಎಂದರೆ ಅನಿತ್ಯವಾದ ವಸ್ತುಗಳಿಗೆ ಆ ಪರವಾತ್ಮನೆಂಬ ಸಿಧಿಯನ್ನು ಪಡೆಯಲಾಗುವದೇ ಇಲ್ಲ; ಅಸ್ತಿಸುವಿರುವವಾದ ಸಿಧಿಯುಂಟಿಷ್ಟೇ, ಅದು ಮಾತ್ರ ಅನಿತ್ಯವಾದ ದ್ರವ್ಯಗಳಿಂದ ಪಡೆಯಲಾಗುವದು. ಹೀಗಿರುವದರಿಂದ, ಈ ಕಾರಣದಿಂದ, ಅನಿತ್ಯವಾದ ಸಾಧನಗಳಿಂದ ಸಿತ್ಯವಾದದ್ವಾರಾ ಪಡೆಯುವದ ಕ್ಷಾಗಲಾರದಿಂದ, ತಳಿದುತ್ತಿದ್ದೂ ಸನ್ನಿಂದ ಸಚಿಕೇತಿಗ್ರಾಹಿಯು ಸೇವಸಲ್ಪಿಷ್ಟಿತು; ಅನಿತ್ಯವಾದ ಪಶ್ಚಮೇ ಮುಂತಾದ ವಸ್ತುಗಳಿಂದ ಸ್ವೀಗಾಕ್ಷು ಸಾಧನವಾದ ಅಗ್ನಿ ಯನ್ನು ಸೇವವಾಡಿಸೆವುದು, ಅಧ್ಯ. ಅದ್ದರಿಂದ ಸಾಸು ಈ ಅಧಿಕಾರವನ್ನು ಪಡೆದು ಸಿತ್ಯವನ್ನು - ಎಂದರೆ ಆಸೇಕ್ಕಿ ಕಸಿತ್ಯವಾದ ] ಸ್ವರ್ಗವೆಂಬ - ಯವನ ಸಾಧನವನ್ನು ಪಡೆದರುತ್ತೇನೆ.

ಕಾಮದ ಅಸ್ತಿ, ಜಗತ್ತಿನ ಪ್ರತಿಷ್ಟೇ, ಯಜ್ಞದ ಕೊನೆಗಾಣದ (ಭಲ್), ಅಭಯದ ದಡ, ಸ್ತುತ್ಯವಾಗಿ ದೋಡ್ಡದಾಗಿರುವ ದೋಡ್ಡ ಗತಿ, ಪ್ರತಿಷ್ಟೇ - (ಇದೆಲ್ಲವನೂ) ಕಂಡು, ಎಲ್ಲೆ ಧೀರನಾದ ಸಚಿಕೇತನೆ, ಧೈಯರ್ಥದಿಂದ ಕ್ಯುಬಿಟ್ಟಿದ್ದೀರೆ. || ೧೦ ||

ಆದರೆ ಸೀನು ಕಾಮದ ಆಸ್ತಿ ಎಂದರೆ ಸರಾಸ್ತಿ; ಪಕೆಂದರೆ ಈ (ಪೀರಣ್ಣ, ಗಭ್ರಪದವಿಯಲ್ಲಿಯೇ) ಎಲ್ಲಾ ಕಾರ್ಮಗಳೂ ಪರಪೂರ್ವಿಯಾಗುವವು. ಅಧ್ಯಾತ್ಮ. ಅಧಿಭೂತ, ಅಧಿದ್ವೈವ- ಮುಂತಾದ ಒಗತ್ತಿನ ಪ್ರತಿಷ್ಟೇ ಎಂದರೆ ಉತ್ತರ; ಪಕೆಂದರೆ ಚರಣ್ಣಗಭ್ರಸು ಇದೆಲ್ಲದರ ರೂಪವಾಗಿಯೂ ಇರುತ್ತಾನೆ. ಯಜ್ಞದ ಕೊನೆಗಾಣದ ಘರವು, ಎಂದರೆ ಪರಣ್ಣಗಭ್ರಸ ಸಾಧನವೇ. ಅಭಯದ ದಡ, ಎಂದರೆ ಮಜ್ಜಿನ ನಿಲಂಗಡೆ. (ಮೂರಾದಲ್ಲಿ) ಸ್ತೋತ್ರಮ ಎಂದರೆ ಹೊಗಳತಕ್ಕದ್ದು, ಮಂತ್ರ ಎಂದರೆ ಅಣಿವರಾದ್ವೈತಪ್ರಯೋಜೇ ಮುಂತಾದ ಅಸೇಕ ಗುಣಗಳಿಂದ ಕೂಡಿರುವದು, (ಪೀರಿ) ಸೇತ್ತೀಮಂತಾಗಿಯೂ ಎಲ್ಲಕ್ಕೆಂತಲೂ ಮಹತಾತ್ಮೀಯೂ ಇರುವದ ರಂದ (ಇದು) ಸೇತ್ತೀಮಂತಹತ್ತೀಸಿಸುವದು. ಖರುಗಾಽಯ ಎಂದರೆ ಪಸ್ತೀಜಾವಾದ ಗತಿ. ಪ್ರತಿಷ್ಟೇ ಎಂದರೆ ಸಿಸಗುಂಟಾಗಬಿಂದಾದ ಅತ್ಯಂತಮನುವಾದ

\* “ಅಸಿತ್ಯಸಾಧನದಿಂದ ಸಿತ್ಯವು ಸಿಗಲಾರಂಬಿದನ್ನು ನಾನು ತಿಳಿದುತ್ತಾನೆ ಚರ್ಮವರದಿಂದ ಈ ಯವನ ಅಧಿಕಾರವನ್ನು ಹೊಂದಿರುತ್ತೇನೆನ್ನ ಬೀಕಾಯಿತು, ಸೀನು ಮಾತ್ರ ಹಾಗಲು, ನನಗಂತಲೂ ಜೆಚ್ಚು. ನಾನು ಕೊಟ್ಟರೂ ಇಂಥ ಸದಾರುವನು ಬೇಡವಂದೆಯಲ್ಲವೇ?” ಎಂದು ಯವನನು ಮೆಚ್ಚಿ ಹೋರುತ್ತಾನೆ

+ ಜಾಣಸಿಗಳಲ್ಲಿ ಕೆಲವು ತಮ್ಮ ತಮ್ಮ ಅಧಿಕಾರದ ಅವಧಿಯು ಮುಗಿಯುವವರಿಗೆ ಅಯಾ ಕಾರ್ಯವನ್ನು ಸಕೆತ್ತಿರುವರೂದೂ ಆಯೇ ಈ ದೇಹವನ್ನು ಬಿಡುವೆಂದೂ ಬ್ರಹ್ಮ ಸೂತ್ರ (ಇ-ಇ-ಇ)ದಲ್ಲಿ ಹೇಳಿರುತ್ತದೆ ಇದನ್ನು ಇಲ್ಲಿ ಸೂಚಿಸಿದೆ

+ ಸ್ವರ್ಗಸುಖವು ಬಹುಕಾಲವಿನುವದುಂದ ಇಲ್ಲಿಯ ಸುಖಕ್ಕೆ ಹೊಂಲಿಸಿದರೆ ಸಿತ್ಯವಾಗುವದು.

ಸ್ಥಿತಿ. (ಇದನ್ನೆಲ್ಲವನ್ನೂ) ನೋಡಿ ಧ್ಯೇಯ ದಿಂದ ಒಬ್ಬಿದ್ದ ವಂತನಾದ್ದರಿಂದ ಎಲ್ಲೆ ನಾಕೆಕೇತನೆ, ಪರತತ್ತತ್ವವನ್ನೇ ಒಮ್ಮಿನ್ನೆ ಈ ಸಂಘಾರಭೇದಗಳನ್ನು ಕ್ಷಮಿಸಬೇಕಾಗಿಯೇ. ಅವಾ, ಒಮ್ಮೆ ಈತ್ತಲ್ಪುವಾದ ಗುಣಗಳು ಹಿನ್ನೆಲ್ಲಾಗಿದ್ದೀರ್ಲೇ!

ಗುಟ್ಟಾಗಿರುವ ಸಾಫಾನವನ್ನು ಹೊಕ್ಕು ಗುಹೆಯಲ್ಲಿದ್ದು ಗತ್ಯರದ ಲೀರುವ(ದರಿಂದ) ನೋಡುವಕ್ಕೆ ಕಷ್ಟವಾಗಿರುವ ಆ ಪುರಾಣನಾದ ದೇವನನ್ನು ಅಧ್ಯಾತ್ಮೀಯೋಗದ ಪಾರ್ಪಿತಿಯಿಂದ ತೀಳಿದುಕೊಂಡ ಧೀರನು ಹಷ್ಟ ಶೋಕಗಳಿರಿದನ್ನೂ ಬಿಡುತ್ತಾನೆ. || ೧೨ ||

ಯಾವ ಆತ್ಮನನ್ನು ಸೀಸು ಅರಿಯಬೇಳಿಸಿ ಸರುವೆಯೇ ಅವನು ದುರ್ದರ್ಶನ, ಎಂದರೆ ಕಷ್ಟದಿಂದ ಅವನನ್ನು ಸೂರ್ಯಾಲ್ಭಾಸವದು, ಏಕೆಂದರೆ ಅವನು ಅತಿಸೂಕ್ಷ್ಮನಾಗಿರುವನು, ಗುಟ್ಟಾಗಿರುವ ಸಾಫಾನವನ್ನು ಏರುಪರೆ ಗೂಡು, ಹಿಟಿಯುವದಕ್ಕಾಗಿ ಸ್ವಲ್ಪವನ್ನು ಮಾಡಿಕ್ಕುಪುಸು, ಪಾರ್ಕುತ್ತಿರುವಯಿಗಳಿಂದ ಮಾರ್ಪಾರಾವಾಗುವುಂಟೆ ತೇವಗಳಿರುವಾರುಗ ಕಾಣಿದಂತೆ ರೂಪನು ಎಂದ, ತಾತ್ಕಾರ್ಯ; ಗುರುತಿಯಲ್ಲ ಎಂದರೆ ಬುದ್ಧಿಯಲ್ಲ ಇರುವನು, ಕೆಂದರೆ ಅಶ್ವಯೇ ಅವನು ಕಾಣಬರುವನು; ಗತ್ಯರದ್ದಲ್ಲ ಎಂದರೆ ಬಲು ಬಗಿಯ, ಅನರ್ಥಗಳ ಗ.೧೫ಿನಲ್ಲಿ ಇದ್ದುಕ್ಕಿಂಜಿರುವನು. ಮೇಗೆ ಇವನು ಗಿರಿಧಾರಾರುವ (ಸಾಫಾನ)ವನ್ನು ಹೊಕ್ಕು, ಗುರುತಿಕಾರಿಗಾಗಿ, ಗತ್ಯಪೀಠಸಾಂಪಾದಿರಿಂದ ದಾಂದರ್ಶನಾಗಿರುತ್ತಾನೆ ಈ ಪುರಾಣನಾದ ದೇವನನ್ನು ಎಂದರೆ ಹಳೆನಾದ ಆತ್ಮನನ್ನು ಅಧ್ಯಾತ್ಮೀಯೋಗದ ಪಾರ್ಪಿತಿಯಂದ-ಉತ್ತರಾಗಳಿಂದ ಈಚೆಗೆ ಮನಸ್ಸನ್ನು ಒಳಿದುಕೊಂಡು ಆತ್ಮಸಲ್ಲಿಯೇ ಸಿಲ್ಲಿಸುವದೇ ಅಧ್ಯಾತ್ಮೀಯೋಗವು. ಇದನ್ನು ಹೊಂದಿ ಪದರಿಂದ- ತೀಳಿದುಕೊಂಡು, ಬುದ್ಧಿವಂತನಾದವನು ಆತ್ಮಸಿಗೆ ಹೆಚ್ಚಿಗೆ ಗೆಂಡಾಗುವ ದಾಗಲಿ ಕಟಿಸುವಾಗುವದಾಗಲಿ ಇಲ್ಲಿದ್ದರಿಂದ (ಈ ತತ್ತ್ವವನ್ನರಿತು) ಹಷ್ಟಶೋಕಗಳಿರಿದನ್ನೂ ಬಿಡುವನು.

**ಇದನ್ನು ಕೇಳಿ ಜೆನ್ನಾಗಿ ಪರಿಗ್ರಹಿಸಿ ಮೇಲಕ್ಕೆ ಎತ್ತಿ ಈ ಧರ್ಮದ ನಾಗಿಯೂ ಅಣುವಾಗಿಯೂ ಇರುವ (ಆತ್ಮನನ್ನು) ಹೊಂದುವ**

\* ಹಿರಾಗಭಾಪತ್ರಿಯಿಂದ ಅತ್ಯಂತ ಹಳ್ಳಿನ ಭೋಗವು ನಿಕ್ಕುವದಾದರೂ ಅದರ ಭೋಗದಲ್ಲಿ ಕೂಡ ಏಕತ್ವಯುಂಟಾಗುವವನಿಗೆ ಮಾತ್ರ ಜ್ಞಾನದಲ್ಲಿ ಅಧಿಕಾರವಿರುವದಂದು ಭಾವ. ಯಮನು ಬೇಕಾದ ಇವ್ವಾರ್ಥವನ್ನೆಲ್ಲ ಕೆಡಿಹುತ್ತೇನೆಂದರೂ ನಚಿಕೇತನು ಬಹುಲಿಲ್ಲ, ಪರಮಾರ್ಥವನ್ನೇ ಬಹುಸಿದಸು. ಆದ್ದರಿಂದ ಅವವಲ್ಲಿ ಇಹಾವುತ್ತಿರುವಳಿಗಿರಾಗ, ಮುಮುಕ್ಷುತ್ತೆ ಈ ಏರಡಾ ಇದ್ದವೆಂದು ಇಲ್ಲ ತೋರಿಸಿರುತ್ತದೆ † ಪಾರ್ಕುತ್ತಿರುವ ಪರಿಪಯನಿಜಾಳ್ಳನ್ನೇ ಎಂದಿಷ್ಟು ಪ್ರಶ್ನಿಯ ವಿಕಾರಗಳನ್ನು ಕುರಿತ ತೀಳಪ್ಪಳ್ಳು ಎಂದ ಸರಳವಾಗಿ ಅರ್ಥವಾಗುತ್ತಿತ್ತು.

ಮತ್ತೊಂದನ್ನು ನೋಡಕ್ಕೆ ಕಾರಣವಾಗಿರುವದನ್ನು ಪಡೆದಿರುವದರಿಂದ ಸಂತೋಷಪಡುತ್ತಿರುವನನು. ನಚಿಕೇತಸಿಗೆ (ಹು) ಮನಸ್ಯ ಬಾಗಿಲು ತೆರೆದಿರುವದೆಂದು ತಿಳಿಯುವೆನು. || ೧೫ ||

ಮತ್ತೊಂದನ್ನು (ಉಪನಿಷತ್ತು ಮಂತ್ರದಿಂದ) ನಾನು ಹೇಳುವ ಈ ಆತ್ಮತತ್ತ್ವವನ್ನು ಆಚಾರ್ಯರಿಂದ ತೋಳಿ, ಜೀವಾನ್, ಅದೇ ನಾನೆಂದು ಪರಿಗ್ರಹಿಸಿ ತಿಗಿದುಕೊಂಡು, ಧರ್ಮಕ್ಕೆ ಹೊಂದಿದಾಗಿಯೂ ಅಂತು ಎಂದರೆ ಸಂಕ್ಷಿಪ್ತವಾಗಿ ಯೂ, ಇರುವ ಈ ಆತ್ಮವನ್ನು ಮೇರಿಂದಕ್ಕೆ ಎಡ್ಡಿ, ಎಂದರೆ ಶರೀರವೇ ಮುಂತಾದವರ್ಗಳಿಂದ ಭೇದವಿಲ್ಲ ಎಂದರೆ ಸಾಯಂಪಾಸ್ತಭಾವವ್ಯಾಪ್ತಿ ಮನಸ್ಸನಾದರೂ ಮಿಗಿ ತಿಳಿದವನು— ಯಾವನ್ನು ಒಟ್ಟಿಂದಿರುವ ಆತ್ಮನನ್ನು ಹೊಂದಿರುವದರಿಂದ ಆನಂದಪಡುತ್ತಿರುವನನು. ಇಂಥೆ ಈ ಏಧಾರಾದ ಬ್ರಹ್ಮಸೆಂಬ ಮನಸ್ಯರು ನಿ ಸಚಿಕೇತಸಿಗಾಗಿ ಎಂದರೆ ಸಿಸಗಾಗಿ ಬಾಗಿಲು ತಿರೆದುಕೊಂಡು ಎದುರಿಗೆ ಇರುವವರು— ಎಂದು ತಿಳಿಯುವೆನು; ಸೀನು ನೋಡುತ್ತೇವೆ ತಕ್ಕಿಂತಿರುವ ಸಂದು ಎಸೆಸುತ್ತೇನೆ ಎಂದು, ಅಭಿಭಾರಿಯವು

### ಅತ್ಯುಸ್ಪರ್ಧಾಪಲಪಯವಾದ ಪ್ರಕ್ರಿಯೆ

ಧರ್ಮಕ್ಕುಂತಲೂ ಚೀರೆಯಾಗಿ ಅಧರ್ಮಕ್ಕುಂತಲೂ ಚೀರೆಯಾಗಿ, ಈ ಕಾಂತ್ಯಕಾರಣಗಳಿಗಿಂತಲೂ ಚೀರೆಯಾಗಿ, ಭೂತಕ್ಕುಂತಲೂ ಚೀರೆಯಾಗಿ, ಭವ್ಯಕ್ಕುಂತಲೂ ಚೀರೆಯಾಗಿ ಇರುವ ಯಾವದನ್ನು ನಿಂತು ಕಂಡಿರುವೆಯೋ ಅಡನ್ನು ಹೇಳು. || ೧೬ ||

\* ಆತ್ಮನು ನಿಜವಾಗಿಯೂ ಅನುವರಿವಾಣಿಸಾಗಿಯೇ ಇದ್ದಾನ್ನಂದು ಭಾವಿಸಬಾರದು, ಆತ್ಮಸಿಗೆ ಪರಿವಾಳವೇ ಇಲ್ಲ.

+ ಪ್ರಾತಿ, ಇಂದ್ರಿಯ, ಮನಸ್ಸು, ಅಹ ಕಾರ- ಇಷ್ಟಗಳಿಂದ ಇದರಿಂದ ಆತ್ಮನಾತ್ಮವೇಕವನ್ನು ತಿಳಿಸಿದುತ್ತಾಯಿತು. ಇಲ್ಲಿ ಚ್ಯಾತ್ರಾ, ಸಂಸರಿಗ್ಕು, ಪ್ರವೃತ್ತ- ಎಂಬ ಮಾತ್ರಕುಗಳು ಕ್ರಾಂತಮನಸಿಧಿಧಾರ್ಥಕಾರಗಳನ್ನು ಸಹಜಿಸುತ್ತವೆ

† ಮನವ್ಯಾರಿಗಾಗಿಯೇ ಶಾಸ್ತ್ರವು ಯಂತ್ರರುವದಿಂದ, ಮತ್ತೆ ಎಂಬ ಮಾತ್ರ ಬಂದಿದೆ ಎಂದು (ಗೋಳಿ) ವಾರ್ಷಾಯಾಸಕಾರರು ಹೇಳುತ್ತಾರೆ, ಆದರೆ ಅಜ್ಞಾನವಿಂದ ಮತ್ತು ನಾಗಿಧ್ವರಾ ಮರಣರಹಿತವಾದ ಆನಂದವನ್ನು ಹೊಂದುತ್ತಾನೆ— ಎಂದು ತಿಳಿಸುವದಕ್ಕೆ ಈ ಮಾತ್ರ ಬಂದಿರುವ ದಂದು ಭಾಷ್ಯಕಾರರುಸ್ವಂದ ತೊರುತ್ತದೆ.

೨ ಮನಸ್ಯ ಬಾಗಿಲು ತೆರೆದುಕೊಂಡು ಒಳಹೊಗುವದಕ್ಕೆ ಅಡ್ಡಿಯೆಲ್ಲ ದಿರುವಂತೆ ಬ್ರಹ್ಮದ ಅರಣಿ ನಿನೆ ಸಿಕ್ಕಿದವಕ್ಕೆ ಸಿದ್ಧವಾಗಿರುತ್ತದೆ ಎಂದು ಭಾವ

೪೬ ಆತ್ಮಸ್ವರಳವಿಷಯವಾದ ಪ್ರಶ್ನೆ—ಂಂಳಾಡ ಮೂಲಕ ಬ್ರಹ್ಮದ ಉಪದೇಶ [ಆ ನ ವ ೨]

ನಾನು ಯೋಗ್ಯನಾಗಿರುವದಾದರೆ, ಸೀಸು ಸಸ್ಯಲ್ಲಿ ಸ್ವಾಸ್ಯನೂ ಆಗಿರುವ ದಾದರೆ ಧರ್ಮಕ್ಕಿಂತಲೂ ಬೇರೆಯಾಗಿ— ಎಂದರೆ ತಾತ್ತ್ವದಲ್ಲಿ ವಿಧಿಸಿರುವ ಧರ್ಮವೆನ್ನು ಮಾಡುವದು, ಅದರ ಫು, ಅದರ ಕಾರಕಗಳು- ಇವೆಲ್ಲಕ್ಕಿಂತಲೂ ಬೇರೆಯಾಗಿ ಎಂದಧರ್ಮ; ಮತ್ತು ಅಥವಾ ಕ್ಕಿಂತಲೂ ಬೇರೆಯಾಗಿ; ಈ ಕಾರ್ಯಕ್ರಾಣಗಳಿಗಳಲ್ಲಿ ಬೇರೆಯಾಗಿ— (ಮೂಲಭಾರತ) ಕ್ರಿತ (ಎಂಬ ನುಳತೆಗೆ) ಕಾರ್ಯ (ಎಂದಧರ್ಮ), ಅಕ್ಷಯ ಎಂದರೆ ಕಾರಣವು,— ಇವೆರಡಕ್ಕಿಂತಲೂ ಬೇರೆಯಾಗಿ; ಮತ್ತು ಭೂತ ಎಂದರೆ ಆಗಿ ಹೋದದ್ದು, ಭೂ, ಎಂದರೆ ಮುಂದೆ ಅಗುವದು, ಮತ್ತು ಆಗಾಸದೂ (ಈ ಮೂಲರಕ್ಕಿಂತ) ಬೇರೆಯಾಗಿ— ಎಂದರೆ ಮೂಲರು ಕಾಳಾದಿಂದಲೂ ಯಾವದು ಕಟ್ಟುವಾಡೆಯಾದೆ ಇರುವದೇ ಎಂದಧರ್ಮ. ಹೀಗೆ ಯಾವ ನಾನು ವ್ಯವಹಾರಗೊಳಿಸಿರುವಾಗೆ ಇವುದಕ್ಕಿಂತಲೂ ಬೇರೆಯಾಗಿ ರೂಪದೆಂದು ಸೀಸು ಕಂಡಿರುವೀಲ್ಲ ಇಂದಿರಾಪಯ್ಯೇ ಆದನ್ನು ಸನಗಿ ಹೇಳು. †

### ಈಂಕಾರದ ಮೂಲಕ ಬ್ರಹ್ಮದ ಉಪದೇಶ

ಎಲ್ಲಾ ವೇದಗಳೂ ಯಾವ ಸ್ಥಾನವನ್ನು ತಿಳಿಸುತ್ತವೇಯೋ ಎಲ್ಲಾ ತಪಸ್ಸಿಗಳೂ ಯಾವದನ್ನು ಹೇಳುವವೇಯೋ, ಯಾವದನ್ನು ಬಯಂಸಿ ಬ್ರಹ್ಮಜಯವನ್ನು ಮಾಡುವರೋ, ಅಂಥ ಸ್ಥಾನವನ್ನು ನಿನಗೆ ಸಂಗ್ರಹ ವಾಗಿ ಹೇಳುತ್ತೇನೆ; ಇದೇ ಹೀಂ ಎಂಬುದು. || ೧೯ ||

ಹೀಗಂದು ಕೇಳಿದ ಸಚಿಕೀತಸಿಗೆ ಅವಸು ಕೇಳಿದ ಪರಮಾತ್ಮನಿಷಿ ಅದರ ಬೇರೆ ವಿಶೇಷಣಗಳನ್ನೂ ಹೇಳಬೇಕೆಂದು ಸುವರ್ಣ (ಹೀಗೆ) ಹೇಳುತ್ತಾನೆ. ಎಲ್ಲಾ ವೇದಗಳೂ ಯಾವ ಪದವನ್ನು ಏಂದರೆ ತನಗಾಂತ ಬೇರೆಯಲ್ಲವೇಂದು

\* ಭೂತಭೂತ್ವತ್ತುಗಳುದೆ ವರ್ತಮಾನಶಾ ಇರುವದಿಲ್ಲ.

+ ಇದು ಹಿಂದೆ ಕೇಳಿರುವ ಆತ್ಮಪ್ರಶ್ನೆಯ ವಿಶೇಷವು. ಮೂರನೆಯ ಪದಲ್ಲಿಯೇ ಈ ಪ್ರಶ್ನೆಯ ಖತ್ತರವು ಸೇರಿದೆಂದು ಬ್ರ|| ಸಮ|| (೧೮-೮) ಭಾಷ್ಯದಲ್ಲಿ ನಿಖಾಲಿಯಿಸಿರುತ್ತದೆ. ದೇಶಕಾಲ ಪಸುಪರಿಷ್ಠಿದಿವಿಲ್ಲದ ಆತ್ಮಸ್ವರೂಪವನ್ನು ಕುರಿತು ಇಲ್ಲ ಪ್ರಶ್ನೆಮಾಡಿರುತ್ತದೆ ಎಂದು ತಿಳಿಯಬೇಕು.

+ ಭಾಷ್ಯದಲ್ಲಿ ರಹಿಕಾದ ವೇದಾಃ ಎಂಬ ಮಾತ್ರ ಮುನಿರಕ್ತಸ್ತಕದಲ್ಲಿ ಕೈಬಿಟ್ಟುಹೋಗಿದೆ. ಬರೆದ ಪ್ರತಿಮಲ್ಲಿಯೂ ಹಾಗೇ ಇದ್ದರೆ ತೇವಕರ ಪ್ರಮಾದಮೆಂದು ತಿಳಿಯಬೇಕು.

ನ್ಯ, ಅವಿಭಾಗೇನ ಎಂಬ ಮಾತನ್ನು, ಗಮನಿಯಿಂ ಎಂಬುದಕ್ಕೆ ಅನ್ವಯಿಸಿಕೊಳ್ಳಬೇಕು. ಮುಂದೆ (ತ-ಒ-ಒಂ ರಲ್ಲಿ) ಹೇಳಿರುವ ಸಾಮುಜ್ಞದ ಸುಳಿಂದಿನೆ. ಸುಕ್ರನು ಪರಮಾತ್ಮನಿಗಂತ ಬೇರೆಯಲ್ಲವೇಂಬುದನ್ನು ಬ್ರ|| ಸಮ|| (೪-೪-೪) ದಲ್ಲಿ ತಿಳಿಸಿರುತ್ತದೆ.

(ಅರಿಯುವವರ ಮೂಲಕ) ಪಡೆಯೆಬೇಕಾದ ಸಾಧನಸ್ತು ಮೆಚ್ಚುಕ್ಕಿಂತ ಅಲ್ಲದೆ ಕೇಳುತ್ತಲೇವೆಯೂ, ಎಲ್ಲ ತಪಸ್ಯಾಗಳೂ ಯಾವದನ್ನು ಹೇಳುವವೋ ಎಂದರೆ; ಯಾವದನ್ನು ಒಯೆಸಿ ಗುರುಕುಲದಲ್ಲಿ ವಾಸವಾಡುವದೆಂಬ ಅಥವಾ ಬೇರೆ ಬಗೆಯು, ಬ್ರಹ್ಮಚಯವನ್ನು ಬಿಂಬಿಸುವನ್ನು ಪಡೆಯುವದಕ್ಕಾಗಿ ಆಚರಿಸುವರೇ; ಆ ಪದವನ್ನು—ನೀನು ತಿಳಿಯೆಬೇಕೆಂದು ಇಚ್ಛಿಸುತ್ತಿರುವೆಯಲ್ಲ, ಅದನ್ನು,—ಸರಪ್ಪೇ ಏವಾಗೋ ಕೇಳುತ್ತೇನೆ. ಈದೇ ‘ಓ’ ನಂಬಿರು. ನೀನು ತಿಳಿಯೆಬೇಕೆಂದು ಅಪೇಕ್ಷಿಸಿದ ಸಾಫಿಸವೇ ಈ ಒಂಕಾರಶಬ್ದವಾಚಕ್ಕಾಗಿಯಾಗಿ ಓಂ ಎಂಬ ಶಬ್ದವನ್ನು ಪ್ರತೀಕವಾಗಿ ಉಣಿದ್ದಾಗಿರುವುದು ಇರುವ ವಸ್ತು.

**ಈ ಅಕ್ಷರವೇ (ಅಪರ)ಬ್ರಹ್ಮವು,** ಈ ಅಕ್ಷರವೇ ಪರ(ಬ್ರಹ್ಮವು);  
**ಈ ಅಕ್ಷರವನ್ನೇ ತಿಳಿದರೇ ಯಾವಾತನು ನಿನನ್ನು ಬಯಸಿದರೆ ಆತನಿಗೆ ಅದು (ಆಗುವದು).**

॥ ೧೯ ॥

ಆದ್ದರಿಂದ ಈ ಅಕ್ಷರವೇ ಅಪರಬ್ರಹ್ಮವು, ಮತ್ತು ಈ ಅಕ್ಷರವೇ ಪರಬ್ರಹ್ಮವು, ಏಕೆಂದರೆ ಈ ಅಕ್ಷರವು ಇವೆರಡಕ್ಕೂ ಪ್ರತೀಕವಾಗಿರುವದು. ಈ ಅಕ್ಷರವನ್ನೇ ತಿಳಿದ, ಎಂದರೆ ಬಿಂಬಿಸುವೆಂದು ಇಪಾಸನೆವಾಟಿ ಯಾವಾತನು ಪರಬ್ರಹ್ಮವನಾಗಿ ಅಪರಬ್ರಹ್ಮವನಾಗೂ ಯಾವದನ್ನು ಬಯಸುವನ್ನೂ ಅವಸೀಗೆ ಅದು ಆಗುತ್ತದೆ. ಆತನು ಇಚ್ಛಿಸುವದು ಪರಬ್ರಹ್ಮವಾದರೆ ಅದು ತಿಳಿಯತಕ್ಕದ್ದಾಗಿರುವ, ಅಪರವಾದರೆ ಪಡೆಯತಕ್ಕದ್ದಾಗಿರುವದು. ನು

**ಈ ಅಲಂಬನವು ಶ್ರೀಷ್ಟಾವಾದದ್ದು,** ಈ ಅಲಂಬನವು ಹೆಚ್ಚಿನದು.  
**ಈ ಅಲಂಬನವನ್ನು ತಿಳಿದರೆ ಬ್ರಹ್ಮ ಲೋಕದಲ್ಲಿ ಪೂಜ್ಯನಾಗುವನು.**

॥ ೨೦ ॥

\* ಗೃಹಢಾಂಶ ಶಾಸ್ತ್ರೀಕ್ತಿನಿಯಮದುತ್ತಿ ನಡೆಸುವ ಬ್ರಹ್ಮಚಯವನ್ನು

+ ಯಾವದನ್ನು ಉಚ್ಚರಿಸಿದರೆ ಯಾವ ವಸ್ತು ಮನಸ್ಸಿಗೆ ತೊರುವದೋ ಆ ವಸ್ತುವೇ ಆ ಕಬ್ಬಕ್ಕೆ ವಾಚವು, ಸಮಾಖಿತಪಿತ್ತಾಗಿ ಒಂಕಾರವನ್ನು ಉಚ್ಚರಿಸಿದರೆ ಸಾಂಕ್ಷಯಿಜ್ಞಾನವು ಸ್ವಾರ್ಥಿಸುವದರಿಂದ ಅದೇ ಒಂಕಾರಕ್ಕೆ ವಾಚವು, ಆದ್ದರಿಂದ ಒಂಕಾರವನ್ನು ಆಶ್ರಯಿಸಿ ನಾನು ಬ್ರಹ್ಮವೆಂದು ಧ್ಯಾನನೂಡಿಕೊಂಡು ಅಥ— ಎಂದು ಆನುಧಿಗಿಂಜು ಬರೆದಿರುತ್ತಾರೆ.

† ಗುರುತಾಗಿ ನಾಲಗ್ರಾಮವನ್ನು ವಿಷ್ಣುವೃಷಿಷ್ಟಿಯಿಂದ ನೇಡಿದುವಾತ್ತಿ ಒಂಕಾರವನ್ನು ಬ್ರಹ್ಮದ್ವಿಷ್ಟಿಯಿಂದ ನೇಡಿದಬೇಕು. ಇದು ವಿಧಿನಿಧಾನದಲ್ಲಿ ಶಕ್ತಿಯಲ್ಲಿದರಿಗೆ ಹೇಳಿದ್ದು.

ಈ ಅಪರಬ್ರಹ್ಮವ ಪಡೆಯತಕ್ಕದ್ದೆಂದಿಂದ ಪರಬ್ರಹ್ಮವು ಎಲ್ಲಿಲ್ಲಿಯೂ ವಾಯಿಸಿರುವದರಿಂದ ಪಡೆಯತಕ್ಕ ಅವಕ್ಕಕತೆಯಲ್ಲದೆ ಬಿಯು ತಿಳಿವಾಕೆಯಿಂದಲೇ ಹೊಂದತಕ್ಕದ್ದೆಂದಿಂದಿಂದ ಬ್ರ|| ಸತ||  
 (೪-೩-೧೮-೧೮) ದಲ್ಲಿ ವಿವರಿಸಿರುತ್ತದೆ. ಅದೇ ಬ್ರಹ್ಮವೇ ಉಪಾಧಿಗಳಿಂದ ಅಪರವೆಸಿರುವದು,

ಹೀಗೆ ರವದಲಿಂದ ಈ ಆಲಂಬನವೇ ಏ ಬ್ರಹ್ಮವನ್ನು ಕೊಂಡುವ ಆಲಂಬನ ಗೋಳಿಲ್ಲಿ ಶ್ರೀಷ್ವಾಂದದ್ವಾ, ಅತ್ಯಂತ್ಯವಾದದ್ವಾ, ಈ ಆಲಂಬನವೇ ಪರಮ ಮತ್ತು ಅವರವು; ಪಕ್ಷೇದರೆ ಇದೇ ಪರಮಿಷ್ಟವನ್ನು ಅವರಿಷ್ಟವನ್ನು ಇದ್ದೀಕ ವಾಡಿಕೊಂಡು (ತಾಸ್ತುದಳಿ ಏಹಿತವಾಗಿ) ರೂತ್ತದೆ. ಈ ಆಲಂಬನವನ್ನು ತಿಳಿದು ಕೊಂಡರೆ ಬ್ರಹ್ಮಲೀಕದಲ್ಲಿ, ಎಂದರೆ ಪದಬ್ರಹ್ಮದಲ್ಲಿಯೂ ಅವರಬ್ರಹ್ಮದಲ್ಲಿಯೂ ಪೂಜ್ಣನಾಗುತ್ತಾನೆ, (ತಾನೂ) ಬ್ರಹ್ಮವಾಗಿ ಬ್ರಹ್ಮವಂತೆ ಶಾಕಾಜಾ ಸಾಗುತ್ತಾನೆ ಎಂದಧರ್.

### ಬ್ರಹ್ಮದ ಶಾಕಾಜಾ ಜಾಜಾ

ತಿಳಿದಂಥವನು ಹುಟ್ಟಿವದೂ ಇಲ್ಲ, ಸಾಯುವದೂ ಇಲ್ಲ. ಈತನೂ ಪತರಿಂದಲೂ ಹುಟ್ಟಿಲಿಲ್ಲ, (ಈತನಿಂದಲೂ) ಯಾರೂ ಹುಟ್ಟಿಲಿಲ್ಲ. ಈತನು ಅಜನು, ನಿತ್ಯನು, ಶಾತ್ವತನು, ಪೂರಾಣನು; ಶರೀರವು ಕೊಲ್ಲಲ್ಪಟ್ಟಿರೂ (ತಾನು) ಕೊಲ್ಲಲ್ಪಡುವದಿಲ್ಲ. || ೧೪ ||

“ಧರ್ಮ-ಕ್ಷೇತ್ರದಲೂ ಬೀರೆಯವಾಗಿ” (೭-೯) ಎಂದು ಮುಂತಾಗಿ (ಸಚಿಕೇತ ಸೀದ) ಕೇಳಲ್ಪಟ್ಟಿಬ್ರಹ್ಮವು ಯಾವ ಏಂಂಷವೂ ಇಲ್ಲದಾದ್ದರಿಂದ ಓಂಕಾರವು ಉದಕ್ಕೆ ಆಲಂಬನವಾಗಿಯೂ ಪ್ರತೀಕವಾಗಿಯೂ ಹೇಳಲ್ಪಟ್ಟಿತು. ಆವರ ಬ್ರಹ್ಮಕ್ಕೂ (ಆಲಂಬನಪ್ರತೀಕಗಳಾಗಿ) ಹೇಳಲ್ಪಟ್ಟಿತು. ಇದು ಕೀಳುತ್ತರದ ಮತ್ತು ಸದುತ್ತರದ ಚಿಜ್ಞಾಸಾಗಿಗಾಗಿಂತಿ (ಯೇಳಿದ್ದು). ಇನ್ನು ಈಗ ಆ ಓಂಕಾರಸೆಂಬ ಆಲಂಬನಯ್ಯಾನ್ ಆತ್ಮಸನ್ನು ನೇರಾಗಿಯೇ ಗೊತ್ತುವಾಡಿಕೊಳ್ಳಲ್ಲಿ ಬೇಕೆಂದು ಈ ಮುಂತರವನ್ನು ಹೇಳಿರುತ್ತದೆ.

‘ಹುಟ್ಟಿವದೂ ಇಲ್ಲ, ಸಾಯುವದೂ ಇಲ್ಲ.’ ಹುಟ್ಟಿವಂಥ ಅನಿತ್ಯ ಸರ್ವತ್ವಮಗೆ ಇನ್ನೇಕಂತಹ ಕಾರಗಳಾಗಿಂತು. ಆ ಎಂಬ ಏಕಾರಗಳೂ (ಆತ್ಮಸನ್ನೀ) ಇಲ್ಲ ಹೆಸ್ಸುವದಕ್ಕಾಗಿ ಅವಗಳಲ್ಲಿ ಹುಟ್ಟಿವರು ನಾಶವಾಗುವರು - ಎಂಬ ನೇರದಲ್ಲಿಯೂ ಕೊನೆಯ ಏಕಾರಗಳನ್ನು, ‘ಹುಟ್ಟಿವದೂ ಇಲ್ಲ ಸಾಯುವದೂ ಇಲ್ಲ’ - ಎಂದು ಆತ್ಮಸನ್ನೀ ಇಲ್ಲ ಹೇಳಲು ಸಿನ್ನೇಧವಾಡಿರುತ್ತದೆ. ತಿಳಿದಂಥ

\* ಆಕಾಶ, ಸೂರ್ಯ, ಮನಸ್ಸು, ನಾಮ, ಮನಸ್ಸು - ಮುಂತಾದ ಎಷ್ಟೋ ವಸ್ತುಗಳನ್ನು ಬ್ರಹ್ಮವಂದು ಖಾಪಾಸನವಾಡಿಬೇಕೆಂದು ತಾಸ್ತುದಲ್ಲಿ ತಿಳಿಸುತ್ತದೆ, ಇವುಗಳಿಗೆ ಆಲಂಬನಗಳಿಂದು ಹಾಸು

† ಇದೆ, ಹುಟ್ಟಿತ್ತದೆ, ಹೇಳಿಯುತ್ತದೆ, ನಾರ್ಮಾದುತ್ತದೆ, ಸೂರಗುತ್ತದೆ, ಹಾಳಾಗುತ್ತದೆ

‡ ಇದೆ, ಹುಟ್ಟಿತ್ತದೆ, ಹೇಳಿಯುತ್ತದೆ, ನಾರ್ಮಾದುತ್ತದೆ, ಸೂರಗುತ್ತದೆ, ಹಾಳಾಗುತ್ತದೆ ಎಂಬಿವು ಹೊರಿಗಿನ ವಸ್ತುಗಳಿಗೆ ಆಗುವ ಅವು ಏಕಾರಗಳು ಇವುಗಳಲ್ಲಿ ಬಂದೂ ಆತ್ಮಸನ್ನೀ ಇಲ್ಲ

ವಸು ಎಂದರೆ ಪ್ರಾಣಿಯು; ಏಕ (ಸಾಯುವದಿಲ್ಲ) ವೆಂದರೆ (ಈ ಆತ್ಮನು) ಸಾಕಾಗದ ಜ್ಞಾತಸ್ಯಸ್ಯಭಾವಾನಾರ್ಥಾತ್ಮಾಸೇ. ಏ ಮತ್ತು ಈ ಆತ್ಮನು ಮತ್ತೆ ಯಾವ ಕಾರಣದಿಂದಾಗಿ ಹರಿಯಿಲ್ಲ; ಮತ್ತು ಈ ಆತ್ಮನಾದ ತಸ್ಮಿಂದಲೂ ಚೀರೆಹಿಡುತ್ತಿ ವಸು ಹರಿಯಿಲ್ಲ ಹೀಗೆ ವದಲಿಂದಿಂದ ಈ ಆತ್ಮನು ಅಜಸು ಎಂದರೆ ಹರಿಯಿಲ್ಲದವನು, ಸಿಕ್ಕಿಸು ಶಾಶ್ವತತ್ವಾ ಎಂದರೆ ಅಪಕ್ಕಾಯವಿಲ್ಲದವನು. ಯಾವದೂ ಶಾಶ್ವತವನ್ನಲ್ಲವೇ ಅದು ಸರ್ವಯಾತ್ಮಿರುವೀವು, ಅದರೆ ಇತನು ಶಾಶ್ವತತ್ವಾ ಆತ್ಮನು, (ಆದ್ದರಿಂದ ಸರ್ವಯಾವದಿಲ್ಲ.) ಆದ್ದರಿಂದಲೇ ಪುರಾಣಾ ಎಂದರೆ ಒಂದೆಯೂ ಹೊಸಬನು. ಯಾವನು ಅವಯವಗಳು ಕೂಡಿಕೊಳ್ಳುವದರಿಂದ ಖಾಂಟಾರ್ಯಾರ್ಯವನ್ನೇ ಅವನು ಈಗ ಹೊಸಬನು; ಉದಾಹರಣೆಗೆ ಗಣಿಗೆ ಮುಂತಾಪದ್ವಾ (ಹಿಂದುಸ್ತಾರ್ಯಾರ್ಯವನ್ನೇ ಅವನು) ಈಗ ಯಾವದೂ ಎನ್ನು ಕೊಳ್ಳಬುದು); ಅದರೆ ಆತ್ಮನು ಇದಕ್ಕೆ ಸುರದ್ದನಾಗಿರುವದರಿಂದ ಪುರಾಣಾ ಎಂದರೆ ವ್ಯಾಸ್ಯಾಯಲ್ಲದವನು ಎಂದಧ್ಯೇ. ಪ್ರೋತ್ಸಂಹಾರದಲ್ಲಿ ಪ್ರಾರ್ಥಿತವಾಗಿರುವ ಶರೀರವು ಕೊಲ್ಲಲ್ಪೂರ್ಣರೂಪ (ಆತ್ಮನು) ಇ (ಕರೀರದಲ್ಲಿದ್ದರೂ) ಆಕಾಶದಂತೆ ನೀ ಕೊಲ್ಲಲ್ಪೂರ್ಣದೆ ಇರುವನು.

ಕೊಲ್ಲಲ್ಲವಾತನು ಕೊಲ್ಲಲ್ಲವದಕ್ಕೆ ಯೋಜಿಸಿದರೆ, ಕೊಲ್ಲಲ್ಲಲ್ಪೂರ್ಣವನು ಕೊಲ್ಲಲ್ಲಲ್ಪೂರ್ಣನೆಂದು ತಿಳಿದರೆ, ಅವರಿಬ್ಬರೂ ಅರಿಯರು; ಈತನು ಕೊಲ್ಲಲ್ಲವದಿಲ್ಲ, ಕೊಲ್ಲಲ್ಲಲ್ಪೂರ್ಣವದಿಲ್ಲ. || ೧೯ ||

ಆತ್ಮನು ಪೀಗಿದ್ದರೂ ಶರೀರವೇ ಆತ್ಮನಿಂದು ತಿಳಿದು ಕೊಲ್ಲಲ್ಲವಾತನು ಕೊಳ್ಳಲ್ಲವದಕ್ಕೆ ಯೋಜಿಸಿದರೆ, ಎಂದರೆ ‘ಎವನಷ್ಟು ನಾನು ಕೊಳ್ಳಬೇನು’ ಎಂದು ತಿಳಿದರೆ, ಮತ್ತು ಇನ್ನೊಂದಿನೂ ಕೊಳ್ಳಲ್ಪೂರ್ಣವಾಗಿ ನಾನು, ‘ಕೊಳ್ಳಲ್ಲಿಂದುತ್ತಿದೇನೇ ನಿಂದು ಆತ್ಮನಿಂದು ಕೊಳ್ಳಲ್ಲಲ್ಪೂರ್ಣದಾಗ್ಯಾ’ ತಿಳಿದರೆ, ಅವರಿಬ್ಬರೂ (ಸಿಬವಾದ) ತಮ್ಮ ಆತ್ಮನಿಂದು ಅರಿಯರು. ಏಕೆಂದರೆ ಆತ್ಮನು ಏಕಾರವಲ್ಲಿದವನಾದ್ದರಿಂದ ಇತನು ಕೊಳ್ಳಲ್ಲವದೂ ಶಿಲ್ಪ; ಮತ್ತು ಆಕಾಶದಂತೆ ಏಕಾರವಲ್ಲಿದವನಾರ್ಯಾರ್ಯವದರಿಂದಲೇ ಕೊಳ್ಳಲ್ಲಿಂದುವದೂ ಶಿಲ್ಪ.

ಆದ್ದರಿಂದ ಘರ್ಮ, ಉದ್ಧರ್ಮ, ಸೂರ್ಯಾರ್ಥಾದ ಸಂಸಾರವಾ|| ಆತ್ಮವನ್ನು ಆಗಿ

\* ಇದು ಬ್ರಹ್ಮಾರಣಿಕ (೪-೧-೭೨) ದ ಸೂಚನೆ ಜ್ಞಾನಸ್ಯ ನಾಶವನ್ನು ಯಾರಾ ಅರಿಯುವದಕ್ಕೆ ಆಗುವಂತಿಲ್ಲ, ಏಕೆಂದರೆ ಆದನ್ನು ಅರಿಯುವದಕ್ಕೂ ಜ್ಞಾನವು ಜೀಕಾಗುವದು.

+ ಆತ್ಮನಮ್ಮ ಬಿಟ್ಟು ಜೀರೊಂದು ವಸ್ತುವೇ ಇಲ್ಲ ; ಆತ್ಮನು ಕಾರ್ಯಕಾರಣಗಳಲ್ಲಿದವನಾದ್ದರಿಂದ ನೀ ಆಕಾಶವು ಎಲ್ಲಾ ವಸ್ತುಗಳ ಒಳಗೂ ಹೊರಗೂ ಇರುತ್ತದ್ದರೂ ವಸ್ತುಗಳ ನಿಕಾರದಿಂದ ತಾನು ವಿಕಾರವನ್ನು ಹೊಂದಬೇ ಇರುವದು.

|| ಕೊಲ್ಲಲ್ಲವದಿಲ್ಲ ಎಂದು ಹೇಳಿದ್ದು ಶಾಸಂಕಿಜಿ; ಆತ್ಮಸಲ್ಲಿಯಾವ ಈತ ಕ್ಷಮ್ಮಣ ಇಲ್ಲ ವಂಬಂದು ಶೃಂಗಾರ ಶಾಶ್ವತಯು ಎಂದು ಬ್ರಾವ

ಯದವಸಿಗೆ ಸೇರಿದ್ದೇ ಹೊರತು ಬ್ರಹ್ಮಜ್ಞನಿಗೆ ಸೇರಿದ್ದಾಲ್ಲ. ಈ ಶ್ರವಣೀಯ ಇದಕ್ಕೆ ಪ್ರವರ್ಣಿತಾರ್ಥಿರುತ್ತದೆ. ಯೂಕ್ತಿಯಿಂದ ಸೇರಿದ್ದರೂ ಆಕೃಷಣ್ಯ ಧರ್ಮಾರ್ಥಾರ್ಥಗಳು ಹೊಂದುವದಿಲ್ಲ.

ಅಣುವಿಗಿಂತ ಅಣುವಾಗಿಯೂ ಮಹತ್ತಿಗಿಂತ ಮಹತ್ತಾಗಿಯೂ ಇರುವ ಆತ್ಮನು ಈ ಪ್ರಾಣಿಯ ಗುಹೆಯಲ್ಲಿ ಇಡಲ್ಪಟ್ಟಿರುವನು. ಸಂಕಲ್ಪವಿಲ್ಲದಾತನು ಆತನನ್ನು ಕೆಂಡುಕೊಳ್ಳುವನು. ಅವನ ಧಾತಂಗಳು ಪ್ರಸನ್ನವಾಗಿರುವದರಿಂದ ಆತ್ಮನ ಮಹಿಮೆಯನ್ನು ಕೆಂಡುಕೊಳ್ಳುವನು, ಶೋಕವಿಲ್ಲದವನಾಗುವನು.

|| ೭೦ ||

ಹಾಗಾದರೆ ಮತ್ತೆ ಕೇರೆಗೆ ಆಕೃಷಣ್ಯ ತಿಳಿದುಕೊಳ್ಳಬೇಕು? ಎಂದು ಹೇಳುತ್ತಾನೆ. ಶೋಕ-೧೦ತ ಎಂದರೆ, ಸಣ್ಣದಾರಾರುವ ಸಾರ್ವಜ್ಯ ಕಾಳಿ ಮುಂತಾದವುಗಳೇಂತ, ಕ್ಷಾಯಾಗಾಗಿರುವನು, ನಿಮಿಷತ್ತಿಗಿಂತ ಎಂದರೆ ದೊಡ್ಡದಾರಾರುವ ಪರಮಾತ್ಮಾ ಪ್ರಧಿಸಿಯೇ ಮುಂತಾದ್ವಾಕ್ಷಿಂತ, ದೊಡ್ಡದಾರಾರುವನು. ಲೈಂಕಾರ್ಡಿಲ್ ಶಾಸ್ವಾತಾಗಲಿ ವರಮತ್ತಾಗಲ ಯಾವ ವಸ್ತು ಇದೆಯೇ, ಆದೆಲ್ಲ ಆ ನಿತ್ಯವಾದ ಆಕೃಷಿಂದಲೇ ಸ್ವರೂಪವನ್ನಾದ್ವಾಗಾರುವದರ; ಆ ಸ್ವರೂಪವನ್ನು ಬಿಟ್ಟಿರೆ ತಾನ ಇಲ್ಲಿದ್ದೇ ಆಗಿಬಿಡುವದು. ಒಂದುವದರಿಂದ ಈ ಆಕೃಷಣ್ಯ

\* ಆಕೃಷಣ್ಯ ಧರ್ಮಾರ್ಥಧರ್ಮಾರ್ಥಿಗಳ ಕಾರ್ಯವಾಗಿರುವವು, ಶರೀರಾಂಜಂಬಂಧವಿಲ್ಲದ ಶರೀರಾದಿಗಳಿಗೆ ಭಿನ್ನನಾಗಿರುವ ಆಕೃಷಣ್ಯ ನಾಸೆಬಿ ಜ್ಞಾನಿಗೆ ಧರ್ಮಾರ್ಥಿಗಳು ಯಂತ್ರಿಯಂದಿಂದ ಹೊಂದುವದಿಲ್ಲ. ಧರ್ಮಾರ್ಥಧರ್ಮಾರ್ಥಿಗಳ ಇಲ್ಲಿ ಸ್ವರೂಪವು ಆಕೃಷಣ್ಯಗೆ ಇದೆಯು? ಎಂದು ಸುಖಕೇತನ ಕೇಳಿದ್ದವಷ್ಟೇ. ಆದಕ್ಕೆ ಈ ಮಂತ್ರದಿಂದ ಉತ್ತರವನ್ನು ಹೇಳಿದಂತಾಯಿತು. ಆಕೃಷಣಿಗೆ ಮರಣವೇ ಇಲ್ಲವೇದು ಹೇಳಿದ್ದರಿಂದ ಸತ್ಯ ಮೇಲೆ ಇರುತ್ತಾನೆ ಇಲ್ಲವೋ? (೧-೧-೩೦) ಎಂದು ಕೇಳಿದ್ದ ಪ್ರಶ್ನೆಗೂ ಉತ್ತರವನ್ನು ಹೇಳಿದಂತಾಯಿತು ಜನಾಂದಿಸಿರುವಿಕಾರಗಳೂ ಇಲ್ಲಿ ಸತ್ಯಸ್ವರೂಪವೇ ಆಕೃಷಣ್ಯಿಂದ ಮಂತ್ರದ ಒಟ್ಟು ಅಭಿಪ್ರಾಯವು. ಯಾವದರ ಆಜ್ಞಾನರಿಂದ ಪ್ರವೃತ್ತಿಯಾಗಿ ಮನಮೋ ಆದರ ಜಾನಾದ ಮೇಲೆ ಪ್ರವೃತ್ತಿ ಹೇಗೆ ಆದಿಂತು? ಆದರಂತೆ ಆಕೃಷಣ್ಯನಿಗೆ ಧರ್ಮಾರ್ಥಧರ್ಮಾರ್ಥಿಗಳ ಪ್ರವೃತ್ತಿಯುಂಟಾಗಿಲಾರದೆಬೇಕು ನಾಯಂಎಂದು (ಆ) ವಾಶಾನಕಾರರು ಬರೆದಿರುತ್ತಾರೆ, ಆದರ ಪ್ರವೃತ್ತಿಯುಂಟಾಗುವದಿಲ್ಲವೆನ್ನ ವಚಕ್ತಿಂತಲೂ ಪ್ರವೃತ್ತಿಯ ಸಂಬಂಧವೇ ಆಕೃಷಣ್ಯಿಲ್ಲವೆದು ಹೇಳುವದು ಪ್ರಕೃತಕ್ಕೆ ಹೆಚ್ಚು ಒಷ್ಣತ್ವದೆ ಎಂದು ತೋರುತ್ತದೆ

+ ಆಕೃಷಣ್ಯ ಯಾವ ವಿಕಾರವಾಗಲಿ ಇರುವದು ತಿಳಿಯುವದು ಸರಿಯಲ್ಲವಾದರೆ

‡ ಭಾಂಮೋಗ್ಗ (ಇ-೧೧-೬)ಶ್ರುತಿಯ ಸೂಚನೆ

ನ್ಯಾ ಆಕೃಷಣ್ಯ ಅಣು, ಮಹತ್ವ ಎಂದು ಕರೆದಿರುವದು ಗಾತ್ರದ ದೃಷ್ಟಿಯಿಂದಲೂ, ಅತ್ಯಂ ದಿಯನಾಷ್ಟಿಂದ ಆಣು, ಸರ್ವವಾತ್ಪರಕನಾಷ್ಟಿಂದ ಮಹತ್ವ

ಅಣುವಿಗೀಂತ ಅಣುವಾಗೀಯೂ ಮಹತ್ತಿಗೀಂತ ಮಹತ್ತಾಗಿಯೂ ಇರುವನು; ಏಕೆಂದರೆ ನಾಮವರ್ಣನ್ನಾಗ್ನಿ ಎಲ್ಲಾ ವಸ್ತುಗಳಾಗ್ನಿ ಅವನಿಗೆ ಉಸಾಧಿಯಾಗ್ನಿ ರುತ್ತವೇ. †

ಈ ಆತ್ಮಸ್ವ ಈ ಜಂತುವಿನ ಏಂದರೆ ಬ್ರಹ್ಮನೇ ಹೊದರಾಗಿ ಸ್ತುಂಬದ ವರೆಗೂತ್ತಿ ಇರುವ (ಎಲ್ಲಾ) ಪ್ರಾಣಿಗಳ ಗುಕೆಯಲ್ಲಿಯೂ ಏಂದರೆ ಹೃದಯ ದಲ್ಲಿಯೂ ಇಡಲ್ಪಟ್ಟಿರುವನು; ಅಂದರೆ (ಎಲ್ಲಾರ್ಥಕ್ಕೆ ದಯದಲ್ಲಿಯೂ ಅವರ) ಆತ್ಮವಾಗಿ ಇರುತ್ತಿರುವನು. ಸೇರಿದೆವದರು, ಕೇಳಿದೆವದು, ಯೋಚಿಸೆವದು, ಅರಿಯೆವದು. ನಾಬಿಗುರುತುಗಳ್ಳಾಗ್ನಿ ಈ ಆತ್ಮಸ್ವನ್ನಾಗ್ನಿ, ಸಂಕಲ್ಪವಿಲ್ಲದಾತಿಸು ಏಂದರೆ (ಯಾವ) ಕಾಮವೂ ಇಲ್ಲದೆ ಕಂಡಿರುವ (ಈ ಲೋಕದ ವಿವಯ ಗಳಲ್ಲಿಯೂ) ಕಾಣಿದೆ ಇರುವ (ಪರಲೋಕದ) ವಿವಯಗಳಲ್ಲಿಯೂ ಬೇಸರ ಕೊಂಡಿದ ಮನಸ್ಸುಭೂವನು, (ಕಂಡುಕೊಂಡುವನು) ಏಂದಧರ

ಯಾವಾಗ ಹೀಗೆ (ಆತ್ಮಸ್ವನ್ನಾಗಿಸಿದ್ದೀರು) ಆಗ ಧಾತುಗಳು— ತರೀಕರಣಸ್ವ ಧರಿಸಿರುವದರೂದ ಮನಸ್ಸು ಮುರುತೆಂದ ಕರಣಗಳು ಧಾತುಗಳಿನಿಸುವವು. ಈ ಧಾತುಗಳು— ಪ್ರಸನ್ನವಾಗುವ ಪ್ರ. ಈ ಧಾತುಗಳ ಪ್ರಸನ್ನತೆಯಿಂದ, ಕರ್ಮದಿಂದ ವೃದ್ಧಿಯಾಗಲಿ ಕ್ಷಯವಾಗಲಿ ಆತ್ಮಸ್ವಗೆ ಆಗುವದಿಲ್ಲಪೆಂಬ ||

\* ಇಲ್ಲ ವಸ್ತು ಏಂದರೆ ಕರ್ಮವೆಂದು ಅರ್ಥವಾದಚೀಕಾಗಿ (ಗೋ||) ವಾಯಾನಕಾರು ಚೆಲುತ್ತಾರೆ. ಆದರೆ ಇದು ಅವಕ್ಷವಿಲ್ಲ ರೂಪವೆಂಬ ಮಾತನಲ್ಲಿ ಕರ್ಮವನ್ನು ಅಡಕವಾಡಬಹುದಾಗಿದೆ ಒಿಗೆ ಅಡಕವಾಡುವದು ಭಾಷ್ಯದ ಶ್ಲೋಮೂರು ಅಗುರುತ್ವದ

† ಅಣು, ಮಹತ್ತು— ಮುಂತಾದ ರೂಪದಲ್ಲಿ ಕೋರುವ ವಸ್ತುಗಳಲ್ಲ ಸಜವಾಗಿ ಆತ್ಮನೇ, ಆತ್ಮಸನ್ನಿ ಬಿಟ್ಟರ ನಾಮವಾಗಳು ಬೇಗೆ ಇರುವದೇ ಇಲ್ಲ ಅಗು, ಮಹತ್ತು— ಇಲ್ಲದರ ಪ್ರಾಪದಲ್ಲಿಯೂ ಇದ್ದು ಈ ರೂಪಕ್ಕೆಂತ ಬೇರೆಯಾಗಿರುವೂ ಇವುಗಂಗೆ ಅಧಾರವಾಗಿರುವೂ ಇರಬಲ್ಲ ಆತ್ಮನು ಅಣುವಿಗೀಂತ ಅಣು, ಮಹತ್ತಿಗೀಂತ ಮಹತ್ತು ಎಂದು ಹೇಳಬಹುದಾಗಿದೆ

‡ ಸ್ತುಂಬವೆಂದರೆ ಒಂದು ಬಗೆಯ ಮಲ್ಲ, ರಾವರನಾಗ್ನಿಗಳಲ್ಲ ತಿರ ಕಡಿಮೆಯು ಶರದ ಪ್ರಾಣಿಯವರಿಗೆ ಎಂದಧರ

§ ಗುರುತುಗಳೆಂದರೆ ಶ್ರವಣಮನಸಿಧಾತ್ಮಸರಗಳೆಂಬ ಸಾಫಸಾಗೆಂದು (ಗೋ||) ವಾಯಾನ ದಲ್ಲಿದೆ ಆದರೆ ಇಲ್ಲ ವಾಯಾನ ಸಮಾಧಿರುವದೇ ಸರಿ ಎಂಬುದು ವತರೆಯಭಾವ, ಬ್ರಹ್ಮದಾರಜಿಕಾಭಾವ, ಉಪದೇಶಕಾರ್ಯ— ಮುಂತಾದ ಗ್ರಂಥಗಳೆಂದು ಗೊತ್ತಾಗುತ್ತದೆ

|| ಗಾಸೆಯ ಮಂತ್ರದಲ್ಲಿ ಧರ್ಮಾಧರ್ಮಗಳು ಆತ್ಮಸ್ವ ಇಲ್ಲವೆಂದು ಹೇಳತ್ತಿಸ್ತೇ ಧರ್ಮಾಧರ್ಮಗಳಿಂದ ಆತ್ಮಸನ್ನಿ ಯಾವ ವಿಕಾರಪ್ರಾ ಆಗುವದಿಲ್ಲ— ಎಂಬ ಈ ಪಾಠು ಕರಣಗಳು ವಿವಯ ಚಲ್ಲಿಯೇ ಎರಗುತ್ತಿರುವ ಕಾರಿಗೆ ತಳಿಯುವಾಗಿಲ್ಲ ಇಂದ್ರಿಯಗಳನ್ನು ಸಗ್ರಹಿಸಿದಾಕಣಗೆ ಮನಸ್ಸು ಸಮರ್ಪಿಣಾಗಿ ಈ ಆತ್ಮಸ್ವ ಕಿಳಿಯುವದು.

ಆತ್ಮನ ಮಹಿಮೆಯನ್ನು \* ಕಂಡುಕೊಳ್ಳುವನು, ಇವನೇ ನಾನೇಂದು ಸೀರಾಗಿ ತಿಳಿದುಕೊಳ್ಳುವನು. ಆಮೇಲೆ ಶೋಕವಿಲ್ಲದವನಾಗುವನು.

ಕೂಡುಕೊಂಡು ದೂರ ಹೋಗುತ್ತಿರುವನು; ಮಲಗಿಕೊಂಡು ಎಲ್ಲಾ ಕಡೆಯಲ್ಲಿಯೂ ಹೋಗಿರುವನು. ಮದಾಮದಸ್ಯರೂಪನಾದ ಅದೇವನನ್ನು ನನಗಿಂತ ಬೇರೆ ಯಾವನು ತಿಳಿದಾನು? || ೨೦ ||

ಹಾಗಿಲ್ಲದಿದ್ದರೆ ಕಾವೀಗಳಾದ ಸಾಮಾಸ್ಯಜನರಿಗೆ ಆ ಆತ್ಮನನ್ನು ತಿಳಿಯುವದು ಕಷ್ಟ. ಏಕೆಂದರೆ, (ಇತನು) ಕೂತುಕೊಂಡು ಅಲಾಳಿದನೆ ಇದ್ದ ಲ್ಯಾಯೇ ಇದ್ದಕೊಂಡು, ದೂರ ಹೇಗೆಗೂತ್ತಿರುವನು; ಮಲಗಿಕೊಂಡು ಎಲ್ಲಾ ಕಡೆಯಲ್ಲಿಯೂ ಹೇಗೆಗೆರುವನು. ಹೀಗೆ ಈ ಆತ್ಮನೆಂಬ ದೇವನು ಮದಾಮದಸ್ಯರೂಪನು ಎಂದರೆ ಸಂತೋಷದಿಂದಲೂ ಕೂಡಿರುವನು, ಸಂತೋಷದಿಂದ ಕೂಡದೆಯೂ ಇರುವನು— ಎಂದರೆ ಏರುದ್ದಿಫರ್ಮಗಳಿಂದ ಕೂಡಿರುವನು. ಆದ್ದರಿಂದ ತಿಳಿಯಲಶಕ್ಕನಾಗಿರುವದರಿಂದ ಅಂಥ ಮದಾಮದಸ್ಯರೂಪನಾದ ಆದೇವನನ್ನು ನನ್ನನ್ನು ನನ್ನನ್ನು ಬಿಟ್ಟುಇನ್ನು ಯಾರು ತಿಳಿದಾನು? ನನ್ನಂಥ ಸೂಕ್ಷ್ಮಭೂತಿಯಲ್ಲಿ ಚಾಲ್ಸಿಗೇ ಈ ಆತ್ಮನು ಸುಲಭವಾಗಿ ತಿಳಿಯುವದಕ್ಕೆ ಆಗುವನು. ಸಿಂತಿರುವದು ಆದರೂ (ಆಗಲೆ) ಓಡಾಡುತ್ತಿರುವದೂ, ಸಿಕ್ಕಿವಾಗಿರುವದು ಆದರೂ ಅನಿಶ್ಚಯಾಗಿರುವದೂ- ಇವೇ ಮುಂತಾದ ಪರಸ್ಪರವಿರುದ್ದವಾದ ಅನೇಕ ಧರ್ಮಗಳು ಇವನಿಗೆ ಉಪಾಧಿಯಾಗಿರುವದರಿಂದ ಇವನು ಏರುದ್ದಿಫರ್ಮವ್ಯಾಖ್ಯಾವನಾಗಾಗಿ ಚಿಂತಾಮಣಿಯು+ ಹಾಗೆ ಎಲ್ಲಾ ರೂಪಗಳನ್ನೂ ಉಳ್ಳವನೆಂಬೇ ಎಂಬಂತೆ ತೋರುತ್ತಿರುವನು. ಆದ್ದರಿಂದ ಇವನನ್ನು ತಿಳಿಯುವದು (ಆಚಾಲ್ಸಿಗಳಿಗೆ ಒಲು) ಕಷ್ಟ— (ಎಂದು) ತಿಳಿಸುವದಕ್ಕೆ ‘ನನ್ನನ್ನು ಬಿಟ್ಟು ಬೇರೆ ಯಾವನು ತಿಳಿದಾನು?’ ಎಂದು ಹೇಳುತ್ತಾನೆ.

ಕರಣಗಳು ಉಪಭಾಂತಿಯಾಗುವದೇ ಶಯನವು. ಕರಣಗಳಿಂದ ಉಂಟಾಗುವ ಒಂದಂತಹ ವಿಜ್ಞಾನವು ಮಲಗಿದಾತನಿಗೆ ಹೋಗಿಬಿಡುತ್ತದೆ; ಹೀಗೆ(ವಿಶೇಷಜ್ಞಾನವು ಹೋಗಿರುವ) ರೂಪಾಗ (ಆತ್ಮನು) ಬರಿಯ ಸಾಮಾಸ್ಯವಿಜ್ಞಾನವೇ ಇವಿಗೆ ಪಾಗಿರುವನು. ಆದ್ದರಿಂದ ಇವನು ಎಲ್ಲಾ ಕಡೆಯಲ್ಲಿಯೂ ಹೇಗೆಗೆರುವಂತಿರುವನು. ಏತೇವಂತಹ ಸಾಕ್ಷಾತ್ಕಾರ ರೂಪದಲ್ಲಿ ಇದ್ದುಕೊಂಡೇ

\* ಬ್ರಹ್ಮಾರ್ಥಾಕ್ (೪-೪-೭೬) ಚ ಸೂಚನೆ.

+ (ಆ) ವಾಚಾಖಾನಕಾರು ವಿಶ್ವರೂಪ ಎಂಬುದೂ ಒಂದು ರತ್ನಪಂದು ಹೇಳುತ್ತಾರೆ: ಆದರೆ ಪ್ರಕರಣವನ್ನು ನೋಡಿದೆ ಈ ಮಾತು ಆತ್ಮನಿಗೆ ಸೀರಿದ ವಿಶೇಷಾವೇದೇ ತೋರುತ್ತದೆ.

† ಮನ, ಬಾಗಿಲು- ಎಂದು ಬೇರೆ ಬೇರೆ ಆಗುವ ಜ್ಞಾನವು ಒಂದು ಅಂಶದ ವಿಶೇಷಜ್ಞಾನ; ಅನುಭೂಪರೀಪವಾಗಿ ಮಾತ್ರ ಇದನ ಜ್ಞಾನವು ಸಾಮಾನ್ಯಜ್ಞಾನ.

ಇದ್ದರೂ ಮನಸ್ಸೇ ಮುಂತಾದವುಗಳು ಇವನಿಗೆ ಖಾಷಾಧಿಯಾಗಿರುವದರಿಂದ ಅವು ಅಶ್ವಾಧಾರಾಗ ತಾನೂ ದೂರ ಹೇಳಿಗುವಲ್ಲಿರುವನು \* ; ಆದರೆ ಅವನು (ನಿಜವಾಗಿ) ಇಲ್ಲಿಯೇ ಇರುವನು.

ಅವಸ್ಥಿತಿಯಲ್ಲದ ಶರೀರಗಳಲ್ಲಿ ಅಶರೀರನಾಗಿ ಅವಸ್ಥಿತನಾಗಿರುವ ವನಾಗಿಯೂ ದೊಡ್ಡವನಾಗಿರುವೂ ವಿಭುವಾಗಿಯೂ ಇರುವ ಆತ್ಮಸನ್ಸ್ವಿಳಿಂದುಕೊಂಡರೆ ಧೀರನು ಶೋಕಸದೇ ಇರುವೇನು. || ೨೭ ||

ಮತ್ತು ಆ (ಆತ್ಮಸನ್ಸ್ವಿ) ಅರಿಯಂದರೂ ಶೋಕವನ್ನು ದಾಳಬಹುದು ಎಂಬುದನ್ನೂ † ತೋರಿಸುತ್ತಾನೆ. ತನ್ನ ರೂಪದಿಂದ ಆಕಾಶದಂತೆ ಇರುವ (ಈ) ಆತ್ಮನು ಶರೀರವಿಲ್ಲದವನಾಗಿರುವನು; ‡ ಹೀಗೆ ಅಶರೀರನಾಗಿ ದೇವತೆಗಳು, ಪಿತೃಗಳು, ಮನಸ್ಸುಗಳು. ಮುಂತಾದವರ ಅವಸ್ಥಿತಿಯಲ್ಲದ ಅನಿತ್ಯವಾದ ಶರೀರಗಳಲ್ಲಿ (ತಾನು) ಅವಸ್ಥಿತನಾಗಿರುವವನಾಗಿಯೂ ಎಂದರೆ ನಿತ್ಯನಾಗಿ ಯಾವ ಏಕಾರವೂ ಇಲ್ಲದೆ ಇರುವವನಾಗಿಯೂ ಎಂದಫ್ರೆ; ದೊಡ್ಡವನಾಗಿಯೂ, ದೊಡ್ಡದಾಗಿರುವದೆಂಬುದು ಮತ್ತೊಂದಕ್ಕೆ ತೋರಿಸಿ ತೋಳಿಂದು || ತಿಳಿದಾರೆಂದು ‘ವಿಭುವಾಗಿಯೂ’ ಎಂದರೆ ವಾಸ್ತವಿಸಿರುವವನಾಗಿಯೂ ಎಂಬ ಮುಂದಿನ ವಶೇಷಣವನ್ನು ತೋಳಿರುತ್ತದೆ. (ಹೀಗೆ ಇರುವ) ಆತ್ಮಸನ್ಸ್ವಿ- ಇಲ್ಲಿ ‘ಆತ್ಮಸನ್ಸ್ವಿ’, ಎಂದು ತೋಳಿರುವದು ತನಗಿಂತ ಬೀರುತ್ತಲ್ಲ ಎಂದು ತಿಳಿಸುವದಕ್ಕೆ. ಆತ್ಮಶಬ್ದಕ್ಕೆ ಸಮ್ಮಿ ಒಳಗಿರುವ ಆತ್ಮ ಎಂಬ

\* ಕನೆನಲ್ಲಿ, ಎಚ್ಚೆರದಲ್ಲಿ.

† ಎನೆಯ ಮಂತ್ರದಲ್ಲಿ ‘ಅಕ್ರಮಃ ಪಶ್ಚತ್’ ಆರಾಮನು ಮಾತ್ರ ಕಾಣುತ್ತಾನೆ. ವಿಶತೀಂತ್ರಕ್: ಆತ್ಮವನ್ನು ತಿಳಿದವನು ಶೋಕವಿಲ್ಲದವನಾಗುತ್ತಾನೆ— ಎಂದು ಏರದು ವಿಷಯಗಳನ್ನು ತೋಳುತ್ತು. ಮೊದಲನೆಯಂದನ್ನು ಹಿಂದಿನ ಮಂತ್ರದಲ್ಲಿ ವಿವರಿಸಿದ್ದಾಯಿತು, ಆಗ ನಿರದಸೇಮು ವಿಚಾರವನ್ನು ವಿವರಿಸುತ್ತಾನೆ— ಎಂದು ಭಾವ

‡ ಪರಮಾರ್ಥದ್ವಾಷ್ಟ್ವಯಿಂದ ನೋಡಿದೆ ಆತ್ಮನಿಗೆ ಶರೀರವೇ ಇಲ್ಲ. ಏಕೆಂದರೆ ಶರೀರವು ಆಶಕೆಗೆ ಸಿಕ್ಕುಬೀಳುವ ವಸ್ತುವಿಗೆ ಮಾತ್ರ ಇರುವದಕ್ಕೆ ಸಾಧ್ಯ.

೩ ಆತ್ಮನಲ್ಲಿ ದೇವಶರೀರದಿಂದ ಆಗುವ ಹೆಚ್ಚಿಗೆಯಾಗಲಿ ಮನಸ್ಸು ಶರೀರದಿಂದ ಆಗುವ ಕಳಿಮಯಾಗಲಿ ಇರುವದಿಲ್ಲ, ಈ ಶರೀರಗಳಿಗೆ ಅಂಟುವ ಏಕಾರಗಳು ಯಾವಷ್ಣಾ (ನಿಜವಾಗಿ) ಅವಸ್ಥಾ ಇರುವದಿಲ್ಲ. ಏಕೆಂದರೆ ಅವನು ಎಲ್ಲಾ ಏಕಾರಗಳನ್ನು ಸಾಕ್ಷಿಯಾಗಿರುವನು.

|| ಏರದು ವಸ್ತುಗಳಲ್ಲಿ ಒಂದು ಇನ್ನೊಂದಕ್ಕಿಂತ ದೊಡ್ಡದಾಗಿದ್ದರೂ ಅದಕ್ಕಿಂತ ದೊಡ್ಡ ಮೂರನೆಯ ವಸ್ತುವಿರಬಹುದು; ಆತ್ಮನು ಹಾಗಲ್ಲ, ಎಲ್ಲವನ್ನೂ ವಾಸ್ತವಿಸಿರುವದರಿಂದ ಎಲ್ಲಕ್ಕಿಂತ ದೊಡ್ಡವನು.

ಅರ್ಥವೇ ಮುಖ್ಯಾರ್ಥವು.\* ಇಂಥು ಆತ್ಮನನ್ನು - ನಾನೇ ಇವನೇಂದು ತಿಳಿದು ಕೊಂಡ ಧೀರನು ಎಂದರೆ ಪಂಡಿತನು ಶೋಕಸದೆ ಇರುವನು; ಏಕೆಂದರೆ ಹೀಗಿರುವಾಗ ಆತ್ಮಜ್ಞಾನಿಗೆ ಶೋಕವು ಉಂಟಾಗಲಾರದು. †

### ಆತ್ಮಜ್ಞಾನಕ್ಕೆ ಸಾಧನ

ಈ ಆತ್ಮನು ಪ್ರವಚನಕ್ಕೆ ಸಿಕ್ಕುವನನಲ್ಲ; ಮೇಧಾತತ್ತ್ವಗೆ (ಸಿಕ್ಕುವನನಲ್ಲ,) ಬಹಳ ಕ್ರಮಣಕ್ಕೂ ಸಿಕ್ಕುವನನಲ್ಲ. ಯಾವ (ಪರಮಾತ್ಮ) ನನ್ನೇ ಈತನು ಬೇಕೆನ್ನುತ್ತಿರುವನೋ ಅಂಥವನಿಗೆ ಲಭ್ಯನಾಗಿರುವನು. ಅವನಿಗೆ ಈ ಆತ್ಮನು ತನ್ನ ಕರೀರವನ್ನು ಬಿಜ್ಞ ತೋರಿಸುವನು. ||೭೬||

ಈ ಆತ್ಮನನ್ನು ತಿಳಿಯುವದು ಕಷ್ಟವಾಗಿದ್ದಾಗೂ (ಸರಿಯಾದ) ಸಾಧನ ದಿಂದ ಇವನನ್ನು ಸುಲಭವಾಗಿ ತಿಳಿಯಲೇಬಹುದು ಎಂದು ಈಗ ಹೇಳುತ್ತಾನೆ. ಈ ಆತ್ಮನು ಪ್ರವಚನಕ್ಕೆ ಎಂದರೆ ಅನೇಕವೇದಗಳನ್ನು ಕಲಿತುಕೊಂಡ (ಮಾತ್ರ)ಕ್ಕೆ ಸಿಕ್ಕುವನನಲ್ಲ, ಎಂದರೆ ತಿಳಿಯುವನನಲ್ಲ; ಮೇಧಾತತ್ತ್ವಗೂ ಎಂದರೆ ಗ್ರಂಥಗಳ ಅರ್ಥವನ್ನು ಸೇನಪಿಸಲ್ಪಡುವ ಶಕ್ತಿಗೂ (ಸಿಕ್ಕುವನನಲ್ಲ), ಸುಮೃಸ್ತಿ ಬಹಳ ಕ್ರಮಣವಾಡಿದ ಮಾತ್ರದಿಂದಲೂ (ಸಿಕ್ಕುವವನನಲ್ಲ).

ಹಾಗಾದರೆ ಏತಕ್ಕೂ ಸಿಕ್ಕುವನು? ಎಂದರೆ ಹೇಳುತ್ತೇನೆ. ಯಾವ ತನ್ನ ಆತ್ಮನನ್ನೇ ಈ ಸಾಧಕನು ಬೇಕೆಂದು ಇಚ್ಛಿಸುತ್ತಿರುವನೋ ಅಂಥು ಇಚ್ಛಿಸುತ್ತಿರುವ ತನ್ನಿಂದಲೇ (ತನ್ನ) ಆತ್ಮನು ತಾನೇ ಲಭ್ಯನಾಗುವನು, ಎಂದರೆ ತಿಳಿಯುವದಕ್ಕಾಗುವನು ಎಂದರ್ಥ. ನಿಷಾಘಮನಾಗಿ (ತನ್ನ) ಆತ್ಮನೇ ಬೇಕೆನ್ನು

\* ಆತ್ಮ ಎಂಬುದಕ್ಕೆ ತಾನು ಎಂಬುದೇ ಮುಕ್ತಾರ್ಥವಾದ್ದರಿಂದ ತನ್ನ ಸ್ವರೂಪವೇ ಬ್ರಹ್ಮವೆಂದು ತಿಳಿಯಬೇಕೆಂಬುದು ಶುತ್ತಿಯ ತಾತ್ಪರ್ಯ. ಆತ್ಮ ಎಂಬ ಮಾತನ್ನು ಒಳಗಿಸುವುದಕ್ಕೆ ರೂಪಿಯಾಗಿ ಉಪಯೋಗಿಸುತ್ತಾರೆಯೇ ಹೇಳಬಹುದು ತನಗಿಂತ ಬೇರೆಯಾದ ವರ್ತುಳ ತನ್ನ ಆತ್ಮವೆಂದು ಯಾರಿಗೆ ಹೇಳುವದಿಲ್ಲ. ಆದ್ದರಿಂದ ಜೀವನಿಗಿಂತ ಬೇರೆಯಾಗಿ ಆತ್ಮರಸಿಂಬ ಆತ್ಮನು ಇದ್ದಾಗಿ ನೆಂದು ತಾರ್ಕಿಕರೇ ಮುಂತಾದವರು ಹೇಳುವದು ಉಳಿತ್ತರಾಥಗಂ ಶ್ರುತಿಗಳ ವಿರುದ್ಧವೆಂದು ಭಾವ

+ ಏಕೆಂದರೆ ಶರೀರವಲ್ಲದ ಸರ್ವಾಂಶಿಯಾದ ಸರ್ವಿಕಾರನಾದ ತನೆ ದುಃಖಿಲ್ಲವೇ ಇಲ್ಲವೆಂಬುದು ಅವನ ಅನುಭೂತಾಗಿರುವವು.

† ಆತ್ಮವನ್ನು ತಿಳಿಸಿಕೊಂಡುವ ಉಪನಿಷತ್ತಾರ್ಥನ್ನು ಬಿಟ್ಟು ಏಕ್ಕ ಶಾಸ್ತ್ರಗಳನ್ನು ಕ್ರಮಾವಾದಿದ್ದರಿಂದ ಅರ್ಥವಾ ಜ್ಞಾನಸಿಯಾದ ಗುರುವಿನ ಉಪದೇಶದಲ್ಲಿದೆ ಬಿರುಯ ಉಪನಿಷತ್ತಾನ್ನು ಕ್ರಮಾವಾದಿದ್ದರಿಂದ ಆತ್ಮಜ್ಞಾನವಾಗುವದಿಲ್ಲ - ಎಂದು ವಾತಾವಾತಾನಕಾರು ಬರೆದಿದ್ದಾರೆ. ಮನಸ್ಸಿಧಿಧಾತ್ರಾಸನಗಳಲ್ಲದೆ ಸುಮೃಸ್ತಿ ಕಿವಿಗೆ ಹಾಕಿಕೊಂಡ ಉಪನಿಷತ್ತಾನಿಂದ ಆತ್ಮಜ್ಞಾನವಾಗಿಲಾರದು ಎಂದು ಸರಳವಾಗಿ ಅರ್ಥವಾಗುತ್ತದೆ.

ವರನಿಗೆ ತನ್ನಂದಲೇ\* ತಾನು ಅರಿಯಲ್ಪಡುವನು ಎರಡು ತಥಿವಾರ್ಯ. ಹೇಗೆ ಉಳ್ಳಣಾಗುವನು? ಎಂದರೆ ಹೀಳುತ್ತೀನೆ. ಆವನಿಗೆ ಎಂದರೆ ಆತ್ಮನೇ ಬೀಕೆನ್ನು ವಾಟನಿಗೆ ಈ ಆತ್ಮನು ತನ್ನ ವಾರವಾಥಿಕವಾದ ಶರೀರವನ್ನು ಬಿಚ್ಚಿ ತೋರಿಸುವನು, ಎಂದರೆ ನಿಜವಾದ ಸ್ವರೂಪವನ್ನು+ ತೋರಿಸುವನು ಎಂದಫ್ರೆ.

ದುರಾಚಾರವನ್ನು ಕೈಚಿದದವನು, ತಾಂತ್ರಿಯಲ್ಲದವನು, ಸಮಾಧಾನವಿಲ್ಲದವನು, ಮನಃಶಾಂತಿಯಲ್ಲದವನು— (ಇವರು) ಯಾರೂ ಪ್ರಜ್ಞಾನದಿಂದ ಈತನನ್ನು ಪಡೆಯುವದಕ್ಕಾಗಳಾರದು. || ೨೪ ||

ಇದೂ ಶಿಲ್ಪದೇ ದುರಾಚಾರವನ್ನು ಎಂದರೆ ತುರತ್ತಿಯಲ್ಲಿಯೂ ಸ್ವಲ್ಪತ್ತಿಯಲ್ಲಿಯೂ ಬೇಡವೆಂದುತ್ತೀ ಹೇಳಿರುವ ಕರ್ಮಗಳನ್ನು ಬಿಡದೆ ಇರುವವನಾಗಲಿ, ಇಂದ್ರಿಯಗಳಲ್ಲಿ ಲೋಲನಾಗುವದನ್ನು ಬಿಟ್ಟು ಶಾಂತಿಯನ್ನು ಹೊಂದದವನಾಗಲಿ, ಸಮಾಧಾನಪಲ್ಲಿದವನಾಗಲಿ ಎಂದರೆ ಒಂದೇ ಕಡೆಗೆ ಮನಸ್ಸಿಡಿಕಾರದೇ ಚೆಲ್ಲಾಡುವ ಚಿತ್ತವ್ಯಾಖ್ಯಾವನಾಗಲಿ, ಸಮಾಧಾನವ್ಯಾಖ್ಯಾಚಿತ್ತವಿದ್ದರೂ ಆ ಸಮಾಧಾನದ ಫಲವು (ತನಗೆ) ಬೇಕೆಂದು ಮನಸ್ಸನ್ನು ಕೆಲಸಕ್ಕೆ ಹಜ್ಜೆ ಕೆಂಡು ಶಾಂತಿಯನ್ನು ಹೊಂದಿಸದೆ ಇರುವವನಾಗಲಿ, ಪ್ರಜ್ಞಾನದಿಂದ ಎಂದರೆ ಬ್ರಹ್ಮವಿಜ್ಞಾನದಿಂದ ಈ ಪ್ರಕೃತನಾದ ಆತ್ಮನನ್ನು ಪಡೆಯಲಾರನು. ಆದರೆ ಯಾರು ದುರಾಚಾರವನ್ನು ಬಿಟ್ಟು, ಇಂದ್ರಿಯಗಳಲ್ಲಿ ಲೋಲನಾಗದೆ, ಚಿತ್ತಸಮಾಧಾನವನ್ನು ಹೊಂದಿ, ಆ ಸಮಾಧಾನದ ಫಲದಲ್ಲಿಯೂ (ಬಯಕೆಯಲ್ಲದೆ) ನೀ ಮನಃಶಾಂತಿಯನ್ನು ಹೊಂದಿರುವನೇರೀ ಅಂಥವನು ಆಚಾರ್ಯನಿಂದ ಪ್ರಜ್ಞಾನವನ್ನು ಪಡೆಯುವದರಿಂದ ಮೇಲೆ ಹೇಳಿದ ಆತ್ಮನನ್ನು ಪಡೆಸುವನು ಎಂದಫ್ರೆ.

\* ಆತ್ಮಿಳಾಭವೇ ಸಾಧನವಿಂದ ಆಗತಕ್ಕದ್ದಲ್ಲ, ಅನಾತ್ಮದ್ವಿಷ್ಯಮನ್ನು ಬಿಟ್ಟಿರೆ ಸಾಕು, ಆತ್ಮದ್ವಿಷ್ಯಮು ಸಿಧ್ವವಾಗಿಯೇ ಇರುವು- ಎಂದು ಭಾವ ತಿಳಿಂದಬೇಕೇ ತಾನು ಅರಿಯಲ್ಪಡುವನು ಎಂಬ ಮಾತಿಸಿಂದ ಆತ್ಮಮುಜ್ಞನಕ್ಕೆ ವಿಷಯನಾಗುವನು— ಎಂದು ಆತ್ಮರಾಘವನ್ನು ಮಾಡಿಕೊಳ್ಳಬಾರದು. ಬೃಹದಾರ್ಥಕ (೪-೪-೧೦) ಭಾಷ್ಯಮನ್ನು ನೋಡಿ.

+ ಆತ್ಮನು ಅಶರೀರನು, ಆದ್ದರಿಂದ ಅವನ ಶರೀರವಿಂದರೆ ಸ್ವರೂಪವೇ.

+ ಇದು „ಅವಿಷಿತಾತಾ“ ಎಂಬುದು ಪರಿವರ್ತನೆ. ವಿಧಿಸದೆ ಇರುವೆ ಎಂದು ಆತ್ಮರಾಘವನ್ನು ಹೀಡಿದು ಕನ್ನಡಿಸಿದರೆ ವಿಧಿಯನ್ನು ದುಕ್ಕಂತಗಳೇ ಶಂಟಿಂದು ಆರ್ಥಿಕಾಗುವದಕ್ಕೆ ಅವಕಾಶವಾಗುವದು. ಆದರೆ ಇದು ಸರಿಯಲ್ಲ; ಏಕೆಂದರೆ ಶ್ರೀನೃಸೂಕ್ಯವೇ ಮುಂತಾದವರ್ಗಲ್ಲಿ ಹೀಡಿದ ಶಾಸ್ತ್ರತ ಅಥವಾವನ್ನು ವಿಧಿಸುವದಲ್ಲ ಎಂದು ವಿಧವಾಂತಕರು ನಿರ್ಣಯಿಸುತ್ತಾರೆ. ಜ್ಯೇಷ್ಠಿನ ಶಂಕ್ರಾನ್ತಿಗಳ (೧೦-೧೨) ದ ಮೇಲೆ ತಬರಸಾಪ್ತವಿಗಳು ಬರೆದಿರುವ ಭಾಂಡ್ಯದಲ್ಲಿ ಈ ವಿಷಯವನ್ನು ಚರ್ಚಿಸಿರುತ್ತದೆ.

ನೀ ಅದ್ವೈತಪರಮಾತ್ಮ (೪೩-೪೪) ಮನ್ನು ನೋಡಿ.

ಯಾವಾತನಿಗೆ ಬ್ರಹ್ಮವೂ ಕ್ಷತ್ರವೂ ಎರಡೂ ಉಟಿವಾಗಿರುವವೋ, ಮೃತ್ಯುವು ಯಾವಾತನಿಗೆ ಉಪಿಸ್ತಕಾಯಿಯಾಗಿರುವನೋ ಅಥವು ಎಲ್ಲಿ ರುತ್ಪಾನೋ ಅದನ್ನು ಹೀಗೆ ಯಾವನು ತಾನೇ ಅರಿತುಕೊಂಡಾನು? ||

ಆದರೆ ಯಾವಾತನು ಹೀಗೆ ಇರುವದಿಲ್ಲವೋ ಅಂಥ ಪಾರ್ಕ್ಯತಬುದ್ಧಿಯುಳ್ಳ ಮೇಲೆ ಹೇಳಿದಂಥ ಸಾಧನಗಳಿಲ್ಲದ ಯಾವನು ತಾನೇ (ಈ ಆತ್ಮಸನ್ಸ್ವ ಅರಿತುಕೊಂಡಾನು?) ಧರ್ಮಗಳನ್ನೀಲ್ಲ ಹಿಡಿದು ನಿಶ್ಚಯಿಸಿಕೊಂಡಿರುವವನುಗಳೂ ಎಲ್ಲರನ್ನೂ ಕಾವಾಡುತ್ತಿರುವವುಗಳೂ ಆಗಿರುವ ಬ್ರಹ್ಮ, ಕ್ಷತ್ರ\* - ಎಂಬೆರಡೂ ಯಾವ ಆತ್ಮಸಿಗೆ ಉಟಿವಾಗಿರುವವೋ ಎಂದರೆ ಅನ್ನವಾತ್ಮವಾಗಿರುವವೋ, ಸರ್ವವಸ್ತುವಾಗಿ ನಾಶಗೊಳಿಸುತ್ತಿರುವ ಮೃತ್ಯುವು ಕೂಡ ಯಾವಾತನಿಗೆ ಉಪಿಸ್ತಕಾಯಿಯಿಂತೆ, ಎಂದರೆ ಉಟಿಕ್ಕೂ ಕೂಡ ಸಾಲುವಂತಿಲ್ಲವೋ, ಅಂಥ ಆತ್ಮಸು ಎಲ್ಲಿರುತ್ತಾ ಸೆಂಬುದನ್ನು - ಹೀಗೆ ಎಂದರೆ ಮೇಲೆ ಹೇಳಿದ ಸಾಧನಗಳುಭಾತನಂತೆ (ಸಾಧನರಿಂತನಾದ ಯಾವನು ತಾನೇ) ಅರಿತುಕೊಂಡಾನು? ನ್ನ

## ಒಂದನೆಯ ಅಧ್ಯಾಯ - ಮೂರನೆಯ ವಲ್ಲಿ

ಸಂಸಾರದ ಗತಿ, ಮೋಕ್ಷದ ಗತಿ

(ತಾವು ನಾವಿರುವದರ ) “ಭುತನನ್ನು ಪಾನವಾಡುತ್ತೂ” ಎಂದು (ಪಾರಂಭವಾಗಿರುವ) ಈ (ಮೂರನೆಯ) ವಲ್ಲಿಯ ಸಂಬಂಧವು ಏಸೆಂದರೆ : -

\* ಇದು ಬ್ರಹ್ಮದಾರಣ್ಯಕ (ಗ-೪-೧೦)ದ ಶ್ರುತಿಯ ಸೂಚನೆ.

† ಬ್ರಹ್ಮಕ್ಷತ್ರವು ಇದು ಆಹಾರವಂದಿ ಇದು ಧರ್ಮಕ್ಷತ್ರ ವಿಾರಿಯವ ಕತ್ತಲಾಗಿರುವ ಪಂಥ.

‡ ಮೃತ್ಯುವನ್ನೇ ತನ್ನವಾಸನು ಎಂಬುದರಿಂದ ಇಲ್ಲ ಪರಮಾತ್ಮನೇ ಮುಂತ್ರದಲ್ಲಿ ಹೇಳಲ್ಪಟ್ಟರುತ್ತಾನೆ - ಎಂದು ಬ್ರಹ್ಮಸೂತ್ರ (ಗ-೨-೨)ದಲ್ಲಿ ಸಿಂಹಯಮಾಡಿರುತ್ತದೆ.

ತ್ವ ಅಧರ್ಮವನ್ನೇ ವಿಾರಿದವನು ಧರ್ಮಕ್ಷತ್ರ ಆಚಿಯಿರುವ ಆತ್ಮಕತ್ತಲಾವನ್ನು ಹೇಗೆ ತೇದಾನು? ತನ್ನನ್ನು ವಿಕಾರಗೊಳಿಸಿ ಮೃತ್ಯುವಿನ ಬಾಯಿಗೊಳ್ಳುವ ಆಚರಣೆಯನ್ನು ಇಟ್ಟುಕೊಂಡಿರುವವನು ಮೃತ್ಯುವಿಗೆ ಮೃತ್ಯುವಾಗಿರುವ ಕತ್ತಲಾವನ್ನು ಹೇಗೆ ತೇದುಕೊಂಡಾನು? ಎಂದು ಭಾವ.

ವಿದ್ಯೇಯೂ ಅವಿದ್ಯೇಯೂ ಬೀರೆ ಬೀರೆ ಎದುದ್ದುವಾದ ಘಲವುಳ್ಳವೆಂದು ಹೀಡೆ ಹೇಳಿ ರುತ್ತಿದೆ; ಆದರೆ ಅವುಗಳನ್ನು ಘಲಹೊಡನೆ ಇದ್ದಿದ್ದು ಇದ್ದಂತೆ ನಿಷಾಯವಾಡಿ ರೂಪದಿಲ್ಲ. ಆದನ್ನು ನಿಷಾಯವಾಡಾಡುವದಕ್ಕಾಗಿ ಈ (ವಲ್ಲಿಯಲ್ಲಿ) ರಥದ ರೂಪವಕವನ್ನು ಕಲ್ಪಿಸಿರುತ್ತದೆ. ಇದರಿಂದ (ನಿಷಯವನ್ನು) ತಿಳಿಯುವದಕ್ಕೆ ಅನುಕೂಲವಾಗಿರುವದು. ಇದಕ್ಕಾಗಿಯೇ ಪಕ್ಷೀಯುವವನನು ಪಡೆಯಲ್ಪಡತಕ್ಕ ವನ್ನು, ಹೋಗಿ ವನನು ಅವನು ಎಲ್ಲಿಗೆ ಹೋಗುತ್ತಾನೋ ಅದು-ಎಂಬ (ಎರಡನ್ನೂ) ಎಂಗಡಿಸ ತಿಳಿಸುವದಕ್ಕಾಗಿ ಇಬ್ಬರು\* ಆತ್ಮರನ್ನು ತೀರ್ಜುತ್ತಾರೆ.

ತಾವು ವಾಡಿರುವದರ ಭುತವನ್ನು (ತು) ಲೋಕದಲ್ಲಿ ವಾನ ವೂಡುತ್ತಾ, ಹೆಚ್ಚಿನದಾದ ಪರಾಧ್ಯಾದಲ್ಲಿ ಗುಹೆಯನ್ನು ಹೊಕ್ಕಿರುವ, ಸೆರಳಿಬಿಸಿಲುಗಳಾದ (ಇಬ್ಬರನ್ನು) ಬ್ರಹ್ಮವಿದರೂ ಹಂಚಾಗ್ನಿಗಳಾದ ಶ್ರಿಜಾಜಿಕೇತರೂ ಹೇಳುತ್ತಿರುವರು. || ೧ ||

ಶ್ರವನೆಂದರೆ ಕರ್ಮಘಲವು; (ಇದು) ಅವಶ್ಯವಾಗಿ ಆಗಿಯೇತ್ತ ತೇರುವದ ರೂಪ ಸತ್ಯವೇನಿಸಿರುವದು. ಅದನ್ನು ಪಾನವಾಡುತ್ತಾ— ಇವರಿಬ್ಬರಲ್ಲಿ ಒಬ್ಬನು ಕರ್ಮಘಲವನ್ನು ಪಾನವಾಡುತ್ತಿರುವನು, ಎಂದರೆ ಅಸುಭವಿಸುತ್ತಿರುವನು, ಇನ್ನೊಬ್ಬನು ಅಸುಭವಿಸುವದಿಲ್ಲ. ಆದರೂ ಪಾನವಾಡುವವನ ಸಂಭಂಧದಿಂದ ಭಿತ್ತಿನಾಳ್ಳಿಯದಿಂದತ್ತ 'ಪಾನವಾಡುತ್ತಾ' ಎಂದು (ಅವನನ್ನೂ ಸೇರಿಸಿ) ಹೇಳಿರುತ್ತದೆ. (ಮುಖಲದಲ್ಲಿ) 'ಸುಕೃತಸ್ಯ' (ಎಂದಿದೆಯನ್ನೇ; ಅದಕ್ಕೆ) ತಾನೇ ವಾಡಿರುವ ವರ್ಣ ಎಂದು ಅಧ್ಯಾ. (ಇಂಥಿ) ಕರ್ಮದ 'ಶುತವನ್ನ ಪಾನವಾಡುತ್ತಾ'" ಎಂದು (ಸುಕೃತಸ್ಯ) ಎಂಬ ವಾಕನ್ನು ಹಿಂದಕ್ಕೆ ಸೇರಿಸಿಕೊಳ್ಳಬೇಕು. ಲೋಕದಲ್ಲಿ ಎಂದರೆ ಶರೀರದಲ್ಲಿ, ಗುಹೆಯನ್ನು ಹೊಕ್ಕಿರುವ ಎಂದರೆ ಗುಹೆಯಂತೆ

\* ನಿಜನಾಗಿ ಇಬ್ಬರು ಆತ್ಮರ ಇಲ್ಲವಾದರೂ ನಾನು ತಿಳಿದುಕೊಂಡಿರುವ ಆತ್ಮಸ್ವರೂಪ. ತಿಳಿದುಕೊಳ್ಳಬೇಕಾದ ಆತ್ಮಸ್ವರೂಪ- ಈ ಎರಡನ್ನೂ ವಿಭಾಗಿಸುವದಕ್ಕಾಗಿ ವಿಭಾಗವನ್ನು ಕೆಲ್ವಿಸುತ್ತದೆ ಎಂದು ಭಾವ.

† ಕರ್ಮದ ಘಲವು ಅವಶ್ಯವಾಗಿ ಆಗಿಯೇ ಬಿಡುವದರಿಂದ ವ್ಯವಹಾರದ್ವಿಷಯಿಂದ ಸಹಿತೆ.

‡ ಅಸೇಕ ಜನಾಗಿ ಬುದ್ದಿ ಕೊಡೆ ಇರುವಾಗಲೂ ಭೂತಿಯವರು (ಕೊಡುವುವರು) ಹೋಗುತ್ತಿದ್ದಾರೆ ಎಂದು ಹೇಳಬಹುದಿನ್ನೀ? ಆದರೂ ಕೆ ಪಾನವಾಡುವವರು ಎಂಬಲ್ಲಿ ಒಬ್ಬನು ಪಾನವಾಡಿದರ್ದಿ ಶಾಕು ಇಲ್ಲ ಎರಡನ್ನುವನು ಪರಮಾತ್ಮನೇ ಎಂಬುದನ್ನು ಬ್ರಹ್ಮ ಸಂತುಧಲ್ಲಿ (೮-೯-೧೧) ನಿಷಾಯಿಂಖರುತ್ತದೆ ಮುಂಡಕ್ಕಾಗಿವನ್ನು ನೋಡಿ.

§ ಸೃಜತ ಎಂಬಧ್ಯಾದಲ್ಲಿ ಹೇದಳಿ ಸುಕೃತ ಎಂದು ಸ್ತರ್ಯಾಗಿಸುವದಂತು. ತ್ವರಿತಿಯ (೨-೩)ಮನ್ನ ನೋಡಿ

|| ಲೋಕವೆಂದರೆ ನಾನು ಅಸುಭವಿಸುವ ಸುಖದುಖಗಳಿಗೆ ಆಶಯವಾದನ್ನು.

ರುವು ಬುದ್ಧಿಯನ್ನು ಕೇಳಿಕ್ಕಿರುವ, ಹೆಚ್ಚಿನ ಸದಾದ್ಯ ಎಂದರೆ ಹೊರಗಿನ ಶರೀರಾ ರೂಪದ ರೂಪಕ್ಕಿಂತ ಹೆಚ್ಚಿನ್ನಿಂದ, ಪರಾರ್ಥದಲ್ಲಿತ್ತು- ಹೆಚ್ಚಿನ ಬ್ರಹ್ಮದ ಸಾಧಿಸ್ಥಾದ್ಯ ರಿಂದ (ಬುದ್ಧಿಯ) ಪರಾರ್ಥವೇನಿಸುವದು. ಅವರಲ್ಲಿಯೇ ಪರಬ್ರಹ್ಮನು ತೇಣೇರುವದ್ದು, (ಅದ್ದರಿಂದ ಆದು ಬ್ರಹ್ಮಸಾಧಿಸ್ಥಾದ್ಯ); ಅದ್ದರಿಂದ ಆ ಪರಾರ್ಥದಲ್ಲಿ ಎಂದರೆ- ಜ್ಯಾದಯವೇಂಬ ಆಕಾಶದಲ್ಲಿ ಹೊಕ್ಕಿರುವ || ಎಂದರ್ಥ. ಮತ್ತು ಸಂಸಾರಿಯಾಗಿರುವವನೇಷಿಬ್ಬಿಸು, ಸಂಸಾರಿಯಲ್ಲದವನೇಷಿಬ್ಬಿಸು- ಹೀಗೆ ವಿಲಕ್ಷಣಸ್ವರೂಪವಾಗಿರುವವರಿಂದ\*\* ಸೇರಳಬಿಸಿಲ..ಗಳಂತೆ ಇರುವ ಆ ಇಬ್ಬರು (ಅಭ್ಯರನ್ನು) ಬ್ರಹ್ಮಚಾಲನಿಗಳು ಹೇಳುತ್ತಾರೆ, ತಿಳಿಸಿಕೊಡುತ್ತಾರೆ. ಆಕಿರ್ಣ ಗಳಾದ (ಚಾಲನಿಗಳು) ಮಾತ್ರವೇ ಆಲ್ಲ, ಯಾರು ಮೂರು ಸಲ ನಾಚಿಕೇತಾಗ್ನಿಯನ್ನು ಉಪಾಸನೆಮಾಡಿ ಪಂಚಾಗ್ನಿ ವಿದ್ಯೇಯನ್ನು ಸೇವಿಸುವ †† ಗೃಹಸ್ಥರಾಗಿರುವರೂ (ಅವರೂ ಹೇಳುತ್ತಾರೆ.)

\* ಶರೀರ, ಇಂದ್ರಿಯ, ಪಾರ್ಶ್ವ, ಮನಸ್ಸು, ಬುದ್ಧಿ- ಇವು ಒಂದೇರೋಳಿಗೆ ಒಂದಿರುವದರಿಂದ ಎಲ್ಲಕ್ಕಿಂತ ಒಳಗಿನ ಬುದ್ಧಿಯು ಗುರುತಿಯಂತರುವದು

† ಶರೀರವೇ ಆಕಾಶದಲ್ಲಿರುವದನ್ನು, ಅದೇರೋಳಿಗೆ ಬುದ್ಧಿಯು ತೊರೀಕೊಳ್ಳುವದರಿಂದಲೂ ಹೊಂಗಿನ ಆಕಾಶಕ್ಕಿಂತಲೂ ಸೂಕ್ಷ್ಮವಾಗಿರುವದಂತಲೂ ಬುದ್ಧಿಯು ಹೆಚ್ಚಿನ ಸದಾಗಿರುವದು ಆಕಾಶದೂತೆಯೇ ಸರ್ವವಾಸಿಯಾಗಿ ಪರಿಚೀದವನ್ನರಿಪುದೇ ಇರುವದರಿಂದ ಇದನ್ನು „ಚಿತ್ತಕ್ರಾಕಾರ” ಹೇದು ಕರೆಯುತ್ತಾರೆ.

‡ „ಪರಾರ್ಥೀ“- ಏಡಿ ಕ್ರಾತಿಯ ಪಾಠವಿದೆ, ಭಾವ್ಯದೂತ ಸೋಡಿದರೆ „ಪರಾರ್ಥೀ“ ಎಂಬೇ ಸಂಯಾದ ಪಾಠವೆಂದೂ ತೋರುತ್ತದೆ

ತ್ತಿ ಬ್ರಹ್ಮವು ಜ್ಞಾನಸದಸ್ಯರುವವನೆಂಬುದು ಬುದ್ಧಿಯನ್ನು ನೋಡುವದರಿಂದ ಮಾತ್ರಗೊಳಿಸುವದು. ಅದ್ದರಿಂದ ಬುದ್ಧಿಯನ್ನು ಬ್ರಹ್ಮದ ಸಾಧನೆಯಾದು ಕರೆದ್ದರುತ್ತದೆ ಎಂದು ಭಾವ.

|| ಬ್ರಹ್ಮವು ಜ್ಯಾದುವಚ್ಚು ಹೊಕ್ಕಿದೆ ಎಂಬುದು ಉಪಾಶಾರದ ಮೂಲ, ಎಹೆಂದರೆ ಬ್ರಹ್ಮ ತಿಂದಿರುತ್ತಿರುವ ಸರ್ವವಾಸಿಯಾದ್ದರಿಂದ ಆದು ಹೊಗದೇ ಇರುವ ಸ್ಥಿರೆ ಇರಲಿಲ್ಲ. ನಿರ್ವಿಕಿಷಫಾದ ಬ್ರಹ್ಮವು ಸೃಜನಾದ ಬುದ್ಧಿಯ ಸಂಬಂಧದಿಂದ ಜ್ಞಾತವಾಗಿ ಬೆಳಗುವದು. ಎಂಬರ್ಥವನ್ನು ತಳಿಸುವದೇ ವ್ಯವೇಶವಾಕ್ಯದ ತಾತ್ಪರ್ಯವಂದು ತ್ವರಿತೀಯವೇ ಮುಂತಾದ ಉಪನಿಷತ್ತಗಳ ಭಾಷ್ಯದಲ್ಲಿ ಹೇಳಿರುತ್ತದೆ.

\*\* ಅವಿದ್ಯೆಗೆ ತೋರುವವನು ಜ್ಞಾನಕ್ಕು, ವಿದ್ಯೆಗೆ ತೋರುವವನು ಪರಿಷಾಕ್ಕು; ಅದ್ದರಿಂದ ಈ ಇಬ್ಬರಿಗೆ ತುಂಬ ವ್ಯೇಷಣ್ಯವಿದೆ.

†† ಗಾರ್ಥಪಕ್ಷ, ದಕ್ಷಕಾಗಿ, ಆಹವನೀಯ, ಸಭ್ಯ, ಆವಸ್ಯ- ಎಂದೂ ಇದು ಅಗ್ನಿಗಳಿಂದು ವಾಯುವಾಯನಾರುಹೇಳುತ್ತಾರೆ ಆದರೆ ಅಂತರ್ಕ್ಷ, ಪರಿಸ್ತ, ವೃಥಿ, ಶುರುವ, ಸ್ತ್ರೀ- ಎಂಬವೇ ಇದು ಅಗ್ನಿಗಳಿಂಬುದು ಭಾಂಡೇಗ್ಗೆದ್ದಿಲ್ಲ ಸ್ವಪ್ನವಾಗಿರುವದರಿಂದ. ಪಂಥಾಗ್ನಿ ವಿದ್ಯೆ

యావదు యజ్ఞమాడువనరిగి సేతువాగిరువడో (ఆంధ) నాజికే తపన్సు (తిరియలు) నావు శక్తరాగిరువెవు. (యావదు) దాటిలు ఇజ్ఞియుథ్యంఫనరిగి అభయవాద దదవాగిరువడో ఆంధ అజ్ఞరవాద బ్రహ్మవన్సు తిరియలు శక్తరాగిరువెవు. || २ ||

యావదు యజ్ఞమాడువ యజవాసరిగే ఎందరే కమిగళిగి సేతువాగి దుఃఖవన్సు దాటువదక్కు సాధనవారోరువదరింద సేకువినంకె ఇంచదో ఆంధ నాజికేకపెంబ అగ్నియస్సు \* తిరిదు ఉపాసనే వాడుంట నావు శక్తరాగిరువెవు; మక్కు యావము (సంసారవన్సు) దాటపేరీకంబ ఇజ్ఞియుథ్య బ్రహ్మజ్ఞానిగళిగి అభయవాద దేదరికయిల్ల దంధ సంసారద ఆజ్ఞియ దదవాగిరువడో శత్రువువాద పత్రయ వాగిరువడో, నాకచిల్లద ఆక్ష్యవెంబ ఆంధ బ్రహ్మవన్సు తిరియువదక్కు శక్తరాగిరువెవు.

కమిగళిగో జ్ఞానిగళగూ ఆక్ష్యవాగిరువ పర మక్కు, అపరాయంబ ఎరడు బ్రహ్మగళన్ను తిరిదుకొళ్ళబేకు ఎంబుదు వాక్యద ఒట్టొప్ప ఆధివు. ఇపెదన్సో క్రమమన్సు వావమాడుక్కాత్ర ఎంబ (గనేయ) మంత్రదల్లి సూజిసక్కు.

ఆక్ష్యన్సు రథియిందు తిరి, శరీరవన్సు రథియిందు (తిరి); బుద్ధియన్నాదరే సారథియిందు తిరిదుకో, మక్కు మనస్సన్సు లేగు వేందో (తిరి.). || 3 ||

యన్న ఉపాసనమార్పిరువ గృహస్థరు పరమాత్మారథివన్సు నంచి ఉపాసనమాడు వచు ఎంబుడే సింయాద ఆధిచెందు కోఱుత్తదే. ఈ అభివ్యాయిక్కు వామాన కాంచర సమ్మతియుంటు.

\* కాయుబ్రహ్మవాద హిరణ్యగంగావన్సు - + అపరబ్రహ్మవన్సు సుమ్మనే తిరిదుకొందరే సాలదు, ఆదు మనస్సగే అఛిందుమాక ఉపాసనమాడపేకు. హాగి మారియే లోకాంశరదల్లి కాలక్రమదల్లి ముక్కుయాగువడు- ఎంబుదు కాశ్మాధా. పరబ్రహ్మవన్సు తిరిదుకొందరే సాకు, ఇల్లియే ముక్కు.

+ పంచాగ్నిగళు అపరబ్రహ్మవన్సు హోందువచు: జ్ఞానిగళు పరబ్రహ్మవన్సు హోందువచు. ఇవరిభ్వర విజారవన్సు హోందే మంత్రదల్లి సూజిసక్కు ఎంధించు. ఒండ సేము మంత్రదల్లి జీవన్సు హోందేయే హోరము అపరబ్రహ్మవన్సు తిరిల్లు; ఆచించుసంసారించడ జీవిగి ఆగువ శత్రువుగించు అపరబ్రహ్మవాధ్వరింద అదన్ని సూజిసిదే ఎందు భావ.

ಇವರಿಬ್ಬರಲ್ಲಿ ಉಪಾಧಿಯಿಂದ ಆಗಿರುವ ಯಾವ ಸಂಸಾರಿ(ಯಾದ ಆತ್ಮನು) ವಿದ್ವಾವಿದ್ಯೆಗಳೆರಡಕಕ್ಕೂ (ತಕ್ಕುವನಾಗಿ) ವೇಳೆಕ್ಕೆ ಪನ್ನು ತುಂಡುವದಕಕ್ಕೂ ಸಂಸಾರವನ್ನು ಹೇಳಿದುವದಕ್ಕೂ ತಕ್ಕುವನಾಗಿರುವನೇರೇ ಅವಸಿಗೆ ಆ ಎರಡನ್ನೂ ಪಡೆಯುವದಕ್ಕೂ ಹೇಳೀಗುವ ಸಾಧನವಾದ ರಥವನ್ನು ಕಲ್ಪಿಸುತ್ತಾನೆ.

ಅವರಿಬ್ಬರಲ್ಲಿ ಭುತವನ್ನು ಪಾಸನಾಡುವ ಸಂಸಾರಿಯಾದ ಆತ್ಮನನ್ನೇ ರಥಿಯು ಎಂದರೆ ಗಾಡಿಯ ಒಡೆಯಾಸು ಎಂದು ತಿಳಿದುಕೊ; ಶರೀರವನ್ನೇ ರಥವೆಂದು ತಿಳಿ; ಏಕಂದರೆ ಶರೀರವು ಗಾಡಿಗೆ ಕಟ್ಟಿರುವ ಕುದುರೆಗಳ ಹಾಗಿ ರೂಪ ಇಂದ್ರಿಯಗಳಿಂದ (ಅಶ್ವಿತ್ತ) ಜಗಾಗಡಪ್ಪಡುತ್ತಿರುವದು. ನಿರ್ಣಯ ಮಾಡುವ ಬುದ್ಧಿಯನ್ನು ಸಾರಾಧಿಯೆಂದು ತಿಳಿದುಕೊ; ಏಕೆಂದರೆ ನುಗ್ಬಿವಾಗಿ ಸಾರಾಧಿಯು ಒಯ್ದುತ್ತಿಗೇ ಗಾಡಿಯು ಹೇಳೀಗುತ್ತಿರುವಂತೆ ಶರೀರವು ಮುಖ್ಯ ವಾಗಿ ಬುದ್ಧಿಯು ಒಯ್ದುತ್ತಿಗೇ ಹೇಳೀಗುತ್ತಿರುವದು. ದೇಹದಲ್ಲಿರುವ ಕಾರ್ಯಗಳಿಲ್ಲ ಬಹು ಮಂಟಪಿಗೆ ಬುದ್ಧಿಯಿಂದಲೇ\* ಮಾಡತಕ್ಕುವಾಗಳಾಗಿವೆ. ಸಾಕಳ್ಪತ್ರಿ, ವಿಕಲ್ಪ- ಮುಂತಾದ ರೂಪದಲ್ಲಿರುವ ಮನಸ್ಸನ್ನು ಹಗ್ಗಿವೆಂದೇ ಎಂದರೆ ಕಡಿ ವಾಜವೆಂದೇ ತಿಳಿ; ಏಕೆಂದರೆ ಕಡಿವಾಜದಿಂದ ಕುದುರೆಗಳು ಸಡೆಯುವ ಹಾಗಿ ಮನಸ್ಸಿನ ಹಿಡಿತದಿಂದಲೇ ಕಿವಿ ಮುಂತಾದ ಕರಣಗಳು ಪ್ರವರ್ತಿಸುತ್ತಿರುವವು.

ಇಂದ್ರಿಯಗಳು ಕುದುರೆಗಳಿನ್ನು ತಾತ್ತರೆ, ವಿಷಯಗಳನ್ನು ಅವುಗಳ ಗೋಚರ (ಎನ್ನುತ್ತಾರೆ). ಆತ್ಮ, ಇಂದ್ರಿಯ, ಮನಸ್ಸು- ಇವುಗಳಿಂದ ಕೂಡಿದಾತನನ್ನೇ ತಿಳಿದವರು ಭೋಕ್ತೆ ಎನ್ನುತ್ತಾರೆ. || ೪ ||

ಈ ರಥವ ಕಲ್ಪನೆಯಲ್ಲಿ ಜಾಣರಾದವರು ಕಣ್ಣು ಮುಂತಾದ ಇಂದ್ರಿಯಗಳು ಶರೀರವೆಂಬ ರಥವನ್ನು ಎಳಿಯುತ್ತಿರೆಯೆಂಬ ಕೇಳಲಿಕೆಯನ್ನು ಕಂಡು ಅವುಗಳನ್ನು ಕುದುರೆಗಳಿಂದ ಎನ್ನುತ್ತಾರೆ. ಕುದುರೆಗಳಿಂದ ಕಲ್ಪಿಸಿದ ಅದೇ ಇಂದ್ರಿಯಗಳಿಗೆ ರೂಪವೇ ಮುಂತಾದ ವಿಷಯಗಳು ಗೋಚರ ಎಂದರೆ ಮಾರ್ಗಗಳು ಎನ್ನುತ್ತಾರೆ. ತ್ವ ಆತ್ಮ, ಇಂದ್ರಿಯ, ಮನ- ಇವುಗಳಿಂದ ಕೂಡಿದ ಶರೀ

\* ಶರೀರದಲ್ಲಿ ಉಸಿರುಳಿದುವದು, ರಕ್ತಚಲನೆ ಮುಂತಾದ ಕೆಲವು ಕಾರ್ಯಗಳು ನಮ್ಮ ಬುದ್ಧಿಯ ಸಕ್ಷಯವನ್ನು ಆಫೇಕ್ಕಿಸಿದೆಯೇ ನಡೆಯುತ್ತಿರುವವು. ಆದರೂ ಬಹುಮಂಟಪಿಗೆ ನಾವು ಶರೀರದಿಂದ ಮಾಡುವ ಕಾರ್ಯವನ್ನೆಲ್ಲ ಬುದ್ಧಿಯು ಮಾಡಲು ನಿರ್ಣಯಿಸಿಕೊಗಿರುವದ ರಿಂದ ಇದನ್ನು ಸಾರಾಧಿಯೆನ್ನ ಬಹುದು

† ಹೀಗೆ ಮಾಡುವೆನಿಂದು ಮಾಡಿಕೊಳ್ಳುವ ಮನೆಡೀವಾಪಾರಕ್ಕೆ ಸಂಕಲ್ಪವೆಂದು ಹೇಬು. ಬೌಧಿಕುಗಳ ತೊರುವಣಿಂದ ಬಿಡು ಕಲ್ಪಿಸುವ ಮನೆಡೀವಾಪಾರಕ್ಕೆ ವಿಕಲ್ಪವೆಂದು ಹೇಬು. ‡ ವಿಧಿ ಸಂದು ಮುಂಬಿಲದಲ್ಲಿದೆ: ‘ವಿಧಿ’ ಅಂದಿರಬಹುದೆಂದು ಪ್ರಕರಣಾನುಸಾರವಾಗ ತಿಳಿತ್ತಿಂದಿದೆ.

ಶೇಂದ್ರಿಯವನೆನಸ್ಪಂಗಳಿಂದನೇ ಸೇರಿದ ಆತ್ಮನೇ ಸಂಸಾರ ಎಂದು ವಿವೇಕಿಗಳಾದ ತಿಳಿದವರು ಹೇಳಿದರು. ಏಕೆಂದರೆ ಬಿಂಬ ಅತ್ಮನಿಗೆ ಭೋಕ್ತ್ವವಿರುವವಲ್ಲ, ಬುದ್ಧಿ ಮುಂತಾದ ಉಪಾಧಿಗಳಿಂದಲೇ ಆವನಿಗೆ ಭೋಕ್ತ್ವವುಂಟಾಗಿರುವದು. ಆದ್ದರಿಂದಲೇ\* ಬೇರೆಹೀಂದು ಶ್ರವತಿಯು “ಧ್ಯಾನವಾಡುವಂತಿರುವನು, ಜಲಿಸು ಚಂತಿರುವನು” (ಬ್ರ) ಎಂದು ಬಿಂಬ ಆತ್ಮನು ಭೋಕ್ತ್ವನಳಿವೆಂದೇ ತಿಳಿಸುತ್ತದೆ. ಮತ್ತು ಹೀಗೆ (ಸ್ವತಃ ಭೋಕ್ತ್ವನಳಿವೆಂಬೆಂದು ನಿಬು) ವಾದರೇ ಏನ್ನು ಪನ ಸಾಧನವು ತನ್ನ ಆತ್ಮಸ್ವ ಎಂದು ತಿಳಿದುಕೊಳ್ಳುವನೆಂದು ರಥಕಲ್ಪನೆಯಿಂದ ಮುಂದೆ (ಎನೆಯ ಮಂತ್ರದಲ್ಲಿ) ಹೇಳಿರುವದರೂ ಕೊಂಡುತ್ತದೆ, ಹಾಗಿಲ್ಲದಿದ್ದರೆ ಕೊಂಡುವದಿಲ್ಲ; ಏಕೆಂದರೆ ಸ್ವಭಾವವನ್ನು ದಾಟುವದು (ಯಾರಿಗೂ) ಆಗ ಹಾರದು.

ಯಾವನು ಯಾವಾಗಲೂ ಬಿಗಿಹಿಡಿಯದ ಮನಸ್ಸುಳ್ಳವನಾಗಿ ಶಿಳಿವಳಿಕೆಯಲ್ಲಿದೆ ವನಾಗಿರುವನೇಂಬ ಅವನ ಇಂದ್ರಿಯಗಳು ಸಾರಥಿಯ ತುಂಟಕುಮರಿಗಳ ಹಾಗೆ ವರ್ಕವಾಗದೆ ಇರುವವು. || ೪ ||

ಹೀಗಿರುವದರಿಂದ ಬುದ್ಧಿ ಎಂಬ ಯಾವ ಸಾರಥಿಯು ತಿಳಿವಳಿಕೆಯಲ್ಲಿದೆ ಸರವ್ಯತ್ತಿಯಲ್ಲಾಗಲಿ ನಿವ್ಯತ್ತಿಯಲ್ಲಾಗಲಿ ಪವೇಕವಿಲ್ಲದೆ ಹೆಡ್ಡನಾಗಿ, ಗಾಡಿ ಯಸ್ಸು ಸಡೆಯಿಸುವದಕ್ಕೆ ತಿಳಿಯದೆ ಇರುವ (ದೃಷ್ಟಾಂತದ) ಸಾರಥಿಯ ಹಾಗೆ, ಹಗ್ಗದಂತಿರುವ ಮನಸ್ಸನ್ನು ಯಾವಾಗಲೂ ಬಿಗಿಹಿಡಿಯದೆ, ಅದನ್ನು ಸಮಾಧಾನದಳಳಿಪ್ಪಕೊಳ್ಳುವೆ ಇರುವನೇಂಬ, ಅಂಥ ಹೆಡ್ಡನಾದ ಬುದ್ಧಿಯೆಂಬ ಸಾರಥಿಗೆ ಕುದುರೆಗಳ ಹಾಗಿರುವ ಇಂದ್ರಿಯಗಳು— ದೃಷ್ಟಾಂತದ ಸಾರಥಿಗೆ ಹೀಗೆ ಪಳಗಿಸದ ತುಂಟಕುದುರೆಗಳು ವರ್ಕನಾಗದೆ ಇಡ್ಡಿವಾಡುವದಕ್ಕಾಗಿದೆ ಇರುವವೇ ಹಾಗೆ— ವರ್ಕವಾಗದೆ ಇರುವವು.

ಯಾವನಾದರೆ ಯಾನಾಗಲೂ ಬಿಗಿಹಿಡಿದ ಮನಸ್ಸುಳ್ಳವನಾಗಿ ಶಿಳಿವಳಿಕೆಯಲ್ಲಿವನಾಗಿರುವನೇಂಬ ಅವನಿಗೆ ಇಂದ್ರಿಯಗಳು ಸಾರಥಿಯ ಒಳ್ಳಿಯ ಕುಮರಿಗಳ ಹಾಗೆ ವರ್ಕವಾಗಿರುವವು. || ೫ ||

ಆದರೆ ಯಾವನು ಚೇಂತೆ ಹೇಳಿದಂಥವನಳ್ಳದೆ ತಿಳಿವಳಿಕೆಯುಳ್ಳ ಸಾರಥಿಯಾಗಿರುವನೇಂಬ, ಮನಸ್ಸನ್ನು ಬಿಗಿಹಿಡಿದು ಯಾವಾಗಲೂ ಚಿತ್ತಸಮಾಧಾನವುಳ್ಳವನಾಗಿರುವನೇಂಬ, ಆವನಿಗೆ ಕುದುರೆಗಳಂತಿರುವ ಇಂದ್ರಿಯಗಳು— ದೃಷ್ಟಾಂತದ ಸಾರಥಿಯ ಪಳಗಿಸದ ಒಳ್ಳಿಯ ಕುದುರೆಗಳಂತೆ— ಮುಂದಕ್ಕೆ

\* ಆತ್ಮನು ಕಾನು ಸ್ವಭಾವದಿಂದ ಶಕ್ತಿಭೋಕ್ತ್ವನಳಿಂದರೇ.

ನಡೆಯಿಲುಸುವದಕ್ಕಾದರೂ ಹಿಂದಕ್ಕೆಳೆಯುವದಕ್ಕಾದರೂ ಶಕ್ತಿವಾಗಿ ಸಾಫ್ತಿಧೀಸ ದಳ್ಳಿರುವವು.

ಯಾವನು ತಿಳಿವಳಿಕೆಯಿಲ್ಲದೆ, ಮನಸ್ಸಿಲ್ಲದವನಾಗಿ, ಯಾವಾಗಲೂ ಅಶುಚಿಯಾಗಿ ಇರುವನೋ ಅವನು ಆ ಸ್ಥಾನವನ್ನು ಹೊಂದುವದಿಲ್ಲ, ಸಂಸಾರವನ್ನೂ ಪಡೆಯುತ್ತಾನೆ. || ೭ ||

ಇವರಿಬ್ಬಿರು (ಸಾರಥಿಗಳಲ್ಲಿ)\* ಹಿಂದೆ ಹೇಳಿದಂತೆ ತಿಳಿವಳಿಕೆಯಲ್ಲಿದ ಬುದ್ಧಿ ಸಾರಥಿಯಂದ ಈ ಘಟನೆಯನ್ನು ಹೇಳುತ್ತಾನೆ. ಯಾವನು ತಿಳಿವಳಿಕೆಯಲ್ಲಿದೆ ಮನಸ್ಸನ್ನು ಬಿಗಾರಿಸಿದೆ ಅವನು ಆ ಕಾರಣದಿಂದಲೇ ಯಾವಾಗಲೂ ಅಶುಚಿ ಯಾಗಿರುವನೋ ಅಂಥ ರಥಿಕನು ಹಿಂದೆ ಹೇಳಿದ ಅಕ್ಷರವೆಂಬ ಹೆಚ್ಚಿನ ಸಾಧನವನ್ನು ಆ ಸಾರಥಿಯಂದ ಹೊಂದಿರಾನು. ಆ (ಸಾಫ್ತಿಸವನ್ನು) † ಹೊಂದಿವ ದಿಲ್ಲವೆಂಬುದೊಂದೇ ಅಲ್ಲ, ಹುಟ್ಟುಹೊಂದುಗಳ ರೂಪದಲ್ಲಿರುವ ಸಂಸಾರವನ್ನೂ ಪಡೆಯುತ್ತಾನೆ.

ಯಾವನಾದರೆ ತಿಳಿವಳಿಕೆಯುಳ್ಳವನಾಗಿ ಮನಸ್ಸನ್ನುಳ್ಳತನಾಗಿ ಶುಚಿಯಾಗಿರುವನೋ, ಅವನು ವಾತ್ತ ಆ ಸ್ಥಾನವನ್ನು ಹೊಂದುವನು; ಅದರಿಂದ (ಅವನು) ಮತ್ತೆ ಹುಟ್ಟುವದಿಲ್ಲ. || ೮ ||

ಆದರೆ ತಿಳಿವಳಿಕೆಯುಳ್ಳವನಾಗಿ ಎಂದರೆ ತಿಳಿವಳಿಕೆಯುಳ್ಳ ಸಾರಥಿಯಿರುವ ಇನ್ನೊಬ್ಬಿರಥಿಕನುಂಟಷ್ಟೇ, ಎಂದರೆ ಚಾಲ್ನಿಯಾದವನು(ಂಟಷ್ಟೇ) ಎಂದಭಿವಾರಿಯ; ಅವನು ಮನಸ್ಸಳ್ಳವನಾಗಿ ಎಂದರೆ ಮನಸ್ಸನ್ನು ಬಿಗಾರಿಸಿದೆಕೊಂಡು ಆ ಕಾರಣದಿಂದ ಯಾವಾಗಲೂ ಶುಚಿಯಾಗಿರುವನು. ಅವನು ವಾತ್ತ ಆ ಸ್ಥಾನವನ್ನು ಹೊಂದುವನು. ಆ ಸಾಫ್ತಿಸವನ್ನು ಹೊಂದಿ ಅವನು ಕೆಳಕ್ಕೆ ಜಾರಿ ಬೇಳಿದೆ ಇರುವದರಿಂದ ಮತ್ತೆ ಸಂಸಾರದಲ್ಲಿ ಹುಟ್ಟುವದಿಲ್ಲ.

ಯಾವ ಮನಸ್ಸನ್ನು ವಿಜ್ಞಾನವೆಂಬ ಸಾರಥಿಯುಳಾ ತನ್ನ ಮನಸ್ಸಂಬ ಹಗ್ಗಿಪುಳ್ಳತನ್ನ ಆಗಿ ಇರುವನೋ, ಅವನು ದಾರಿಯ ಕೊನೆಯಾದ ಆ ವಿಷ್ಣುವಿನ ಪರಮಪದವನ್ನು ಹೊಂದುತ್ತಾನೆ. || ೯ ||

ಅದು ಯಾವ ಪದವು? ಎಂದರೆ ಹೇಳುತ್ತಾನೆ. ಯಾವನು ವಿಜ್ಞಾನವೆಂಬ ಸಾರಥಿಯುಳ್ಳವನ್ನೂ ಎಂದರೆ ಹಿಂದಿದ ಹೇಳಿದ ವರೇಕದಿಂದ ಕೂಡಿದ ಬುದ್ಧಿಯೆಂಬ ಸಾರಥಿಯುಳ್ಳತನ್ನ ಮನಸ್ಸಂಬ ಹಗ್ಗಿಪುಳ್ಳವನ್ನೂ ಎಂದರೆ ಮನಸ್ಸನ್ನು ಬಿಗಿಹಿಡಿದು ಚಿಕ್ಕಸವಾಧಾನವನ್ನು ಹೊಂದಿದವನ್ನೂ ಆಗಿ ಶುಚಿಯಾಗಿರುವನೋ ಆ ಮನಸ್ಸನ್ನು, ಆ ಚಾಲ್ನಿಯು, ಸಂಸಾರಗತಿಯೆಂಬ ದಾರಿಯ ಕೊನೆಯನ್ನು

\* .ತತ್ತ್ವ.— ಎಂಬ ಪಾಠವು .ತತ್ತ್ವ' ಎಂಬವಕ್ಕಿಂತ ಉತ್ತಮವಾಗಿಯವು

† .ತತ್ತ್ವಮತ್ತು' ಎಂಬ ಮಾತು ಭಾಷ್ಯದಲ್ಲಿ ಬೇಕಿಯವಳಿ.

ಎಂದರೆ ಪಡೆಯಬೇಕಾದ ಪರ(ಬ್ರಹ್ಮ)ವನ್ನೇ ಎಂದರ್ಥ, ಶಿದಸ್ವ- ಪಡೆಯು ತತ್ತ್ವನೇ, ಸಂಸಾರದ ಎಲ್ಲಾ ಬಂಧನಗಳಿಂದಲೂ ಬಿಮಗಡಿಕೊಂಡುತ್ತಾನೆ. (ಇ) ಜ್ಞಾನಿಸ್ಯಃ ಆ ವಶೀಲಿಯೂ ಕಬ್ಬಿಕೆಂಬಿರುವ ಬ್ರಹ್ಮವಾದ ವಿಷ್ಣುವಿನ ಎಂದರೆ ವಾಸುದೇವನಂಬ ಪರಮಾತ್ಮನ, ಪರಮಪದವನ್ನು ಎಂದರೆ ಹೆಚ್ಚಿನ ದಾದ ಸಾಧನನನ್ನು - ತತ್ತ್ವವನ್ನು ಎಂದರ್ಥ \* - ಹೇಳಿಂದುತ್ತಾನೆ.

### ಆಶ್ವನು ಎಲ್ಲಕ್ಕೂ ಸೂಕ್ತನು

ಇಂದ್ರಿಯಗಳಿಗಿಂತ ಅರ್ಥಗಳು ಹೆಚ್ಚಿನವು; ಅರ್ಥಗಳಿಗಿಂತ ಮನಸ್ಸು ಹೆಚ್ಚಿನದ್ದು; ಮನಸ್ಸಿಗಿಂತ ಬುದ್ಧಿ ಹೆಚ್ಚು; ಬುದ್ಧಿಗಿಂತ ಮಹಾನ್ ಎಂಬ ಆಶ್ವನು ಹೆಚ್ಚು. || ೧೦ ||

ಮಹತ್ತಿಗಿಂತ ಅವ್ಯಕ್ತವು ಹೆಚ್ಚು, ಅವ್ಯಕ್ತಕ್ಕಿಂತ ಪುರುಷಮು ಹೆಚ್ಚು. ಪುರುಷಸಿಗಿಂತ ಮುಂದಿ ಏನೂ ಇಲ್ಲ; ಅವನೇ ಕೊನೆ, ಅವನೇ ಕೊನೆಯು ಗತಿ. || ೧೦ ||

ಈಗ ಸಾಧು ಲಭಾಗಿರುವ ಇಂದ್ರಿಯಗಳೇ ವೋದರಾದವುಗಳು ಒಂದಕ್ಕಿಂತ (ಒಂದು) ಸೂಕ್ತವಾಗಿರುವವೆಂದು ಕರುವಕ್ರಮವಾಗಿ (ಸೂಕ್ತವಸ್ತುಗಳನ್ನು) ತಿಳಿಸುವದರ ಮೂಲಕ, ಯಾವ ಸಾಧನವನ್ನು (ಸಾವ) ಪಡೆಯಬೇಕಾಗಿರುವದೊಂದು ಅದು ಸಮ್ಮಾನಿಸಿದೆ ಆಶ್ವನೇ ಎಂದು ತಿಳಿಸಬೇಕೆಂದು ಇದನ್ನು ವಾರಂಭಿಸಿರುತ್ತದೆ

ಇಂದ್ರಿಯಗಳು ಸಾಧು ಲಭಾಗಿರುವವವ್ಯೇ; ತಮ್ಮನ್ನು ಬೆಳಗಿಸಲಿಂದು ಇವುಗಳನ್ನು ಯಾವ ಅರ್ಥಗಳು ಹುಟ್ಟಿಸಿರುವವ್ಯೋ, † [ಆರಬಾಧಿ] ಆ ಅರ್ಥಗಳನ್ತೀ ಈ ತಮ್ಮ ಕಾರ್ಯಗಳಾದ ಇಂದ್ರಿಯಗಳಿಗಿಂತ ಹೆಚ್ಚಿನವು ಎಂದರೆ

\* ಪರಮಾತ್ಮನಿಗೆ ಬೇಕೆಂದು ಗೂಡು ದ ಸ್ವಾನಿಲ್ವಾದ್ವಾರಿಂದ ಪರಮಾತ್ಮಸಾಧನವನ್ನು ಪಡೆಯುವದು ಎಂದರೆ ತತ್ತ್ವವನ್ನು ತಿಳಿಸಬೇಕಾಗ್ನವೇ, ವಾಸುದೇವನಂಬ ಹೆಸರಿನಿಂದ ಭಗವದ್ವಿತೀ ಮುಂತಾದ ಕಡೆಯಲ್ಲಿ ವರ್ಣಿಸಿರುವದೂ ಈ ಆಶ್ವನೇ - ಎಂದರ್ಥ ಈ ವಿವರವನ್ನು ಗೇತಾರ್ಥಸಾರಸ್ವದಲ್ಲಿ ವಿಶ್ವಾರವಾಗ ವಿಜಾರಣಾಡಿರುತ್ತದೆ.

† ಆರಬ್ಬ, ಆರಂಭಕ್. ಎಂಬ ಮಾತುಗಳನ್ನು ಕಾರ್ಯಕಾರಣ ಎಂಬ ಅರ್ಥದಲ್ಲಿ ಭಾಷ್ಯಕಾರರು ಉಪಯೋಗಿಸುವದು ಇಚ್ಛೆ ನ್ನು ತೇಗಿಕರು ಹುಳುವ ಆರಂಭನಾದವನ್ನು ಒಷ್ಣರೂಪದ್ದು ಭ್ರಮಿಸಬಾರದು; ಏಕೆಂದರೆ ಈ ವಾದವನ್ನು ಸಂತುಭಾವದಲ್ಲಿ ಚಿಂದಿಸಿರುತ್ತದೆ.

‡ ಕಟ್ಟ, ಸ್ವರ್ತ, ರಂಪ, ರಂಗ, ಗಂಧ, ಇತರಗಳು

(ಇದಕ್ಕಿಂತ) ಸಹಕ್ಕುವಾಗಿರುತ್ತಾರೆ (ಇದಕ್ಕಿಂತ) ದೊಡ್ಡದಾಗಿಯಾಗೆ (ಇದಕ್ಕಿಂತ) ಒಳಗಿನ ಆತ್ಮವಾಗಿರುತ್ತಾಗೆ ಇರುವವು. ಈ ಅರ್ಥಗಳಿಂತಲೂ ಮನಸ್ಸಿನ ಎಂದರೆ ಮನಸ್ಸಿನ ಕಾರಣವಾದ ಮನಸ್ಸಿಂಬ ಹೆಸರಿನ ಭೂತಸಹಕ್ಕುವು ಹೆಚ್ಚಿನ ಸದು, (ಅವಿಗಳಿಗಂತ) ಸಹಕ್ಕುವಾಗಿರುತ್ತಾರೆ (ಹೆಚ್ಚು) ದೊಡ್ಡದಾಗಿಯಾಗೆ, (ಇನ್ನೂ) ಒಳಗಿನ ಆತ್ಮವಾಗಿಯಾಗೆ ಇರುವದು; ಏಕೆಂದರೆ ಇದು ಸಂಕ್ಷಿಪ್ತ, ಎಕಲ್ಪ- ಮುಂತಾದವರ್ಗಾಗೆ ಕೊರಣವಾಗಿರುವದು. (ಆ) ಮನಸ್ಸಿಗಂತಲೂ ಸಹಕ್ಕುಯವೇ ಮುಂತಾದದ್ದುಕ್ಕೆ ಕೊರಣವಾಗಿರುವ ಬುದ್ಧಿಯೆಂದು ಕರೀಷ್ಮಾಪ್ರದುವ ಭೂತಸಹಕ್ಕುವು ಹೆಚ್ಚಿನ ಸದು, ಇನ್ನೂ ಸಹಕ್ಕುವಾಗಾಗಿ ಇನ್ನೂ ದೊಡ್ಡದಾಗಿ, ಇನ್ನೂ ಒಳಗಿನ ಆತ್ಮವಾಗಿಯಾಗೆ ಇರುವದು. ಬುದ್ಧಿಗಂತ 'ಮಹಾನ್ ಆತ್ಮವು' ಹೆಚ್ಚಿನ ಸದು. ಎಲ್ಲಾ ಪ್ರಾಣಿಗಳ ಬುದ್ಧಿಗೂ ಒಳಗಿನ ಆತ್ಮವಾಗಿರುವದು ರಿಂದ ಆತ್ಮವು; ಎಲ್ಲಕ್ಕೂ ದೊಡ್ಡದಾಗಿರುವದರಿಂದ 'ಮಹಾನ್' (ಎನ್ನಿಸಿಕೊಂಡಿದೆ). ಅವುಕ್ಕೆದಿಂದ ಹೇಳಲು ಮಟ್ಟಿದ ಹಿರಣ್ಯಗಳ್ಭೇದಸೆಂಬ ಚಾರ್ಜನಾ ಚ್ಯಾನಸ್ಸರ್ವಿವಾಗಿರುವ ನೀತಕ್ಕೆವು ಎಲ್ಲಕ್ಕೂ ದೊಡ್ಡದಾಗಿರುವದರಿಂದ

\* ಅರ್ಥಗಳು ಇಂದ್ರಿಯಗಳಿಂತ ಸಹಕ್ಕು ವೆಂಬುದು ಒಳಗಿರುವ ಆತ್ಮವೆಂಬುದು ಹೇಗೆ ಹೇಳಿದುವದು? - ಎಂಬ ಪ್ರಶ್ನೆ ಹುಟ್ಟಿದೆಂದ್ದೇ; ಇದಕ್ಕೆ ಸಮಾಧಾನವು ಭಾಷ್ಯದಲ್ಲಿ ಎಲ್ಲಿಯೂ ಕಂಡುಬರುವದಿಲ್ಲ. ಬೃಹದಾರ್ಥಕಾಖಾಷ್ಯದಲ್ಲಿ ವಿಷಯಗಳು ಇಂದ್ರಿಯಗಳನ್ನು ಅಧಿನಾವಡಿಸಿಕೊಂಡಿರುವದರಿಂದ ಹೆಚ್ಚಿನ ಸಂಖ್ಯೆಯ ತೋಳಿಯೊಂದರೂ ಸಹಕ್ಕುತ್ತವೆಯಲ್ಲಿಯಾದು, ಒಳಗಿನ ಆತ್ಮವೆಂಬುದು ಹೇಗೆ ಎಂಬುದಕ್ಕೆ ಸಮಾಧಾನವು ಅಲ್ಲಿ ಹೊರೆಯುವದಿಲ್ಲ. ಶಂಪಾನ್ಸೇ ಆತ್ಮವೆಂದು ಸಾಮಾಜಿಕ ಕೋರಿದಾರಷ್ಟೇ, ಇದಕ್ಕೆ ಇಂದ್ರಿಯಗಳು ಉಪಕರಣಗಳಿಂದು ಮಾತ್ರ ಅವರು ಭಾವಿಸುವದರಿಂದ ಅವರ ದ್ವಿಪೂರ್ಣಾಂದ ಶರೀರವೇ ಇಂದ್ರಿಯಗಳಿಂತ ಒಳಗಿನಾದಾಯಿತು. ಅದನ್ನಾಕ್ರಿಯಿಸಿಯೇ ಇಂದ್ರಿಯಗಳು ಕೆಲವಾದುದವರಿಂದ ಅವೇ ಸಹಕ್ಕುವಾದವು. ಎಂದು ಒಂದರ್ಥವನ್ನು ಮಾಡಿಕೊಳ್ಳಬಹುದಾಗಿದೆ. ಅರ್ಥವಾ ಈ ಭಾಷ್ಯದಲ್ಲಿ ಭೂತಸಹಕ್ಕು ವನ್ನೇ ಗ್ರಹಿಸುತ್ತಾ ಹೇಗೆ ರೂಪದಿಂದ ದ ಅರ್ಥವಾಗಿದೆ ಅರ್ಥಕ್ಕಾಳಿತವಾಗಿ ಶರೀರವಾಗಿವು; ಅವೇ ಸಹಿತಭೂತವಾಗಿ ಶರೀರವಾಗಿವು. ಈ ವ್ಯಾಸ್ಪಿಯಾಂದ ಶರೀರವನ್ನು ಉಕ್ಕಣಿಯಾಂದ ಪ್ರಕ್ಕಾಗಾಡ್ಕಿನೆಂದು ಕರೆದಿದೆ ಎಂದಾದರೂ ಭಾವಿಷಿಕವುದು ತ ಅರ್ಥಗಳು ತಮ್ಮ ರಹಿತದಿಂದು ತಮ್ಮ ಶಾಂತಿವಾದ ಇಂದ್ರಿಯರಹಿತದಿಂದಲೂ ಇರುವದರಿಂದ ಹೆಚ್ಚು ವ್ಯಾಪಕವಾದವು.

† 'ಪ್ರಕ್ಕಾಗಾಡ್ಕಾಳಿತವಾ' ಎಂದರೆ ಹೆಚ್ಚು ಸ್ಥಿರವಾಗಿರುವವು ಎಂದರ್ಥವೆಂದು ವ್ಯಾಖ್ಯಾನ ಕಾರಣ ಹೇಳುತ್ತಾರೆ; ಆದರೆ ಇದಕ್ಕೆ ಭಾಷ್ಯದ ಅಧಾರವಿಲ್ಲ.

‡ ಜ್ಞಾನಶಕ್ತಿಕ್ರಿಯಾಶಕ್ತಿಗಳಿಂದ ಕೆಡಿಯಾದಿಂದ ಇದು ಜ್ಞಾನರಹಿವಾಗಿಯೂ ಇದು ರೂಪವಾಗಿಯೂ ಇರುವದು.

‘ಮಹಾನ್ ಆತ್ಮ’ ಎನ್ನಿಸಿಕೊಂಡಿದೆ. (ಇದು)- ಬುದ್ಧಿಗಿಂತ ಹೆಚ್ಚು ಎನಿಸಿಕೊಳ್ಳುವದು. || ೧೦ ||

(ಅ) ಮರಹತ್ತಿಗಿಂತಲೂ ಸೂಕ್ತವಾಗಿ, ಇನ್ನೂ ಒಳಗಿನ ಆತ್ಮವಾಗಿ ಎಲ್ಲಕ್ಕೂ ದೊಡ್ಡದಾಗಿ ಇರುವದು ಅವ್ಯಕ್ತವು, ಎಂದರೆ ಎಲ್ಲಾ ಜಗತ್ತಿಗೂ ಏಂಜವಾಗಿರುವ ಅವ್ಯಾಕೃತವಾದ ನಾಮರೂಪಗಳ ತತ್ವವು. (ಇದು) ಎಲ್ಲಾ ಕಾರ್ಯಕಾರಣಶಕ್ತಿಗಳ ಒಟ್ಟಾಗಿರುವದು, ಇದಕ್ಕೆ ಅವ್ಯಕ್ತ, ಅವ್ಯಾಕೃತ, ಆಕಾಶ- ಮುಂತಾದಃ ಹೆಸರುಗಳಿರುವದು; (ಇದು) ಆಲದ ಏಂಜದಲ್ಲಿ ಆಲದ ಮರದ ಶಕ್ತಿಯಿರುವಂತೆ ಸರವಾತ್ಮನಲ್ಲಿ ಹಾಸುಮೂಕಾಗ್ರಿ ಆಶ್ರಯಿಸಿಕೊಂಡಿರುವದು. ಈ ಅವ್ಯಕ್ತಾಕ್ಷರಂತ (ಆತ್ಮಸು) ಹೆಚ್ಚಿಸಿನನಾಗಿರುವನು, ಎಂದರೆ ಕಾರಣಗಳಿಗಲ್ಲ ಕಾರಣವಾಗಿರುವದರಿಂದ ಮತ್ತು ಎಲ್ಲಕ್ಕೂ ಒಳಗಿರುವ ಆತ್ಮನಾಗಿರುವದರಿಂದ ಇನ್ನೂ ಸೂಕ್ತವಾಗಿರುವನು, ಇನ್ನೂ ದೊಡ್ಡವ ನಾಗಿರುವನು; ಆದ್ದರಿಂದ ಇನ್ನು ಪ್ರೀತಿಷಣೆ ನಿಸ್ಸಿಸಿಕೊಂಡಿರುವನು; ಉಕ್ಷಯಿಂದ ಇವನು ಎಲ್ಲವನ್ನೂ ತುಂಬಿಕೊಂಡಿರುತ್ತಾನೆ.

ಆ (ಘರುವಣಿಗಿಂತ) ಹೆಚ್ಚಿಸದು ಮತ್ತೊಂದು ಇದ್ದೀತೆಂಬ ಕಂಕೆಯನ್ನು ಪರಿಹಾರಮಾಡುವದಕ್ಕೆ ಘರುವಣಿಗಿಂತ ಮುಂದೆ ಏನೂ ಇಲ್ಲನೇನುದು ಹೇಳುತ್ತಾರೆ. ಚೈತನ್ಯನೋಂದರ ಗಟ್ಟಿಯಾಗಿರುವ ಈ ಘರುವಣಿಗಿಂತ ಮುಂದೆ ಯಾವ ವಸ್ತುವೂ ಇಲ್ಲದಿರುವದರಿಂದ ಈ ಸೂಕ್ತವಾಗಿರುವಕೆ, ದೊಡ್ಡದಾಗಿರುವಕೆ, ಒಳಗಿನ ಆತ್ಮವಾಗಿರುವಕೆ ಇವುಗಳಿಗಲ್ಲ ಈ (ಆತ್ಮಸೇ) ಕೊನೆ ಎಂದರೆ ಇಂದಿಯ ಗಳಿಂದ ವೇದಲುಪೂರ್ವಿಕೆಯಂತು ಬಂದರೆ ಸೂಕ್ತಪ್ರವೇ ಮುಂತಾದವು (ಇನ್ನು ಹೆಚ್ಚಿಸದಿಲ್ಲವಾಗಿ) ಇಲ್ಲಯೇ ಸಿಲ್ಲುವವು. ಆದ್ದರಿಂದಲೇ ಈ (ಆತ್ಮಸೇ) ನಾನಾ ಪಿಧವಾದ ಗತಿಭಾಷ್ಯ, ಸಂಸಾರಿಗಳೆಂಬ ಸದೆಯುವವರಿಗೆಲ್ಲ ಕೊನೆಯ ಗತಿ, (ಅವರು) ಕೊನೆಗೆ ಮುಂಟ್ಯಬೇಕಾದ ಮಜಲು. “ಯಾವದನ್ನು ಪಡೆದು

\* ಬೀಜ, ಮಾಯೀ- ಎಂಬಿವು ಇದರ ಹೆಸರುಗಳು. ಇದು ವಿಷಯದಲ್ಲಿ ಬ್ರಿ. ಸೂ||  
(ಒ-ಒ-ಒ)ವನ್ನು ನೋಡಿ.

+ ಪರಮಾತ್ಮನಲ್ಲಿ ನಿಜವಾಗಿ ಒಂದು ಶಕ್ತಿಯು ಇರುವದೆಂದು ರಾಕ್ತರು ಹೇಳುತ್ತಿರುವರು ಪರಮಾತ್ಮನ ದೂರಿತಕ್ಕಿಂತ ಭಿನ್ನವಾಗಿ ಅಂಥ ಶಕ್ತಿಯು ಯಾವದೆಡು ಇರುವದಿಲ್ಲ. ಅವ್ಯಕ್ತವೂ ಆತ್ಮನಲ್ಲ ತಪ್ಪಿತವಿನಿಂದ ಆರ್ಥಿಕವಾಗಿನೇ ಇರುವದೆಂದು ತಿಳಿಯಬೇಕು.

‡ ಬ್ರಹ್ಮದಾರಣ್ಯಕ(ಇ-ಇ-ಇ)ಪ್ರತಿಯ ಸೂಚನೆ ನಿಜವಾಗಿ ನೋಡಿದರೆ ಇದೂ ಆತ್ಮನೇ ಆದೆ ಬೇರೆ ಎಂದು ಅಜಾಗಿಸಿಗಳು ಕಲ್ಪಿತಿರುವರು ಬ್ರಿ. ಸೂ|| (೨-೧-೧)ವನ್ನು ನೋಡಿ.

ಹಿಂತಿರುಗುವದಿಲ್ಲವೋ (ಅದೇ ನೆನ್ನ ಹೆಚ್ಚಿನ ಸ್ಥಾನವು)" (ಗೀ||) ಎಂಬ ಸ್ತುತಿಯು ಇದನ್ನೇ\* ಹೇಳುವದು. || ೮೮ ||

(ಆತ್ಮೀಯ) ಹೋಗುವದೆಂದ ಹೇಳಿ ಹಿಂತಿರುಗಿ ಬರಲಾ ಬೇಕು; (ಹೀಗೆ ರುವಲ್ಲಿ) "ಅದರಿಂದ ಅವನು ಮತ್ತೆ ಹುಟ್ಟುವದಿಲ್ಲ" ಎಂದು (ಅನೇಕ ಮಂತ್ರ ದಲ್ಲಿ) ಹೇಳಿದ್ದು ಹೇಗೆ (ಸದ)?

(ಪರಿಹಾರ) ಇದರಲ್ಲೇ ಸೂತ್ರ ತಪ್ಪಿಲ್ಲ; (ಏಕೆಂದರೆ) ಎಲ್ಲರಿಗೂ ಒಳಗಿರುವ ಆತ್ಮನೇ ಆಗಿರುವದರಿಂದ (ಆತ್ಮಸನ್ಸ್ವಾ) ತಿಳಿಯುವದನ್ನೇ † ಗತಿಯೊಂದು ಉಪಜೊರಕ್ಕೆ ಕಡೆದಿರುತ್ತದೆ. (ಆತ್ಮಸ್ವ ಎಲ್ಲರಿಗೂ) ಒಳಗಿರುವ ಆತ್ಮನೆಂಬುದು ಹೇಗಂಬದನ್ನು ಇಂದಿರು, ಮನಸನ್ನು, ಬುದ್ಧಿ- ಇವುಗಳಿಳ್ಳಕ್ಕೂ ಹೆಚ್ಚಿನವನೆಂದು ತಿಳಿಸಿ ತೋರಿಸಿಕೆಡಿಟ್ಟಿದ್ದಾಗ್ನಿದೆ. ಇಂದಿರು ಹೋಗಬೇಕಾಗಿರುವದೇಇ ಅವನು ಹೋಗದೆ (ಪಡೆಯದೆ) ಇರುವ ತನೆತ್ತಿಳಿಳಿಗೆ ಇಲ್ಲವ, ತಪ್ಪು ಸ್ವರೂಪನಲ್ಲಿದೆ ವಸ್ತುವನ್ನು ಕುರಿತು ಹೋಗುವನೇ ಹೋಗತ್ತು ಇವಕ್ಕೆ ನಿರುವ್ವಾಗಾ (ತಪ್ಪು ಸ್ವರೂಪವಾಗಿಯೇ ನಿಶ್ಚಯಾಪ್ತವಾಗಿಯೇ ಇರುವದನ್ನು ಪಡೆಯುವದಕ್ಕೆ) ಹೋಗುವದಿಲ್ಲ, "ದಾರಿರುಸ್ವ ಸಹಿಯದಿಯೇ ದಾರಿಗಳಿಗೂ ದಾಟಿವರು" ಎಂಬ ಶ್ರುತಿಯು ತ್ವಾ ಅವಷಯವನ್ನು ತಿಳಿಸುತ್ತದೆ.

ಆಧ್ಯಾತ್ಮಿಕ (ಆತ್ಮಸ್ವ) ಎಲ್ಲರಿಗೂ ಒಳಗಾನ ಆತ್ಮನೆಂಬುದನ್ನು (ಅ ಮಂದಿನ ಮಂತ್ರವು) ತೋರಿಸುತ್ತದೆ:—

ಎಲ್ಲಾ ಭೂತಗಳಲ್ಲಿಯೂ ಅಡಗಿರುವ ಈ ಆತ್ಮನು ಚೀಳಗುವದಿಲ್ಲ; ಆದರೆ ಸೂಕ್ಷ್ಮದತ್ತಿಗಳಾದವರಿಂದ ನೋನೆಯಾದ ಸೂಕ್ಷ್ಮಬುದ್ಧಿಯಿಂದ ಹೋಡಲ್ಪಡುತ್ತಿರುವನು. || ೯೯ ||

ಈ ಪುರಾಣನ ಬ್ರಹ್ಮಾದಿವಾಗಿ ಸುಂಧವರೆಂದ್ರಿನ ಎಲ್ಲಾ ಪಾರಂಗಳಲ್ಲಿಯೂ ಆಗಿರುವನು; ನೋಡುವದ್ದು, ಕೇಳುವದ್ದು ಮೂಳತಾದ ಕೆಲಸಗಳನ್ನು ಮಾಡುತ್ತು, ಮೂಸಕಿಟ್ಟುಕೊಂಡು ಅವಿದ್ಯಾವಾಯೆಯಿಂದ ಮನೆ

\* ಆತ್ಮಮತ್ವ ಎಲ್ಲಕ್ಕೂ ಹೆಚ್ಚಿನವೆಂಬುದನ್ನು. ಇಲ್ಲಿ ಇಂದಿಯಾದಿಗಳಿಗಂತ ವಿಷಯಾದ ಗಳು ಹೆಚ್ಚಿನವೆ ಎಂದು ಹೇಳುವದವಲ್ಲಿ ತಾತ್ಯರ್ಥಿವಲ್ಲವೆಂದೂ ಆತ್ಮಸ್ವರೂಪಸಿಧಾರಣೆಯೇ ಮುಖ್ಯವಾಗಿ ಬ್ರಹ್ಮಸಹಕ್ರ(ಇ-೧-೧೮)ದಲ್ಲಿ ನಿರ್ದಯಿಸಿದೆ.

† ಅವಣಿ (ಅಂತ) ಎಂಬದನ್ನು ಗಳಿ (ಪಡೆದು) ಎಂದು ಉಪಜೊರಕ್ಕಾಗಿ ಕರೆದಿರುತ್ತದೆ ಎಂದು ಭಾವ. ಗಳಿ ಎಂಬ ಅರ್ಥತ್ತಾ ಧಾತುಗಳಿಗೆ ಇತ್ಯಾನೆಂಬಥರ್ಥವು ಸಂಸ್ಕೃತದಲ್ಲಿ ಉಂಟು. ಆಧ್ಯಾತ್ಮ ಆತ್ಮನ ಬಗೆ ಹೋಗುವದೆಂದರೂ ಆತ್ಮನನ್ನು ಅರಿಯುವದೆಂದೂ ಒಂದೆ.

‡ ಈ ಶ್ರುತಿಯು ಯಾವದೇ ಗೊತ್ತಿಲ್ಲ. ಮಂದಿಕ್ಷಾ(ಇ-೨-೩)ಧಾರ್ಷಾದಲ್ಲಿಯೂ ಇದೆ.

§ ಮುಲ್ಲಿನಂಥ ಸಾಫರಾಣಿಯವರೀಗಿನ.

ಯಾಗಿರುವನು; ಆದ್ದರಿಂದಲೇ ‘ಸಮ್ಮಾ ಆಕ್ಷಸು’ ಎಂದು ಯಾರಿಗೂ ತೋರಿಕೊಳ್ಳಬೇಕೆ ಇರುವನು. ಆಹಾ! ಅತಿಗಂಭೀರವಾದ ತೀಳಿಯುಳಸದಳವಾದ ವಿಜಿತ್ತವಾದ ಮಾಯೆಯಿದು! ಈ ಪಾರಾಣಿಗಳೆಲ್ಲ ನಿಜವಾಗಿ ಪರಮಾರ್ಥವಾದ ತತ್ತ್ವವೇ ಆಗಿದ್ದರೂ ಹೀಗೆಂದು ತೀಳಿಸಿಕೊಟ್ಟಿರುತ್ತಾನೆ ‘ನಾನು ಪರಮಾತ್ಮಸು’ ಎಂದು ಗ್ರಹಿಸಬೇಕೆಂಬುದರಲ್ಲಿ! ಗಡುಗೆ ಮುಂತಾದವುಗಳಂತೆ (ಬೀರೆಯಾಗಿ) ತಮಗೆ ಕಾಣುತ್ತಿದ್ದರೂ ತಾವಲ್ಲಿದ್ದ ದೇಹ, ಇಂದ್ರಿಯ- ಮುಂತಾದವುಗಳ ಗುಂಪನ್ನು- ಯಾರಾ ಹೇಳಿಕೊಡುವುದ್ದರೂ— ತಾವೆಂದು ತೀಳಿದುಕೊಂಡು ‘ನಾನು ಇಂಥ ವನ ಮಗನು’ ಎಂದು ಗ್ರಹಿಸಿಕೊಳ್ಳುತ್ತಿರುವರಲ್ಲ! ನಿಜವಾಗಿಯಾಗಿ (ಈ) ಒನವೆಲ್ಲ ಪರಮಾತ್ಮನ ಮಾಯಿಯಂದಲೇ ನೀ ಮತ್ತೆ ಮತ್ತೆ ಹೊರಿತರಾಗಿ (ಸಂಸಾರದಲ್ಲಿ) ತೀಳಿಲುತ್ತಿರುವರು (ಎನ್ನಬೇಕು). ಆದ್ದರಿಂದಲೇ “ಯೋಗವಾಯೆಯಿಂದ ಮುಂಸುಕಿಟ್ಟುಕೊಂಡಿರುವ ನಾನು ಯಾರಿಗೂ ತೋರಿಕೊಳ್ಳಬೇಕು ಇವುವೇನು” (೨೧) ಎಂದು ಸ್ತುತಿಯಿಂದ ಹೇಳುತ್ತಿರುವರು.

(ಆಕ್ಷೇಪ) “ತೀಳಿದುಕೊಂಡ ಧೀರನು ತೋರಿಕಿಸಬೇಕು ಇರುವನು” (೨-೨೭) ಎಂಂತು ಹೇಳಿ “(ಇವನು ಯಾರಿಗೂ) ಬೀಳಗುವದಿಲ್ಲ”— ಎಂದು (ಈಗ) ಹೇಳಿದ್ದು (ಒಂದಕ್ಕೂಂದು) ಏರುದ್ದವಲ್ಲವೇ?

(ಪರಿಹಾರ) ಹಾಗ್ಲಿ. ಬುದ್ಧಿಸಂಸ್ಕಾರವಿಲ್ಲದವರಿಗೆ ತೀಳಿಯುವದಿಲ್ಲವಾದ ನಿಂದ ಬೀಳಗುವದಿಲ್ಲನೀಂದು ಹೇಳಿರುತ್ತದೆ; ಆದರೆ ಸಂಸ್ಕಾರವನ್ನು ಹೊಂದಿ ಮೊನೆಯಾಗಿರುವ ಎಂದರೆ— ಮೊನೆಯಾದಂತೆ ಏಕಾಗ್ರತೆಯನ್ನು ಹೊಂದಿರುವ ಸೂಕ್ಷ್ಮವಾದ (ಆಕ್ಷ)ವಸ್ತುವನ್ನು ಪರೀಕ್ಷಿಸುವದರಲ್ಲಿಯೇ ಆಸಕ್ತಿಯಾಗಳು, ಸೂಕ್ಷ್ಮವಾದ ಬುದ್ಧಿಗೆ ತೋರುತ್ತದೆ. ಯಾರಿಗೆ ತೋರುತ್ತದೆ? ಎಂದರೆ ಸೂಕ್ಷ್ಮದರ್ಶಿಗಳಿಗೆ; “ಇಂದ್ರಿಯಗಳಿಗಿಂತ ಅರ್ಥಗಳು ಹೆಚ್ಚಿನವು” (೨-೩-೧೦) ಎಂದು ಮೊದಲಾಗಿ ಹೇಳಿದ ರೀತಿಯಿಂದ ಒಂದಕ್ಕೂಂತ ಒಂದು ಸೂಕ್ಷ್ಮವಾಗಿರುವ ವಸ್ತುಗಳನ್ನು ನೇರಿಡಿ ಆಕ್ಷಂತಸಂಕ್ಷ್ಮೂಖಾಗಿರುವ ವಸ್ತುಗಳನ್ನು ಕಂಡುಕೊಳ್ಳುವ ಸ್ವಭಾವವನ್ನಾಗಿ ಸೂಕ್ಷ್ಮದರ್ಶಿಗಳು; ಅಂಥ ಸೂಕ್ಷ್ಮದರ್ಶಿಗಳಾದ ಪಾಡಿತರಿಗೆ (ತೋರುತ್ತದೆ) ಎಂದಭಿಪಾರಿಯಾಗಿ.

\* ಅವಿದ್ದೆ, ಮಾಯೆ- ಎಂದು ಕರೆಯಲ್ಪಡುವ ಒಂದಾನೆಂದು ಕಂಡುಬುದ್ಧಿ ಈ ಭಾಷ್ಯವನ್ನು ಕೆಲವರು ಪ್ರಮಾಣವಾಗಿ ಉಪಯೋಗಿಸುತ್ತಾರೆ; ಆದರೆ ಹೊರಿದ್ದಿಲ್ಲಿಯುಳ್ಳರಿಗೆ ಆಕ್ಷಸುವಾವು ಗೆಡಿತ್ತಾಗುವದಿಲ್ಲವೆಂಬೆಂದೇ ಈ ಪ್ರಕರಣದ ಅರ್ಥವೇಂಬುದು ಸ್ವಾಭಾವಿತ.

## ಅತ್ಯುನನ್ನ ತಿಳಿಯುವದಕ್ಕೆ ಬೇಕಾದ ಸೂಕ್ತ ಬುದ್ಧಿ

ತಿಳಿದಾತನು ವಾಕ್ಯನ್ನು ಮನಸ್ಸಿನಲ್ಲಿ ನಿಲ್ಲಿಸಬೇಕು; ಅದನ್ನು ಜ್ಞಾನವೆಂಬ ಆತ್ಮನಲ್ಲಿ ನಿಲ್ಲಿಸಬೇಕು; ಜ್ಞಾನವನನ್ನು ಮಹಾನ್ ಎಂಬ ಆತ್ಮನಲ್ಲಿ ನಿಲ್ಲಿಸಬೇಕು; ಆ ಆತ್ಮನನ್ನು ಶಾಂತಾತ್ಮನಲ್ಲಿ ನಿಲ್ಲಿಸಬೇಕು.

ಆಗ ಅದನ್ನು ತಿಳಿಯುವದಕ್ಕೆ ಸಾಧಸವನ್ನು ಹೇಳುತ್ತಾನೆ. ತಿಳಿದ ಏವೇಕಿಸು ಸ್ಥಿರಸಿಕೊಳ್ಳಬೇಕು, ಈಪರಂಹಾರವಾಡಿಕ್ಕೆಹಳ್ಳಿಬೇಕು ಎಂದರ್ಥ. ಪನನ್ನು? ವಾಕ್ಯನ್ನು ಎಂದರೆ ವಾಗಿಂದಿರುಯವನ್ನು ಎಂದರ್ಥ. ಇಲ್ಲಿ ವಾಕ್ಯ ಎಂಬುದು ಎಲ್ಲಾ ಇಂದಿರುಗಳನ್ನೂ ತಿಳಿಸಬದಕ್ಕೆ ಈಪಲಕ್ಷಣವಾಗಿ\* ಒಂದು ರುತ್ತದೆ ಎಳ್ಳ ನಿಲ್ಲಿಸಬೇಕು? ಎಂದರೆ ಮನಸ್ಸಿನಲ್ಲಿ ಮರೂಪದಿಲ್ಲ ('ಮನಸೀ' ಎಂಬುದಕ್ಕೆ ಬದಲು), 'ಮನಸೀ' ಎವರ ದೀರ್ಘವಿರುವದ, ವೈದಿಕಪ್ರಯೋಗ. ಆ ಮನಸ್ಸಿನ್ನು ಜ್ಞಾನವೆಂಬ ಆತ್ಮನಲ್ಲಿ ಎಂದರೆ ಪರಕಾಶಸ್ವರೂಪವಾದ ಬುದ್ಧಿಯೆಂಬ ಆತ್ಮನಲ್ಲಿ ನಿಲ್ಲಿಸಿಕೊಳ್ಳಬೇಕು ಬುದ್ಧಿಯು ಮನಸ್ಸೇ ಮುಂತಾದ ಕರಣಗಳನ್ನು ವಾಗಿಂಸಿಕೊಂಡೆಂದೂ ಎಂದು ಆದು ಅನುಗಳಿಗೆ ಒಳಗಿನ ಆತ್ಮವ್ಯಾತ್. ಜ್ಞಾನವನನ್ನು ಎಂದರೆ ಈ ಬುದ್ಧಿಯನ್ನು ಮಹತ್ತೀರ್ಬಂ ಆತ್ಮನಲ್ಲಿ ಎಂದರೆ ವೇದಾಲ ಹುಟ್ಟಿದ ಆತ್ಮನಲ್ಲಿ ಸ್ಥಿರಸಿಕೊಳ್ಳಬೇಕು; ವೇದಾಲ ಹುಟ್ಟಿದ ಮಹತ್ತತತ್ತ್ವದಂತೆ ತನ್ನ ಬುದ್ಧಿಯನ್ನು ಸ್ವಷಣ್ಣವಾಗಿ ವರಾಡಿಕೊಳ್ಳಬೇಕು ಎಂದರ್ಥ. ಆ ಮಹತ್ತೀರ್ಬಂ ಆತ್ಮನನ್ನು ಶಾಂತಾತ್ಮನಲ್ಲಿ ಎಂದರೆ ಎಲ್ಲಾ ಪರೀಷಗಳೂ ಆಗಿರುವ ರೂಪವ್ಯಾಖ್ಯನನಾಗಿಯೂ ವಾಸಾದಪುಗಳೇನೂ ಇಲ್ಲಿದವನಾಗಿಯೂ ಎಲ್ಲಕ್ಕೂ ಒಳಗಿನವನಾಗಿಯೂ ಇರುವ ಬುದ್ಧಿಯ ಎಲ್ಲಾ ಪ್ರತ್ಯೇಕಗಳಿಗೂ ಸಾಕ್ಷಿಯಾದ ಮುಖಾತ್ಮನಲ್ಲಿತ್ತ ಸಿಲ್ಲಿಸಿಕೊಳ್ಳಬೇಕು.

\* ಇಂದ್ರಿಯವ್ಯತ್ಯಾಗಣ್ಣನ್ನೇಲ್ಲ ಮನಸ್ಸಿನಿಂದಿ ಬಿಗಿಟಿಯಬೇಕೆಂದು ತಾತ್ಪರ್ಯ

† ಆತ್ಮ ಎಂಬ ಮನಾಕಣ್ಣ ಇಲ್ಲಿ ಪರಹಾರಧ್ವಿಯಿಂದ ಈ ಬಂಪೀಗಳಿನಿರುತ್ತದೆ. ನೀವು ಜಾರಿದಲ್ಲಿ ಒಂದಲ್ಲಿದ್ದನ್ನರೆ ಒಂದು ಕಾಲವ್ಯವಾ ಜನರು ದೇಕಾರಿಗಳನ್ನೇ ಆತ್ಮವೇದು ಭಾವಿಸಿ ವ್ಯವಹರಿಸುವರು ಆ ಧ್ವಿಯಿಂದ ಆವು ಅವರಿಗೆ ಆತ್ಮವ್ಯ. ಆಥವಾ ಯಾವದು ಯಾವದನ್ನು ವಾಸಿಸಿಕೊಂಡಿರುವರೂ ಆದು ಅದರ ಆತ್ಮವ್ಯ. ಈದಾರರೂಗೆ ಮನ್ಮಾ ಕಾರಣವಾಗಿ ಮಹಡಿಯೇ ಮುಂತಾದ ಕಾರ್ಯಗಳನ್ನು ವಾಗಿಂಸಿಕೊಂಡಿರುವದರಿಂದ ಅವರಿಗೆಲ್ಲ ಮನ್ಮಾ ಆತ್ಮವಾಗಬಹುದು ಇದರಂತೆ ಮನನ್ನು ದೇಹೇಂದ್ರಿಯಗಳಿಗೆ, ಬುದ್ಧಿಯು ಮನನ್ನು ಮುಂತಾದ್ದೂಕ್ಕೂ ಆತ್ಮವಾಗಿರುವದು

‡ ಮತ್ತು ಆತ್ಮಗಳು ಆತ್ಮದಂತ ತೋರುವರೇ ಹೇಡರು ನಿಜವಾಗಿ ಆತ್ಮವಲ್ಲ. ಆದ್ದರಿಂದ ಆವು ಏಂಥಾತ್ಮತ್ತ, ಸಾಕ್ಷಿಯು ನಮ್ಮ ನಿಜವಾದ ಆತ್ಮವಾದರಿಂದ ಮುಖಾತ್ಮಾತ್.

ಪಳಿರಿ, ಎಚ್ಚರವಾಗಿರಿ, ಶ್ರೀಹೃಷಿರನ್ನು ಹೇರಿ ತಿಳಿದುಕೊಳ್ಳಿರಿ; ಈ ಮಾಗ್ ಪ್ರ ದರಿತವಾದ ಜೂರಿಯ ಅಲುಗಿನಂತೆ ದಾಟಿಲಕ್ಷ್ಯವಾದದ್ದು, ನಡೆಯಲಕ್ಷ್ಯವಾದದ್ದು ಎಂದು ತಿಳಿದವರು ಹೇಳುವರು. || ೧೪ ||

ಹೇಗೆ ಏಧಾರ್ಥಭಾಷ್ಯಾನ್ನಿಸಿದ್ದಾದ ಹಬ್ಬಿರುವ ಕ್ರಿಯೆ. ಕಾರಕ, ಘರ್ಮ- ಇವುಗಳ ರಥವಾದ ನಾವರರಿಹವಕರ್ಮಗಳಿಂಂದ ಮೂರಿಸಣ್ಣ ತಮ್ಮ ಆತ್ಮದ ನಿಜವಾದ ಸ್ವರೂಪವನ್ನು ಅರಿತುಕೊಂಡು- ಬಿಸಲು, ಕೀರಣಿ, ಹಗ್ಗಿ, ಆಕಾಶ- ಎಂದು ಸ್ವರೂಪವನ್ನು ಅರಿತುಕೊಂಡು ಬಿಸಲ್ಪುದುರೆಯು ಸೀರು, ಹಗ್ಗದ ಹಾವು, ಆಕಾಶದ ಕರ್ಕ್ಯಾಲ- ಇವುಗಳನ್ನು ಅಯವಾಡುವಂತೆ- ಎಲ್ಲಾವನ್ನೂ ಪುರುಷನೆಂಬ ಆತ್ಮಸನ್ಧಿ ಲಘುವಾಡುಕೊಂಡು. ತನ್ನಲ್ಲಿ ತಾನಿಂದ್ದುಕೊಂಡು ಮನಸ್ಸನ್ನಿಲ್ಲಿ ತೀರ ಶಾಂತಿಯನ್ನು ಹೊಂದಿದರೆ ಕೃತಕ್ಷೇತ್ರನಾಗುತ್ತಾನೆ.

ಓಗಿರುವದರಿಂದ ಅನಾದಿಯಾದ† ಅವಿದ್ಯೆಯಿಂದ ನಿದೇವಾಡುತ್ತಿರುವ ಪಾರ್ವತಿಗಳಿರ, ಆತ್ಮಸನ್ಮಾನಾಣಿವರುವಾದ ವಳಿರಿ, ಆತ್ಮಜ್ಞಾನದ ಕಡೆಗೆ ತಿರುಗಿರಿ; ಎಚ್ಚರಗೊಳ್ಳಿರ, ಭಯಂಕರವಾದ ಏಲ್ಲಾ ಅಸಂಖ್ಯಾಗಳಿಗೂ ಬೀಜವಾಗಿ ರುವಫ್ತಿ ಅಜಾಳಾ ಸವೆಂಬ ನಿದೇಯಸ್ಸು ನಾಶವಾಡಿಕೊಳ್ಳಿರಿ. ಹೇಗೆ? ಎಂದರೆ, ಶ್ರೀಹೃಷಿವಾದ ಆ (ಆತ್ಮಸನ್ಮಾನ) ಒಳ್ಳಿ ಚೆಚ್ಚಿಸ ಆಚಾರ್ಯರ ಬಳಿಗೆ ಹೇಳೇನಿ ಅವರು ಚೇಳಿಕೊಂಡುವಂತೆ 'ಎಲ್ಲಕ್ಕೂ ಒಳಗೊರವ ಆತ್ಮಸೇ ನಾಷ' ಎನ್ನ ತಿಳಿದು ಕೊಳ್ಳಿರಿ, ಸಿಕ್ಕಿಯಿಸಿಕೊಳ್ಳಿರಿ, ಉಪೇಕ್ಷೆವಾಡಲೇ ಬಾರದು. ಹೀಗೆಂದು ಕುರತಿಯು ದಯವಿರುವ ತಾಯಿಯ ಹಾಗೆ (ಸಮರ್ಗಿ) ತಿಳಿಸುತ್ತಿರುವದು; ಎಕೆಂದರೆ ತಿಳಿಯಬೇಕಾಗೂರವ ಆತ್ಮಸು ಒಂಬೂಸೂಕ್ತವಾದ ಬುದ್ಧಿಗೆ ಮಾತ್ರ ಗೋಚರನಾಗುವನು.

ಎತರ ಹಾಗೆ ಬುದ್ಧಿಯು ಸೂಕ್ತವಾಗಿರಬೇಕೂ? ಎಂದರೆ, ಹೇಳುತ್ತಾನೆ. ಜೂರಿಯ ಅಲುಗು ಮನಸೆದು ಹರಿತವಾಗಿದ್ದರೆ ಅವರ ಮೇರೆ ಕಾಲಿಗಳನ್ನಿಷ್ಟು

\* ಲಘುವಾಡುವದು ಒಂದಾನೆಂದು ಉಪಾಸನಾವಿಶೇಷವಲ್ಲ, ಆಯಾ ರಂಧರದ್ವ ಅರಿಮಳೆಳ್ಳಿವ ಜ್ಞಾನವೇ

† ಅವಿದ್ಯೆಯು 'ಅನಾದಿ' ಎಂದ್ದರಿಂದ ..ಜೀವನುಗಳನ್ನು ಆಶ್ರಯಿಸಿದ್ದೆಲ್ಲ, ಬಹುಕಾಲ ದಿಂದ ಇದ್ದುಕೊಂಡಿರುವದು- ಎಂದು 'ಹೇಳಿದಂತಾಯಿತು'- ಎಂದು ಈಗಿನ ಕೆಲವರು ಅಭಿಪ್ರಾಯವಹಿವೆಯು. ಇಮು ಸುಖುಮಲ್ಲ. ಬಹು ಜನ್ಮಗಳಿಂದೆಂದ ಆತ್ಮಸನ್ಮಾನ ಅರಿಯದೆ ಇದೇ ಪಂಖಿದೇ ಇಲ್ಲಿ ಭಾಷ್ಯದ ಕಾಷ್ಟಯ್ಯವು.

‡ ತತ್ತ್ವವನ್ನು ತಿಳಿದುಕೊಳ್ಳಿದೆ ಇರುವೆಂಬ ನಿದೇಯೇ ಕರ್ಮಾಗಿ ಕಿಳಿದುಕೊಳ್ಳಬೇಕೆಂಬ ಅಸಂಖ್ಯಕ್ಕೆ ಕಾರಣವಾಗಿರುವದು. ಕಾರಿಕೆ(೮-೧೩)ಯನ್ನು ನೋಡಿ

ಸಡೆಯುವದು ಬಲುಕಷ್ಟವಾಗಿರುವದು; ಅದರಂತೆ ಸಡೆಯಲಸಾಧ್ಯವಾದದ್ವಾ,- ಈ ತತ್ತ್ವಜ್ಞಾನವೆಂಬ ಮಾರ್ಗವನ್ನು ಸಂಪೂರ್ಣವಾದು ಕಷ್ಟ-ಖರು ನಿಜವನ್ನು ತಿಳಿದ ಜ್ಞಾನಿಗಳು ಹೇಳುವರು. ಜ್ಞಾನೀಯವಾದ ಆತ್ಮನು ಬಲುಸರ್ಕಾರವಾಗಿರುವದರಿಂದ ಅದರ ವಿಷಯವಾದ ಜ್ಞಾನದ ದಾರಿಯನ್ನು \* ಪಡೆಯುವದು ಬಲುಕಷ್ಟವೆಂದು ಹೇಳುವರು ಎಂದು ಅಭಿಪ್ರಾಯ.

॥ ೧೯ ॥

ಹಾಗಾದರೆ ತಿಳಿಯಬೇಕಾದ (ಈ ಆತ್ಮನು) ಬಲುಸಹಕ್ಕು ಸೆಂಬುದು ಹೇಳಿ ಎಂದರೆ ಹೇಳುತ್ತೇನೆ. ಈ ಪ್ರೇರಿತಿಯು ಶಬ್ದ, ಸ್ವರ್ಥ, ರೂಪ, ರಸ, ಗಂಥ-ಇವುಗಳಿಲ್ಲ ಸೇರಿ ಎಲ್ಲಾ ಇಂದ್ರಿಯಗಳಿಗೂ ವಿಷಯವಾಗಿರುವದರಿಂದ ಸ್ತುಲವಾಗಿದೆಯಷ್ಟು; ಶರೀರವೂ ಹೀಗೆಯೇ (ಸಾಧ್ಯಲವಾದದ್ವಾ). ಗಂಧ ಮುಂತಾದ ಒಂದೊಂದು ಗುಣವು ಕಡಿಮೆಯಾದ ಹಾಗಿಲ್ಲಾ ಅತ್ಯುವುಂತಾಗಿ ಆಕಾಶದವರಿಗೂ ಇರುವ (ವಸ್ತುಗಳು) ಒಂದಕ್ಕಿಂತ ಒಂದು ಹೆಚ್ಚು ಸೂಕ್ತವಾಗಿ ಯೂ ಹೆಚ್ಚು ವಾಗ್ಯದವಕವಾಗಿಯೂ ಇರುವದು ಕಂಡಿರುತ್ತದೆ. ಗಂಧವು ವೇದದಲಾಗಿ ಶಬ್ದದವರೇ ಸಾಧ್ಯಲವಾಗಿರುವ ವಿಕಾರಗಳು (ಒಂದೂ) ಯಾವ ಆಶ್ವನ್ನಲ್ಲಿರ್ಲವೋ ಆವಸ್ಯಾ ಎಲ್ಲಕ್ಕೂ ಹಚ್ಚಾಗೆ ಇನ್ನಿಲ್ಲದಷ್ಟು ಸೂಕ್ತಸು ಎಂದು ಮುಂತಾಗಿ ಇಂಥ ತಕ್ಷದ್ವೇಸಿದೆ?— ಎಂದು (ಈ ಮುಂದಿನ) ಶ್ರುತಿಯು ತೀವೆರಿಸುವದು:—

ಶಬ್ದವಿಲ್ಲದ, ಸ್ವರ್ಥವಿಲ್ಲದ, ರೂಪವಿಲ್ಲದ, ಅವ್ಯಯವಾದ, ಮತ್ತು ರಸವಿಲ್ಲದ, ಸಿತ್ಯವಾದ, ಗಂಧವಿಲ್ಲದ, ಅನಾದಿಯಾಗಿರುವ, ಅನಂತವಾಗಿರುವ, ಮಹತ್ತಿಗೂ ಬೇರಿಯದಾದ, ಸಿತ್ಯಲವಾದ ಯಾವ (ಆತ್ಮತತ್ತವಾಂಶೋ) ಅದನ್ನು ತಿಳಿದುಕೊಂಡರೆ ಮ್ಯಾತ್ಯಮುಖದಿಂದ ಬಿಡುಗಡೆಯಾಗುವನು.

॥ ೨೦ ॥

“ಶಬ್ದಪಲ್ಲದ, ಸ್ವರ್ಥವಿಲ್ಲದ, ರೂಪವಿಲ್ಲದ, ಅವ್ಯಯವಾದ, ಮತ್ತು ರಸವಿಲ್ಲದ, ಸಿತ್ಯವಾದ, ಗಂಧವಿಲ್ಲದ” ಎಂಬುದರ (ಅಭಿಪ್ರಾಯವನ್ನು ಮೇಲೆ ಅವಶ್ಯಕ ನಿರ್ಣಯಲ್ಲಿ) ವಿರಾಸಿರುತ್ತದೆ. (ಈ) ಬ್ರಹ್ಮವು ಅವ್ಯಯವು; ಪಕೆಂದರೆ ಶಬ್ದವೇ ಮುಂತಾದದ್ವಾರಿಸುವ ಯಾವದೋ ಅದು ಸರ್ವಯತ್ತದೆ; ಇದರಲ್ಲಿ ಶಬ್ದವೇ ಮುಂತಾದದ್ವಾರಿಸುವ ಒಂದೂ ಇಲ್ಲದ್ವಾರಿಂದ ಅವ್ಯಯವು, ವ್ಯಯವಾಗುವದಿಲ್ಲ, ಸರ್ವಯುವದಿಲ್ಲ. ಆದ್ದರಿಂದಲೇ ಇದು ಸಿತ್ಯವಾದದ್ವಾ. ಪಕೆಂದರೆ ಯಾವುದು ವ್ಯಯವಾಗುವದೋ ಅದು ಅನಿತ್ಯವು. ಇದು ವ್ಯಯವಾಗುವದಿಲ್ಲ, ಆದ್ದರಿಂದ ಸಿತ್ಯ.

\* „ದಾರಿ“ ಎಂದಧ್ಯರಿಂದ ಎಲ್ಲಗೋಡೆಗೆ ಬ್ರಹ್ಮವನ್ನು ಪಡೆಯಬೇಕೆಂದು ತೋಯಬಾರದು; ಜ್ಞಾನವೆಂಬ ಉಪಾಯವನ್ನೇ ದಾರಿಯಿಂದು ಕರೆದಿರುತ್ತದೆ— ಎಂದು ಭಾವ.

ఈ కారణదించలూ నిక్షేపాదద్యు: ఏకేందరే అదు ఆనాది; ఇదక్కే ఆది ఎందచే (మతేష్టందు) కారణప్త ఇల్లద్దరింద ఇదు ఆనాది(యీనిసువదు) యూహదు లదియుఖ్యదేశ్చీ ఆదు కాయ్యపాగారువదచింద తన్న కారణాదల్లి అదు లయవాగువదు; ఈదాహరణేగి పృథివీ ముంతాదవు (కాయ్య వాగిరువదరుంద తన్మ కారణాదల్లి\* లయవాగుత్తునే). ఆదరే ఈ (బుహ్యప్త) ఐల్లక్ష్మీ కారణావాగారువదరింద్భు కాయ్యవహ్యా. కాయ్యవహ్యద్దరింద సిక్కు వాగిరువదు, ఇదు లయవాగువదక్కే ఇదశ్చ బేచేందు కారణాపల్ల. మత్తు ఇదు ఆసంతవు, ఇదక్కే అంతపల్ల, ఎందరే బేరే కాయ్యవిల్ల. బాళే ముంతాదద్యు రణ్యు ముంతాద కాయ్యవస్యు ఈంటువాచిద సేవలే (నాశవాగువదరింద) ఆసిక్కువాగారువదు కండిదేయశ్చు; ఆదరే బుహ్యశ్చే యాగూ ఆంతపల్ల, త్తు ఆద్దరిందల్లి ఇదు నిక్షేపాగిదే. ఇదు మహత్తీగూ బేరే, ఎందరే బుచ్ఛి ఎంబ కేసరిన మహత్తీగింతల్లి బేరే యాగిదే; ఏకేందరే నిక్షేపాద జ్ఞానసద స్ఫురించవాగిదే. బుహ్యప్త ఎలాల్ల భూతగళిగూ ఆక్కనాగారువదరింద ఇదు ఐల్లక్ష్మీ సాష్ట్యయగ్రిగుత్తదే.|| “ఈ ఆక్కను ఎలాల్ల పాగ్రణిగ్రాల్చల్యు (అడగిరువను)” ఎందు హిందేయే (ఏసెయ మంత్రదల్లి) హేరీరుత్తదే; ఆద్దరింద (ఎలాల్ల పాగ్రణిగళిగూ ఇదు ఆక్కనాగారువదు.) మత్తు ఈ బుహ్యప్త సిశ్చలవాగారువదు, ఎందచే కూటస్థస్థితివాగారువదే! \*\* హేహరతు పృథివి ముంతాదవుగళ కాగే ఒండక్కే కూరైలసిదరే నిక్షేపాగిరువదల్ల.

\* పృథివి అస్తినల్లి, అశ్చ వాయువినల్లి— ఇత్తాది.

† మస్సు ముంతాదద్యు మిశేయే ముంతాదపుగలోగి కారణవాగిరువంతే బుహ్యప్త రచ్ఛాదిగణగీ కారణవాగిల్ల; సజవాగి రచ్ఛాదిగణ బుహ్యశ్చేంత బేరేయగి ఇల్లపే ఇల్ల.

‡ బుహ్యప్త రచ్ఛావే ముంతాద కాయ్యవాగి పరిమిసించే బుహ్యప్త ఇల్లంకాగి బిధబండు, ఆదే బుహ్యప్త బుహ్యప్త ఆగిమ్మ కాయ్యంతే తంఱిత్తిరువదరింద ఇదశ్చ నాకపల్ల.

§ ఇదు సమష్టిచూద్ది, బిడిబిడియాద బుధిగళ ఒట్టు.

|| బుధియు బేఫచుత్తులే ఇరువదు నమ్మ నమ్మ ఆసుధచండ్లి ఇపు. ఒండొందు కాలదల్లి ఒండొందు బుధి ఇరువదు, ఇచ్చేల్ల నోచువ ఆక్కప్త ఒండే స్ఫురిప దల్లిరువదు.

\*\* మాబాధుగాల్లదే నిక్షేపాగిరువదశ్చ కూటస్థసిక్కుచేస్తున్న వను. పృథివి ముంతాదవు నిక్షేపించు కేలపరు హేతుపరు; ఆదే అవశ్య మాబాధుగారువచు, ఆక్కప్త రండ అపు పరిశతాపునిక్షేపిసినే.

ಹೀಗಿರುವ ಈಬ್ರಹ್ಮತ್ವವನ್ನು \* ತೀರುಕೊಂಡರೆ, ಅದೇ ತನ್ನ ಆತ್ಮವೇಂದು ಅರಿತೇ, ಮೃತ್ಯುವಿನ ಬಾಯಿಯಂದ, ಎಂದರೆ ಅವಿಷ್ಯ, ಕಾಮ, ಕರ್ಮ- ನಂಬ ಮರಣದ ವಿಷಯದಿಂದ ಪಿಡುಗಡೆಬಾಗುವನು, ತಪ್ಸಿಸಿಕೊಳ್ಳಲ್ಪತ್ತಾನೆ.

**ಮೃತ್ಯುನ್ನ ಹೇಳಿದ (ತು)** ಸನಾತನವಾದ ನಾಚಿಕೇತೋಪಾಖ್ಯಾನ ವನ್ನು ಹೇಳಿದ ಮತ್ತು ಕೇಳಿದ ಪಂಡಿತನು ಬ್ರಹ್ಮಲೋಕದಲ್ಲಿ ಪೂಜ್ಯ ನಾಗುವನು. || ೧೯ ||

ಬಾರಂಭಮಾಡಿರುವ ಏಷಾಂಸವನ್ನು ಹೇಗೆಷುವದಕ್ಕಾಗಿ ಶ್ರುತಿಯು ಹೀಗೆಂದು ಹೇಳಿದೆ. ನಾಚಿಕೇತೋಪಾಖ್ಯಾನವು ಎಂದರೆ ಸಚಿಕೇತನು ಪಡೆದದ್ದು ಮೃತ್ಯು ಹೇಳಿದ ಮರಿಯ ವಲ್ಲಿಗಳ ರೂಪದಲ್ಲಿರುವ ಈ ಉಪಾಖ್ಯಾನವು ಸನಾತನವಾದದ್ದು, ಹೇಂದರ್ಥಲ್ಲಿರುವದಾದ್ದರಿಂದ ಬಹುಪೂರೂತನವಾದದ್ದು. ಇದನ್ನು ಬಾರಹ್ಮಣಿಗೆ ಹೇಳಿದವನೂ ಆಚಾರ್ಯರಿಂದಿಂತ್ತು ಕೇಳಿದ ಪಂಡಿತನೂ ಬ್ರಹ್ಮಲೋಕದಲ್ಲಿ ಎಂದರೆ ಬ್ರಹ್ಮಲ್ಲಿ ಎಂದರೆ ಬ್ರಹ್ಮನಾಗುವನು|| ಎಂದರೆ ಆತ್ಮನಾಗಿ ಉಪಾಸ್ಯನಾಗುವನು.

ಯಾವನು ಪ್ರಯತನಾಗಿ ಈ ಪರಮಗುಹ್ಯವನ್ನು ಬ್ರಹ್ಮಸಭೀಯಲ್ಲಿ ಶ್ರವಣಮಾಡಿಸುತ್ತಾನೋ ಅಥವಾ ಶ್ರಾದ್ಧಕಾಲದಲ್ಲಿ (ಭೋಜನವಾದು ಶ್ರೀರುವರಿಗೆ ಶ್ರವಣಮಾಡಿಸುತ್ತಾನೋ) ಅದು ಅನಂತವಾಗುವದು, ಅನಂತವಾಗುವದು. || ೨೦ ||

ಯಾವನೇ ಆಗಲಿ ಪ್ರಯತನಾಗಿ ಎಂದರೆ ಶ್ರಜಿಯಾಗಿ ಈ ಪರಮಗುಹ್ಯವನ್ನು ಹೆಚ್ಚಿನ ರಹಸ್ಯವಾದ ಈ ಗ್ರಂಥವನ್ನು, ಗ್ರಂಥರೂಪದಿಂದಲೂ ಅಥ-

\* ಮೌಲಿಕಿಸಿರುವ ಬ್ರಹ್ಮವೇ ನಮ್ಮ ಆತ್ಮ, ಆದ್ದರಿಂದ ಇದನ್ನು ಬ್ರಹ್ಮತ್ವವನ್ನು ಹರು. ನಾವು ವ್ಯವಹಾರದಲ್ಲಿ ಈದುಕೊಂಡಿರುವ ಆತ್ಮವು ಜೀವಾತ್ಮ. ಅದು ನಮ್ಮ ಸಿಂಹಾಸನ ಸ್ಥಳಿಕವನ್ನು.

ಫಿ ಬಾಹ್ಯಣಿಗೆ ವೇದವನುಳಿಸಿ ಶ್ರವಣಮಾಡುವ ಮುಖ ವಾದ ಅಧಿಕಾರವಿರುವದು.

ಫಿ ಆಚಾರ್ಯರಿಂದ ಶ್ರವಣಮಾಡಿದೇರೆ ಫಲವಾದೀತೇ ಹೇಳಿರುತ್ತ ಕಾನೇ ಶಾಸ್ತ್ರದಲ್ಲಿ ಓಂಕೀಂದ ಮಾತ್ರದಿಂದ ಬ್ರಹ್ಮಸ್ವರೂಪವು ಗೊತ್ತಾಗುವ ಹಾಗಿಲ್ಲ.

ಫಿ ಬ್ರಹ್ಮಲೋಕಕ್ಕೆ ಹೊಗಿ ಥಳಿವನ್ನು ಹೊಂದುಕೊನೆಂದು ಅಥವಲ್ಲ, ಕರ್ಮಗಳಿಗೆ ಉಪಾಸನೆಗಳಿಗೆ ಒಂದೆಂದು ಲೋಕವೇ ಥಳಿವಾಗುವ ಹಾಗೆ ಜ್ಞಾನಕ್ಕಿಂತು ಒಂದು ಚೀರೆ ಲೋಕವ ಥಳವಲ್ಲ. ಏಕೆಂದರೆ ಬ್ರಹ್ಮವೇ ಇವರಿಗೆ ಲೋಕ ಎಂದು ಶುರುತ್ತದೆ ಎಂದು ಭಾವ.

|| ಬ್ರಹ್ಮವೇ ಎಲ್ಲಾಗಿ ಉಪಾಸ್ಯವನ್ನೇ; ಬ್ರಹ್ಮವೇ ತನ್ನ ಸ್ವರೂಪವಾದರೆ ಕಾನೇ ಉಪಾಸನಾದುತ್ತಾಗುವದು.

ರೂಪದಿಂದಲೂ ಬ್ರಹ್ಮಸಭೀಯಲ್ಲಿ ಎಂದರೆ ಬಾರಹ್ಮಣಿರ ಸಭೀಯಲ್ಲಿಯಾಗಲಿ ಶಾರ್ಥಕ ದಲ್ಲಿ (ಬಾಹ್ಮಣಿರು) ಭೋಜನವಾಡುತ್ತಿರುವಾಗಿಲ್ಲಾಗಲಿ ಶ್ರವಣವಾಡಿಸಿದರೆ (ಅವನು ವಾಡಿದ್ದು) ಆ (ಕಾರ್ಯಾರ್ಥ) ಆ ಶಾರ್ಥಕವೂ ಆಸಂತವಾಗುವದು ಎಂದರೆ ಅಸಂತವಾದ ಫರ್ಮವನ್ನು\* ಕೈಬಂಡಿಸಿದಾಗುವದು. (ಅಸಂತವಾಗುವದು ಎಬು ವನ್ನು) ಎರಡು ಸೂ ಹೇಳಿದ್ದು ಆಧ್ಯಾತ್ಮಿಕ ಮುಗಿಳಿಂಬಿಸಿದನ್ನು ತಿಳಿಸುವದಕ್ಕೆ.

---

## ಎರಡನೆಯ ಆಧ್ಯಾತ್ಮಿಕ—ಒಂದನೆಯ ವಲ್ಲಿ

ಮೊರಗಿನ ವಿಷಯಗಳ ಕಡೆ ಇರುವ ದೃಷ್ಟಿಯೇ ಆತ್ಮದೃಷ್ಟಿಗೆ ಅಡ್ಡಿ

‘ಆ ಆತ್ಮನು ಸರ್ವಭೂತಗಳಲ್ಲಿಯೂ ಗೈಥನಾರ್ಥಿರುವದರಿಂದ (ಸಾಮಾನ್ಯ ರಂಗಿನೆ) ತೊರ್ತುರುವದಿಲ್ಲ, ಆದರೆ ಚಂರುಕಾದ ಬುದ್ಧಿಗೆ ಗೈಥರನಾಗುತ್ತಾನೆ’— ಎಂದು ಹಿಂದೆ (೧೫-೨೭) ಹೇಳಿದೆಯನ್ನು ಆ ಚಂರುಕಾದ ಬುದ್ಧಿಯುಂಟಾಗುವದಕ್ಕೆ ಏನು ಅಡ್ಡಿಯಾಗಿ, ಆ ಬುದ್ಧಿಯಿಲ್ಲದ್ದರಿಂದ (ಒನರಿಗೆ) ಆತ್ಮನು ಕಾಣದೆ ಇರುವನು? ಎಂದು ಕೇಳಬಹುದು. ಆದ್ದರಿಂದ ಆ (ಆತ್ಮನ)ನನ್ನ ಕಾಣದೆ ಇರುವದಕ್ಕೆ ಕಾರಣವನ್ನು ತಿಳಿಸುವದಕಾಗಿ ಆ ವಲ್ಲಿಯನ್ನು ಆರಂಭಿಸಿರುತ್ತದೆ. ಏಕೆಂದರೆ ಶ್ರೀಯಸ್ವಿಗೆ ಅಡ್ಡಿಯಾದ ಕಾರಣವನ್ನು ತಿಳಿದಿದ್ದರೆ ಅದನ್ನು ತೊರ್ತುರಾಡಿಸುವದಕ್ಕೆ ಪ್ರಯತ್ನವನ್ನು ಮಾಡಬಹುದೇ ಕೊರತು ತಿಳಿಯದೆ ಆಗುವದಿಲ್ಲ.

ಸ್ವಯಂಭುವು ಹೊರಕ್ಕೆ ಹೊರಿಗುವಂತೆ ಇಂದ್ರಿಯಗಳನ್ನು ಹಾಳುವಾಡಿರುವನು; ಆದ್ದರಿಂದ (ಮನಸ್ಸನುಷ್ಯನು) ಹೊರಗೆ ನೊಡುತ್ತಾನೆಯೇ ಹೊರತುಅಂತರಾತ್ಮನನ್ನು ನೊಡುವದಿಲ್ಲ. ಯಾವನೊಂದು ಒಬ್ಬ ಧೀರನು ಅಮೃತತ್ವವನ್ನು ಬಯಸಿದವನಾಗಿ ಇಕ್ಕೆಸ್ವನ್ನು ತಿರುಗಿಸಿಕೊಂಡು ಪ್ರತ್ಯಾತ್ಮನನ್ನು ನೊಡುತ್ತಾನೆ. || ೧ ||

\* ಬಾಹ್ಮಣಿಗೆ ಹಾಕಿದ ಧೂಂಜಾ, ಕೊಟ್ಟ ಪಕ್ಕಿ, ಮಾಡಿದ ಕರ್ಮ— ಇವೆಲ್ಲ ಕೂಡಿಸಿದ್ದಿನ ಬಳವನ್ನು ಕೇಳಬಹುದು

‘ಪರಾಜ್ಯಾ’ ಎಂದರೆ ಹೊರಕ್ಕೆ ಹೋಗುವಂಥವು. ‘ಬಾಸಿ’ ಎಂದರೆ ಆಕಾಶದ ಹೆಗ್ಗಿರುತ್ತಿನಿಂದ\* ತಿಳಿಮಂಚೀಕಾದ ಕೆವಿಯೇ ಮುಂತಾದ ಇಂದ್ರಿಯ ಗಳು; ಆ (ಇಂದ್ರಿಯಗಳು) ಶಬ್ದವೇ ಮುಂತಾದ ವಿಷಯಗಳನ್ನು ಬೆಳಗುವದಕ್ಕೆ ಹೊರಕ್ಕೇ ಹೊರಡುತ್ತಿರುವವು. ಈ ಸ್ವಭಾವವಾಗಿರುವಂತೆ ಇವು ಇನ್ನು ‘ವ್ಯಕ್ತಿತತ್ವ’ ಎಂದರೆ ಹಿಂಸೆವಾಡಿರುತ್ತಾನೆ—ಹಾಖುವಾಡಿರುತ್ತಾನೆ. ಯಾರು? ಎಂದರೆ ಸ್ವಯಂಭು ಯಾವಾಗಲೂ ತಾನೇ ಸ್ವತಂತ್ರನಾಗಿ [‘ಸ್ವಯಂ’] ಇರುತ್ತಾನೆಯೇ [‘ಭವತಿ’] ಹೊರತು ಪರತಂತ್ರನಾಗಿರುವದಿಲ್ಲವಾದ್ದರಿಂದ ಪರಮೇಶ್ವರನಿಗೆ (ಸ್ವಯಂಭು ಎಂದು ಹೇಬರು). ಆದ್ದರಿಂದ ಹೊರಗೆ— ಎಂದರೆ ಹೊರಗೆ ಇರುವಂಥವುಗಳಾಗಿ ಅನಾತ್ಮವಾಗಿರುವ— ಶಬ್ದವೇ ಮುಂತಾದವು ಗಳನ್ನು, ನೋಡುವಾತನು ಕಾಣುವನೇ ಹೊರತು (ಅವುಗಳನ್ನೇ) ಅರಿಯುವನೇ ಹೊರತು ಅಂತರಾತ್ಮನನ್ನು ಎಂದರೆ ಒಳಗೊಂಡ ಆತ್ಮನನ್ನು ಕಾಣಬೇಕು— ಎಂದಧರ್ಮ.

ಜನರದು ಇದೇ ಸ್ವಭಾವವಾಗಿರುತ್ತಿದ್ದರೂ, ಸದಿಯ ಪ್ರವಾಹವನ್ನು ಹಿಂತಿರುಗಿಸುವ ಹಾಗೆ ಯಾವನೇ ಒಬ್ಬ ಧೀರನು ಎಂದರೆ ಒಬ್ಬ ವಂತನಾದ ವಿವೇಕಿಯು, ಪ್ರಕೃತಾತ್ಮನನ್ನು ನೋಡುತ್ತಾನೆ ಒಳಗೊರುವ ಆತ್ಮನೇ ಪ್ರಕೃತಾತ್ಮನು. ಒಳಗೊರುವ (ಆತ್ಮಸ್ವಯಂಭು) ಆತ್ಮ ಎಂಬ ಶಬ್ದವು ಲೋಕದಲ್ಲಿ ರೂಢಿ ವಾಗಿದೆಯೇ ಹೊರತು ಮತ್ತೊಂದರಲ್ಲಿ(ರೂಢಿವಾಗಾ)ಲ್ಲ. ಆತ್ಮಶಬ್ದವು ವ್ಯಕ್ತಿಸ್ವಾತಿತಃಬುವಂದು ಭಾವಿಸಿದರೂ ಆತ್ಮಶಬ್ದಕ್ಕೆ ಇದೇ ಆರ್ಥಿಕಾಗಾಗುವುದು. ಏಕೆಂದರೆ “ಯಚ್ಚಾಪ್ರೌಢಿ ಯದಾದತ್ತೀ ಯಚ್ಚಾತ್ತಿ ಷಷಯಾಸಿಹ | ಯಚ್ಚಾಸ್ಯ ಸಸ್ತಿತೋ ಭಾವಸ್ತಾಂಧಾತ್ತೀತಿ ಕೀರ್ತನೀತೇ ||” (ಇಲ್ಲಿರುವ ವಿಷಯಗಳನ್ನು ಕೊಂಡುವದರಿಂದಲೂ, ಅವುಗಳನ್ನು ತನೇನ್ನು ಇತ್ಯೇ ತೆಗೆದು ಕೊಳ್ಳಲ್ಪತ್ತಿರುವದರಿಂದಲೂ ಆವೇಳಿ ಅವುಗಳನ್ನು ಶಾಣ್ಣಿತ್ತಿರುವದರಿಂದಲೂ ತುಂಡಿಸದೆ ಸಿರಂತರವಾಗಿರುವದರಿಂದಲೂ ಆತ್ಮಸ್ವಿನಿಕೊಂಡಿರುತ್ತಾನೆ) ಎಂದು ಆತ್ಮಶಬ್ದದ ವ್ಯಕ್ತಿತ್ವಯ ಸ್ವರ್ಪತಿಯಲ್ಲಿತ್ತು ಹೇಳಿರುತ್ತಂದೆ. ಇಂಥಿತನ್ನ ಸ್ವರೂಪ

\*. ‘ಈ’ ಎಂದರೆ ಆಕಾಶವು. ‘ಬಿಲ್ಲುಗಾರರು’ ಎಂಬಲ್ಲಿ ಬಾಣ ಮುಂತಾದವುಗಳನ್ನು ಹಿಡಿ ನಿಯನ್ತರಿಂದ ಅರ್ಥವಾದಿಕೆಳ್ಳಿವಂತಹ ಆಗಿ ಎಂದರೆ ಆಕಾಶದಿಂದಾಗಿರುವ ಕೆವಿಮನ್ನು ಅದು ಜತೆಯಲ್ಲಿರುವ ಇತರ ಇಂದ್ರಿಯಗಳನ್ನು ತೆಗೆದುಕೊಳ್ಳಬೇಕೆಂದು ಭಾವ.

† ಯಾವ ಶಬ್ದಕ್ಕೆ ಯಾವದು ಮುಂಬಾಧಿಪತ್ರ ಅದನ್ನು ಮೊದಲು ಗ್ರಹಿಸಬೇಕು ಎಂಬುದು ನಾಮಾಸ್ಯಸ್ಥಿತಿಯಾಗಿದೆ; ಆದ್ದರಿಂದ ಆತ್ಮನೇವರೆ ಸಮ್ಮ ಒಳಗಿನ ಸ್ವರೂಪವನ್ನು ರಾಷ್ಟ್ರಿಯಾಗಿರುವ ಆರ್ಥವನ್ನೇ ತೆಗೆದುಕೊಳ್ಳಬೇಕು

‡ ಇದು ಯಾವ ಸ್ತುತಿಯೇ ತಿಳಿಯದು.

ವಾದ ಪ್ರಕೃತಿಗಾತ್ಮಸನ್ನು \* ಸೋಧುತ್ವಾತ್ಮನೆ; ಏಕ್ವತ್ರ ಎಂದರೆ ಸೋಧಿತನು (ಎಂದರ್ಥವಾದರೂ) ‘ಸೋಧುತ್ವಾತ್ಮನೆ’ ಎಂಬುದೇ ಇಲ್ಲಿ ಇಟ್ಟುಕೊಳ್ಳಬೇಕಾದ ಆರ್ಥ; ಪಕೆಂದರೆ ವೇದದಲ್ಲಿ ಕಾಲದ (ರಾಘವನು) ನಿಯಮವಾಗಿ ಬರುವದಿಲ್ಲ.

‘ಹೀಗೆ ಸೋಧುತ್ವಾತ್ಮನೆ?’ ಎಂದರೆ ಹೇಳುತ್ತಾತ್ಮನೆ. ‘ಇಕ್ಕುಸ್ವಸ್ವನ್ನು ತಿರುಗಿಸಿಕೊಂಡು’; ಕಿವಿಯೇ ಮುಂತಾದ ಇಂದ್ರಿಯಸಮುಕ್ತಕ್ಕೆ ಇಕ್ಕುಸ್ವಸ್ವಿಂದು (ಇಲ್ಲಿ ಸಂಜ್ಞೆ). ಇದನ್ನು ಎರಡು ವಿಷಯಗಳಿಂತಲೂ ಹಿಂತರಿಗಿಸಿಕೊಂಡು, ಈ ವಿಧಾನಾಗಿ ಸಂಸ್ಕಾರವನ್ನು ಹೊಂದಿ ಪ್ರಕೃತಿಗಾತ್ಮಸನ್ನು ಸೋಧುತ್ವಾತ್ಮನೆ; ಪಕೆಂದರೆ ಹೊರಗಿನ ಪರವಯಗಳನ್ನು ಸೋಧುತ್ವಾತ್ಮರೂಪದಾ ಒಳಗೆ ಆತ್ಮಸನ್ನು ಕಾಣುವದೂ ಬಬ್ಬಿನಿಗೇ ಆಗುವದಿಲ್ಲ. ಹೀಗೆ ಒಹಳ ಕಷ್ಟದಿಂದ ಸ್ವಭಾವದ ಸಡಗೆಯನ್ನು ತೆದುಕೊಂಡು ಏತಕ್ಕೆ ಧೀರನಾದವನು ಪ್ರಕೃತಿಗಾತ್ಮಸನ್ನು ಸೋಧುತ್ವಾತ್ಮನೆ? ಎಂದರೆ ಹೇಳುತ್ವಾತ್ಮನೆ: ಅನ್ವಯತ್ವವನ್ನು ಬಯಕ್ಕೆ ಎಂದರೆ ಪರಣವಿಲ್ಲದ ಧರ್ಮವೆಂಬ ನಿಶ್ಚಯಾದ ತನ್ನ ಸ್ವಭಾವವೇ ತನಗೆ ಬೇಕೆಂದು ಖಚಿಸಿ, (ಹೀಗೆ ಆತ್ಮಸನ್ನು ಸೋಧುತ್ವಾತ್ಮನೆ) ಎಂದರ್ಥ

ಹೊರಗಿನ ಕಾಮಗಳನ್ನು ಬಾಲಕರು ಅನುಸರಿಸುತ್ತಾರೆ; ಹರಡಿ ರುವ ಮೃತ್ಯುವಿನ ಪಾಠವನ್ನು ಅವರು ಪಡೆಯುತ್ತಾರೆ. ಇನ್ನು ಧಿರ ರಾದರೆ ಇಲ್ಲಿ ಅನಿತ್ಯವಾದಪುಗಳಲ್ಲಿ ಅನ್ವಯತ್ವವನ್ನೇ ನಿತ್ಯವೆಂದು ತಿಳಿದು ಕೊಂಡು (ಅನಿತ್ಯವಾದಪುಗಳನ್ನು) ಬಯಸದೆ ಇರುವರು. || ೨ ||

ಹೊರಗೆ ಇರುವ ಅನಾತ್ಮವಸ್ತುಗಳನ್ನೇ ಸ್ವಭಾವವಾಗಿ ಸೋಧುವಂತೆ ವಾಡುತ್ವಾತ್ಮ ಆತ್ಮಸನ್ನು ಕಾಣುವದಕ್ಕೆ ಅಡ್ಡಿಯಾದ ಕಾರಣವಾಗಿ ಆತ್ಮದರ್ಶನಕ್ಕೆ

\* ಆತ್ಮನು ಜೀವಾತ್ಮನೆಂದೂ ಪರವಾತ್ಮನೆಂದೂ ಎರಡು ಬಗೆಯೆಂತಲೂ ಪರವಾತ್ಮನು ಜೀವಾತ್ಮನಿಗಿಂತ ಬೇರೆಯೆಂತಲೂ ತಾರ್ಕಾಕರು ಅಭಿಪ್ರಾಯಪಡುವರು. ದ್ವಾತ್ಮಿಗಳಾದ ಈಗಾನ ವೇದಾಂತಿಗಳು ಇದೇ ಅಭಿಪ್ರಾಯಪರಿಷಾರಗಾಗಿರುವು ಆತ್ಮ ಎಂಬ ಶಬ್ದವು ಸಮ್ಮ ಸ್ವರೂಪಕ್ಕೆ ರೂಪವಾಗಿರುವ ಹೆಸರಾದ್ದರಿಂದ ನಮಗಿಂತ ಭಿನ್ನವಾಗಿರುವ ಈಶ್ವರನೆಂದು ಈ ಶಬ್ದಕ್ಕೆ ಆರ್ಥವಾದುವದು ಸರಿಯಲ್ಲ - ಎಂದು ಹೀಂದೆ ಹೇಳಿದ್ದಾಯಿತು ಈಗ ಅವಯವಾರ್ಥವನ್ನು ತಿಗಿಮಂತಹ ಸಮ್ಮ ಆತ್ಮವೇ ಈ ಶಬ್ದಕ್ಕೆ ಆರ್ಥವಾಗುವವು ಎಂದು ತೋರಿಸುತ್ತಾರೆ. ನಿಯಮಗಳನ್ನು ಪಡೆಯುವದೆಂದರೆ ಅನ್ನ, ಪಾಸ- ಮುಂತಾಡಪುಗಳನ್ನು ಇಂಥವೆಂದು ಅರಿಯುವವು, ತಿಗಿದ್ದಕೊಳ್ಳುವದೆಂದರೆ ತನ್ನ ಧೀರನಾದಿಗಿಂತಹಂಡಿಸಿರುವದು, ತಿನ್ನ ವದೆಂದರೆ ಉಪಭೋಗಿಸುವದು- ಇದೆಲ್ಲವನ್ನೂ ನಾವೇ ಮಾಡುತ್ತಿದೇವೆ ಹೀಗಿಷ್ಟರೂ ನನ್ನ ಆತ್ಮನು ದೇಶಕಾಲವಸ್ತುಗಳಿಂದ ಕುಂಡಾಗುವರಿಲ್ಲ.

ವಿರೀಕೋಧಿಯಾಗಿರುವ ಯಾವ ಅವಿದ್ಯೆಯುಂಟಿಂದ,\* ಮತ್ತು (ಉ) ಅವಿದ್ಯೆಯು ತೀಕೋರಿಸಿಕೊಡುವವುಗಳಾದ- ಕಾಣುವ ಮತ್ತು ಕಾಣಿಸ್ತೀ. ಹೊರಗಿನ ಭೋಗಿಗಳಲ್ಲಿರುವ ಯಾವ (ಬಯಕೆ)ಯುಂಟಿಂದ ಈ ಅವಿದ್ಯೆ, ಒಯಕೆ- ಎಂಬಿರಿದ ರಿಂದ ಆತ್ಮದರ್ಶನಕ್ಕೆ ಅಡ್ಡಿಯನ್ನು ನಾಡಿಕೊಂಡಿರುವ ಬಾಲಕರು ಎಂದರೆ ಅಲ್ಪಬುದ್ಧಿಯುಳ್ಳ ಜನರು ಹೊರಗಿನ ಕಾಮಗಳನ್ನು ಎಂದರೆ ಕಾನುಸುವ ವಿಷಯಗಳನ್ನೇ ಅನುಸರಿಸುತ್ತಾರೆ, ಅವುಗಳನ್ನೇ ಹಿಂಬಾಲಿಸುತ್ತಾರೆ. ಈ ಕಾರಣದಿಂದ ಹರಡಿರುವ ಎಂದರೆ ಏಸ್ತಾರವಾಗಿ ಎಲ್ಲೆಲ್ಲಿಯೂ ಹಬ್ಬಿರುವ, ಮೃತ್ಯುವಿನ ಪಾಠ ವನ್ನು ಎಂದರೆ ಅವಿದ್ಯೆ, ಕಾಮ, ಕರ್ಮ- ಎಂಬ ಗುಂಪಿನಕ್ಕೆ ಒಲೆಯನ್ನು- ಯಾವ ದರಿಂದ ಕಟ್ಟಬೇಕುವರ್ತೆ ಆ ದೇಹೇಂದ್ರಿಯಗಳನ್ನು ಸೇರುವದು, ಆಗಲು ಪಡುವುದೇ ವಾಶವು; ಈ ಪಾಠವನ್ನು- ಪಡೆಯುತ್ತಾರೆ; ಯಾವಾಗಲೂ ಹುಟ್ಟುವರು, ಸಾಯುವದು, ಮುಂತ್ತು, ಬೇಸೆ- ಮುಂತಾದ ಅನೇಕ ಅನಧಿಗಳು ಸಮರ್ಪಿತವನ್ನು ಹೊಂದುತ್ತಾರೆ ಎಂದಧರ್ಮ.

ಹೀಗಿದೆಯಷ್ಟು. ಆದಕಾರಣ|| ಧೀರರು ಎಂದರೆ ವಿವೇಕಿಗಳಾದವರು ತಮ್ಮ ಬಳಗಿನ ಆತ್ಮನ ಸ್ವರೂಪದಲ್ಲಿದ್ದುಕೊಂಡಿರುವದೆಂಬ ಅಮೃತತ್ವವೇ ನಿತ್ಯ ವೆಂದು ತಿಳಿದುಕೊಂಡು- ದೇಹತೆಗಳ ಸ್ಥಾನವೇ\*\* ಮುಂತಾದದ್ದು ಅನಿತ್ಯವು, ಪರತ್ಯಾಗಾತ್ಮಸ್ವರೂಪದಲ್ಲಿರುವದೆಂಬ ಇದಾದರ್ಲೇ ‘ಕರ್ಮದಿಂದ ಬೆಳೆಯಿಂದೂ ಇಲ್ಲ. ಸಣ್ಣದಾಗುವದೂ ಇಲ್ಲ’ವಾದ್ದರಿಂದ†† ನಿಶ್ಚಯ. ಪೀಗೆ ಕೂಟಸ್ವಾಧಾ

\* ಅನಾತ್ಮವಸ್ತು ಆತ್ಮನಿಗಿಂತ ಬೇರೆಯಾಗಿ ಇಡುವದೆಂದು ಕಲ್ಪಿಸಿಕೊಳ್ಳುವದೇ ಅವಿದ್ಯೆಯು. ಅವಿದ್ಯೆಯೆಂಬ ಒಂದಾನೆಂದು ರಕ್ತಯಿರುವದೆಂದು ಈಗಿನವರು ಹೇಳುವಂತೆ ಆಚಾರ್ಯರು ಎಲ್ಲಿಯೂ ಅಭಿಪ್ರಾಯವರಟ್ಟಿಲ್ಲ.

† ರಾಘವ- ಈ ಲೋಕದ, ಕಾಂಡ- ಪರಶೋಕದ

‡ ಅವಿದ್ಯಾಕಾಮಕರ್ಮಗಳಿಂದ ಆತ್ಮಸಗೆ ಸಂಸಾರದ ಮಃಖಿವಾಗಿರುವವರಿಂದ ಇದ್ದ ಮೃತ್ಯು.

§ ದೇಹೇಂದ್ರಿಯಗಳಿಂದಗೊದುವವನು, ಅವುಗಳನ್ನುಗಲುವದು- ಎಂಬ ಜನ್ಮ ಮರಣಗಳುಂಟಿಂದು ಭಾವಿಸಿಕೊಳ್ಳುವದೇ ಮೃತ್ಯುವಿನ ಬಗೆಗೆ ಬೀಳುವದು.

|| ಇದು ಮೂಲದಲ್ಲಿರುವ, ಅಥ ಎಂಬ ಕಬ್ಬಿದ ವ್ಯಾಖ್ಯಾನ

\*\* ಆಧುತಕಂಪ್ತವಂ ಸಾಫಿನಂ ಅಮೃತತ್ವಂ ಹಿ ಭಾವ್ಯತ್ವೀ- (ಪ್ರಲಯಕಾಲವಾಗುವವರೀಗಾರುವದು ಅಮೃತವೇಸಿಕೊಳ್ಳುವದು) ಎಂದು ಸ್ತುತಿಯುಂಟು ಆತ್ಮತತ್ವವೇ ಪ್ರಲಯದಲ್ಲಿಯೂ ಹೊಂಗುವದಿಲ್ಲವಾದ್ದರಿಂದ ದೇವತಾಸಾಫಿನೇ ಮುಂತಾದ್ದಕ್ಕಿಂತಲೂ ಇದು ನಿಜವಾದ ಅಮೃತವೇ.

†† ಬ್ಯಾಹದಾರಣ್ಯಕ್ಷ(೪-೪-೨೩)ಕುತ್ತಿಯ ಸುಜನೆ

ಅಲ್ಲಾದದೇ\* ಇರುವ ಈ ಅವೃತ್ತಕ್ಕಾವೆ ನಿತ್ಯವೆಂಬುದನ್ನು ತಿಳಿದುಕೊಂಡು— ಅನಿತ್ಯವಾಗಿನುವ ಪದಾರ್ಥಗಳಲ್ಲಿ ಇದೇ ನಿತ್ಯವೆಂದು ಸಿಧರಿಸಿಕೊಂಡು+ ಬ್ರಹ್ಮಾರು ಈ ಅನಿತ್ಯವಾದ ಸಂಸಾರವಲ್ಲ ಯಾವಾದನಾಲ್ಲಿ ಬಯಸದೆ ಇರುವರು; ಏಕೆಂದರೆ (ಬಯಕೆಯು) ಪ್ರಕೃತಿಗಾತ್ಮಕಾಸನ್ನು ಕಾಣುವದಕ್ಕೆ ಪ್ರತಿಕೂಲವಾಗಿರುತ್ತದೆ. (ಒವರು) ಮಹಕ್ಕಳು ಮರಿ, ಹಣ ಕಾಶು, ಲೋಕಗಳ ಭೇಂಗಗಳು— ಇವುಗಳ ಬಯಕೆಯನ್ನುತ್ತೇ ಬಿಟ್ಟು ಹೇಳಿಯೇದಿದುತ್ತಾರೆ . ಎಂದರ್ಥ.

### ಇಂದ್ರಿಯಜ್ಞನವು ಸಿಜವಾಗಿ ಆತ್ಮಸದೆ

ಯಾವ ಇದರಿಂದಲೇ ರೂಪವನ್ನೂ ರಸವನ್ನೂ ಗಂಧವನ್ನೂ ಸ್ವರ್ತಗಳನ್ನೂ ನೈಘಣಗಳನ್ನೂ— ಚೆನ್ನಾಗಿ ತಿಳಿಯುತ್ತಿರುವನೊಂದು ಆ ಆತ್ಮಕ್ಕೆ ಇಲ್ಲಿ ಏನು ಉಳಿದಿರುವದು? ಇದೇ ಅದು. || ೫ ||

ಯಾವ (ಆತ್ಮಸನ್ನು) ಅರತಿರೂವದಿಂದ ಬ್ರಹ್ಮಾರು ಮತ್ತೊಂದನ್ನು ಬಯಸದೆ ಇರುವರೋ ಅದನ್ನು ಹೇಗೆ ಅರಿಯಬೇಕು? ಎಂದು ದನ್ನು ಈಗ ಹೇಳುತ್ತಾನೆ. ಜ್ಞಾನದ ಸ್ವರೂಪವೇ ಆಗಿರುವ ಯಾವ ಆತ್ಮನಿಂದ ರೂಪವನ್ನೂ ರುಚಿಯನ್ನೂ ವಾಸನೆಯನ್ನೂ ಸದ್ಗುರುಗಳನ್ನೂ ಸ್ವರ್ತಗಳನ್ನೂ ನೈಘಣನ ದಿಂದ ಆಗುವ ಸುಖದ ಅರವುಗಳನ್ನೂ ಪಷ್ಟಷ್ಟವಾಗಿಯ್ದೀ ಎಲ್ಲಾ ಜನರೂ ಅರಿತುಕೊಳ್ಳುವರೋ—

(ಆಕ್ಷೇಪ) ‘ದೇಹವೇ ಮುಂತಾದದ್ದುಕ್ಕಿಂತ ಬೇರೆಯಾಗಿರುವ ಆತ್ಮನಿಂದ ನಾನು ಅರಿಯುತ್ತಿದ್ದೇನೆ’ ಎಂದು ಜನಸಿಗಿಗೆ ಬಿಕ್ತಿಲ್ಲವಲ್ಲ? ‘ದೇಹಾದಿಗಳ ಗುಂಪೇ ಆಗಿರುವ ನಾನು ಅರಿಯುತ್ತಿದ್ದೇನೆ’ ಎಂದೇ ಅಲ್ಲವೆ ಜನರಿಲ್ಲರೂ ತಿಳಿದುಕೊಂಡಿದ್ದಾರೆ?

(ಪರಿಹಾರ) ಈದು ಸರಿಯಲ್ಲ. ದೇಹವೇ ಮುಂತಾದವುಗಳ ಗುಂಪೂ ಶಬ್ದವೇ ಮುಂತಾವುಗಳ ಸ್ವರೂಪವೇ ಆಗಿರೆಯಾದ್ದರಿಂದಲೂ ಅದೂ ಅರಿಯಲ್ಲ.

\* ಕೂಟಸ್ವವೆಂದೆ ಇಡ್ಲಿದ್ದು ಪರಿಣಾಮವನ್ನು ಹೂಂದುವಾದಲ್ಲದ್ದು. ಅಜಾಲ (ಅಲ್ಲಾದದ್ದು) ಈದೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೊಗುವ ತೆಲಸೆಯಲ್ಲದ್ದು.

+ ‘ವಿನಶ್ತತ್ವ-ವಿನಶ್ಯಂತಂ’ (೧೧). ಸಿತೈಸತ್ತಾನಾಂ’ (ತೀರೀ) ಎಂಬ ವಾಕ್ಯಗಳ ಸಂಜನ.

‡ ಬ್ರಹ್ಮದಾರಣ್ಯಕ (೪-೪-೭೬)ದ ಸಂಚನ ವಿಷಣ್ಣತ್ವಯವನ್ನು ಬಿಡುವದಕ್ಕೆ ಆತ್ಮನೇ ನಿತ್ಯನೆಂಬ ಜ್ಞಾನವು ಕಾರಣವಾಗುವದು. ಎಂದು ಭಾವ. ಪ್ರಕೃತಿಗಾತ್ಮಕಾರ್ಥವನ್ನು ತಿಳಿಲಬ್ಬಾಗ್ತಾ ಎಂಬುದನ್ನು ಮುಂದಿನ ವಾಕ್ಯಕ್ಕಿಂತ ಅಸ್ತಿಯಿಸಿಕೊಳ್ಳಬಹುದಾಗಿದೆ.

ತ್ವ ಜ್ಞಾನದ ಫಲವಾದ ಅರವುಂಟಾಗುವದೇ ವಿನಶ್ಯವೆಂಬುದು.

ಡಕಕ್ಕುದ್ದೇ ಆಗಿರುವವರಿಂದಲೂ ಆ (ಗುಂಪು ಮತ್ತೊಂದನ್ನು) ಅರಿಯುವದು ನಿಬಂಧ ಸರಿಯಲ್ಲ. ದೇಹಾದಿಗಳ ಗುಂಪು ರಹಿತಾವಿಗಳ ಸ್ವರೂಪವನೇ ಆಗಿ ದ್ವರೂ ರಹಿತಾದಿಗಳನ್ನು ಅರಿಯುವವರಾದರೆ ಹೊರಗಾಗ ರಹಿತಾದಿಗಳಾಗ ಬಂದು ಮತ್ತೊಂದನ್ನೂ\* (ತಾನು; ತಾನು) ತನ್ನ ತನ್ನ ರಹಿತವನ್ನೂ ಅರಿತುಕೊಳ್ಳುವುದು ದಾಗುವದು. ಆದರೆ (ನಿಷಿಫ್ಟಿಯೂ) ಹೀಗಿಲ್ಲ; ಆದ್ದರಿಂದ ದೇಹಾದಿ ಸ್ವರೂಪ ವಾಗಿರುವ ರಹಿತಾವಿಗಳನ್ನೂ ಈ ದೇಹಾದಿಗಳಾಗಿಂತ ಬೇರೆಯಾದ ಚೈತನ್ಯಸ್ವಭಾವ ವ್ಯಖ್ಯಾ ಆತ್ಮನಿಂದಲೇ ಒನದು ತಿಳಿದುಕೊಳ್ಳುತ್ತಿರುವೆ (ಎಂದಾಯಿತ್ತು.) ಯಾವದ ರಿಂದ ಕಷ್ಟಿಣವು ಸುಧುತ್ತದೆಯೋ ಅಮೇ ಚೊಕ್ಕಿಯೂ ಎಂಬುತ್ತಿಯೇ ಯಾವದ ರಿಂದ ಜನರು ಅರಿಯುತ್ತಾರೆ ಆ ಅರಿಸಿ ಸ್ವರೂಪವನೇ ಆತ್ಮ ಎಂಬುದನ್ನೂ ತಿಳಿದುಕೊಳ್ಳಬೇಕು.)

(ಹೀಗೆ ಯಾವದರಿಂದ ಎಜ್ಜಿರೂ ಅರಿತುಕೊಳ್ಳುವರೋ ಅಂಥ) ಆತ್ಮನಿಗೆ ಅರಿಯದೆ ಇರುವದು ಇಲ್ಲಿ ಎಂದರೆ ಈ ಲೋಕದಲ್ಲಿ ಮತ್ತೇನು ಉಳಿದಿರುವದು? ಯಾವದೂ ಉಳಿದಿರುವದಿಲ್ಲ ಎಲ್ಲವೂ ಆತ್ಮನಿಂದ ಅರಿಯಲ್ಪಡುತ್ತಿಲೇ ಇರುತ್ತದೆ. ಯಾವ ಆತ್ಮನಿಗೆ ಅರಿಯುವದಕ್ಕೂ ಆಗಮ್ಮು ಯಾವದೂ ಉಳಿದಿಲ್ಲವೋ ಆ ಸರ್ವಜ್ಞನೇ ತ್ವಾ ಆತ್ಮನು.

‘ಇದೇ ಅಧ್ಯಾ’; ಎಂದರೆ ದೇಹತೆಗಳೇ ಮುಂತಾಪವರಿಗೂ ಸಂಕರ್ಯವಾಗಿ ರುವದಾಗಿಯೂ ಧರ್ಮ- ಮುಂತಾಪವೃಗಳಿಂದ ಬೇರೆಯಾಗಿಯೂ ಇರುವ ತನಗಂತ ಮುಂದೆ ಇನ್ನಿಲ್ಲವಾದ ವಿಷಯವಿನ ಪರಮವದವನ್ನು ಕುರಿತು ಸಚಿಕೇತನು ತೇಳಿದ್ದನಷ್ಟು, ಅದೇ ನೀ ಈಗ ತೇಳಿದದ್ದು— ಎಂದೂ ಅಧ್ಯ.

ಸ್ವಪ್ನಾಂತವನ್ನೂ ಜಾಗರಿತಾಂತವನ್ನೂ ಎರಡನ್ನೂ ಯಾವಾತ ನಿಂದ ಅರಿಯುತ್ತಾನೋ ದೊಡ್ಡವನಾದ ವಿಭುವಾದ (ಅ) ಆತ್ಮನನ್ನು ತಿಳಿದುಕೊಂಡ ಧೀರನು ತೋರಿಸದೆ ಇರುವನು. || ೪ ||

\* ಒಂದು ರಹಿತವು ಮತ್ತೊಂದು ರಹಿತವನ್ನು ನೋಡುವುದಲ್ಲ, ತನ್ನನ್ನು ಅಂತು ಕೊಳ್ಳಲಿ ಬಹುದಲ್ಲ— ಎಂದು ಭಾವ.

+ ಚೊಕ್ಕಿಯಲ್ಲಿ ಸ್ವಭಾವವಾಗಿ ಬಿಂಬಿಯದೆ ಕಷ್ಟಿಣದಲ್ಲಿ ತೋರುತ್ತದೆ, ಇದರುತ್ತೆ ಸ್ವಭಾವವಾಗಿ ಆತ್ಮಸ್ವರೂಪವ ಚೈತನ್ಯವು ಅನಾತ್ಮದಲ್ಲಿರುವತ್ತೆ ಅಷ್ಟಾಗಿ ತೋರುವದು ಇದು ಅನುಮಾನವಾವಾದವನ್ನು ಹೇಳಿದಲ್ಲಿ, ಅನುಭೂವ ವಿಷಯ. ಹೀಳಿಯನ್ನು ನೋಡಿ.

+ ಇದು ಸ್ವಾತಿತ್ವಲ್ಲಿ ಹೇಳಿದ, ಯಂಚ್ಚುತ್ತೋತ ಯಾದಾದತ್ತೇ— ಎಂಬುದರ ಸಾಜನೆ.

ನ ಆತ್ಮನ ಜ್ಞಾನಕ್ಕೆ ಎಲ್ಲವೂ ವಿಷಯವಾಗಿ ಅದು ಅಧಿನಾಗಾರಿಯದು. ಈ ಜ್ಞಾನಸ್ವರೂಪವಾದ ಆತ್ಮನೇ ನಾಕಿಕೇತು ಕೇಳಿದ ಧರ್ಮ- ಧರ್ಮಗಳನ್ನು ವಿಬಾಹವ ವಸ್ತು— ಎಂದು ಭಾವ. ಈ ಅಭಿಭಾವಾಯವನ್ನು ಮುಂದಿನ ಮಾತ್ರದಲ್ಲಿಯೂ ತಳಿಸಿದೆ.

ಬಹಳ ಸೂಕ್ಷ್ಮವಾದದಾದ್ದರಿಂದ (ಆತ್ಮತತ್ತ್ವವು) ತಿಳಿಯುವದಕ್ಕೆ ಕಷ್ಟವಾದರ್ದು ಎಂಬ ಅಭಿಪ್ರಾಯದಿಂದ ಇದೇ ವಿಷಯವನ್ನೇ ಮತ್ತೆ ಮತ್ತೆ ಕೇಳುತ್ತಾನೆ. ಸ್ವಪ್ರಾಂತವನ್ನು ಎಂದರೆ ಸ್ವಪ್ರಾದ ಮಧ್ಯವನ್ನು; ಕನಸಿನಲ್ಲಿ ಶಿಳಿಯಬೇಕಾದ್ದನ್ನೂ ಎಂದರೆ. ಮತ್ತು ಜಾಗಿತಾಂತವನ್ನು ಎಂದರೆ ಜಾಗ ರತ್ನವಧ್ಯವನ್ನು; ಎಚ್ಚರದಲ್ಲಿ ತಿಳಿಯುವ ವಿವರವನ್ನು. ಈ ಕಾನಕು ಮತ್ತು ಎಚ್ಚರದಲ್ಲಿರುವ ಎರಡನ್ನೂ ‘ಯಾವ ಆತ್ಮನಿಂದ ಜನರು ನೋಡುತ್ತಾರೋ’ ಎಂಬುದನ್ನೇಲ್ಲ ಹಿಂದಿನ ಮಂತ್ರದ ಭಾಷ್ಯದಂತೆ (ತಿಳಿಯಬೇಕು) ಆ ದೊಡ್ಡ ತಿಳಿಯಾದ ಆತ್ಮನನ್ನು ತಿಳಿದುಕೊಂಡರೆ ‘ನಾನೇ ಪರಮಾತ್ಮನು’ ಎಂದು ನೇರಾಗಿ ಆತ್ಮರಾಪದಿಂದ ಅಂತುಕೊಂಡರೆ (ಆ) ಜ್ಞಾನಿಸುತ್ತು ಶೋಕಿಸದೆ ಇರುವನು.

### ಆತ್ಮನೂ ಹಿರಣ್ಯಗಭ್ರನೂ ಅದ್ವಿತೀಯವಾದ ಬ್ರಹ್ಮವೇ

ಯಾವನು ಈ ಜೀನುತ್ತಪ್ಪವನ್ನು ತಿನ್ನುವ ಜೀವನನ್ನು, ‘ಹತ್ತಿರ ವಾಗಿಯೇ ಇದ್ದು ಹಿಂದಿನ ಮತ್ತು ಮುಂದಿನ ಕಾಲದ ಒಡೆಯನಾಗಿರುವ ಆತ್ಮನೇ (ಇವನು)’ ಎಂದು ಅರಿತುಕೊಳುವನೋ (ಅವನು) ಆಮೇಲೆ (ತನ್ನನ್ನು) ಕಾಪಾಡಿಕೊಳ್ಳುವದಕ್ಕೆ ಇಚ್ಛಿಸುವದಿಲ್ಲ. ಇದೇ ಆದು.

ಮತ್ತು ಯಾವನೇ ಆಗಲ ಈ ಜೀನುತ್ತಪ್ಪವನ್ನು ತಿನ್ನುತ್ತಿರುವ ಎಂದರೆ ಕರ್ಮಗಳ ಫಲವನ್ನು ತಿಳಿಸುತ್ತಿರುವನಾಗ ಪಾಣಿವೇದ್ಯ ಮುಂತಾದವು ಗಳನ್ನು ಧರಿಸಿರುವ ಜೀವನನ್ನು, ‘ಹತ್ತಿರವಾಗಿಯೇ ಇದ್ದು ಹಿಂದಿನ ಮುಂದಿನ ಕಾಲಗಳ ಒಡೆಯನಾಗಿ, ಮೂರು ಕಾಲವನ್ನೂ|| ಆಳುವ ಆತ್ಮನೇ ಇವನು’—

\* ಎಚ್ಚರಕನುಗಳ ವಿವರಗಳನ್ನು ಗೋಚರವಾಗಿ ವಾಡಿಕೊಳ್ಳುವ ಅರವ ಜಡವಾದ ಅಂತಹರಣವಲ್ಲ; ಏರಡವ್ಯೇಗಳಲ್ಲಿಯೂ ಒಂದೆ ಅಂತಹರಣವನೆಂಬುದೂ ಭಾಗಂತಿಯೇ ಈ ಎರಡು ಅವಸ್ಥೆಗಳನ್ನು ಗೋಚರಪಡಿಸಿಕೊಳ್ಳುವ ಅರವು ನಿಜವಾಗಿ ಆತ್ಮಜ್ಞತನ್ವವೇ ಎಂದು ಭಾವ

+ ಅವಸ್ಥೆಗಳಲ್ಲಿ ಕಾಣುವ ವಿಷಯಗಳು ಒಂದಕ್ಕೊಂದು ಕಟ್ಟುಬಿಡ್ದ ಆಳಕೆಗೆ ಸಿಕ್ಕಿರುವವು, ಮತ್ತು ಆಯಾ ಅವಸ್ಥೆಯನ್ನು ವಿಾರಿರಲಾರಾದ್ದರಿಂದ ಅವಗಳು ಅಲ್ಲವರಿಮಾಣವೇ ಗಳಾಗಿವೆ. ಆತ್ಮನು ಯಾವ ಅವಸ್ಥೆಗೂ ಕಟ್ಟುಬಿಡ್ದಲ್ಲವಾದ್ದರಿಂದ ದೊಡ್ಡವನು, ಯಾವ ವಿಷಯ ವಾದವೂ ಆತ್ಮನಿಗೇ ಗೋಚರವಾಗಬೇಕಾದ್ದರಿಂದ ಅನನು ವಾಪ್ತಿಯು.

‡ ಅಷ್ಟಂಗೆ ಕರ್ಮಫಲವು ಜೀಸಂತೆ ಸಾಖಾಗಿರುವದು. (ಮು ೬-೮ ನೋಡಿ.) ಇದು ಯಾವುದ್ದಾಗಿ ವಿಷಯಾನಿಹು ಎಂಬ ಸ್ವಾತಿತ್ವವು ಮಂಬಲತ್ವತ್ವ.

೩ ಜೀವ ಎಂಬ ಧಾರುವಿಗೆ ಪಾಣಿಪನ್ನು ಧರಿಸು ಎಂದರ್ಥ.

|| ಭಾಗತಭೂವಿಷ್ಟತ್ವಗಳಿಗೆ ಒದೆಯನು, ಎಂದ್ದ್ವಂದ ವರ್ಕವಾನಕ್ಕಿಂತ ಒದೆಯನೆಂದು ತೆಯೇ

ಎಂದು ಅರಿತುಕೊಳ್ಳುವನೋ (ಆತನು) ಆ ಅರಿವುಂಟಾದ ಮೇಲೆ ತಸ್ಯಸ್ವಾ ಕಾವಾಡಿಕೊಳ್ಳುವದಕ್ಕೆ ಇಚ್ಛಿಸುವದಿಲ್ಲ; ಪಕೆಂದರೆ (ಅವನು) ಅಭಯವನ್ನು ಕೊಂದಿರುತ್ತಾನೆ. ಐಶ್ವರ್ಯವರೆಗೆ ತಾನು ಅನಿತ್ಯನೇಂದು ತಿಳಿದುಕೊಂಡು ಹೇದಿರುತ್ತಿರುವನೋ ಅಶ್ವರ್ಯವರೆಗೆ ತಸ್ಯಸ್ವಾ ಕಾವಾಡಿಕೊಳ್ಳುವದಕ್ಕೆ ಇಚ್ಛಿಸುತ್ತಾನೆ; ಯಾವಾಗಲಾದರೆ ನಿತ್ಯನಾಗಿರುವ ಎರಡನೆಯದಿಲ್ಲದ ಆತ್ಮನೇ ತಾನೇಂದು ಅರಿತುಕೊಳ್ಳುವನೋ ಆಗ ಯಾವನು : ಎನನ್ನ ಯಾವದರಿಂದ ಕಾಪಾಡಿಕೊಳ್ಳಬೇಕು ?

‘ಇದೇ ಅದು’ ಎಂಬ ವಾಕ್ಯವನ್ನು ಹಿಂದಿನ (ಮಂತ್ರ) ದಂತ (ವ್ಯಾಖ್ಯಾನ) ವಾಾಡಿಕೊಳ್ಳಬೇಕು.

ನೀರಿಗಿಂತ ನೋಡಲು ತಪಸ್ಸಿನಿಂದ ಹುಟ್ಟಿ, ಗುಹೆಯನ್ನು ಹೊಕ್ಕು ಭೂತಗಳಿಡನೆ ಇರುವಾತನನ್ನು ಯಾವಾತನು ಅರಿಯುತ್ತಾನೋ (ಆತನು) ಆ ಇದನ್ನೇ (ಅರಿಯುತ್ತಾನೆ). || ೬ ||

ಯಾವ ಪ್ರತ್ಯಾಗಾತ್ಮನನ್ನು ಆಶ್ವರನೇಂದು ಓಂದೆ ತಿಳಿಸಿತ್ತೋ ಅವನೇ ಸವಾರತ್ನನು ಎಂದು ಈಗ ತೋರಿಸುತ್ತಾನೆ ಯಾವ ಮುಂಚು ವಾಗಲಿ ಚಾಲ್ನಿದರ್ಥ ಸ್ವರೂಪವಾದ ತಪಸ್ಸಿನಿಂದ ಎಂದರೆ ಬ್ರಹ್ಮದ (ತಪಸ್ಸಿನಿಂದ ಎಂದಧರ್ಮ - ಆ ತಪಸ್ಸಿನಿಂದ ನೋಡಲು ಹುಟ್ಟಿ - ಯಾವದಕ್ಕಿಂತ ನೋಡಲು ಹುಟ್ಟಿ) ಎಂದರೆ ಹೇಳತ್ತಾನೆ. ನೀರಿಗಿಂತ ನೋಡಲು, ಎಂದರೆ ನೀರೂ ಸೇರಿರುವ ಏಡು ಭೂತಗಳಿಗಂತಹ (ನೋಡಲು), ಬರಿಯ ನೀರಿಗಿಂತ ನೋಡಲು ಎಂದಧರ್ಮವಲ್ಲ. (ಹೀಗೆ ಭೂತಗಳಿಗಂತ ನೋಡಲು) ಹುಟ್ಟಿ ದೇವಾದಿಗಳ ಶರೀರಗಳನ್ನುಂಟು ಮಾಡಿ ನೀ ಎಲ್ಲಾ ಪಾಲಿಗಳ ಗುಹೆಯಾದ ಹೃದಯಾಕಾಶವನ್ನು ಹೊಕ್ಕು ಶಬ್ದವೇ ಮುಂತಾದ (ವಿಷಯ)ಗಳನ್ನು ಕಾಣುತ್ತಾ ಇರುವ ಪ್ರಭಮುಜನಾದ ಹಿರಣ್ಯಗಭ್ರನನ್ನು ಕಾಯಕರಣಾರೂಪವಾದ || ಭೂತಗಳಿಡನೆ ಇರುವ

ಆಯಿತು. ಆತ್ಮನು ಕಾಲಕ್ಕೆ ಸಾಕ್ಷಿಯಾದ್ದರಿಂದ ಅವಸಗೆ ಕಾಲಿಂಜಿಟ್ಟು ಇರುವದಿಲ್ಲ, ಕಾಲವೇ ಅವನನ್ನು ಅವಲಂಬಿಸಿದೆ.

\* ಬ್ರ್ಯಾಹಿಂದಿನ ನೋಡಿ. ? ಮುಂದಿಕ (೧೦೧೮)ದ ಸಂಜನೆ. ಆದಿಯಂಬ ಮಾತು ಬರೆದವರ ಶ್ವಾಸಪ್ರಾಣಿನಿಂದ ಬಿದ್ದಿರುತ್ತಿಂದು ತೋರುವದು.

† ನೀರು ಎಂಬುದು ವಂಜಭೂತಗಳನ್ನು ಸೂಚಿಸುವ ಗುರುತಿನ ಮಾತು ಎಂದು ಭಾವ.

‡ ಹಿಂದುಗಭ್ರನೇ ದೇವಾದಿಗಳನ್ನು ಸ್ವಾಷಿಸುವನು.

|| ದೇಹೇಂದ್ರಿಯಾದಿಗಳ ರೂಪದಲ್ಲಿರುವ ಭೂತಗಳಿಡನೆ ಕಾಡಿಯವ ಜೀವನು ವಿಷಯ ಗಳನ್ನು ಅಂಯುತ್ತಾನ್ವೇಷಿ ; ಇವನ ಚೈತನ್ಯಕ್ಕಿಂತ ಹಿಂದುಗಭ್ರಕ್ಕಿಂತನ್ಯಕ್ಕಿಂತ ಯಾವ ಭೇದಪ್ರಸಾ ಇಲ್ಲ.

ಸೆಂದು ಯಾವನು ಆರಿಯುತ್ತಾನೋ— (ಮೂಲದಲ್ಲಿ) ‘ವ್ಯವಕ್ಷತ’ (ನೋಡಿದ್ದ ಪನು) ಎಂಬುದಕ್ಕೆ ನೋಡುತ್ತಾನೆ ಎಂದೇ ಆರ್ಥ. ಯಾವನು ಹೀಗೆ ನೋಡುತ್ತಾನೋ— ಅವನು ಈ ಪ್ರಕೃತವಾದ ಬ್ರಹ್ಮವನ್ನೇ \* ಅರಿತವನಾಗುತ್ತಾನೆ.

ದೇವತಾಮಯವಾದ ಯಾವ ಅದಿತಿಯು ಪ್ರಾಣ(ರೂಪ) ದಿಂದ ಹುಟ್ಟಿರುವದೋ ಯಾವದು ಗುಹೆಯನ್ನು ಹೊಕ್ಕು ಇರುವದೋ ಭೂತ ಗಳಿಂದನೆ ಹುಟ್ಟಿರುವದೋ ಇದೇ ಅದು. . || ೧ ||

ಮತ್ತು ಪ್ರಾಣರೂಪದಿಂದ ಎಂದರೆ ಹಿರಣ್ಯಗಭ್ರರೂಪದಿಂದ ಎಲ್ಲಾ ದೇವತೆಗಳೇ ತ್ವರಿತವಾಗಿ ಆಗಿರುವದಾಗಿಯೂ ಇಚ್ಛಾದಿಪವಯಗಳನ್ನು ಅನುಭವಿಸುವದರಿಂದ ‘ಅದಿತಿ’ ಎನಿಸಿರುವದಾಗಿಯೂ ಇರುವ ಯಾವದು ಪರಬ್ರಹ್ಮ ರಿಂದ ಹುಟ್ಟಿರುವದೋ, ಹಿಂದಿ (ಉನೆಮು ಮಂತ್ರದಲ್ಲಿ) ಹೇಳಿದಂತೆ ಗುಹೆಯನ್ನು ಹೊಕ್ಕು ಇರುವದೋ— ಆದಿತಿಗೇ ವಿಶೇಷಣವನ್ನು ಕೊಡುತ್ತಾರೆ— ಯಾವದು ಭೂತಗಳಿಂದಗೂಡಿ ಹುಟ್ಟಿರುವದೋ ತ್ವರಿತವಾಗಿ ಇದೇ (ಅದು ಇದೇ.) \*

ಯಾವ ಜಾತನೇಡನು ಗಭ್ರಣಿಯರಿಂದ ಗಭ್ರವು ಹೇಗೋ ಹಾಗೆ ಅರಣಿಗಳಿರಿದರಲ್ಲಿ ಯೂ ಇದ್ದು ಕೊಂಡು ಚಿನ್ನಾಗಿ ಧರಿಸಲ್ಪಟ್ಟಿರುವನೋ, (ಯಾವ) ಅಗ್ನಿಯು ದಿನಿನವೂ ಎಚ್ಚರವಾಗಿರುವ ಹವಿಸ್ತೃತ ರಾದ ಮನುಷ್ಯರುಗಳಿಂದ ಸೌತ್ತರ್ಯವಾಡಲ್ಪಡುವನೋ ಇದೇ ಅದು.

ಇವನ ಬುದ್ಧಿಯು ಹಿರಣ್ಯಗಭ್ರನ ಬುದ್ಧಿಯ ಅಂಶವಾಗಿರೆ ಎಲ್ಲವೂ ಜ್ಞಾಸಸ್ತರವಾದ ಬ್ರಹ್ಮ ದಿಂದ ಮುಟ್ಟಿರುವದರಿಂದ ಬ್ರಹ್ಮವೇ

\* ಬ್ರಹ್ಮಕ್ಕೆಂತ ಭಿನ್ನವಾಗಿ ಯಾವದವೂ ನೋಡುವದಿಲ್ಲವಾದ್ದರಿಂದ ಅವನು ಬ್ರಹ್ಮವನ್ನು ನೋಡುತ್ತಾನೆ ಇಲ್ಲವಾಯಾಗುವಕಾರಣ ಕೆಂಪು ದುರು ಚಿನ್ನದ ಶಾಯಿದ ದೃಷ್ಟಿಯನ್ನು ಮರ್ಕವಾದಕ್ಕೇ ಹೊಂದಿಸಿಕೊಳ್ಳಬೇಕು

+ ಕಾರ್ಯಕರಣವಾದವಾದ ಭೂತಗಳಲ್ಲಿ ಎಂದು ಹಿಂದಿನ ಮಂತ್ರದಲ್ಲಿ ಹೇಳಿದ ಭಾಷ್ಯವು ಈ ಮಂತ್ರದ ಆರ್ಥವನ್ನು ಸೇರಿಸಿಕೊಂಡಿದೆ ಹಿಂದೆ ಶರೀರಮೇಬ ಕಾರ್ಯಕರಣವಾದ ಭೂತಗಳಲ್ಲಿರುವುದು ಆತ್ಮವಂದು ಹೇಳಿತ್ತು, ಇಲ್ಲ ಕರಣವಾದ ಎಲ್ಲಾ ಭೂತಗಳಲ್ಲಿಯೂ ಆತ್ಮವೇ ಇರುವದಂದು ಹೇಳಿದೆ.

‡ ತೇಂದಿಗೆ ಗುಂಡಿಯನ್ನು ಮಾಡಿದನು ಎಂಬು ಗುಂಡಿಯನ್ನು ಮಾಡಿದ್ದೆಂಬುದು ಹೇಗೆ ಉಪಕಾರದ ಮಾತ್ರೋ ಹಾಗೆ ಬ್ರಹ್ಮವೇ ಮುಟ್ಟಿತೆಂಬುದೂ ಉಪಕಾರದ ಮಾತು ಒಂದೇ ಬ್ರಹ್ಮವೇ ಅಷ್ಟಾಗಿ ಹಿರಣ್ಯಗಭ್ರನಾಗಿಯೂ, ಜೀವರುಗಳಾಗಿಯೂ ತೇಂದುತ್ತಿರುವದು- ಎಂಬುದೇ ಪರಮಾರ್ಥ.

¶ ಏಕದ್ವಯ ತತ್ವ- ಎಂಬ ಮಾತಿನ ಭಾಷ್ಯವೇ ಕೈಬಿಂಬಿಹೋಗಿದೆ; ಇದು ಬೇದಿಪು ಕೈ ಹೂಳಿರಬಹುದು. ಇದೇ ಪ್ರಕೃತವಾದ ಬ್ರಹ್ಮವೇ- ಎಂಬುದೇ ಅದು ಆರ್ಥವು.

ಇದೂ ಅಲ್ಲದೆ ಯಜ್ಞದಲ್ಲಿ ಮೇಲಿನ ಅರಣಿ– ಇವೆರಡ ರಶ್ಮಿಯೂ ಇದ್ದು ಆಮೇಲೆ ಎಲ್ಲಾ ಯವಿಸ್ತುಗಳನ್ನೂ ಭೋಗಿಸುವ ಯಾವ ಜಾತವೇದನು ಎಂದರೆ ಅಗ್ನಿಯು (ಈ ಅರಣಿಗಳಿಂದ) ಚೆನ್ನಾಗಿ ಧರಿಸಲ್ಪಟ್ಟಿರುವ ವನ್ನೊಂದು ಮತ್ತು ತಮ್ಮ ಅತ್ಯಂತ ದಲ್ಲಿ ಯೋಗಿಗಳಿಂದಲೂ (ಧರಿಸಲ್ಪಟ್ಟಿರುವವನ್ನೇ)– ಈ ಲೋಕದಲ್ಲಿ ಗಭ್ರಣಿಯರಿಂದ ಸರಿಯಾದ ಅನ್ವಯಾಂಶನ್ನು ತೆಗೆದುಕೊಳ್ಳುವದೇ ಮುಂತಾದ ರೀತಿಯಲ್ಲಿ ಹೇಗೆ ಗಭ್ರಣು ಚೆನ್ನಾಗಿ ಪೋಷಿಸಲ್ಪಡುತ್ತದೆಯೋ ಹಾಗೆಯೇ ಅನ್ತಿಕ್ಷರುಗಳಿಂದಲೂ ಯೋಗಿಗಳಿಂದಲೂ (ಯಾವ ಅಗ್ನಿಯು) ಚೆನ್ನಾಗಿ ಪೋಷಿಸಲ್ಪಟ್ಟಿರುವವನ್ನೇ ಎಂದಭಿಬಾಲ್ಯ. ಮತ್ತು ಯಾವ ಅಗ್ನಿಯು ಎಜ್ಞರವಾಗಿ ಇರುವರಾಗಿ ಎಂದರೆ ಅವಥಾನ ತಪ್ಪದೆ ಇರುವರಾಗಿ ಅಜ್ಞವೇ ಮುಂತಾದ ಯವಿಸ್ತುಗಳಿಂದಲೂ ಬೆಂದೆ ಮಾಡುವ ಧಾರ್ಮಾನಂದಿಂದಲೂ ಕೂಡಿರುವ ಮನಸ್ಸರಿಂದ ಎಂದರೆ ಕರ್ವಿಗಳಿಂದಲೂ ಯೋಗಿಗಳಿಂದಲೂ ಇಲ್ಲಿ ಯಜ್ಞದಲ್ಲಿಯೂ ಕ್ಷೇತ್ರದಲ್ಲಿಯೂ ದಿನದಿನವೂ ಹೊಗಳಿಸಿಕೊಳ್ಳುತ್ತಲೂ ನಮಸ್ಕರಿಸಿಕೊಳ್ಳುತ್ತಲೂ ಇರುವವನ್ನೋ ಅದು (ಅಂದರೆ ಅವನು) ಇದೇ, ಪ್ರಕೃತವಾದ ಬ್ರಹ್ಮವೇ.

ಯಾವನಿಂದ ಸೂರ್ಯನು ಉದಯಿಸುವವನ್ನೋ ಮತ್ತು ಯಾವ ನಲ್ಲಿ ಅಸ್ತುವನ್ನು ಹೊಂದುವವನ್ನೋ ಅವನನ್ನು ಎಲ್ಲಾ ದೇವತೆಗಳೂ ಸೇರಿರುವರು. ಅವನನ್ನು ಯಾರೂ ವಿಾರಲರಿಯರು. ಇದೇ ಅದು.

ಮತ್ತು ಯಾವ ಪಾರ್ಶ್ವನಿಂದಾಗಿ ಸೂರ್ಯನು ಉದಯಿಸುವವನ್ನೋ ಹೊರಡಿತ್ತು ಕೊಳ್ಳುವವನ್ನೋ ಯಾವ ಪಾರ್ಶ್ವನಲ್ಲಿಯೇ ಅಸ್ತುವನ್ನು ಎಂದರೆ ಮುಳುಗುವಿಕೆಯನ್ನು ಪ್ರತಿಧಿನಿರ್ಜಂಹಿಸಿದೆ ಅಂಥ ಪಾರ್ಶ್ವನಿಂಬ ಆತ್ಮನನ್ನೇ ಅಗ್ನಿ ಮುಂತಾದ ಅಧಿದ್ವೇಷದ ದೇವತೆಗಳೂ ಅಧಾರ್ಮತ್ವವಾದಕ್ಕಾಗಿ ವಾಕ್ಯ ಮುಂತಾದ

\* ಮೂಲದಲ್ಲಿ ಯಜ್ಞಾಂದನ್ನೇ ಕೊಟ್ಟಿದ್ದರೂ ಇದು ಉಪಲಕ್ಷ್ಯಾನವು; ಕರ್ಮಾಂಪಾಸನೆಗಳಿರದಲ್ಲಿಯೂ ಯಾವದನ್ನು ಜನರು ಸೇವಿಸುತ್ತಿರುವರೇಂದೇ ಅದು ಬ್ರಹ್ಮವೇ ಎಂಬುದು ತಾತ್ಪರ್ಯ ಇದನ್ನು ತೋರಿಸುವದಕ್ಕೆ ಭಾಷ್ಯಕಾರರು ಯೋಗಿಗಳನ್ನೂ ಮಂತ್ರಕ್ಕೆ ಎಲ್ಲಾ ಕಡೆಯಲ್ಲಿಯೂ ಹೊಂದಿಸಿ ಹೇಳಿರುತ್ತಾರೆ

† ಹಿರಣ್ಯಭಾಷ್ಯಾನಿಂದ

‡ ವಾಕ್ಯ, ಪಾಠ ಮುಂತಾದ ಶರೀರದಲ್ಲಿರುವ ಇಂದಿಯಗಳಿಗೆ ಅಧಾರ್ಮತ್ವದೇವತೆಗಳಿಂದ ತೆಗೆಯಲಾಗಿ ಅಧಿಕಾರಿಯರು ಕೆಲಸವನ್ನು ನೀರೆರಿಸುವ ಅಗ್ನಿಯೇ ಮುಂತಾದ ದೇವತೆಗಳಿಗೆ ಅಧಿಕಾರಿಯರೆಂದು ತೆಗೆಯಲಾಗುತ್ತದೆ.

ದೇವತೆಗಳೂ ಎಲ್ಲರೂ ಹಾರೇಕೊಲುಗಳು ಗುಂಬದಲ್ಲಿ \* ಹೇಗೆಂಬೇ ಹಾಗೆ-  
ತಾವು ಇರುವ ಕಾಲದಲ್ಲಿ ಸೇರಿಕೊಂಡಿರುವರು. ಆ ಪಾಣಿನೂ ಬ್ರಹ್ಮವೇ.  
ಆದ್ದರಿಂದ ಈ ಬ್ರಹ್ಮವು ಸವಾರ್ಥಕ್ತಿಕಾಗಿರುವದು. ಅದನ್ನು ಯಾರೂ ನಿಂದ  
ಲರಿಯರು, ಅದರ ಸ್ವರೂಪವನ್ನು † ಮಾರಿ ಅದಕ್ಕಿಂತ ಬೇರೆಯ ಸ್ವರೂಪ  
ವನ್ನು ಯಾವದೂ ಪಡೆಯಲಿರಿಯದು. ಇದೇ ಅದು.

ಇಲ್ಲಿ ಯಾವದಿರುವದೋ ಅದೇ ಅಲ್ಲಿ(ರುವದೂ) ಯಾವದು  
ಅಲ್ಲಿ(ರುವದೂ) ಅದೇ ಇಲ್ಲಿಯೂ ಅನುಸರಿಸಿರುವದು. ಇಲ್ಲಿ ಬೀರೆ  
ಬೀರೆಯಾಗಿದ್ದಂತೆ ಯಾವಾತನು ಕಾಣುವನೋ ಅವನು ಮೃತ್ಯುನಿ  
ನಿಂದ ಮೃತ್ಯುವನ್ನು ಪಡೆಯುವನು. || ೧೦ ||

ಬ್ರಹ್ಮನು ಮೊದಲಾಗಿ ಸ್ವಾವರ(ಸಾರ್ಗಂಗಳ)ವರೆಗೂ ಇದ್ದುಕೊಂಡು  
ಆಯಾ ಉಪಾಧಿಯಿಂದ ಕೂಡಿರುವದರಿಂದ 'ಬ್ರಹ್ಮವಲ್ಲದಂತೆ ತೋರಿಕೊಳ್ಳು  
ತ್ತಿರುವ ಸಂಸಾರಯು ಪರಬ್ರಹ್ಮಕ್ಕಿಂತ ಬೀರೆಯೇ (ಆರಬೀಕು)'— ಎಂದು  
ಯಾರಿಗೂದರೂ (ಶಂಕೆ ಒಂದೀತು. ಹಾಗೆ) ಬರದೇ ಇರುವದಕ್ಕೂಗೆ ಈ (ಮಾತನ್ನು)  
ಚೇಳಿದಾಗ್ನಿ. ಇಲ್ಲಿ ಕಾರ್ಯಕರಣಗಳೆಂಬ ಉಪಾಧಿಯಿಂದ ಕೂಡಿಕೊಂಡು  
ಸಂಸಾರಧರ್ಮಗಳನ್ನು ಶ್ಲಷ್ಟಿಸಿ (ಬೀವ)ಸಂತೆ ಅನೇಕಿಗಳಿಗೆ ಯಾವದು ತೋರಿತ್ತಿರು  
ವದೋ ಅದೇ ತನ್ನ ಸ್ವರೂಪದಲ್ಲಿದ್ದುಕೊಂಡು ಅಲ್ಲಿ ಸಿಕ್ಕಜೆತಸ್ವರ್ದ ಗಟ್ಟಿಯ  
ಸ್ವಭಾವದಾಗ್ನಿ ಯಾವ ಸಂಸಾರದ ಧರ್ಮವೂ ಇಲ್ಲದ ಬ್ರಹ್ಮ(ವಾಗಿರುವದು.)  
ಯಾವದು ಅಲ್ಲಿ ಎಂದರೆ ಆ ಆತ್ಮಸಂಪರ್ಕವದೋ ಅದೇ ಇಲ್ಲಿ ನಾಮವಿಂದ  
ಗಳಿಂದಾದ ಕಾರ್ಯಕರಣಗಳೆಂಬ ಉಪಾಧಿಯನ್ನು ಸುಸರಿಸಿ (ಬೀರೆ ಬೀರೆಯಾಗಿ)  
ತೋರಿತ್ತಿರುವದೇ ಹೂರತು ಬೀರೆಯಲ್ಲ.

ಇದು ಹೀಗೆ ರುವದರಿಂದ ಉಪಾಧಿಯ ಸ್ವಭಾವದಿಂದಾದ ಭೇದದ ದೃಷ್ಟಿ  
ಎಂಬ ಅನಿದ್ಯಿಯಿಂದ ಭಾರ್ಯಾತನಾಗಿ ಯಾವಾತನು ಬೀರೆ ಬೀರೆಯಾಗಿರದ ಈ  
ಬ್ರಹ್ಮದಲ್ಲಿ 'ಪರಮಾತ್ಮನಿಗಿಂತ ನಾನು ಬೀರೆ, ನನಗಿಂತ ಪರಬ್ರಹ್ಮವೆಂಬುದು  
ಬೀರೆ ಇರುವದು' ಎಂದು ಬೀರೆಬೀರೆಯಾಗಿ ಭೇದವಾಗಿರುವಂತೆ ಕಾಣುವನೋ  
ಅವನು ಮೃತ್ಯುವಿನಿಂದ ಮೃತ್ಯುವನ್ನು ಹೊಂದುವನು, ಸಾಮನ ಮೇಲೆ

\* ಬ್ರಹ್ಮ ಓ-ಇರ ಸಹಿತನೆ

† ಇಲ್ಲಿ ಸುಮಸ್ತಿಯಲ್ಲಿ ಆತ್ಮಸರೂಪವನ್ನಿಂದ ಜಾಗ್ರತ್ತಪ್ರಾಣಗಳಲ್ಲಿ ತಕ್ಷಂಬಂಧವನ್ನೂ  
ಹೊಂದುತ್ತಾರೆ ಎಂದು (ಗೋ ೧) ಬೀರೆಕಾರಣ ಕ್ಲಿಸಿರುತ್ತಾರೆ. ಈ ಭೇದಕ್ಕೆ ಆವಶ್ಯಕ  
ಮೇಲನ್ನು ಕಾಣುವದಿಲ್ಲ; ಬ್ರಹ್ಮವನ್ನು ಬಿಟ್ಟು ಏನೂ ಇಲ್ಲ ಎಂಬುದು ಪ್ರಶ್ನತ.

‡ 'ಕಾರ್ಯಕರಣೇವಾಧಿ' ಎಂಬ ಪಾರಮೇ ಉತ್ತಮವೆಂಬುದು ಭಾಷ್ಯದ ಬೀರೆ ಕಡೆ  
ನಿಂತನ್ನು ನೋಡಿದರೆ ಗೊತ್ತು ಗುವಾದು.

ಸಾವಸ್ಯ ಹೊಂದುತ್ತಾ ಮತ್ತೂ ನುಕ್ಕಿ ಹುಟ್ಟುಕೂಡಿಗೆಂಬ ಥಮ್ಮೆ ವಸ್ತು ಹೊಂದುತ್ತಿರುವನು. ಆದ್ದರಿಂದ ಹಾಗೆ ತಿಳಿಯಬಾರದು, ‘ಒರಿಯ ವಿಜಾಳಿಸರೂಪವಾಗಿಯೇ ಇರುವದಾಗಿಯೂ ಕಡಿನಡೆಯದೆ ಆಕಾಶದಂತೆ\* ಎಲ್ಲಿಲ್ಲಿಯೂ ತುಂಬಕೊಂಡಿರುವದಾಗಿಯೂ ಇರುವ ಬ್ರಹ್ಮವೇ ಆಗಿರುವೆನು’ ಎಂದು ತಿಳಿಯಬೇಕು— ಎಂಬುದು (ಇ) ಪಾಠ್ಯದ (ಬಟ್ಟು) ಶಿರ್ದೆ

### ಬ್ರಹ್ಮದಲ್ಲಿ ಯಾವ ಭೇದವೂ ಇಲ್ಲ

ಇದು ಮನಸ್ಸಿನಿಂದಲೇ ಪಡೆಯಲ್ಪಡತಕ್ಕದ್ದು, ಇಲ್ಲ ಸ್ವಲ್ಪವೂ ಭೇದವಿರುವದಿಲ್ಲ. ಯಾವನು ಇಲ್ಲಿ ಬೇರೆ ಬೇರೆಯಾಗಿದ್ದಂತೆ ಕಾಣುವನೇರೇ ಅವನು ಮತ್ತುವಿನಿಂದ ಮತ್ತುವನ್ನು ಪಡೆಯುತ್ತಾನೆ. ||೧೦||

(ಈದು) ಒಂದೇ ಎಂದು ಅರುತ್ತಾರದಕ್ಕೆ ಮುಂಚೆ † ಆಚಾರ್ಯರು, ಶಾಸ್ತ್ರ- ಇವುಗಳಿಂದ ಸಂಸಾರವನ್ನು ಖಾಂದಿದ ಮನಸ್ಸಿನಿಂದ ಈ ಪರಕರೂಪವಾಗಿರುವ ಬ್ರಹ್ಮವು, (ಸಮ್ಮಾ) ಆತ್ಮವೇ (ಬ್ರಹ್ಮವು) ಇದಕ್ಕಿಂತ ಬೇರೆಯಾಗಿದ್ದೂ ಇಲ್ಲ’— ಎಂದು ಪಡೆಯಲ್ಪಡಬೇಕಾಗಿರುವದು. ಹಾಗೆ ಪಡೆದು ಆ ಅರಿತುಕೊಂಡ ನೇರಲೇ ಭೇದವನ್ನು ಕಲ್ಪಿಸುವ ಅಪಿದ್ವೇಯು ಹೋಗಿಬಿಡುವದರಿಂದ ಈ ಬ್ರಹ್ಮದಲ್ಲಿ ಸ್ವಲ್ಪವೂ ತಾಣವಾತ್ಮಕವೂ ಭೇದವರುವದಿಲ್ಲ. ‡

ಆದರೆ ಯಾವನು ಅವಿಷ್ಯೇರಿಂದ ಕಣ್ಣಾಪರೆಯ ದೃಷ್ಟಿಯನ್ನು ಬಿಡುದೆ ಭೇದವಿದ್ದಂತೆ ಕಾಣಬಾಗಿನೇರೇ ಅವನು ಒಂದಿಷ್ಟು ಭೇದವನ್ನೂ ಕಲ್ಪಿಸಿಕೊಂಡರೂ (ಅವನ್ನು ವಾತ್ಮದಿಂದ) ಸಾಧನ ಹೇರಲೇ ಕಾಣಸ್ತು ಹೊಂದುತ್ತಿಲೇ ಇರುವನು.

\* ಆಕಾಶವು ಗಡಿಗೆ, ಮಡಕೆ, ಕುಂಫಿಕೆ, ಮನೆ- ಮುಂತಾದ ಉಪಾಧಿಗಳಿಂದ ಬೇರೆ ಬೇರೆಯಾಗಿ ತೋರುತ್ತಿದ್ದರೂ ತಾನು ಒಂದೇ ಅಪಿಂದವಾಗಿರುವದು, ಅದುಂತೆ ಬ್ರಹ್ಮನಿಂದ ಸ್ತಂಭದವರಿನ ದೇಹೇಂದ್ರಿಯಗಳ ಉಪಾಧಿಯಂದ ಜೀವರು ಬೇರೆ ಬೇರೆ ಇರುವರೆಂದು ತೋರುತ್ತಿರುವ ದಾರ್ಥೀ ನಿಜವಾಗಿ ಉಪಾಧಿಗಳ ಸಂಬಂಧವಲ್ಲದ ಆತ್ಮನು ಬ್ರಹ್ಮವೇ ಆಗಿರುವನು ನಕೆಂದರೆ ಆ ಉಪಾಧಿಗಳ ಅಜಾಳಾನವಿಂದ ಕಲ್ಪಿತವಾಗಿರುತ್ತವೆ, ಆದ್ದರಿಂದ ಅವನಿಂದ ಬ್ರಹ್ಮಕ್ಕೆ ಯಾವ ಅಳತೆಯೂ ಗೊತ್ತಾಗಿರುವದಿಲ್ಲ.

† ಬ್ರಹ್ಮವನ್ನು ಅರಿಯಬೇಕು ಎಂಬ ಸ್ವಾನಹಾರದಿಂದ ಅರಿಯುವನನೇಬಿಬ್ಬ. ಅರಿಯಲ್ಪದುವ ಪರಮಾತ್ಮನೇಬಿಬ್ಬ, ಅರಿವು ಬೇರೆ— ಎಂದು ಕಲ್ಪಿಸಬಾರದು ಎಂದು ಭಾವ.

‡ ಅರಿತ ನೇರಳು ಸ್ವಲ್ಪ ಅವಿದ್ಯೆಯು ಉಳಿದುಕೊಂಡಿರುವದು— ಎಂದು ಆಗಿನ ವೇದಾಂತಗಳು ಕೇಲವರು ಹೇಳುತ್ತಿರುವರು; ಇದು ಭಾಷ್ಯಕ್ಕು ಶಿಲ್ಪ.

ಅಂಗುಷ್ಠವಾತ್ರನಾದ ಪುರುಷನು ಆತ್ಮದ ಮಧ್ಯದಲ್ಲಿರುತ್ತಿರುವನು. ಭೂತಕ್ಷೋಭವಿಷ್ಯತ್ತಿಗೂ ಇವನು ಒಡಿಯನು-ಎಂದು ತಿಳಿದರೆ ಅನೇಕ ಕಾಪಾಡಿಕೊಳ್ಳುವದಕ್ಕೆ ಇಚ್ಛಿಸುವದಿಲ್ಲ. ಇದೇ ಅದು. ||೧೧||

ಮತ್ತು ಅದೇ ಪ್ರಕೃತವಾದ ಬ್ರಹ್ಮವನ್ನೇ ಹೇಳುತ್ತಾರೆ. ಅಂಗುಷ್ಠವಾತ್ರನು ಎಂದರೆ ಚೆಬ್ಬಿರಳಿಸ ಗಾತ್ರದವನು. ಹೃದಯಕ್ಕೆ ಮಲವು ಚೆಬ್ಬಿರಳಿಸ ಪರಮಾಣಾಗಿರುವ ಮನ; ಅದರ ಪ್ರೋತ್ಸಾಹಿಸ್ತಿರುವ ಅಂತಃಕರಣವೆಂಬ ಉಪಾಧಿಯೇ ಆತ್ಮನು ಅಂಗುಷ್ಠವಾತ್ರದವನು ಚೆಬ್ಬಿರಳಿಸ ಪರಿಮಾಣದ ಬದಿರಿಸ ಗೆಣ್ಣಿಸ ಒಖಾರುವ ಆಕಾರವು ಈಗ (ಅಷ್ಟೇ ಸರಿರಾಣದ್ದೀಂದು ಭಾವಿಸಲ್ಪಡುವದೇ ಅದ) ರಂತೆಯೇ ಇದು ಎಲ್ಲವನ್ನು ಈ ಆತ್ಮನು ತೆಂಬಿಕೊಂಡಿರುವದರಿಂದ ಇವನು ಪುರುಷನನ್ನಾಗಿರುವನು— (ಆ ಪುರುಷನು) ಆತ್ಮದ ಮಧ್ಯದಲ್ಲಿ ಎಂದರೆ ಶರೀರದ (ಸದುವೆ) ಇರುವನು.

‘ಯಾವಾತ್ಮನು ಆ ಆತ್ಮನನ್ನು ಮಿಂದಿಸ ಮೂರಂದಿಸ ಕಾಲಗಳ ಒಡೆಯ ಸೆಂದು ತಿಳಿಯುವನ್ನೇ ಅವನು ಅನೇಕ ಲಾಭ (ಕಾರಣದಿಕ್ಕಾರ್ಥಿವದಕ್ಕೆ ಇಚ್ಛಿಸುವ ದಿಳ್ಳಿ)’ ಎಂಬುದೇ ಮುಂತಾದ ವಾಕ್ಯದ ಅಭಿಸ್ತಾಯವನ್ನು ಮಿಂದಿಸಂತೆಯೇ ಟ್ರಾನ್ಸಲ್ಟ್ರೇಶನ್.

ಅಂಗುಷ್ಠವಾತ್ರನಾದ ಪುರುಷನು ಹೊಗೆಯಿಲ್ಲದ ಜೀವ್ಯೇತಿಯಂತೆ ಇರುವನು); ಭೂತಕ್ಷೋಭವಿಷ್ಯತ್ತಿಗೂ ಒಡಿಯನು. ಈಗಲೂ ಆತನೆ, ನಾಳಿಯೂ ಆತನೆ (ಇರುವನು). ಇದೇ ಅದು. || ೧೨ ||

ಮತ್ತು ಅಂಗುಷ್ಠವಾತ್ರನಾದ (ಆ) ಪುರುಷನು ಹೊಗೆಯಿಲ್ಲದ ಜೀವ್ಯೇತ ಯಂತೆ (ಇರುವನು). (ಮೂಲದಲ್ಲಿ ಅಧಿಕಾರ್ಯಕ್ಕೆ ಎಂದಿದೆಯಷ್ಟೇ;) ‘ಅಧಿಕಾರ್ಯಕ್ಕೆ ಇರುವುದು ಇರಬೇಕು; ಏಕಂದರ (ಇದು) ಜೀವ್ಯೇತಿ ಎಂಬ (ಸರ್ವಂಸಕ

\* ಇಲ್ಲಿ ಆಂಗುಷ್ಠವಾತ್ರನು ಎಂದು ಕೃತಿ ಹೇಳಿದ್ದರೂ ನಿಜವಾಗಿ ಆತ್ಮನಿಗೆ ಗಾತ್ರವನ್ನು ಹೇಳುವದಕ್ಕೆ ಕೃತಿಯು ಬಂದಿಲ್ಲ, ಆಕಾಶಕ್ಕೆ ಉಪಾಧಿಯಿಂದ ಅಳತುವಾಗಿರುವುದೇ ಆಜ್ಞಾನ ಕಲ್ಪವಾದ ಉಪಾಧಿಯಿಂದ ಆತ್ಮನಿಗೆ ಜನರು ಸರಿಮಾಡಬನ್ನು ಆರೇಖಿಸುತ್ತಾರೆಂದು ಹೇಳುವದಕ್ಕೆ ಕೃತಿ ಬಂದಿದೆ ನಿಜವಾಗಿ ಇದೇ ಆತ್ಮನಿಗೆ ಕ್ರಿಕಾಲಕ್ಕೆ ಒದೆಯನಾದ ಪರಮಾತ್ಮನು ಎನ್ನುವದು ವಾಕ್ಯಾಭಾಸ. ಇದು ಬ್ರಹ್ಮಸಂಕ್ರಿ (೧-೩-೨೫) ದಲ್ಲಿ ನಿರ್ದಯವಾಗಿದೆ

+ ಉಪಾಧಿಯಿಂದ ಹೆಚ್ಚಿರಣ ಗಾತ್ರದವಾರಾರೂ ನಿಜವಾಗಿ ಸರ್ವವಾಕ್ಯಾಭಾಸಗಿ ಯಾವ ಅರ್ಥಗಳ ನಿಕ್ಷೇಪದವನ್ನು ತಿಳಿಸುವದಕ್ಕಾಗಿ ಕೃತಿಯಲ್ಲಿ ಪುಡುತನು ಎಂಬ ಮಾತ್ರ ಬಂದಿದೆಯಿಂದು ಭಾವ.

‡ ಭೂತಭವಿಷ್ಯತ್ತಿಗೆ ಒದೆಯನು ಎಂಬುದನ್ನು (ಶನೇಯ ಮಂತ್ರದ ಭಾಷ್ಯದಂತೆ) ‘ಇದೇ ಅದು’ ಎಂಬ ವಾಕ್ಯವನ್ನು ಇನ್ನೆಯ ಮಂತ್ರದ ಭಾಷ್ಯದಂತೆ ಅರ್ಥವಾಡಿಕೊಳ್ಳಬೇಕಾಗುವದು— ಎಂದು ಭಾವ

ಲಂಗದ ತಬ್ಬಣ್ಣ) ವಿಶೇಷಣವಾಗಿರುತ್ತದೆ. ಯಾವ (ಆತ್ಮಸು) ಈ ರೂಪದಲ್ಲಿ ಯೀಗಿಗಳಿಗೆ ಹೃದಯದಲ್ಲಿ ಕಾಣಿಸಿಕೊಳ್ಳುತ್ತಾನೇ,<sup>೧</sup> (ಆತ್ಮಸು) ಭಣತಭಿನಷ್ಟು ತ್ತಿಗಡ ಒಡೆಯಸು; ಇವನೇ ಎಂದರೆ, ನಿತ್ಯಸೂ ಮಾರಾಡುಗಳಿಲ್ಲದವನೂ ಅದ ಆ (ಆತ್ಮಸು) ಈಗ ಪ್ರಾಣಿಗಳಲ್ಲಿರುವವಸು; ನಾಳಿಯೂ ಇವನೇ ಇರುವನೇ ಹೊರತು ಅವನಂಥವನು ಮತ್ತೊಬ್ಬಸು ಹುಟ್ಟುವದಿಲ್ಲ\*- ಎಂದಧ್ರೆ.

ಈ ಮಂತ್ರದಿಂದ (ಈಸು ತಿಳಿಯಬೇಕೆಂದರೆ)— ‘ಇವನು ಇರುವದಿಲ್ಲ ವೆಂದು ಕೆಲವರು ಹೇಳುತ್ತಾರೆ’ (೧೦-೨೦) ಎಂಬ ಪಕ್ಷವು ಯುಕ್ತಿಗೆ ಹೊಂದುವದೇ ತ್ತಿಗೆ ಇಲ್ಲವಾದಾಗೂ ಅದನ್ನು ಶ್ರುತಿಯು ತನ್ನ ಮಾತಿನಿದರ್ಶೀ ತರಸಾನ್ಯಾರವಾಡಿರುತ್ತದೆ. ಇದರಂತಹೇಗೆ ಕ್ಷಣಭಂಗವಾದವೂ ತ್ತಿಗೆ (ಯುಕ್ತಿಗೆ ವರುಧ್ಯವಾಗಿದೆಯಾದರೂ ಶ್ರುತಿಯು ತಾನೇ ಆದನ್ನು ತರಸ್ಯಾರಿಸಿದೆ.)

### ಜ್ಞಾನಾಜ್ಞಾನಗಳಿಗೆ ಫಲ

ದುರ್ಗಾದಲಿ ಮಳಿ ಹೊಯ್ದಿ ನಿರು ಪರ್ವತಗಳಲ್ಲಿಯೇ ಹೇಗೆ ಹರಿದು ಹೊಗುತ್ತದೆಯೋ, ಇದರಂತೆ ಧರ್ಮರೂಗಳನ್ನು ಬೀರಿಯೆಂದು ಕಾಣುವಾಗನು ಅವರನ್ನೇ ಅನುಸರಿಸಿ ಓಡುತ್ತಿರುವನು. || ೧೪ ||

\* ಆನ್ಯಾಸ್ಯಾ ಎಂಬುದರ ಮುಂದೆ ನ್ಯಾಸ್ಯಾ ಎಂಬ ನಾಮಕು ಬಿಟ್ಟಿರುವುತ್ತೆ ತ್ತೀರುತ್ತದೆ ‘ನಾಷ್ಟಾ’ ಎಂಬುದು ಚಾವಾಕಮುಕದ ಖಂಡನೆ, ‘ತತ್ತ್ವಮೇರಿಸ್ಯಾಸ್ಯಾಸ್ಯಾ ಜಿಸಣ್ಣತ್ತೇ’ ಎಂಬುದು ಕ್ಷಣಿಕವಾದದ ಖಂಡನೆ.

† ಮರಣಾನ್ಯಾಸದಲ್ಲಿ ಮತ್ತೊಂದು ದೇಹವನ್ನು ವಡೆಯುತ್ತ ಆತ್ಮನು ಇರುವದಿಲ್ಲ ವೆಂದು ಕೆಲವರು ಹೇಳುತ್ತಾರೆ, ಈ ಭಾವಾಕರ ಮತ್ತು ಶಿವನ್ಯಾಧಿಗಳ ವಾದವು ಯುಕ್ತಿಗೆ ವಿರುದ್ಧವಾದದ್ದು. ಇದನ್ನು ನಿರಾಕರಣಮಾಡಬೇಕಾದದ್ದೇ ಇಲ್ಲ ಏಕೆಂದರೆ ಮಾಡಿದ ಕರ್ಮಕ್ಕೆ ಫಲ ವಿಲ್ಲದೆ ಮಾಡಬೇ ಇದ್ದಾರೆಕ್ಕೆ ಫಲ ಉಂಟಾಗುವಾದಂಬ ದೋಷವು ಈ ಪಕ್ಷದಲ್ಲಿ ಉಂಟಾಗುತ್ತದೆ.

‡ ನಾನು ಎಂಬ ಅಂವಿಗೆ ಅನುಸಾರವಾಗಿ ಸ್ಥಿರವಾದ ಆತ್ಮನನ್ನು ಇಟ್ಟುಕೊಳ್ಳಬೇಕಾದದ್ದೇನೇ ಇಲ್ಲ; ದೀಪದ ಉರಿಯಂತೆ ಹೀಂದೆ ಇದ್ದ ಅಹಂಪ್ರತ್ಯಯದ ಆಕಾರವಾಗಿ ಮುಂದೆ ಮುಂದೆ ಹೊಸಕೆಂದು ಅಹಂಕಾರವು ಮತ್ತೊಂದು ಇರುವದು— ಎಂದು ಬೌದ್ಧರು ಹೇಳುವರು. ಈ ಪಕ್ಷದಲ್ಲಿ ಹೀಂದೆ ಅನುಭವಿಸಿದ್ದನ್ನು ಈಗ ನೆನೆಸಿಕೊಳ್ಳುವದು ಹೇಗೆಂಬುದನ್ನು ಸರಿಯಾಗಿ ವಿವರಿಸಿ ಹೇಳುವಂತಹೆ ಆಗದೆ ಇರುವದು, ಮತ್ತು ಅಹಂಕಾರವು ಬೇರೆ ಮತ್ತೊಂಬುದಕ್ಕೆ ಸಾಕ್ಷಿ ಬೇಕಾಗುವದರಿಂದ ಸಾಕ್ಷಿಯ ನಾಶವನ್ನು ಕ್ಷಲಿಸುವದಕ್ಕೆ ಯುಕ್ತಿಯಲ್ಲ. ಆದ್ದರಿಂದ ಈ ಮರಣ ಅಯ್ಯಕ್ಕೆ ಎಂದು ಭಾವ.

ಬ್ರಹ್ಮದಲ್ಲಿ ಭೇದವನ್ನು ಕಾಣಬಾರದೆಂದು ಮತ್ತೊಂದು ತೋಷನ್ನೇನೆ. ಹೇಗೆ ದುರ್ಗದಲ್ಲಿ ಎಂದರೆ ದುರ್ಗಮವಾದ ಎತ್ತರವಾದ ಸ್ಥಳದಲ್ಲಿ ಮಳಿಕೊಯ್ದು ಸೀರು, ಪರಮತಗಳಲ್ಲಿ ಎಂದರೆ ಪರಮತಗಳಿಂಳು ತಗ್ಗಾದ ತಪ್ಪುಲಗಳಲ್ಲಿ ಹರಿಯು ಚೋಗುತ್ತದೆಯೋ ಎಂದರೆಜದರಿ ನಾಶವಾಗುತ್ತದೆಯೋ, ಇದರಂತೆ ಧರ್ಮರೂಪಳನ್ನು ಎಂದರೆ ಅತ್ಯರ್ಹಗಳನ್ನು ಬೇರೆ ಬೇರೆ ಎಂದು ತಿಳಿದವನು ಎಂದರೆ ಪ್ರತಿ ಶರೀರಕ್ಕೂ ಬೇರೆ ಬೇರೆಯಾಗಿರುವರು ಎಂದು ತಿಳಿದವನು, ಶರೀರಭೇದವನ್ನು ಅಸುಸರಿಸಿರುವ ಅವರನ್ನೇ ಹಿಂಬಾಲಿಸಿ ಒಮ್ಮತ್ತಿರುವನನು, ಮತ್ತೊಂದು ಹುತ್ತಿರುವನು ಎಂದಧ್ರ.

ಹೇಗೆ ಶುದ್ಧವಾದ ಸೀರು ಶುದ್ಧವಾದ (ಸೀರಿನಲ್ಲಿ) ಹಾಕಿದರೆ ಅದರಂತೆಯೇ ಆಗುವದೋ, ಇದರಂತೆಯೇ ಎಲ್ಲೆ ಗೌತಮನನೆ, ತಿಳಿದಾತನ ಅತ್ಯನು ಆಗುವನು. || ೧೫ ||

ಆದರೆ ಯಾವನು ಚಾಲ್ನಾಯಾಗಿ ಉಪಾಧಿಯಿಂದಾಗಿರುವ ಭೇದಚಾಲ್ನನವನ್ನು ನಾಶಪಡಿಸಿಕೊಂಡು ಅತಿಶಯದ್ವಾದ ಬರಿಯ ವಿಚಾಲನದ ಗಟ್ಟಿಯೇ ಆಗಿರುವ ಏರಡನೆಯದ್ವಿಲ್ಲದ ಅತ್ಯನನ್ನು ಕಂಡು ಇರುವನೋ ಆ ಚಾಲ್ನಾಯಾದ ಮನಸಶಿಲಾನಾದ ಮುನಿಯಾ ಅತ್ಯಸ್ವರೂಪವು ಹೇಗೆರುವದು? ಎಂಬುದನ್ನು (ಅ ಮಂತ್ರಪದ್ಧತಿ) ಹೇಳಿರುತ್ತದೆ

ಶುದ್ಧವಾದ ತಿಳಿನೀರನ್ನು ಶುದ್ಧವಾದ ತಿಳಿನೀರಿನಲ್ಲಿ ಹಾಕಿದರೆ ಹೇಗೆ ಬಂದೇ ರೂಪವಾಗಿರುವನದೇ ಅದಕ್ಕಿಂತ ಬೇರೆಯಾಗಿರುವದಿಲ್ಲನೋ, ಅದರಂತೆಯೇ (ತಾನೂ) ಲಗಿಸುವದೋ, ಎಲ್ಲೆ ಗೌತಮನೆ, ವರಕ್ತುವನ್ನು ಅರಿತು \* ಮನಸ ಮಾಡುತ್ತಿರುವ ಮುನಿಯು ಇತ್ತು ನೂ ಇದರಂತೆಯೇ ಆಗಿರುವನು.

ಅದ್ದರಿಂದ ಕೆಳ್ಳಿತ್ರಾಕ್ಷಿಕರಂತೆ ಭೇದದ್ವಷ್ಟಿಯಸ್ವಾನಾಸ್ತಿಕರಂತೆ ಕುದೃಷ್ಟಿ

\* ಸೀರಿನಲ್ಲಿ ಸೀರನ್ನು ಹಾಕಿದುತ್ತಾರೆ ಹರಮಾತ್ಮನಲ್ಲಿ ಜೀವಾತ್ಮನನ್ನು ಹಾಕಿ ಮುಖಿಗಾಗಿ ಬೇಕಾದದ್ದು ಇಲ್ಲ. ಆಗ ನಾವು ತಿಳಿದುಕೊಂಡಿರುವ ಸಂಸಾರರೂಪವು ಸುಳ್ಳಂತಲು ಇವನ ಸಿಜವಾದ ರೂಪವು ಬ್ರಹ್ಮವೇ ಎಂತಿಲ್ಲ ತಿಳಿದುಕೊಂಡರೆ ಅದೇ ಬ್ರಹ್ಮದಲ್ಲಿ ಸಾಯುಜ್ಯವನ್ನು ಕೊಂಡಿದಂತೆ. ಭೇದವಿವರದಿಲ್ಲವೆಂದು ತಿಳಿಸುವದಕ್ಕೆ ಮಿಶ್ರಗೆ ದೃಷ್ಟಾಂತವನ್ನು ಅನ್ವಯಿಸಿ ಕೊಳ್ಳಬೇಕು.

+ ನಮ್ಮ ಶರೀರಕ್ಕೆ ಒಬ್ಬ ಅತ್ಯನಿದುವಂತೆಯೇ ನೇರಿದುವ ಶರೀರಕ್ಕೆಲ್ಲ ಒಂದೆಂದು ಅತ್ಯನ್ನು ಇರಬೇಕೆಂದು ಉಂಟಿಸುವದು ಕೆಳ್ಳಿತ್ರಾಕ್ಷವು; ನಕೆಂದರೆ ನಾವು ಶರೀರಕ್ಕೆ ಸಂಬಂಧಪಡಿಸ್ತು ರುವೆಂಬುದಕ್ಕೇ ಪ್ರಮಾಣವಿಲ್ಲ, ಕನಿಸಿನಲ್ಲಿ ಎಷ್ಟೇ ಶರೀರಗಳು ನಮಗೆ ಕಂಡರೂ ಅವಾಗಿಗೆ ಬೇರೆ ಅತ್ಯರೂಪವರಿಂದು ನಾವು ಆಗ ನಾಬಿರುವೆವಾದರೂ ಸಿಜವಾಗಿ ಅವಾಗಿ ಶರೀರವಂದಾಗಿ ಅವಾಗಿಗೆ ಬೇರೆ ಬೇರೆ ಅತ್ಯವಿರುವರೆಂದಾಗಲಿ ಯಾರು ಒಷ್ಣವರಿಲ್ಲ.

+ ಇಂದ್ರಿಯಗಳಿಗೆ ಗೋಚರವಾದದ್ದೇ ಸಹ್ಯವೇ ಎಂದು ಚಾವಾಕರೆನ್ನು ಪರು. ಜ್ಞಾತಿ

ಯಸ್ಸು ಬಟ್ಟು ಸಾವಿರ ತಾಲಿಗಳಿಗೆ ೧೦ತಳೆ ಹೆಚ್ಚಾಗಿ ಸವ.ಗೆ ಹಿತವನ್ನು ಒಯಸುತ್ತಿರುವ ಪೇಡವು ಆತ್ಮಸು ಒಟ್ಟಿನೇ (ಸಹ್ಯವೆಂದು) ಲಾಪದೇಶವಾದು ತ್ತಿರುವ ದರ್ಶನವನ್ನು ಶಾಂತಿಕರಣ ರಾಗ ಸ್ವೀಕರಿಸಬೇಕು ಎಂದು ಅಧ್ಯ.

—————o—————

## ಎರಡನೆಯ ಅಧ್ಯಾಯ—ಎರಡನೆಯ ವಲ್ಲಿ

ಬ್ರಹ್ಮವನ್ನು ತಿಳಿಯುವದು ಕನ್ನಾವಾದ್ದು ೧೦ದ ಬೇರೆಹಂದು ಪ್ರಕಾರದಿಂದ ಬ್ರಹ್ಮತತ್ತ್ವವನ್ನು ಮತ್ತೆ ಗೊತ್ತುಪಂಚಸಿಕ್ಷಾದಖೀಕೆಂದು (ಈ ವಲ್ಲಿಯನ್ನು) ಆರಂಭಿಸುತ್ತುದೆ

### ಶರೀರದಲ್ಲಿರುವ ಆತ್ಮನ ಸಿಜವಾದ ಸ್ವರೂಪವನ್ನು ಅಲಿತರೆ ಮುಕ್ತಿ

ಹನ್ನೊಂದು ಬಾಗಿಲಿನ ಈ ಪುರವು ಜನ್ಮವಿಲ್ಲದವನಾಗಿಯೂ ವಕ್ರವಲ್ಲದ ಚೀತಸ್ಸಿಳ್ಳಿವನಾಗಿಯೂ ಇರುವಾತನದು. (ಆತನನ್ನು) ಅನುಷ್ಠಾನವಾಡಿದರೆ ಶೋಕಸುವದಿಲ್ಲ; (ನೋದಲೆ) ವಿಮುಕ್ತನಾಗಿ ವಿಮುಕ್ತನಾಗುವನು. ಇದೇ ಅದು. || ೧ ||

ಜಾಗಿಲು ಕಾಯುವವರು, ಅನರ ಮೇಲಿನ ಧನಿಗಳು, ಮುಂತಾದ ತಿಂಬಕ್ಕೆ ಬೇಕಾದ ಅನೇಕ ಉಪಕರಣಗಳು ಕೂಡಿರುವದು ಕಂಡುಬರುವದರಿಂದ ಈ ಶರೀರವು ಪುರದಂತೆ ಇರುವದು; ಆದ್ದರಿಂದ (ಅದನ್ನು) ಪುರವೆಂದು (ಕರೆದಿವೆ.) ಉಪಕರಣಗಳಿಂದೊಡಗೂಡಿದ ಪುರವು ತನ್ನಿಂದನ ಸೇರಿಕೊಳ್ಳದೆ ಇರುವ

ಬುಧಿಯೇ: ಆತ್ಮಸೆದು ಬೂಧರೆನ್ನವರು, ಯಾವದೂ ಸಹ್ಯವಲ್ಲವೆಂದು ಶಂಕ್ಷಾವಾದಿಗಳು ಎನ್ನ ವರು ಇವರೆಲ್ಲ ಕುದ್ದಪ್ಪಿಗಳು, ಪಕೆಂದರೆ ಇವರು ತಮ್ಮ ಮತನ್ನು ಸಾಧಿಸುವದಕ್ಕೆ ಬೇಕಾದ ನಿಶ್ಚಯಾದ ಅನುಭವನ್ನರಹಿಪವಾಗಿರುವ ಆತ್ಮನು ವಾವೇ ಆಗಿಷ್ಟಣ ಅದನ್ನು ಇಲ್ಲವೆನ್ನುತ್ತಿದ್ದಾರೆ

\* ಆತ್ಮನಾಭವವು ಬರದೆ ಇರುವದಕ್ಕೆ ಅಹಂಕಾರವೇ ಕಾರಣವು

†. ಮುಂತಾದ ಎಂದರೆ ಮಂತ್ರ, ಹೊಗ್ಗಾಧಿಪ್ಪಿರು— ಮುಂತಾದವರು, ಯಂತ್ರಗಳು, ಕೊಟ್ಟಿ, ಕೊತ್ತಲು, ಮುಂತಾದದ್ದು ಇವುಗಳನ್ನು ಗ್ರಹಿಸಬೇಕು. (ಗೋ||)

ಸ್ವತಂತ್ರನಾದ ಸ್ವಾಮಿಗೋಸ್ತರವರಾಗಿರುವದೆಂಬುದು ಕಂಡೇ ಇದೆಯಷ್ಟು; ಅದರಂತೆ ಪುರದ ಹಾಗೆ ಆನೇಕ ಲಾವಕಾರಣಗಳಿಂದ ಕೊಡಿಕೊಂಡಿರುವ (ಈ) ಶರೀರವು ತನೆಹ್ಯಾದನೆ ಸೇರಿಕೊಳ್ಳದೆ ತನಗೆ ರಾಜನಂತರುವ ಒಬ್ಬ ಒಡೆಯನಿಗಾಗಿ ಇರಬೇಕಾಯಿತು.

ಅಂಥ ಈ ಶರೀರವೆಂಬ ಘರವು ಹನೆನ್ನಿಂದು ಬಾಗಿಲುಳ್ಳದ್ದು. ತಲೆಯಲ್ಲಿ ಪಳ್ಳು, ಕೆಳಗಡೆಗೆ ಹುಕ್ಕೆನ್ನಿಂದು ಸೇರಿ ಮುಂದು, ತಲೆಯ ಮೇಲೆ ಬಂದು—ತೇ ಹೀಗೆ ಇದಕ್ಕೆ ಹನೆನ್ನಿಂದು ಬಾಗಿಲುಗಳಿರುವವು. ಹನೆನ್ನಿಂದು ಬಾಗಿಲು ಗಳುಳ್ಳ ಈ (ಶರೀರವು) ಯಾರ ಪುರವು? ಒನ್ನುವ್ಯಾಳಿದವನಾಗಿರುವ ಎಂದರೆ ಹುಟ್ಟು ಮುಂತಾದ ನಾಶಾಸ್ಯಾಗಳಿಲ್ಲದವನಾಗಿ (ದೃಷ್ಟಾಂತದ) ರಾಜ ಸಂತ ಪುರದ ಧರ್ಮಗಳಿಗಿಂತ ಬೇರೆಯ ಸ್ವರೂಪನಾದ, ವಕ್ರನಲ್ಲಿರ ಜೀತ ಸ್ವಲ್ಪವನಾಗು— ಕೆಂಂಡಿಲ್ಲದೆ ಸೂರ್ಯನ ಬೀಳಕಿಸಂತೆ ಯಾವಾಗಲೂ ಬಂದೇ ರೂಪವಾಗಿ ತರುವ ಜ್ಯಿತನ್ಯವೇಂಬ ಜೀತಸ್ವಲ್ಪವನಾದ್ದರಿಂದ ಇವನಿಗೆ ಅವಕ್ಷಿಪ್ತಿಸ್ವಲ್ಪ ಎಂದು ಹೇಳಿ. ಹೀಗೆ ವಕ್ರನಲ್ಲಿರ ಜೀತಸ್ವಲ್ಪ— ದೃಷ್ಟಾಂತದ ರಾಜಸಂತರುವ ಬ್ರಹ್ಮಸಿಗೆ (ಈ ಪುರವು ಸೇರಿದ್ದು ಇದು ಮಾವಾತನ ಪುರವೇ ಆ ಪುರಸ್ವಾಮಿಯಾದ ವರನೇಶ್ವರನಿಸ್ತು ಇನು ವ್ಯಾಸ ಪ್ರಾಚಿ, ಎಂದರೆ ಧ್ಯಾನಮಾರ್ಪಣ; ಚೈನ್ಯಾಗಿ ತೆಂದುಕೊಂಡು ನ್ಯಾ ಧ್ಯಾನ

\* ಆತ್ಮನ್ನು ಅನುಮಾನಿಸುವದಕ್ಕೆ ಈ ಯುಕ್ತಿಯನ್ನು ಸಾಂಖ್ಯರು ಬಹಳವಾಗಿ ಉಪಯೋಗಿಸುವರು ಶರೀರದ ರಚನಾವಿಶೇಷವನ್ನು ನೋಡಿದೆ ಬಂದಕ್ಕೆಂದು ಹೊಂದಿಕೊಂಡಿರುವ ಪಂಚಭೂತಗಳೇ ಕಾಣುವವು. ಈ ಹೊಂದಿಕೊಯು ಫಲವು ಇತ್ಯಾಗಲ್ಲಿ ಯಾವುದಾದರೂ ಇತ್ಯಾಗಲ್ಲಿ ಏಂದು ಭಾವಿಸುವದಕ್ಕೆಲ್ಲವಾದ್ದರಿಂದ ಇತ್ಯಾಗಲ್ಲಿ ಹೊಂದಿಕೊಳ್ಳದೆ ಇತ್ಯಾಗಲನ್ನು ಅನುಭವಿಸುವ ಮತ್ತೊಂಬ್ಬಿನಿಷ್ಟರೂಪಾಗಿರುವದು. ಆ ಮತ್ತೊಂಬ್ಬಿನೇ ಆತ್ಮನು

† ನೆತ್ರಿ-ಭಾಯಿ, ಹೆಂಕ್ಕೆಲು, ಕಾಣ್ಣ, ಕೆವಿ, ಮಂಗಸು, ಬಾಯಿ ಕೆಳಗಿನ ರಂಧ್ರಗಳು— ಇವು ದ್ವಾರಗಳು. ಅವನ ದ್ವಾರಗಳಿಗೆ ಇಂದ್ರಿಯಗಳು ದ್ವಾರಪಾಲಕರು ಹೆಚ್ಚಿಗೆಲ್ಲಾಗೆ ಸಮಾಪ್ತಿ ನೆತ್ರಿಗೆ ಪ್ರಾಣತ್ವ ದ್ವಾರಪಾಲಕರು, ದ್ವೇಷಕೆಗಳು ವಾಯು ಮುಂತಾದವು ಮೇಲಿನ ಧಾರೆಗಳು, ಮುಂತಾದವು ಏಂಬ ಮಾತ್ರಾನಿಂದ ದಾಷ್ಟಾಂತರದಲ್ಲಿ ಚರ್ಮ, ಮಾಂಸ, ರಕ್ತ, ಮೇದಸ್ಸು, ಮಜ್ಜವ ಅಸ್ತಿ, ನರಗಳು— ಎಂಬ ಕೋಟಿಯ ಸುತ್ತುಗಳನ್ನು ಮಾಲಾಧಾರದಿಂದ ಹೀಡಿದು ಆಜ್ಞಾಕ್ಷರದ ಪರಿಗಣ ಕೆಂತ್ರಲುಗಳಿಂಬ, ಉಲ್ಲಾಗಳಿಂಬ ಯಂತ್ರಗಳನ್ನು ಕೆಂದಲುಗಳಿಂಬ ಗೋತ್ತರ— ಇತ್ಯಾಗಳ ಸ್ವೀಲ್ ಗ್ರಹಿಸಬೇಕು (ಗೋ॥) † ಬ್ರಹ್ಮರಂಧ್ರ.

ನ್ಯಾ ಅಳಿದುಕೊಂಬೆಂಬ ಉದ್ದೇಶದಿಂದ ಧ್ಯಾನಮಾರ್ಪಣದು ಎಂದು (ಗೋ॥) ವ್ಯಾಖ್ಯಾನ ಶಾರಮು ವರಿಸಿರುತ್ತಾರೆ. ಇದು ಭಾವಕ್ಕೆ ಸ್ವಾಭಾವಿಕವಾದ ಅರ್ಥವಾಗುವದಿಲ್ಲ. ಅಂತರೆ ಆತ್ಮನ ಹೊರತು ಮತ್ತೇನಿಂದ ತೇರುವದಲ್ಲವಾದ್ದರಿಂದ ಜ್ಞಾನಯು ಆತ್ಮಚಿಂತನೆಯಲ್ಲಿಯೇ ಇರುವ ವಸ್ತು, ಅವರಿಗೆ ದುಃಖವು ಇರುವದಿಲ್ಲ— ಎಂಬುದು ಸರಳವಾದ ಅರ್ಥ.

ಮಾಡುವದೇ ಆತನ ಅಸುಷ್ಟಾನವು. ಎಲ್ಲಾ ಬಯಕೆಗಳನ್ನು ಒಟ್ಟುವನಾಗಿ ಸಮನಾಗಿ ಸರ್ವಭಾತಗಳಲ್ಲಿಯೂ ಇರುವೆಂದು ಅವನನ್ನು ಧ್ವನಿಸಿದರೆ—ತೇವೇಕಿ ಸುವದಿಲ್ಲ. ಏಕೆಂದರೆ ಆತನ ಅರಿವಿನಿಂದ ಅಭಯವಿಲ್ಲ ಸಿಕ್ಕುವದರಿಂದ ತೇವೇಕಚ್ಚೆ ಕಾರಣವಿರುವದಿಲ್ಲ; ಇನ್ನು ಹೇಡರಿಕೆಯನ್ನು ಕಾಣುವದೆಲ್ಲಿ ಬಂತು? ಅವಿದ್ಯೈಯಿಂದುಂಟಾಗಿರುವ ಕಾಮಕರ್ಮಗಳಿಂಬಿ ಬಂಧನಗಳಿಂದ ಇಲ್ಲಿಯೇ ಬಿಡುಗಡೆ ಹೊಂದುತ್ತಾನೆ, ಹಾಗೆ ಬಿಡುಗಡೆ ಹೊಂದಿದವನಾಗಿ ವಿಮುಕ್ತನಾಗುತ್ತಾನೆ ಎಂದರೆ ಬಿಡುಗಡೆ ಹೊಂದುತ್ತಾನೆ, ಮತ್ತೆ ಕರೀರವನ್ನು ಧರಿಸುವ ದಿಲ್ಲ + ಎಂದಫ್ರ.

(ಆತ್ಮನು) ಹಂಸನು, ಶುಜಿಸದನು; ವಸು, ಅಂತರಿಕ್ಷಸದನು; ಹೋತ್ಯನು ವೇದಿಷದನು; ಅತಿಥಿಯು, ದುರೋಣಸದನು; ಸೃಷದನು, ವರಸದನು, ಖುತಸದನು, ವೈಂದುಸದನು; ಅಭ್ಯನು, ಗೋಜನು, ಖುತಜನು, ಅದ್ವಿಜನು; ಖುತನು, ದೊಡ್ಡವನು. || ೭ ||

ಆದರೆ ಈ ಆತ್ಮನು ಒಂದೇ ಕರೀರವೆಂಬ ಪುರದಲ್ಲಿರುವನಲ್ಲ, ಎಲ್ಲಾ ಪುರಗಳಲ್ಲಿಯೂ ಇರುವನು. ಹೇಗೆಂದರೆ (ಅವನು) ಹಂಸನು ಎಂದರೆ ಸಂಚರಿಸುವನಾಗಿ ಶಾಚಿಯಾದ ಆಕಾಶದಲ್ಲಿ ಆವಿಕ್ಕೆರೂಪದಿಂದ ಇರುವನು ವಸುವಾಗಿ ಎಂದರೆ ಎಲ್ಲರಂತಹ ಮುಂಚ್ಚಿಕೊಂಡಿರುವನಾಗಿ ವಾಯುವಿನ ರೂಪದಿಂದ ಅಂತರಿಕ್ಷದಲ್ಲಿರುವನು; ಆದ್ದರಿಂದ ಅಂತರಿಕ್ಷಸದನು. ಹೋತ್ಯವಾಗಿ ಎಂದರೆ “ಅಗ್ನಿಯೇ ಹೋತ್ಯವು” (ಶ್ಲು) ಎಂಬ ಶುರೂತಿ ಪ್ರಮಾಣದಿಂದ ಅಗ್ನಿಯು ರೂಪದಲ್ಲಿ ವೇದಿಯಾದ ಪೃಥಿವಿಯಲ್ಲಿರುವನು. ಆದ್ದರಿಂದ ವೇದಿಷದನು. “ಈ ವೇದಿಯು ಪೃಥಿವಿಯ ಹೆಚ್ಚಿನ ಸ್ವಭಾವವು” (ಶ್ಲು) ಎಂಬ ಶುರೂತಿಯಿರುವದರಿಂದ (ಪೃಥಿವೆಯನ್ನು ವೇದಿಷಸ್ತು ಒಹುದು). ಅತಿಥಿಯಾಗಿ ಎಂದರೆ ಸೇವೆಯನಾಗಿ ದುರೋಣಾದಲ್ಲಿ ಎಂದರೆ ಕಲಪದಲ್ಲಿ ಇರುವದರಿಂದ ದುರೋಣಸದನು; ಅಥವಾ ಬಾರ್ಹತ್ಯಣಾಜಾದ ಅತಿಥಿಯ ರೂಪದಿಂದ ದುರೋಣಗಳಲ್ಲಿ ಎಂದರೆ ಮನೆಗಳಲ್ಲಿ ಇರುವದರಿಂದ ದುರೋಣಸದನು. ಸರರಲ್ಲಿ ಎಂದರೆ ಮನುಷ್ಯರಲ್ಲಿ ಇರುವದರಿಂದ ಸೃಷದನು; ಶ್ರೀಷ್ವರಾದ ದೇವತೆಗಳಲ್ಲಿ ಇರುವದರಿಂದ ವರಸದನು; ಖುತದಲ್ಲಿ ಎಂದರೆ ಸಕ್ಕೆದಲ್ಲಿ ಅಥವಾ ಯಜ್ಞದಲ್ಲಿ ಇರುವದರಿಂದ ಖುತಸದನು; ವೈಂದುಸದಲ್ಲಿ ಎಂದರೆ ಆಕಾಶದಲ್ಲಿ ಇರುವದರಿಂದ

\* ಸಮಂ ಸರ್ವೇಸು ಭೂತೇಷು ಎಂಬ ಗೀತಾವಾಕ್ಯದ ಸೂಚನೆ.

+ ಬೇರೆ ಜನಕ್ಕೆ ಕರ್ಮವು ಕಾರಣ; ಕಾಮಕರ್ಮಗಳು ಅವಿದ್ಯೈಯಿಂದ ಆಗಿರುವ ವಾಢೆರಿಂದ ಅವಿದ್ಯೈಯು ಹೋಗಿರುವ ಜಾತ್ಯನಿಗೆ ಜನಾಂತರವೇ ಇಲ್ಲ. ಇಮು ವಿದೇಹ ಮುಕ್ತಿಯಿಂಬಿ ಸ್ಥಿತಿಯ ವಿಷಯವಲ್ಲ. ಪೀಠಿಕೆಯನ್ನು ಸೇರಿ.

ಪ್ರೋತ್ಸಾಹನದಲ್ಲಿ ತಂತ್ರಿ, ಚಿತ್ರು, ವೋಸಳೆ- ಮುಂತಾದ ರೂಪದಿಂದ ಹುಟ್ಟುವದರಿಂದ ಅಭಿನ್ನನು; ಗೈರಿವನಲ್ಲಿ ಎಂದರೆ ಘೋನಿಯಲ್ಲಿ\* ಭತ್ತು, ಜನೆ-ಮುಂತಾದ ರೂಪದಿಂದ ಹುಟ್ಟುವದರಿಂದ ಗೈರಿಜನು; ಯಜ್ಞದ ಅಂಗಗಳಾಗಿ ಹುಟ್ಟುವದರಿಂದ ಶತತನು; ಪರಮತಗಳಿಂದ ಸದಿ ಮುಂತಾದ ರೂಪದಿಂದ ಹುಟ್ಟುವದರಿಂದ ಅದ್ವಿತನು. ಹೀಗೆ ಎಲ್ಲಾ ರೂಪಗಳಿಂದಲೂ ಇರುತ್ತಿದ್ದರೂ ಈತನ್ನು ಎಂದರೆ (ಯಾವಾಗಲೂ) ಸತ್ಯರೂಪವಾಗಿರುವನನು; ಸರ್ವಕರ್ಮಕಾರಣವಾಗಿರುವದರಿಂದ ದೊಡ್ಡನನು.

ಈ ಮಂತ್ರವು ಆದಿತ್ಯಸನ್ನೇ ಕೇಳುತ್ತದೆ ಎಂಬ ಪಕ್ಷದಲ್ಲಿಯೂ ಈ ಆದಿತ್ಯಸನ್ನೂ ಎಲ್ಲಕ್ಕೂ ಆತ್ಮಸೇಂದು ಆಂಗಿಕರಿಸಿರುವದರಿಂದ ಬ್ರಾಹ್ಮಣರೀತಿಯಂಥಿರುತ್ತಾರ್ಥಾಸಮಾಂಡಿದರೂ ಏರೆಹೋಧನಿಲ್ಲ. ಎಲ್ಲವನ್ನೂ ವಾಗ್ಯಪಿಸಿಕೊಂಡಿರುವ ಈತನೊಬ್ಬನೇ ಒಗತ್ತಿಗೆಲ್ಲ ಆತ್ಮಸನ್ನು, ಆತ್ಮರೂ ಬೇರೆಬೇರೆಯಲ್ಲ ಎಂಬುದು (ಈ) ಮಂತ್ರದ (ಬಟ್ಟು) ಆರ್ಥಿಕವು.

### ಆತ್ಮಸನ್ನಿ ಕಂಡುಹಿಡಿಯುವದಕ್ಕೆ ಹೇಗೆ ರುತುಗಳು

ಪ್ರಾಣನನ್ನು ಮೇಲಕ್ಕೆ ಏರಿಸುವನನು, ಅಪಾನವನ್ನು ಕೇಳಕ್ಕೆ ಹಾಕುವನನು; ನಡುವಿನಲ್ಲಿರುವ ವಾವುನನನನ್ನು ಎಲ್ಲಾ ದೇವತೆಗೂ ಉಪಾಸನೆ ವಾಡುತ್ತಿರುವರು. || ೬ ||

ಆತ್ಮಸನ್ನು ಸ್ವರೂಪವನ್ನು ಅರಿಯುವದಕ್ಕೆ ಗುರುತನ್ನು [ಲಿಜ್ಗಂ] ಕೇಳುತ್ತಾನೆ. ಹೃದಯಾದಿಂದ ಮೇಲಕ್ಕೆ ಪ್ರಾಣವೆಂಬ ವೃತ್ತಿಯುಂಟು ವಾಯುವನನ್ನು

\* ಗೈರಿ ಎಂಬ ವಸತಿಗೆ ಸ್ಥರ್, ಬಾಣ, ಕಸು ಎತ್ತು, ಮಾತು, ನಿಡಲು, ದಿಕ್ಕು, ಕಣ್ಣು, ಕಿರಣ, ಭೂಮಿ, ನೀರು- ಎಂದು ಅನೇಕ ಅರ್ಥಗಳುಂಟು ಇಲ್ಲಿ ಭೂಮಿ ಎಂದರ್ಥ.

+ ಈ ವೇದದ ಬ್ರಾಹ್ಮಣದಲ್ಲಿ „ಅಸ್ತಾ ವಾ ಆದಿತ್ಯೋ ಧಂಡಃ ಶಚಿಸತಾ” ಎಂದು ಇದೇ ಮಂತ್ರವನ್ನು ಆದಿತ್ಯನ ಪರವಾಗಿ ವಾ ಖಾನಾಸಮಾಂಡಿರುತ್ತದೆ ಅಲ್ಲ, ಸಹಿಯ್ರನೇ ಸಾಫಿರಜಂಗಮ ಗಳಿಗೆ ಆತ್ಮನು ಎಂದು ಎಲ್ಲಕ್ಕೂ ಆದಿತ್ಯನು ಆತ್ಮಸೇಂದು ಒಬ್ಬ ವಾಗ್ಯಾನಾಸಮಾಂಡಿರುವದರಿಂದ ಆತ್ಮಸನ್ನು ಸರ್ವವಾಗಿ ಎಂಬ ವಾಗ್ಯಾನಕ್ಕೆ ಅದ್ವಿತ್ಯಯಲ್ಲ- ಎಂದು ಭಾವ

† ಹೆಗೆಯಿರುವದರಿಂದ ಇಲ್ಲಿ ಬೆಂಕೆಯಿರಬೇಕು- ಎಂದು ಉಹಿಸಿ ತೆಯುತ್ತಾರನ್ನೇ. ಇಲ್ಲಿ ಹೆಗೆಯಿಂಬ ಗುಡುತನ್ನು ಲಿಂಗವೆಂದು ಬೆಂಕೆಯಿಂಬುದನ್ನು ಲಿಂಗಿ ಎಂದು ತರ್ಕಾರಾಸ್ತದಲ್ಲಿ ವ್ಯವಹರಿಸುತ್ತಾರೆ. ಲಿಂಗವನ್ನು ತಳದರೆ ಲಿಂಗಿಯನ್ನು ನಿಶ್ಚಯಿಸಬಹುದು ಇದರಂತೆ ಆತ್ಮನಿಗೆ ಲಿಂಗವೆಯಾದ್ದು- ಎಂಬುದನ್ನು ತಿಳಿಸುತ್ತಾರೆ ಎಂದು ಭಾವ. ನಿಜವಾಗಿ ನೇರಿದರೆ ಆತ್ಮನಿಗೆ ಯಾವ ಲಿಂಗವು ಇಲ್ಲ; ಆದರೂ ಅವನಲ್ಲ ಆರೋಪಿತವಾಗಿರುವ ಧರ್ಮಗಳನ್ನೇ ಅವನನ್ನು ತಿಳಿಯುವದಕ್ಕೆ ದ್ವಾರಾವಾಗಿರುವದರಿಂದ ಅವಾಗಳನ್ನು ಇಲ್ಲ. ಲಿಂಗವೇಂದು ಕರಿದಿರುತ್ತದೆ.

ಪರಿಸುವನು, ಮೇಲಕ್ಕೆ ಹೋಗುವೂತೆ ವಾಡುವನು; ಮತ್ತು ಅವಾನವನ್ನು ಕೆಳಕ್ಕೆ ಹಾಕುವನು. ‘ಹೀಗಿರುವನು ಯಾರೋ’ ಎಂದು ಸೇರಿಸಿಕೊಳ್ಳಬೇಕು. ನಡುವಣ ಹೃದಯವುಂಡರೀಕದ ಆಕಾಶದಲ್ಲಿ ಕೂಡಿರುವ ಏಂದರೆ ಬಿಧಿಯಲ್ಲಿ ತೋರುವ ಜೈತನ್ಯದ ಬೆಳಕ್ಕಳು ಅಂಥ ವಾಮನನನ್ನು ಎಂಬೆ ಸೇವಿಸುವದಕ್ಕೆ ಯೋಗ್ಯನಾದ ಆತ್ಮಸ್ವಾಮಿ ಎಲ್ಲಾ ದೇವತೆಗಳೂ ಎಂದರೆ ಕಣ್ಣು ಮುಂತಾದ ಪಾರ್ವತಿ ರೂಪವೇ ಮುಂತಾದ ಅರಿವನ್ನು ಕಾಣಿಕೆಯಾಗಿ. ತಂದು ಪ್ರಜೆಗಳು ರಾಜನನ್ನು (ಸೇವಿಸುವಂತೆ) ಉಂಟಾಸಿದ್ದಾರ್ಥತ್ವರೂ, ಎಂದರೆ ಅವನಿಗೇಸ್ಯುರವಾಯೇ ಎಸುಂದೆ ಕೆಂಪಮಾಡುತ್ತಿರುವರು, ಎಂದಫೇ. ಯಾರಾ ತನಿಗಾಗಿ ಯಾರಿಂದ ಸ್ಯಾರಿಸಲ್ಪಟ್ಟು † ಎಲ್ಲಾ ಪಾರ್ವತಿರಾಕರಣಗಳ ಕೆಲಸಗಳೂ ಸಡೆಯುತ್ತಿರುವಫೇ ಅವನು ಆ (ಆತ್ಮಸು) ಇವುಗಳಿಂದ ಬೇರೆಯಾದ(ವನೆಂದು) ಸಿದ್ಧವಾಯಿತು— ಎಂಬುದು ಈ ವಾಕ್ಯದ (ಒಟ್ಟು) ಆಧಿವ್ಯ.

(ಮತ್ತು) ಶರೀರದಲ್ಲಿರುವ ಈ ದೇಹಿಯು ಸಡಿಲವಾಗಿ ದೇಹದಿಂದ ಬಿಡುಗಡೆಯಾಗುವಾಗ ಇಲ್ಲಿ ಏನು ಉಳಿಯುತ್ತದೆ? ಇದೇ ಅದು. ||೪||

ಮತ್ತು ಈ ಶರೀರದಲ್ಲಿದ್ದ ಸಡಿಲವಾಗಿ ಒಟ್ಟುಹೋಗುತ್ತಿರುವ ಆತ್ಮನಾದ ಈ ದೇಹಿಯು— ದೇಹದಿಂದ ಒಟ್ಟು ಹೋಗುವಾಗ ಇಲ್ಲಿ ಏನು ಉಳಿಯುತ್ತದೆ? ಎಂದರೆ ಈ ಪಾರ್ವತಿಗಳ ಸಮರ್ಪಕದಲ್ಲಿ (ಏನು ಉಳಿಯುತ್ತದೆ?) ಈ ದೇಹದಲ್ಲಿ ಏನೂ ಉಳಿಯುವದಿಲ್ಲ (ಎಂದಫೇ). “(ದೇಹದಿಂದ ಒಟ್ಟುಹೋಗುವಾಗ)” ಎಂಬ ವಾತು (ಸಡಿಲವಾಗಿ ಎಂಬ ಮಾತಿಗೆ ಕ್ರಿತಯು ತಾನೇ ಏನರಣಿಸುವಾಗಿ ಹೇಳಿದ್ದು. ಪ್ರರುದ ಸ್ವಾಮ್ಯಯು ಒಡಿಕೊಂಡರೆ ಪ್ರರದೊಳಗಿರುವವರು ಹೇಗೆ (ಒಳಗುಂದುವರೋ) ಹಾಗೆ ಯಾವ ಆತ್ಮಸು ಹೋಗುವದನ್ನು ಕಂಡ ಮಾತ್ರದಿಂದ ಈ ಕಾರ್ಯಕರಣಗಳ ಗುಂಪು ಎಲ್ಲಾನೂ ಬಳಗುಂದಿ ಬಿಂದು ಹೋಗುವದೋ ನಾಶವೇ ಆಗುವದೋ, ಅಂಥ ಆತ್ಮಸು ಬೇರೆ ಇದಾನೆಂದು ಅಯಿತು.

ಯಾವ ಮನುಷ್ಯನೇ ಆಗಲಿ ಪ್ರಾಣದಿಂದಲೂ ಅಪಾನದಿಂದಲೂ ಜೀವಿಸಿರುವದಿಲ್ಲ. ಯಾವನಲ್ಲಿ ಇವೆರಡೂ ಆಶ್ರಯಿಸಿಕೊಂಡಿರುವವೋ ಅಂಥ ಇನ್ನೊಂದು ಬ್ರಹ್ಮನಿಂದಲೇ ಬದುಕರುತ್ತಾರೆ. || ೫ ||

\* ದೇವತೆಗಳಲ್ಲಿ ಇವನಿಗೆ ಬಲಿಯನ್ನು ಒಮ್ಮೆಸುತ್ತಿರುವರು’ ಎಂಬ ತ್ಯಾತ್ರೀಯದ (೮-೯) ಸಂಹಿತೆನೆ

† ಕೇನೇಂಪನವತ್ತಿನ (ಮಂ. ೮) ಸಂಚನೆ.

‡ ‘ಉತ್ತಾಪನ್ತಿ ಸ್ಥಿತಾ ವಾಪಿ’ ಎಂಬ ಗೀತೆಯ ವಚನವನ್ನು ಸಂಚಿಸಿದ್ದಾರೆ.

ಪಾರ್ಜ, ಅವಾಸ. ಮುಂತಾದವು ಹೊಗುವದರಿಂದ ಈ ಕರೀರವು ಕೆಳಕ್ಕೆ ಸ್ವಲ್ಪನಡೇ ಹೊರತು ಅದಕ್ಕಿಂತ ಬೇರೆಯಾದ ಆತ್ಮನು ಹೊಗುವದರಿಂದಿಲ್ಲ; ಪಕೆಂದರೆ ಪಾರಾಣಾದಿಗಳ ಬಳದಿಂದಲೇ ಮನುಷ್ಯನು ಬೇವಿಸಿರುತ್ತಾನೆ— ಎಂದು ಯಾರಾದರೂ ಅಭಿಪ್ರಾಯವಡಬಹುದು. (ಆದರೆ) ಇದು ಸರಿಯಲ್ಲ; (ಪಕೆಂದರೆ) ಪಾರಾಣದಿಂದಲಾಗಲಿ ಅವಾಸನೀಯದಲಾಗಲಿ ಕಣ್ಣ ಮುಂತಾದ ಇಂದ್ರಿಯದಿಂದ ಲಾಗಲಿ ನೇಡುವಳ್ಳ ಮನುಷ್ಯನು ಬೇವಿಸಿರುವದಿಲ್ಲ; ಯಾರೂ (ಅವುಗಳಿಂದ) ಬಹುಕಿರುವದಿಲ್ಲ. (ಒಂದಕ್ಕೊಂದು) ಸೇರಿ ಕೆಲಸ್ಸಿನಲಕ್ಷ್ಯರು ಇವುಗಳೆಲ್ಲವೂ ಮತ್ತೊಂದುಬ್ಬಿರಾಗಿಃ ಇರುವವಾದ್ಯರಿಂದ ಒದುಕಿರುವದಕ್ಕೆ ಇವೇ ಕಾರಣ ವೆಂಬುದು ಹೊಂದುವದಿಲ್ಲ. ಒಂದಕ್ಕೊಂದು ಸೇರಿಕ್ಕೊಂಡು ಇರುವ ಮನಸೆಯೇ ಮುಂತಾದವು ಯಾವದೊಂದರೂ ಕಾಣುವುದು ತನಗಾಗಿಯೇ ಇರುತ್ತಿರುವ ಬೇರೆಯೊಬ್ಬನು (ಇಚ್ಛೆಯಿಂದ) ಸೇರಿರಿತಾಗದೆ ತಾವೇ ಇರುವದು ಲೋಕದಲ್ಲಿ ಕಂಡುಬಂದಿಲ್ಲ. ಅದರಂತೆ ಪಾರಾಣಾವಿಗಳೂ ಒಂದಕ್ಕೊಂದು ಸೇರಿರುವದರಿಂದ (ಮತ್ತೊಂದು ಸೇರಿರಿತಾಗಿ ಅವಸಾಗಿಯೇ) ಇರಬೇಕೇ (ಹೊರತು ತನಗಾಗಿ ತಾವು ಇದ್ದುಕೊಂಡಿರುತ್ತಾರನು). ಆದ್ದರಿಂದ ಒಂದು ಕ್ಕೊಂದು ಸೇರಿಕ್ಕೊಂಡಿರುವ ಪಾರ್ಜ ಮುಂತಾದವುಗಳಿಗಂತೆ ಬೇರೆಯಾದ ಮತ್ತೊಂದು ಸೇರಿಕ್ಕೊಂಡು ಎಲ್ಲರೂ ಕೂಟಸಭ್ಯರ್ಪು ಬದ್ರಕಿರುತ್ತಾರೆ, ಪಾರ್ಜವನ್ನೂ ಧರಿಸಿರುತ್ತಾರೆ

ಕೂಡಿಕ್ಕೊಡಿರುವ ವಸ್ತುಗಳಿಗಂತ ಬೇರೆಯಾದ ಯಾವ ಆತ್ಮನು ಬೇರೆ ಯಾಗಿ ಇದ್ದರೆ ಅವಸ್ಥೆ ಈ ಪಾರಾಣಾವಾಸಗಳೂ ಕಣ್ಣ ಮುಂತಾದ ಇಂದ್ರಿಯಗಳಿಂದ ಕೂಡಿಕ್ಕೊಂಡು ಆಶ್ರಯಿಸಿರಬಹುದೆನೇ, ಯಾವದರೆಹಿಡಿಸಿಯೂ ಕೂಡಿ ಕೊಳ್ಳಿದ ಯಾವ (ಆತ್ಮನಿಗೊಳ್ಳುವ ಪಾರಾಣಾವಾಸಗಳಿಂದ ಮುಂತಾದವು ತಮ್ಮ ಕೆಲಸವನ್ನು ಒಂದಕ್ಕೊಂದು ಸೇರಿ ಮಾಡುತ್ತಿರುವವೇ), ಅಂಥಿ (ಆತ್ಮನು ಇವಕ್ಕಿಂತ) ಬೇರೆ (ಇರಬೇಕು) ಎಂದು ಸಿದ್ಧವಾಯಿತೆಂದು ಅಭಿಪ್ರಾಯ.

### ಬ್ರಹ್ಮತ್ವಕ್ಕೆ

ಎಲ್ಲೆ ಗೌತಮನೇ, ಈ ಗುರ್ಯವಾದ ಸಾತನಬ್ರಹ್ಮವನ್ನು ಹೇಳುತ್ತೇನೆ; ಮರಣವನ್ನು ಹೊಂದಿ ಆತ್ಮನು ಹೇಗೆ ಆಗುತ್ತಾನೋ (ಅದನ್ನೂ ಹೇಳುತ್ತೇನೆ).

॥ ೬ ॥

ಅಯ್ಯ ಗೌತಮ, ಆಗ ಮತ್ತೆನಿಸಿಗೆ ಈ ರಹಸ್ಯವಾದ ಸಾತನಬ್ರಹ್ಮವನ್ನು ಎಂದರೆ ಬಹುಕಾಲದಿಂದಿರುವ ಬ್ರಹ್ಮವನ್ನು ತಿಳಿಸಿದೆ (ಕೇಳು). ಇದನ್ನು ಆ

\* ಇಂ ಶಿಳಿ \* ಸಿಯ ಕಿಷ್ಟಿಯನ್ನು ಹೇಳಿ.

ತರೆ ಎಲ್ಲಾ ಸಂಸಾರವೂ ಪರಿಹಾರವಾಗುತ್ತದೆ. ಮತ್ತು ಇದನ್ನು ಅರಿಯದಿದ್ದರೆ ಮರಣವನ್ನು ಹೊಂದಿದ ಮೇಲೆ ಆತ್ಮಸು ಹೇಗೆ ಆಗುತ್ತಾನೋ ಎಂದರೆ (ಹೇಗೆ ಹೇಗೆ) ಸಂಸಾರದಲ್ಲಿ ತೊಳಳುತ್ತಾನೋ ಅದನ್ನು ಹೇಳು.

ಕೆಲವರು ದೇಹಿಗಳು ಶರೀರಕ್ಕಾಗಿ ಯೋನಿಯನ್ನು ಸೇರುವರು; ಮತ್ತೆ ಕೆಲವರು ಸ್ತಾಣಿವನ್ನು ಹೊಂದುವರು. ಕರ್ಮಕ್ಕಾನುಸಾರವಾಗಿ ಯೂ ಜ್ಞಾನಕ್ಕಾನುಸಾರವಾಗಿಯೂ (ಆಯಾ ಜನ್ಮನಾಗುವದು.)|| ೨ ||

ಕೆಲವರು ದೇಹಿಗಳು, ಅಜ್ಞಾನಿಗಳಾದ್ದಾಗಿ ಮಂಧರು, ಶರೀರವನ್ನು ಧರಿಸುವದಕ್ಕಾಗಿ ಶುಕ್ರದ ಪ್ರಜ್ಞಾನದನೆ ಯೋನಿಯನ್ನು ಸೇರುವರು, ಎಂದರೆ ಯೋನಿಯ ದ್ವಾರವನ್ನು ಹೊಗುತ್ತಾರೆ. ಅತ್ಯಂತ ಅಧಮರಾದ ಇನ್ನೊಮ್ಮೆ ಕೆಲವರು ಸಾಫಿಲವನ್ನು ಏಂದರೆ ವೃಕ್ಷವೇ ಹೊದಲಾದ ಸಾಧ್ಯವರಚಸ್ತವನ್ನು ಸತ್ತವೇ ಹೊಂದುತ್ತಾರೆ. ಕರ್ಮಕ್ಕಾನುಸಾರವಾಗಿ ಏಂದರೆ ಯಾವನು ಈ ಜನ್ಮ ದಲ್ಲಿ ಎಂಥ ಕರ್ಮವನ್ನು ಮಾಡಿರುತ್ತಾನೋ ಏದರಂತೆ ಅದಕ್ಕೆ ವಶನಾಗಿಯೂ ಏಂದಧರ್ಮ; ಮತ್ತು ಜ್ಞಾನಕ್ಕಾನುಸಾರವಾಗಿ ಏಂದರೆ ಎಂಥ ತಿಳಿಷ್ಠಕೆಂಪನ್ನು ಇಲ್ಲಿ ಸಂಪಾದಿಸಿರುವರೋ ಅದಕ್ಕೆ ಅನೂರಳಿಸಬಾಗಿಯಾಗಿ ಶರೀರವನ್ನು ಹೊಂದುವರು ಎಂದಧರ್ಮ “ಪುರಾಣಿಗಸುಸಾರವಾಗಿಯೇ ಒನ್ನಾದಿಗ್ರಾಗಾಗುವವು” (ಖಾಾ||) ಎಂಬ ಕ್ರಾತಿಯೂ ಇದನ್ನೋ ಹೇಳುವದು.

(ಇವರು) ನಿದಿಸುತ್ತಿರುವಾಗ ಬೇರೆ ಬೇರೆ ಕಾಮವನ್ನು ನಿರ್ವಿರುತ್ತಾನು ಯಾವ ಈ ಪುರುಷನು ಎಚ್ಚರದಿಂದಿರುವನೋ ಅದೇ ಶುಕ್ರವಾದದ್ದು; ಅದು ಬ್ರಹ್ಮವು. ಅದೇ ಅಮೃತವನೆನಿಸುತ್ತದೆ. ಅದರಲ್ಲಿ ಲೋಕಗಳಿಲ್ಲ ಆಕ್ರಣಿಸಿರುವವು. ಅದನ್ನು ಯಾರೂ ವಿಾರಲಾರಿಸುತ್ತಿದೆ ಅದು.

|| ೩ ||

ಗುಹ್ಯವಾದ ಬ್ರಹ್ಮವನ್ನು ಹೇಳುತ್ತೇನೆಂದು ಹೊದಲು ಹೇಳಿದ್ದನಷ್ಟೇ ಈಗ ಅದನ್ನು ಹೇಳುತ್ತಾನುನೇ. ಪುರಾಣವೇ ಮುಂತಾದವು ನಿದಿಸುತ್ತಿರುವಾಗ ಯಾವ ಪುರುಷನು ಎಚ್ಚರದಿಂದಿರುವನೋ ಸ್ವಿಂದರೆ ಇರುವನೋ-ಹೇಗೆ (ಎಚ್ಚರಾಗಿರುವನು? ಎಂದರೆ)- ಬೇರೆ ಬೇರೆ ಕಾಮವನ್ನು ಎಂದರೆ ತನಗೆ ಬೇಕಾಗುವ ಹೆಂಗಸರು ಮುಂತಾದ ‘ಆಯಾ ಪದಾರ್ಥಗಳನ್ನು ಅವಿಷ್ಯಾಯಿಂದ ನಿರ್ವಿರುತ್ತಾನ್ನಿತ್ತಾತ್ಮಾ ಉಂಟುಮಾಡಿಕೊಳ್ಳತ್ತಾ ಎಚ್ಚರವಾಗಿರುವನೋ ಅವನೇತ್ತಿ ಶುಕ್ರ

\* ಪರಮಾರ್ಥದ್ವಿಷ್ಟ್ಯಾಯಿಂದನೇಹೇಡಿದರೆಯಾಂಗು ಶರೀರಭಿಲ್ಲ; ಮುಂಥಿಗೆ ಇದು ತಿಳಿಯದು.

† ಮರಣಕಾಲದ ಭಾವನೆಗೆ ಅನುಸಾರವಾಗಿ.

‡ ಕನಂನಲ್ಲಿ ತೊರುವ ಮಿಥ್ಯಾವಸ್ತುಗಳಲ್ಲಿ ಸಾಕ್ಷಿಯಾಗಿ ಆತ್ಮನು, ಕನ್ನಂಕೆ ಸಿಂಹವಾಗಿ ರುದ ಏರಿಸಿಯು ಪಷ್ಟವೇ ಇಲ್ಲದೆ ತಾನೇ ತಾನಾಗಿರುವಂಬಿಮುಖ ಇಲ್ಲಿ ಅನಃಭವದಲ್ಲಿಯೂ ಇದೆ.

ವಾದ ಎಂದರೆ ಶಭ್ರವಾಗಿರುವ, ಶುದ್ಧವಾದ ಬ್ರಹ್ಮವು, ಗುಹ್ಯವಾದ ಬ್ರಹ್ಮ ವೆಂಬುದು ಮತ್ತೆ ಬೇರೆಮಲ್ಲ. ಶಾಸ್ತ್ರಗಳಲ್ಲಿಲ್ಲ ಅದೇ ಅನ್ಯತವು ಎಂದರೆ ನಾಶ ವಿಳಿದ್ದು ನಂದು ಹೇಳಲ್ಪಡುತ್ತದೆ.

ಮತ್ತು ಪೃಥಿವಿ ಮುಂತಾದ ಲೋಕಗಳಲ್ಲಿ ಆ ಬ್ರಹ್ಮವನ್ನೇ ಆಶ್ರಯಿಸಿ ರುವವು; ಏಕೆಂದರೆ ಅದು ಎಲ್ಲ ಲೋಕಗಳಿಗೂ ಕಾರಣವಾಗಿರುವದು. ಅದನ್ನು ಯಾವದೂ ವಿಾರಾರಾರದು- ಮುಂತಾದ ವಾಕ್ಯಕ್ಕೆ ಹಿಂದಿಸಂತೆಯೇ\* (ಅಥವಾಡಿಕೊಳ್ಳಬೇಕು).

ಆತ್ಮನು ಒಬ್ಬನೇ ಎಂಬ ಜ್ಞಾನವು ಪ್ರಮಾಣಕ್ಕೆ ಹೊಂದುಗಡೆಯಾಗಿ ದ್ವರೂ ಇನ್ನಿಲ್ಲ ಸರಿಯಾದ ಬುದ್ಧಿಯುಂಟಾಗದೆ ಇರುವ ಬ್ರಹ್ಮಾರಿಗೆ ಅನೇಕ ತಾರ್ಕಿಕರ ಕುಬುದ್ದಿಯಿಂದ ಅಂತರಣಾವು ಕಡಡಿಕೊಳಗಿರುವದರಿಂದ ಎನ್ನುವು ಸಲ ಹೇಳಿದರೂ ಮನಸ್ಸಿಗೆ ಹಿಡಿಯದೆ ಇರುವದು. ಆದ್ದರಿಂದ ಇದನ್ನು ತಿಳಿ ಸುವರ್ದಕ್ಕಾಗಿ ಶ್ರವಿತ್ಯು, ತುಂಬ ಆದರಿಂದ (ಘಣ್ಣಂತರಗಳನ್ನು) ಮತ್ತೆ ಮತ್ತೆ (ಕೊಟ್ಟು) ಹೇಳತ್ತದೆ ಹೇಗೆಂದರೆ:—

ಚೆಂಕರು ಹೇಗೆ (ಈ) ಭುವನವನ್ನು ಹೊಕ್ಕು ರೂಪರೂಪಕ್ಕಾಂ  
ಬೀರಿ ಬೀರಿ ರೂಪನಾಗಿರುವದೀರೋ ಹಾಗೆ ಎಲ್ಲಾ ಭೂತಗಳಿಗೂ ಅನ್ತರಾ  
ತ್ವನಾದ ಒಬ್ಬ (ಆತ್ಮನೇ) ರೂಪರೂಪಕ್ಕಾಂ ಬೀರಿ ಬೀರಿ ರೂಪನಾಗಿರು  
ವನು, ಹೊರಗೂ ಇರುವನು.  
|| ೬ ||

ಚಿಂಕಿಯು ಚಿಳಿಕಿನ ರೂಪದಲ್ಲಿ ಬಾದೇ ಆಗಧರೂ ಈ ಭುವನವನ್ನು—  
ಇದರಲ್ಲಿ ಪಾರ್ಷಿಂಗಳು ಉಂಟಾಗುವದರಿಂದ ಈ ಲೋಕಕ್ಕೆ ಭುವನವೆಂದು  
ಹೇಬರು. ಈ ಲೋಕವನ್ನು—ಹೊಕ್ಕು ರೂಪರೂಪಕ್ಕಾಂ ಎಂದರೆ ತಾನು ಸುಧುವ  
ಕಟ್ಟಿಗೆಯೆ ಮುಂತಾದ ಬೀರಿ ಬೀರಿ ವಸ್ತುವಿಗೂ ಎಂದಾರ್ಥ. (ಒಂದೊಂದಕ್ಕಾಗೂ)  
ಬೀರಿ ಬೀರಿ, ರೂಪವಾಗಿ, ಸುಡತಕ್ಕಾದ್ದು ಬೀರಿ ಬೀರಿಯಾಗಿರುವದರಿಂದ  
(ತಾನೂ) ಹೇಗೆ ಬಹುವಿಧವಾಗಿ ಆಗಿರುವದೀರೋ, ಅದರುತ್ತೇ ಎಲ್ಲ ಪಾರ್ಷಿಂ  
ಗಳ ಅಂತರಾತ್ಮನಾದ ಎಂದರೆ ಎಲ್ಲ ಪಾರ್ಷಿಂಗಳ ಒಳಗೇ ಇರುವ ಒಬ್ಬನೇ  
ಆತ್ಮನು ಬಲು ಸೂಕ್ಷ್ಮವಾಗಿರುವದರಿಂದ ಕಟ್ಟಿಗೆ ಮುಂತಾದನುಗಳಲ್ಲಿ ಅಗ್ನಿಯು  
ಹೊಕ್ಕಿರುವ ಹಾಗೆ ಎಲ್ಲ ದೇಹಗಳನ್ನು ಹೊಕ್ಕಿರುವದರಿಂದ ಬೀರಿ ಬೀರಿ

\* ಹಿಂದಿನ ವಲ್ಲಿಯ ಈಸೆಯ ಮಂತ್ರದಂತೆ.

+ ಈಗೆಯು ಉಷ್ಣಕ್ಕಿಂತ ನಿರಂದ ಅದನ್ನು ಸುಧುವ ಚಿಂಕಿಯೂ ಉದ್ಧವಾಗಿರುವಂತೆ ತೋರುವದು; ಇದ್ದಲ್ಲಿ ದ್ವಾರಾಗಿರುವದರಿಂದ ಚಿಂಕಿಯೂ ದ್ವಾರಾಗಿರುವಂತೆ ತೋರುವದು, ಕರಿಂತು ಟೊಲ್ಲಾಗಿರುವದರಿಂದ ಬೀಕಿಯೂ ಟೊಲ್ಲಾಗಿರುವಂತೆ ತೋರುವದು; ಇದರಂತೆ.

ರೂಪವಾಗಿರುವನನ್ನು; ಮತ್ತೆ ವಿಕಾರವಾಗದೆ ಇರುವ ಆಕಾಶದಂತಿರುವ ತನ್ನ ರೂಪದಿಂದ ಹೊರಗೊಳಿಸಿ ಇರುತ್ತಾನೆ.

ನಾಯುವು ಹೇಗೆ (ಈ) ಭುವನವನ್ನು ಹೊಕ್ಕು ರೂಪರೂಪಕ್ಕಾಣಿ  
ಬೀರಿ ಬೀರಿ ರೂಪವಾಗಿರುವದೋ ಹಾಗೆ ಎಲ್ಲಾ ಭೂತಗಳ ಅಂತರಾತ್ಮ  
ನಾದ ಒಬ್ಬ ಆತ್ಮನೇ ರೂಪರೂಪಕ್ಕಾಣಿ ಬೀರಿ ಬೀರಿ ರೂಪವಾಗಿರುವನು,  
ಹೊರಗೊಳಿಸಿ ಇರುವನು. || ೧೦ ||

ಮತ್ತೂ ಒಂದು ಚ್ಯಾಪ್ಟ್ ಹೇಗೆ ವಾಯುವು ಪ್ರಾಣರೂಪದಿಂದ  
ದೇಹಗಳಲ್ಲಿ ಹೊಕ್ಕು ರೂಪರೂಪಕ್ಕಾಣಿ ಬೀರಿ ರೂಪವಾಗಿರುವದೋ ಹಾಗೆ—  
(ಎಂಬುದೇ) ಮುಂತಾಪದ್ಮು (ಪಿಂಚಾ ಮುಂತ್ರಕ್ಕಾಣಿ ಇಡಕ್ಕಾಣಿ) ಸಮವಾಗಿ  
ರುವದು

ಸೂರ್ಯನು ಎಲ್ಲ ಜನರಿಗೂ ಕ್ಷಣಾಗಿದ್ದ ರೂ ಹೇಗೆ ಕಣ್ಣಿನ ಮತ್ತು  
ಅದರಂತೆ ಹೊರಿನಿದೋಷಗಳು ತನಗೆ ಹತ್ತದಂತಿರುವನನೋ ಎಲ್ಲಾ  
ಭೂತಗಳಿಗೂ ಅಂತರಾತ್ಮನಾದ ಒಬ್ಬನೆ (ಆತ್ಮನು) ಜನರ ದುಃಖವು  
(ತನಗೆ) ಹತ್ತದಂತೆ ಹೊರಿಗೆ ಇರುವನು. || ೧೧ ||

ಒಬ್ಬನೇ ಎಳ್ಳಿರಿಗೂ ಆತ್ಮನಾದರೆ ಸಂಶಾರದ ದುಃಖವನ್ನು ಅನುಭವಿ  
ಸುವದೆಬುದು ಪರವಾತಕ್ಕಿನಿಗೇ ತಿಂಬಾಗಾಗಿವದು. (ಎಂದು ಯಾರಾದರೂ  
ಯೋಚಿಸಬಹುದು, ಆದ್ದರಿಂದ ಈ ಮುಂತ್ರವನ್ನು ಕೇಳಿರುತ್ತದೆ ಹೇಗೆ ಬೀಳಿ  
ಕನ್ನು ಕೊಟ್ಟು ಬಸರ ಕಣ್ಣಿಗೆ ಸಹಾಯವಳಾಡುತ್ತಿರುವ ಸೂರ್ಯನು ಮುಳಿ,  
ಮುಂತ್ರ— ಮುಂತಾಪ ಅಶುಚಿಷಾದ ಪದಾರ್ಥಗಳನ್ನು ತೆಗೆದಿಸುವದರಿಂದ  
ಅದನ್ನು ಕಾಳಿನ ಬಸರಿಗೆಲ್ಲ ಕಣ್ಣಾಗಿರುವನಾದರೂ ಅಶುಚಿ ಮುಂತಾಪವು  
ಗಳನ್ನು ನೋಡಿದ್ದರಿಂದ ಉಂಟಾಗಬಹುದಾದ ಕಣ್ಣಿನ ದೊಳಗಳು ಏಂದರೆ  
ಒಳಗಾಗುವ ಪಾಪದೋಷಗಳೂ ತಿಂಬಾಗಿವಿರುವ ಹೊರಗೆ ಅಶುಚಿ ಮುಂತಾಪ  
ಪದಾರ್ಥಗಳ ಸಂಬಂಧಾದಾಗುವ ದೋಷಗಳೂ ತನಗ ಹತ್ತದಂತೆ ಇರು

\* ಉಪಾಧಿಯಿಂದ ಚೀರಿದೇರಿಸುವ ತೋರುವ ಕೆಲ್ಲಿತ್ವಾವರ್ವೇ ಅಲ್ಲದೆ ಪರಮಾರ್ಥವಾದ  
ತನ್ನ ರೂಪಿಸಿದಲೂ ಇರುತ್ತಾನೆ. ಆ ರೂಪಕ್ಕೆ ಉಪಾಧಿಯಿಂದ ಯಾವ ವಿಕಾರವೂ ಆಗುವದಿಲ್ಲ.

† ಪರಮಾತ್ಮನು ಎಲ್ಲಿರಿಗಳ ಒಬ್ಬನೇ ಆದ್ವರೂ ಅವಸರೆ ಸುಖದುಃಖಗಳ ಗೇಳು ಇಲ್ಲ  
ವೆಂಬುದನ್ನು ಬ್ರಹ್ಮಸೂತ್ರ(ಗ-೨-ಅ)ದಲ್ಲಿ ನಿರ್ಣಯಿಸಿರುತ್ತದೆ

‡ ಇಲ್ಲಿ ಪಾಪವನ್ನೆ ಧರ್ಮಾಧರ್ಮಗಳು. ನೋಡಬಾರಾದ್ದನ್ನು ನೋಡಿದರೆ ಪಾಪ,  
ನೋಡಬೇಕಾದ್ದನ್ನು ನೋಡಿದರೆ ಪುಣ್ಯ— ಇವರಷ್ಟೆ ನೋಡಿದವರಿಗೆ ಆಗುವನ್ನು. ನೋಡಿಸಿದರೆ ಆಗುವನ್ನು  
ಕಣ್ಣಿಗೆ ಸಹಾಯನಾಗಿದ್ದ ಸೂರ್ಯನಿಗೆ ಆ ದೇಹವಿಲ್ಲ, ಏಕೆಂದರೆ ಅವರಿಗೆ ನಾನು ಮಾಡುವೆಂಬ  
ಅಭಿಮಾನವಿಲ್ಲ.

ವನೋದೀ, ಅದರಂತೆ ಒಬ್ಬನೇ ಆಗಿರುವ ಎಲ್ಲಾ ಪರ್ವತಗಳ ಅಂತರಾತ್ಮಕನು ಒಸರ ದುಃಖವು ತನಗೆ ಹತ್ತಡಂಡಿ (ಆದುತ್ತಿರುವುದು) ಹೊರಚ್ಚಿಗೆ ಇರುವನು. ಒಸರು ತಮ್ಮಿಲ್ಲ ಆರೋಹಣವಾಡಿಕೊಂಡ ತಪ್ಪಿತಿಳಿವಳಿಕೆಯಿಂದ ಕಾಮಕರ್ಮಗಳಿಂದಾಗುವ ದುಃಖವನ್ನು ಅನುಭವಿಸುವರು; ಅದರೆ ಆ ಆರೋಹಣವಾಗಿರುವ ಅವದ್ವೇಯು ಸಿಜವಾಗಿಯಾಗಿ ಪರಮಾತ್ಮನಲ್ಲಿರುವದಿಲ್ಲ.

ಹೇಗೆ ಹಗ್ಗಿ, ಕಪ್ಪೆಯಚಿಪ್ಪು, ಮರುಧ್ರುವಿ, ಆಕಾಶ- ಇವುಗಳಲ್ಲಿ ಹಾವು, ಬೆಳ್ಳಿ, ನೀರು, ಮಸಕು- ಇವು ಹಗ್ಗಿ ಮುಂತಾದವನ್ನಾಗಳಿಗೆ ಸಿಜವಾಗಾ ದೋಷರೂಪವಾಗಿ ಸ್ವಭಾವದಿಂದಲೇ ಇರುವದಿಲ್ಲವೋ, ಆಯಾ ಸಂಂಬಂಧವ್ಯಾಪ್ತಿ ಅವಕ್ಕೆ ಏರುಧ್ವವಾದ ಬುದ್ಧಿಯಾದ್ದು ಆರೋಹಣಾಡುವ ಸಿಮಿತ್ತದಿಂದ ಆಯಾ ದೋಷಪರ್ವತವಂತೆ ಭಾವಿಸಲ್ಪುತ್ತಾರುವೋ, ಆದರೆ ಆ ತಪ್ಪಿತಿಳಿವನ ಲರೋಹಣಕ್ಕೆ ಅವು ಹೊರಚ್ಚಿಗೆಯೇ ಇರುವವರಿಂದ ಆ (ಹುಟ್ಟುಗಟ್ಟಿದ್ದ) ದೋಷಗಳಿಂದ ಅವಕ್ಕೆ ಹೇಗೆ (ಸಿಜವಾಗಾ) ಲೇಪವಿಲ್ಲದೆ ಇರುವದೋ, ಅದರಂತೆ ಒಸರೆಲ್ಲ ಹಗ್ಗಿದ ಹಾವೇ ಮುಂತಾದವನ್ನಾಗಳಿಂತೆ ಆತ್ಮಸ್ವರೂಪವಕ್ಕೆ ವಿರೋಧವಾದ ಕ್ರಿಯೆ, ಕಾರಕ, ಫಲ- ಎಂಬ ತೀಳವಳಿಕೆಯಾದ್ದು ಆತ್ಮಸಲ್ಲಿ ಹುಟ್ಟುಗಟ್ಟಿಕೊಂಡು ಆ ಕಾರಣದಿಂದ ಹುಟ್ಟು, ಕೂಂಡು. ಮುಂತಾದ ದುಃಖವನ್ನು ಹೂಂಡುವರು. ಆತ್ಮನು ಹಾತಕ್ಕ ಅವರಲ್ಲಿರ ಆತ್ಮನಾಗಿದ್ದಾಗ್ನಿ ಆ ಏರುಧ್ವವಾದ ಅರೋಹಣದ ಸಿಮಿತ್ತದಿಂದ ಆಗುವ ಒಸರು ದುಃಖವಿಲ್ಲದ ಲೇಪವನ್ನು ಹೊಂದದೆ ಇರುವನು. ಪಕ್ಷಿಂದರೆ ಅವನು ಹೊರಗೆ ಇರುವನು, ಎಂದರೆ ಹಗ್ಗಿ ಮುಂತಾದವನ್ನಾಗಿಯೇ ತನಗೆ ಏರುಧ್ವವಾದ ಬುದ್ಧಿಯ ಆರೋಹಣಕ್ಕೆ ತಾನು ಹೊರಚ್ಚಿಗೊಂಡೆಯೇ. ಇರುವನು.

ವಶಿಯಾಗಿಯೂ ಸರ್ವಭೂತಗಳಿಗೂ ಅಂತರಾತ್ಮನಾಗಿಯೂ ಇರುವ ಯಾವ ಒಬ್ಬನೇ (ತನ್ನ) ಒಂದು ರೂಪವನ್ನು ಬಹುವಿಧವಾಗಿ ಮಾಡಿಕೊಂಡಿರುವನೋ, ತಮ್ಮ ಆತ್ಮದಲ್ಲಿರುವ ಆತ್ಮನನ್ನು ಯಾವ ಧೀರರು (ಉಪದೇಶವಾದ) ಬಳಿಕ ಕಾಣುವರೋ ಅವರಿಗೇ ಶಾಶ್ವತವಾದ ಸುಖವು, ಉಳಿದವರಿಗಲ್ಲ.

|| ೧೭ ||

\* ಮೊದಲು ಕಾವು ಅಜ್ಞಾರಾದ ಜೀವರೆಂದು ತಿಳಿದು ಕಾಮಕರ್ಮಕ್ಕೆ ಒಸರು ಒಳಗಾಗುವರು

+ ಜೀವರಲ್ಲಿ ಅವಿವೇಯು ಇವೆಯಿಂಬುದು ಅದು ವಿದ್ಯೆಯಾಂದ ಹೊಗುವದೆಂಬುದೂ ವ್ಯಾಪಕಾರದ ದೃಷ್ಟಿಯೇ ಹೊರತು ನಿಜವಾದದ್ವಿಲ್ಲ. ನಿಜವಾಗಿ ನೋಡಿದರೆ ಹೊಗಬೇಕಾದ ಅವಿವೇಯು ಇಲ್ಲ, ಬರಬೇಕಾದ ಜ್ಞಾನಶ್ರು ಇರುವದಿಲ್ಲ.

† ಬುದ್ಧಿಯಾಂದ ಅರೋಹಣಾಡಿಕೊಂಡಿರುವ ಸ್ವರೂಪವು ಆತ್ಮನಿಗೆ ಅಂಟಿವದಿಲ್ಲ.

ಮತ್ತು ಆ ಪರಮೇಶ್ವರನೆಂಬುನೇ ಎಲ್ಲಿಲ್ಲಯೂ ಹಬ್ಬಿಕೊಂಡು ಸ್ವತಂತ್ರ ಸಾಗಿರುವನು; ಅವನಿಗೆ ಸಮನಾದರ\* ಅಥವಾ ಹೆಚ್ಚಾದ ಬೇರೆಂಬುನು ಇರುವ ದಿಲ್ಲ. ಇವನು ವಶಿಯು, ಏಕೆಂದರೆ ಜಗತ್ತಿಲ್ಲ ಇವನ ವಶದಲ್ಲಿಯೇ ಇರುವದು. ಅದೇಕೆ? ಎಂದರೆ ಇವನು ಎಲ್ಲಾ ಪಾರಣೆಗಳಿಗೂ ಒಳಗಿನ ಆತ್ಮನೇ ಆಗಿರುವನು. ಅದು ಹೇಗೆ? ಎಂದರೆ, ಒಂದೇ ರೂಪವಾಗಿರುವ ಅತಿಶ್ಯದ್ಧವಾದ ಚೈತ್ಯಕಸ್ತು ಪೆಂಬ ತನ್ನ ಒಂದೇ ಒಂದು ಸ್ವರೂಪವನ್ನು+ ನಾವು, ರೂಪ- ಮುಂತಾದ ಅಶುದ್ಧವಾದಕ್ಕೆ ಉಪಾಧಿಗಳು ಬೇರೆ ಬೇರೆಯಾಗಿರುವ ಕಾರಣದಿಂದ ಒಹುವಿಧ ವಾಗಿ ವಾಣಿಕೊಂಡಿರುವನು; ಹೀಗೆದು ಸೆನೆಸುವದಕ್ಕೂ ಆಗದಿರುವ ಶಕ್ತಿಗಳುಖ್ಯವನಾದ್ದರಿಂದಯ್ಯ ಬರಿಯು ತನ್ನ ಇರುವಕೆಂಬಾದರಿಂದಲೇ||(ಬಹುನಿಧವಾಗಿ ಮಾಡಿಕೊಂಡಿರುತ್ತಾನೆ).

ಆ ತಮ್ಮ ಆತ್ಮದಲ್ಲಿರುವ ಎಂದರೆ ಶರೀರದ ಹೃದಯಾಕಾಶವಾದ ಬುದ್ಧಿಯಲ್ಲಿ ಚೈತ್ಯಕಸ್ತುರೂಪದಿಂದ ತೋರಿಕೊಳ್ಳತ್ತಿರುವ ಎಂದಫ್ರೆ; ಏಕೆಂದರೆ ಆತ್ಮಸಾಕಾಶದಂತೆ ಆವಶ್ಯಕನಾಗಿರುವದರಿಂದ ಶರೀರವು ಆತ್ಮನಿಗೆ ಆಧಾರವೇಷ್ಟವದು ಕೊಂಡುವದಿಲ್ಲ; (ಆದ್ದರಿಂದ) ‘ಕಸ್ತುದಿಯಲ್ಲಿ ಮುಖವಿದೇ’++ ಎಂಬ ಪ್ರಯೋಗ ದಂತೆಯೇ ಇದನ್ನೂ ತಿಳಿಯಬೇಕು. ಹಾಗೆ (ಶರೀರದಲ್ಲಿರುವ) ಈ ಆಶ್ವರನಾದಕ್ಕೆ ಆತ್ಮಸನ್ಸೂಕ್ಷೇಪಗಾಗಿ ವ್ಯಕ್ತಿಗಳನ್ನು ಲ್ಲಿ ಸುಂತಿರುಗಿಸಿಕೊಂಡುತ್ತಿದ್ದೀ ಯಾರು ಆಚಾರ್ಯರು ಮತ್ತು ಶಾಸ್ತ್ರದ ಉಪದೇಶವಾದ ಒಳಿಕ್ಕೆಯ್ಯಾ ಎಂದರೆ ಸೇರಾಗಿ

\* ಗಿತ್ಯಾ (೧೦-೪೬) ಸೂಚನೆ. ‘ಸಮನಾದವಸಿಲ್ಲ’ ಎಂಬುದರಿಂದ ಆತ್ಮ ಮ ಆನೆಕ ರೆಂಬ ಮತವನ್ನೂ ‘ಅಧಿಕಾಸಿಲ್ಲ’ ಎಂಬುದರಿಂದ ಆತ್ಮಬ್ರಹ್ಮರು ಬೇರೆ ಎಂಬುದನ್ನೂ ಸಿರಾಕುವಿರುತ್ತದೆ. †. ಒಬ್ಬನೆ ಆಗಿರುವ ತನ್ನ ನಿಜವಾದ ರಹಿವ. ‡. ರಾಗದ್ವೀಷಾದಿಗಳಿಗೂ ಜನ್ಮಮರಣಗಳಿಗೂ ಕಾರಣವಾಗಿರುವದರಿಂದ ನಾಮರೂಪಗಳು ಅಶುದ್ಧ ಯ್ಯಾ ಈ ಶಕ್ತಿಗಳು ಅವಿದ್ಯಾಯಂದ ಶಲ್ವತವೆ ಬ್ಯಾ|| ಸಹ|| (೪-೬-೧೬) ಭಾಷ್ಯವನ್ನು ನೋಡಿ || ಸ್ವಾಷಿಮಾದುವದಕ್ಕೆ ತಾನು ಏನಿಂದ ಮಾಡಬೇಕಾದ್ದಿಲ್ಲ. ಏಕೆಂದರೆ ಸ್ವಾಷಿ ಪರಮಾರ್ಥವನ್ನು.

\*\*. ಮೂರಕವನ್ನುಗಳಾದಕಲ್ಲು ಮುಂತಾದವರ್ಗಳಿಗೆ ಆಧಾರವು ಬೇಕು, ಅವುಗಳವಾದ ಆಕಾಶಾದಿಗಳಿಗೆ ಬೇಕು ಆದ್ದರಿಂದ, ‘ಆತ್ಮನು ಶರೀರವಲ್ಲಿದ್ದಾನೆ’ ಎಂಬುದನ್ನು, ‘ತನ್ನದಿಯಲ್ಲ ಮುಖವಿದೇ’ ಎಂಬ ಮಾತನ್ನು ದೇಗೆಂಬ ಹಾಗೆ ಅರ್ಥಮಾಡಿಕೊಳ್ಳಬೇಕು.

††. ಅಂತರಾತ್ಮನಾಗಿ ಎಲ್ಲವನ್ನೂ ಆಶುವದರಿಂದ ಇವನೇ ಆಶ್ವರನು. ಈಶಾವಾಸ್ಯ(೧) ಭಾಷ್ಯವನ್ನು ನೋಡಿ.

‡‡. ಹೆಚರಿಗಾನ ವ್ಯಕ್ತಿಗಳಿಂದದೆ ವಿಷಯದಲ್ಲಿರುವ ಇಂದ್ರಿಯಮನಸ್ಸುಗಳ ವ್ಯಕ್ತಿಗಳು; ಆತ್ಮಜ್ಞಾನಕ್ಕೆ ಇತ್ತು ಅದ್ದಿ ಎಂದು ಹಿಂದೆಹೇಳಿದೆ.

§§. ಕಾನೇ ನೋಡಿದರೆ ಹೆಚರಿಗಾನ ಪ್ರಕ್ಕಾಶ್ವಾದಿಪರಮಾಣಗಳಿಂದ ನೋಡಿ ಆತ್ಮನೇ ಇಲ್ಲ ವೆಂದು ಕಾಳಿಕೊಳ್ಳುವ ಅವಾಯವಿದೆ.

ಅಸುಭವಿಸುವರೇಳೇ ಧೀರರಾದ ಎಂದರೆ ಏವೇಕಿಗಳಾದ ಪರಮೇಶ್ವರಸ್ವರೂಪ ರಾದವರಿಗೇ ಶಾಶ್ವತವು, ನಿತ್ಯವಾದ ಆತ್ಮಾನಂದವೇಂಬ ಸುಖವಾಗುವದು. ಹೊರಗೆ ಆಸಕ್ತಿಯಸ್ಸು ಇಟ್ಟುಕೊಂಡಿರುವ ಬುದ್ಧಿಯಾಳ್ಳ ಏಕ್ಕು ಅವೇಕಿಗಳಿಗೆ (ಇದು ಅವರ) ಆತ್ಮವೇ ಗಿರುವದಾದರೂ—(ಈ ಸುಖವು) ಉಂಟಾಗಲಾರದು. ಎಕೆಂದರೆ ಅವಿದ್ಯೆಯೇಂಟೆ ಇದಕ್ಕೆ ಮರೆಷ್ವಾರಿಯವದು.

ಅನಿತ್ಯವಾದವುಗಳಲ್ಲಿ ಸಿತ್ಯವಾಗಿ ಜೀತನರುಗಳಿಗೆ ಜೀತನನಾಗಿ ಶಾಸೋಬ್ಬುನೇ ಬಹುಪ್ರಾಣಿಗಳಿಗೆ ಯಾವನು ಕಾಮವನ್ನು ಕೊಡುತ್ತಿರುವನೋ, ತಮ್ಮ ಆತ್ಮದಲ್ಲಿರುವ ಆತನನ್ನು ಯಾವ ಧೀರರು (ಉಪದೇಶವಾದ) ಬಳಿಕ ಕಾಣುವರೋ ಅವರಿಗೇ ಶಾಶ್ವತವಾದ ಕಾಂತಿಯು, ಉಲ್ಲಿಡವರಿಗಲ್ಲ. || ೧೫ ||

ಮತ್ತು ಅನಿತ್ಯವಾಗಿ ವಿನಾಶವಾಗುತ್ತಿರುವ (ಪೂರ್ವಾಗಳಲ್ಲಿ ತಾನು) ಸಿತ್ಯನಾಗಿ ನಾಶವಾಗದೆ ನೀ ಇರುವನು. ಜೀತನರುಗಳಿಗೆ ಎಂದರೆ ಅರ್ಪಣೆ ಬ್ರಹ್ಮಾದಿವರ್ತಣಿಗಳಿಗೆ ಜೀತನನಾಗಿರುವನು. ಉಷ್ಣಪ್ರಾಣಿರು ಮುಂತಾದವುಗಳು ಸುಡುವದಕ್ಕೆ ಬೆಕಿಯೇ ಇಗೇ ಸಿಮುತ್ತಪ್ರೋ | | ಯಾಗೆ ಆತ್ಮನ ಜ್ಞಾತಸ್ವರ್ಪೇ (ಚೈತನ್ಯವಲ್ಲಿದೆ) ಉಳಿದವರಿಗೆ ಅರ್ಪಂಬಂಗುವದಕ್ಕೆ ಕಾರಣವು.

ಮತ್ತು ಆ ಸರ್ವಭೂತಾದ ಸರ್ವೇಶ್ವರಸು ಕಾಮುಗಳಾದ ಸಂಸಾರಗಳಿಗೆ ಕವರ್ಗಳಿಗೆ ಅಸುಗುಣವಾಗಿ ಕಾಮಗಳನ್ನು ಎಂದರೆ ಕವರ್ಕುವುದಾಗಿ ತಾನು ಅಸುಗ್ರಹಿಸಿ ಕೊಳುವಂಥ ಕಾಮಗಳನ್ನು ಯಾವನೆಂಬುನೇ ಆಸೋ ಕರಿಗೆ

---

\* ಆಚಾರ್ಯರ ಮತ್ತು ಶಾಸ್ತ್ರದ ಉಪದೇಶದಿಂದಿರೇ ಆತ್ಮತತ್ತ್ವವನ್ನು ಪಡೆಮಂಚಿಕಾಗಿರುವದಾರರು ಅದು ಮತ್ತೊಬ್ಬರ ಅಳವಡೆಶಾಸ್ತ್ರ ಅವಲಂಬಿಸಿರುವಂತಹ್ಲ , ನಮ್ಮ ಆತ್ಮವಾಪ್ತಿಂದ ನಾವೇ ಸೇರಾಗಿ ತೇದುಕೊಳ್ಳಬಹುದಾಗಿದೆ . ನಿ. ಮೇಲೆ ಜೀಳಿದಂತೆ ಆತ್ಮವು ಈಶ್ವರಸ್ಥರೂಪವಾಗಿರುವದರಿಂದ ಅಂಥ ಆತ್ಮನು ತಾನೆಂದು ತಿಳಿದುಕೊಂಡಿರುತ್ತಾರೆ.

३. ತಿಳಿಯದೆಷ್ಟದ್ದುಂದ ಕಾಣದೆಇರುವ ಆತ್ಮಸುಖವು ತಿಳಿದುಕೊಂಡರೆ ವಾತ್ತ ಕಾಣುವದು.

ನೀ ..ಒಂದು ಕುಲದಲ್ಲಿ ಪ್ರಾಣವಾದವರಸ್ತುಗಳು ಮತ್ತೊಂದು ಕುಲದಲ್ಲಿಯೂ ಅದೇ ರೂಪದಲ್ಲಿ ಹುಟ್ಟಿತ್ತಿರುವವರುಂದ ಪಲಮರ್ಪಿ ವಿನಾಶವಾಗುವ ವಸ್ತುಗಳಲ್ಲವೂ ಯಾವಮೋ ಒಂದು ವಸ್ತುವಿನಲ್ಲಿ ಅಡಗಿರುತ್ತವೆ ಎಂದು ಒಮ್ಮೆಕೊಳ್ಳಬೇಕು. ಇಂಥ ವಸ್ತುವೆ ಪರಮಾತ್ಮವಸ್ತು—ಎಂಬುದೇ ‘ನಿತ್ಯ’ ಎಂಬುದಕ್ಕೆ ಅಧಿಕ ; ಬುದ್ಧಿಮತವಾದ ಬ್ರಹ್ಮಾದಿಗಳಿಗೂ ಆತ್ಮಾನಂದವನ್ನು ಬಿಟ್ಟು ಹೊರಗೆ ವಿಷಯಗಳ ಕಡೆಗೆ ಬುದ್ಧಿಯು ಪರಿಮುತ್ತಿರುವದರಿಂದ ಅವರನ್ನೆಲ್ಲ ತನ್ನ ಕೆಟ್ಟನಲ್ಲಿಟ್ಟುಕೊಂಡು ಒಬ್ಬನಿದಾನೆಂದಾಯಿತು ಅವನೆ ಪರಮಾತ್ಮನು ಎಂದು ತಿಳಿಸುವದೇ ಜೀಕನ ಎಂಬುದಕ್ಕೆ ಅಧಿಕ” ಹೀಗೆಂಬುದು ವಾಯಾಖ್ಯಾನಕಾರರ ಮತ ಇದು ಸರಿಯಿಂದು ತೋರುವದಲ್ಲ.

|| ೬ ಲನೆ ಪುಟಿದ + ಪಿಸ್ತಾಂತಿಯನ್ನು ನೋಡಿ

ಆಯಾಸವಿಲ್ಲದೆ \* ಕೊಡುತ್ತಿರುವನೋ ಎಂದಭಿಪಾರುಯು. ತಮ್ಮ ಶರೀರದಲ್ಲಿ ರುವ ಅಂಥ (ಅತ್ಯಂತಸ್ವ) ಯಾರು (ಇವದೇಶವಾದ) ಬಳಿಕ ಅಳಿದುಕೊಳ್ಳುವರೇ ಧೀರರಾದ ಅವರಿಗೇ ಶಾಂತಿಯು ಎಂದರೆ ಉಪರತಿಯು ಆಗುವದು, ಸಿಕ್ಕುವಾಗಿ ಆವರ ಸ್ವರೂಪವಾಗಿಯೇ ಇರುವದು. ಹೀಗಿಲ್ಲದ ಏಕ್ಕೆ ಜನಗಳಿಗೆ (ಶಾಂತಿಯು) ಆಗದು.

### ಬ್ರಹ್ಮವು ಸ್ವಪ್ರಕಾಶವು

ಅನಿದೇಶವಾದ ಆ ಹೆಚ್ಚಿನ ಸುಖವನ್ನು ಅದು ಇದೇ ಎಂದು ಅರಿಯುತ್ತಾರಷ್ಟೇ, ಅದನ್ನು ನಾನು ಹೇಗೆ ತಿಳಿದುಕೊಳ್ಳಲಿ? ಅದು ಬೀಳಗುವದೋ (ಇಲ್ಲವೋ?) ಚೆನ್ನಾಗಿ ಕಾಣುವದೋ (ಇಲ್ಲವೋ)? || ೧೪ ||

ಅತ್ಯನ್ತ ಪರಜ್ಞಾನವರೆಂಬ ಅನಿದೇಶವಾದ ಇದೆಂದು ತೋರಿಸುವದಕ್ಕಾಗಿ ದಿರುವ ಈ ಹೆಚ್ಚಿನ ಸುಖವು ಸಾಮಾನ್ಯ ಜನರ ಮಾತಿಗೂ ಮನಸ್ಸಿಗೂ ಗೋಚರವಾಗದಿದ್ದರೂ ಅಂಥ ಇದನ್ನು (ಮೂರು) ಬಯಕೆಗಳನ್ನೂ ತೊರೆದ ಬ್ರಹ್ಮಣ ರಾದವರು (ತಮಗೆ) ಪ್ರಕೃತ್ಯವಾಗಿಯೇ ಇರುವದೆಂದು ತಿಳಿಯುವರು. ಆ ಸುಖವನ್ನು ಯಾವ ಪ್ರಕಾರದಿಂದ ನಾನು ತೋರಿಸುಕೊಳ್ಳಲಿ? ಎಂದರೆ ಬಯಕೆಯನ್ನೇಲ್ಲ ತೊರೆದ ಸಂನಾಯಸಿಗಳಂತೆ, 'ಉದೇ' (ಆ ಸುಖವು) ಎಂದು ನನ್ನ ಬದ್ದುಗಾಹೇಗೆ ಗೋಚರಪಡಿಸಿಕೊಳ್ಳಲಿ? ಅದೇಸು ಬೀಳಗುವದೂ ಎಂದರೆ ತೋರಿಕೊಳ್ಳುವದೋ (ಇಲ್ಲವೋ?) ಅದು ಪ್ರಕಾಶರೂಪವಾಗಿ ಇರುವದಾದರೆ ನಮ್ಮಂಥನರಾಂಬಿದ್ದಿಗೆ ಗೋಚರವಾಗಿ ಚೆನ್ನಾಗಿ ಕಾಣುವದೂ ಇಲ್ಲವೋ?

ಅಲ್ಲಿ ಸೂರ್ಯನು ಬೀಳಗುವದಿಲ್ಲ; ಚಂದ್ರನಷ್ಟತ್ರಗಳು (ಬೀಳಗುವದಿಲ್ಲ); ಈ ಮಿಂಜಂಜಂಗಳೂ ಬೀಳಗುವದಿಲ್ಲ; ಈ ಅಗ್ನಿಯು ಬೀಳಗುವದಿಲ್ಲ

\* ಆನೇಕರು ಬಯಸುವ ಎಲ್ಲಾ ಕಾಮಗಳನ್ನೂ ಒಂದೇ ಕಾಲಕ್ಕೆ ನಿರಾಯಾಸವಾಗಿ ಒಬ್ಬನೇ ಕೊಡುವನು ಎಬುದಾಗಿ ಸರ್ವಶಕ್ತಿವು ತೋರುತ್ತದೆ ಎಂದು ಭಾವ ಆನೇಕ ಆತ್ಮರು ಇದ್ದಾರೆಂದು ಹೇಳುವದು ಪ್ರಕೃತವೆಲ್ಲವಾದ್ದರಿಂದ. ಆಕ್ತಬಹುತ್ತಕ್ಕೆ ಈ ವಾಕ್ಯವನ್ನು ಪ್ರಮಾಣವಾಗಿ ಅಂಗಿಕರಿಸುವ ವಾದಿಗಳು ವಾಕ್ಯಸ್ವಭಾವವನ್ನು ಅರಿಯಿರುವುದು ಹೇಳಬೇಕು

ಕರ್ಮಫಲವು ಕರ್ಮಸ್ವರೂಪವನ್ನೇಲ್ಲ ತಿಳಿದ ಸರ್ವಜ್ಞನಾದ ಈಶ್ವರನಿಂದಲೇ ದೊರಕಿರುತ್ತಿದ್ದರಿಂದ ಈಶ್ವರನಿದ್ವಾನೇಮು ಸಿಧಿವಾಗುವದು. ಎಂದು ವಾಯಾಖ್ಯಾನಕಾರರು ವಿವರಿಸಿದ್ದಾರೆ ಇದು ಬ್ರಹ್ಮಾತ್ಮ್ಯಕ್ತವೆಂಬ ಪ್ರಕೃತಕ್ಕೆ ಸಾಲದೆಂಂದು ತೋರುತ್ತದೆ. ಗಾರಿಂದ ಗಳಿಗೆ ನಿರ್ಬಂಧ ಮುಕ್ತಗಳ ಆಭಿಪ್ರಾಯದ ವಿಷಯದಲ್ಲಿ ವಿಧಿಕ್ರಿಯನ್ನೂ ಉಪನಿಷತ್ತನ ಸಾರವನ್ನು ನೋಡಿ.

+ ಕಾನೇ ಪ್ರಕಾಶಾತ್ಮಕನಾಗಿರುವ ಆತ್ಮನು ಅಜ್ಞಾರಾಗಿರುವ ನಮ್ಮ ಬುದ್ಧಿಗೆ ವಿನಯು ವಾಗಿ ತೋರಿಯಾನೆ? ಎಂದು ಪ್ರತ್ಯೇ.

ಬಂತು? ಬೆಳಗುತ್ತಿರುವ ಅವನನ್ನೇ ಅನುಸರಿಸಿ ಎಲ್ಲವೂ ಬೆಳಗುವದು; ಆತನ ಬೆಳಕಿನಿಂದಲೇ ಎಲ್ಲವೂ ತೋರುತ್ತಿರುವದು. || ೧೪ ||

ಈ (ಮೇರಿನ ಪ್ರಕ್ರಿಯೆಗೆ)ಇದು ಉತ್ತರ: ಅದು ಬೆಳಗಿಯೂ ಬೆಳಗುತ್ತದೆ, ಕಂಡೂ ಕಾಣುತ್ತದೆ. ಸಾರ್ಥಕನು ಎಲ್ಲವನ್ನೂ ಬೆಳಗುವನಾದರೂ ತನಗೆ\* ಅತ್ಯಾನಾಗಿರುವ ಆ ಬ್ರಹ್ಮದಲ್ಲಿ ಬೆಳಗುವದಿಲ್ಲ; ಎಂದರೆ (ಸಾರ್ಥಕನು)ಬ್ರಹ್ಮವನ್ನು ತೋರಿಸಿಕೊಡುವದಿಲ್ಲ ಎಂದಾಗೆ. ಇದರಂತೆ ಚಾದ್ರಸಕ್ಕರ್ತೃಗಳೂ ಈ ಮುಂಚುಗಳೂ ಬೆಳಗುವದಿಲ್ಲ; ನಮ್ಮ ಕಣ್ಣಿಗೆ ಕಾಣುವ ಈ ಬೆಂಕಿಯು (ಅದನ್ನು ಬೆಳಗುವ) ದೇಶ್ತಲ್ಲಿ ಒಂತು? ಹೆಚ್ಚು ಇಂದ್ರಿಯಿನಲ್ಲಿ ಬೆಳಗುವ ಈ ಸಾರ್ಥಕನೇ ಮುಂತಾದ ಸರ್ವಜಗತ್ತಿಲ್ಲ ಆ ಪರಮೇಶ್ವರನು ತಾನೇ ಬೆಳಕಿನ ರೂಪವಾಗಿಮ್ಮೆ ಬೆಳಗುವ ದನ್ನು ಅನುಸರಿಸಿಯೇ ಬೆಳಗುತ್ತಿರುವದು. ಹೇಗೆ ಸೀರು, ಕೊಳ್ಳಿ - ಮುಂತಾದದ್ದು ಬೆಂಕಿಯ ಸಂಬಂಧದಿಂದ ಬೆಂಕಿಯು ಸುಡುವದನ್ನು ಸುಪರಿಸಿ ಸುಡುವದೇ ಕೊಂತು ತಾನೇ ಸುಡುವದಿಲ್ಲವೇ ಅದರಂತೆ ಆ (ಬ್ರಹ್ಮದ) ಬೆಳಕಿನಿಂದಲೇ ಈ ಸಾರ್ಥಕನೇ ಮುಂತಾದದ್ದೆಲ್ಲವೂ ಬೆಳಗುತ್ತಿರುವದು.

ಹೇಗೆರುವದರಿಂದ, ಈ ಬ್ರಹ್ಮವು (ತಾನೇ ಬೆಳಗಿಯೂ) ಬೆಳಗುವದು, ಮತ್ತು (ತನ್ನ) ಕಾರ್ಯಗಳಲ್ಲಿರುವ ಒಗೆಬಗೆಯು+ ಬೆಳಕಿನಿಂದಲೂ ಬೆಳಗುತ್ತಿರುವದು. ಆದ್ದರಿಂದ ಆ ಬ್ರಹ್ಮವು ತಾನೇ ಬೆಳಕಿನ ರೂಪವಾದದ್ದೀಂದು ಸತ್ಯವಾಯಿತು. ಏಕೆಂದರೆ ತನ್ನಲ್ಲಿಲ್ಲದ ಬೆಳಕನ್ನು ಮತ್ತೊಂದಕ್ಕೆ ಖಾಂಟು ವಾಡುವವರಕ್ಕೆ (ಯಾವ ವಸ್ತುವಗೂ) ಆಗಿರಬಹುದು. ಉದಾಹರಣೆಗೆ (ತಮ್ಮಲ್ಲಿ (ಯಾವ ಬೆಳಕೂ ಇಲ್ಲದ) ಗಡಿಗ ಮುಂತಾಗವುಗಳು ಮತ್ತೊಂದು ವಸ್ತುವನ್ನು ಬೆಳಗುವದು ಕಂಡುಬರುವದಿಲ್ಲ; ಬೆಳಕಿನ ರೂಪದಲ್ಲಿರುವ ಸಾರ್ಥಕನೇ ಮುಂತಾದವರು ವಸ್ತುಗಳ ಹಾಗೆ (ಬೆಳಗುವದು) ಕಂಡುಬಂದಿರುತ್ತಾನೆ (ಆದ್ದರಿಂದ ಬ್ರಹ್ಮವು ತನ್ನ ಬೆಳಕಿನಿಂದ ಎಲ್ಲವನ್ನೂ ಬೆಳಗುತ್ತಿದೆಯೆಂದಾಯಿತು. )

\* ಸಾರ್ಥಕನಿಗೂ ಬ್ರಹ್ಮವ ಆಗ್ನೇಯಾಗಿದೆ

+ ಕಾರ್ಯವಾದ ಸಮಯನೇ ಮುಂತಾದವರು ಬೆಳಕೂ ಇದರದೆ; ವಿಶೇಷವಾದವಾಗಿಯಾಗಿ ತನ್ನ ಸಾಂಭಾಷಿಕರುವಾಗಿಯೂ ಬೆಳಗುವದು ಎಂದಾಗೆ. ಈ ಮಂತ್ರದ ಭಾಷ್ಯವನ್ನು ಮುಂದಕೆ ಎ\_೨\_೧೦ ಸೆಯ ಮಂತ್ರದ ಭಾಷ್ಯಕ್ಕೆ ಹೇಳಲಿಸಿ ನೋಡಿರಿ.

## ಎರಡನೆಯ ಅಧ್ಯಾಯ – ಮೂರನೆಯ ವಲ್ಲಿ

ಮರದ ಬುಡದ ಸ್ವರೂಪವನ್ನು ಗೊತ್ತುಸಾಧಿಸುವದರ ಮೂಲಕ (ಆದರ) ಬೀರನ ಸ್ವರೂಪವನ್ನು ಹೇಗೆ ಲೋಕದಲ್ಲಿ ನಿರ್ಜಾಯಿಸುತ್ತಾರೋ ಅದರಂತೆ ಸಂಸಾರವನೆಂಬ ಕಾರ್ಯರೂಪವಾದ ವೃಕ್ಷದ ಸ್ವರೂಪವನ್ನು ನಿರ್ಜಾರಿಸುವದರ ಮೂಲಕ ಆದರ ಮೂಲವಾದ ಬ್ರಹ್ಮದ ಸ್ವರೂಪವನ್ನು ಗೊತ್ತುಪಡಿಸುವದ ಕ್ಷಮಿಗಳಿಗೆ ಆರನೆಯ ಪಲ್ಲಿಯು ಆರಂಭವಾಗಿರುತ್ತದೆ.

### ಜಗತ್ತಾರಣವೇ ಬ್ರಹ್ಮ

ಮೇಲುಗಡಿ ಬೀರೊ ಕೆಳಗಡಿ ಕೊಂಬಿಗಳೂ ಇರುವ ಈ ಅಶ್ವತ್ಥನ್ನು ಬಹುಕಾಲದ್ದು. ಅದೇ ಶುಕ್ರವು, ಅದೇ ಬ್ರಹ್ಮವು, ಅದೇ ಅವ್ಯಾತ ವೇನಿಸಿಕೊಳ್ಳಲ್ಪಡುವದು. ಅದರಲ್ಲಿ ಲೋಕಗಳಿಲ್ಲ ಅಶ್ರಯಿಸಿರುವವು, ಅದನ್ನು ಯಾವದೂ ವಿಾರಲಾರದು, ಇದೇ ಅದು. || ೧ ||

ಮೇಲುಗಡಿ ಬೀರಾಗಿರುತ್ತದ್ದು ಏಂದರೆ ನೇರಿಸಿದ ಆ ವಿಷ್ಣುವಿನ ಪರಮ ಪದವೆಂಬದೇ ಬೀರಾಗಿರುವದರಿಂದ ಈ ಅವ್ಯಾತಾರಿದ್ಯಾಗಿ ಸಾಧಾರದವರೆಗಿನ ಸಂಸಾರವೃಕ್ಷವು ಮೇಲೆ ಬೀರುತ್ತದ್ದಿಸಿರುವದು. ಇದು ಕಡಿದುಹಾಕಲ್ಪಿದತಕ್ಕ ದ್ವಾದ್ಶಿರಿಂದ [ಮರ್ಕಣಾತಾ] ವೃಕ್ಷವೇಸಿ ಸುವದು ಹಂಟ್ಯ, ಮುಷಪ್ರಾ, ಮರಣ, ಶೋಕ-ಮುಂತಾದ ಅನೆಂಕಾದ ಅಸಧ್ಯಗಳ ರೂಪವಾಗಿರುವದಾಗಿಯೂ ಮಾಯೆ, ಉಸಿಲುಕುದುರೆಯು ಸೀರು. ಗಂಧರ್ವಸಗರ– ಮೂರಂತಾದವುಗಳಿಂತೆ ತೋರಿ ಹಾರುವದರಿಂದ ಪ್ರತಿಕ್ಷಣಾಪ್ರಾಬೀರೊಂದು ರೂಪವನ್ನು ಪಡೆಯುತ್ತಿರುವ ದಾಗಿಯೂ ಕೊನಿಗೆ ವೃಕ್ಷದಂತೆ ಇಲ್ಲವೇಸಿಸುವದಾಗಿಯೂ ಬಾಳಿಯು ಕಂಬದಂತೆ ಸಾರಂಪಿದಾಪ್ರಾಗಿಯೂ ಎಷ್ಟೂ ಸಾರಿರಾರು ಹಾಷಂದವರ್ತಗಳವರಾಗಿ ಬುದ್ಧಿಯ ವಿಧವಿಧವಾದ ಕಲ್ಪನಿಗೆ ಅಪಕಾಶವನ್ನು ಕೊಡುತ್ತಿರುವದಾಗಿಯೂ ತತ್ತ್ವವನ್ನೇ ತಿಳಿಯಬೇಕಂಬಾಗಿಗೆ ಇದೇ ತತ್ತ್ವವೆಂದು ನಿರ್ಜಾಯಿಸುವದಕ್ಕೆ ಅವಕಾಶವನ್ನು † ಕೊಡುತ್ತಿರುವದಾಗಿಯೂ ಹೇದಾಂತಗಳಲ್ಲಿ ಪರಬ್ರಹ್ಮವೇ

\* ತತ್ವದಾರಿಯ ನಾಸ್ತಿಕಮತದರ

† ಈ ಜಗತ್ತಿನ ತತ್ತ್ವವೇಬುದನ್ನು ತಳಯುವದಕ್ಕೆ ಎಷ್ಟು ವಿಚಾರಮಾಡಿದರೆ ಅಷ್ಟು ಪ್ರಾತ್ಯೇಕಿಸಬಹುದಿಲ್ಲ. ಇವನ್ನು ನಿರ್ಜಾಯಿಸುವದಕ್ಕಾಗುವದೇ ಇಲ್ಲ— ಎನ್ನಿಸುವದು. ಅದರೂ ಹೇದಾಂತದ ಕ್ರಮದಲ್ಲಿ ವಿಚಾರಿಸಿದರೆ ಇದರ ತತ್ತ್ವವು ಬ್ರಹ್ಮವೇ ಎಂದು ನಿರ್ಧಾರಿತವಾಗುವದು.

ಇದಕ್ಕೆ ಮೂಲವನೆಂದು ನಿಶ್ಚಯಿಸಿರುವ ಸಾರವುಳ್ಳದ್ವಾಗಿಯೂ ಅವಿದಾಳ್ಕಾಕಾಮುಕಮರ್ಗಗಳ ಅವೃತ್ತಭೀಜದಿಂದ ಹುಟ್ಟಿದ್ವಾಗಿಯೂ ವಿಜ್ಞಾನಕ್ಕಿಂತುಕ್ಕೂರೂಕ್ಕಿಂತು ಗಳಿಂಬ ಎರಡು ಶಕ್ತಿಗಳುಳ್ಳ ಅಪರಬ್ರಹ್ಮವಾದ ಹಿರಣ್ಯಗಭ್ರಸೆಂಬ ಮೊಳಕೆಯುಳ್ಳದ್ವಾಗಿಯೂ ಎಲ್ಲಾ ಪ್ರಾಣಿಗಳ ಲಿಂಗಕರೀರಗಳಿಂಬ ಹೊಡಿಯುಳ್ಳದ್ವಾಗಿಯೂ ಅಸೆಯೆಂಬ ಸೀರು ಹೊಯ್ದು ಉಬ್ಬಿ ಹುಲಸುಳ್ಳದ್ವಾಗಿಯೂ ಬುದ್ಧಿಯು ವಿಷಯಗಳಿಂಬ ಮತ್ತು ನಾಂದಿಯುಗಳ ವಿಷಯಗಳಿಂಬ ಚಿಗರುಗಳುಳ್ಳದ್ವಾಗಿಯೂ ಕರ್ತತಿಸ್ಕೃತಿನಾಂಯಗಳಿಂದ ವಾಡಿದ ವಿದ್ವಾನ್‌ರದ್ದೀಕರೆಂಬ ಎಲ್ಲಿಗಳುಳ್ಳದ್ವಾಗಿಯೂ ಯಜ್ಞ, ದಾಸ, ತಪಸ್ಸು—ಮುಂತಾದ ಕ್ರಿಯಗಳಿಂಬ ಸೋಗಸಾದ ಬಯಳ ಹಳಗಳುಳ್ಳದ್ವಾಗಿಯೂ ಸುಖಿದುಖಿಗಳ ಅಸುಖವೆಂಬ ಅನೇಕ ರಸವುಳ್ಳ ವಾಗಿಯೂ ಪ್ರಾಣಿಗಳು ಶತ್ರುಯಿಸುತ್ತೀರಂತೆ ಜೀವಸುತ್ತಿರುವವಾಗಿಯೂ—ಇರುವ ಲೆಕ್ಷ್ಮಿಪಲ್ಲಿದವ್ಯು ಘಳಗಳುಳ್ಳದ್ವಾಗಿಯೂ ಆಯಾ ಘಳಗಳ ಆಸೆಯೆಂಬ ಸೀರನ್ನು ಹುಟ್ಟುವದರಿಂದ ಉಲ್ಲಿಕೊಂಡು ಬಲವಾಗಿಸಿಕ್ಕಿರುವ ಗಿಟ್ಟಿಯಾದ ಕಿರಬೀರುಗಳುಳ್ಳದ್ವಾಗಿಯೂ ಸತ್ಯಲೋಕವೇ ಹುಂತಾದ ಹೆಸರನ ವಿಳು ಲೋಕಗಳಲ್ಲಿ ಬ್ರಹ್ಮನೇ ಮುಂತಾದ ಹಕ್ಕಿಗಳು ವಾಡಿಕೊಂಡಿರುವ ಗೂಡುಗಳುಳ್ಳದ್ವಾಗಿಯೂ ಪ್ರಾಣಿಗಳ ಸುಖವುತ್ತಿರುವಂದರಂತಾಗುವ ಸಂಕೋಣದಿಂದಲೂ ಶೈಲೀಕದುವೂ ತೊರುವ ಕುಸ್ತಿ, ಹಾಡು, ವಾದ್ದಿಗಳು, ಹಾರಿ ಮೇಲೆ ಬೀಳುವದು, (ತೊಳುಗಳಿಂದ) ಪಟ್ಟುಹಿಡಿಯುವದು, ಸಗ್ಗುವದು, ಹಿಡಿದೆಳ್ಳಿಯುವದು, ಅಳುವದು, ‘ಹಾಹಾ ! ಒಡು ಬಿಡು !’ ಎನ್ನುವದು— ಇವೇ ಮುಂತಾದ ಅನೇಕ ಏಧಾವಾದ ಕಬ್ಬಿಗಳಿಂದ ಗಡ್ಡಾನಾಗಿರುವ ಮಹಾಧ್ವಿನಿಯುಳ್ಳದ್ವಾಗಿಯೂ ವೇದಾಂತಗಳಲ್ಲಿ ಹೇಳಿರುವ ಬ್ರಹ್ಮತ್ವದರ್ಶನವೆಂಬ ಅಸಂಗ ಶಸ್ತ್ರದಿಂದ\* ಕಡೆಯಬೇಕಾದದಾಗಿಯೂ ಇರುವ ಈ ಸಂಸಾರವುಕ್ಕೂವು ಅಶ್ವತ್ಥವು, ಎಂದರೆ ಅಶ್ವತ್ಥದ ಹಾಗೆ ಕಾಮಕವುಗಳಿಂದ ಗಾಳಿಗಳಿಂದ ಯಾವಾಗಲೂ ಅಳುಗಾಡುವ ಸ್ವಭಾವವಕ್ಕಾದ್ದು; ಸ್ವಗ್ರಹ, ಸರಕ, ತಿಯರಗ್ನಿಸ್ತು, ಪ್ರೀತಿಜನ್ಮ— ಮುಂತಾದವುಗಳೇ ಕೆಳಿಂಬಿಗಳಾಗಿ ಕೆಳಗೆ ಕೆಳಿಂಬಿಗಳಿರುವಂಥಾದ್ದು. ಇದು ಬಹುಕಾಲದ್ವು ಎಂದರೆ ಅನಾದಿಯಾಗಿ ಬಹುಕಾಲದಿಂದಲೂ ಸಡೆದುಕೊಂಡು ಬಂದಿರುವದು.

ಈ ಸಂಸಾರವುಕ್ಕೂದ ಬೇರುಂಟಿಷ್ಟು, ಅದೇ ಶಕ್ತಿ ಎಂದರೆ ಶಭ್ರವಾಗಿ ಶರ್ದುವಾಗಿರುವಂಥದ್ದು; ಜ್ಯೋತಿಯುಳ್ಳ ಜ್ಯೇಶಸ್ನವೆಂಬ ಆಶ್ವತ್ಥಜ್ಯೋತಿಯ ಸ್ವರೂಪವುಳ್ಳದ್ದು, ಅದೇ ಬ್ರಹ್ಮವು; ಪಕೆಂದರೆ ಇದು ಎಲ್ಲಕ್ಕಿಂತಲೂ ದೊಡ್ಡಾದಾಗಿರುವದು. ಅದೇ ಅಮೃತವು ಎನಿಸಿಕೊಳ್ಳಲ್ಪಡುವದು ಎಂದರೆ ನಾಶವಿಲ್ಲದ

ಸ್ವಭಾವವು ಚ್ಯಾಲ್ಡ್‌ನಿನಿಸುವದು; ಏಕೆಂದರೆ ಅದು (ನಿಜವಾಗಿರುವ) ಸತ್ಯವಾಗಿರುವಂಥದ್ದು. ಅದಕ್ಕೆಂತ ಬೇರೆಯಾದ ಕಾರ್ಯವು ಕೇವಲ ಮಾತ್ರಿಸಿದ್ದ ಆಗಿರುವ ಹೆಸರು,\* ಸುಖಾದದ್ದು, ನಾಶವ್ಯಾದದ್ದು. ಗಂಧರ್ವನೆಗರದಂತೆಯೂ ಒಣಿಲು ಕುದುರೆಯೂ ಸೀರಿಸುತ್ತೆಯೂ ಮಾಯೆಯಂತೆಯೂ ಇರುವವಾಗಿಯೂ, ಪರವಾಧಿವನ್ನು ಕಾಣದ್ದರಿಂದ ತೋರುತ್ತಿರುವವಾಗಿಯೂ ಇರುವ ಲೋಕ ಗಳಿಲ್ಲ ಉತ್ತಮ, ಸ್ವತ್ತಿ, ಲಯ- ಎಂಬ ಮೂರು ಕಾಲಗಳಲ್ಲಿಯೂ ಪರವಾಧಿವಾಗಿಯೂ ಸಹ್ಯವಾಗಿರುವ ಬ್ರಹ್ಮವನ್ನೇ ಆಶ್ರಯಿಸಿಕೊಂಡಿರುವವು. ‍ ಆ ಬ್ರಹ್ಮವನ್ನು— ಗಡಿಗೆ ಮುಂತಾದ ಕಾರ್ಯವು ಮಣ್ಣ ಮುಂತಾದ (ಕಾರಣ)ವನ್ನು ಹೇಗೆ ವಿಾರಿರಲಾರದೋ ಹಾಗೆ— ಯಾವದೂ ಎಂದರೆ ಯಾವ ಕಾರ್ಯವೂ ವಿಾರಿಲಾರದು. ಇದೇ ಅದು.

### ಜಗತ್ತಿನ ವ್ಯವಸ್ಥೆಗೆ ಕಾರಣವಾಗಿರುವದು ಬ್ರಹ್ಮ

ಈ ಜಗತ್ತೆಲ್ಲವೂ (ಪ್ರಾಣನಿಂದಲೇ) ಹೊರಕ್ಕೆ ಬಂದು ಪ್ರಾಣನಿಧ್ಯರೇ ನಡುಗುತ್ತಿರುವದು. ಎತ್ತಿದ ವಚನವಾಗಿರುವ (ಇವನು) ದೊಡ್ಡ ಭಯವು. ಯಾರು ಇದನ್ನು ಅರಿತುಕೊಳ್ಳುವರೋ ಅವರು ಅವುತರಾಗುವರು. ||

ಯಾವದನ್ನು ಅರಿಯುವದರಿಂದ ಮೋಕ್ಷವಾಗುವದೆಂದು ಇಳುತ್ತಾರೋ ಅಂಥ ಜಗತ್ತಿನ ಮೂಲವಾದ ಬ್ರಹ್ಮವೆಂಬುದೇ ಇಲ್ಲ, ಸಕೆಂದರೆ ಈ (ಜಗತ್ತು) ಅಸತ್ಯನಿಂದಲೇ ಉಂಟಾಗಿರುವದು— ಎಂದು (ಯಾರಾದರೂ ನಾಸ್ತಿಕರು ಹೇಳಬಹುದು.)

ಅದರೆ ಇದು ಸರಿಯಲ್ಲ. ಈ ಜಗತ್ತಿನಲ್ಲಿ ಪ್ರತಿಯೊಂದೂ ಪ್ರಾಣನೆಂಬ ಪರಬ್ರಹ್ಮವು ಟೆ ಇದ್ದರೇ ಸಡುಗುತ್ತಿರುವದು, ಅದರಿಂದಲೇ ಹೊರಕ್ಕೆ ಬಂದು ಓಡಾಡುವದು, ಸಿಯ-ಮದಿಂದ ಕೆಲಸ ಮಾಡುತ್ತಿರುವದು. ಯಾವದು ಹೀಗೆ ಜಗತ್ತಿನ ಉಪತ್ತಿಯೇ ಮುಂತಾದ್ದಕ್ಕೆ ಕಾರಣವಾಗಿರುವದೋ ಆ ಬ್ರಹ್ಮವು ದೊಡ್ಡ ಭಯವು; ಯಾವದರಿಂದ ಹೆಡರುತ್ತಾರೋ ಅದೇ ಭಯವು; (ಈ ಬ್ರಹ್ಮವು) ದೊಡ್ಡ ಭಯ. (ಇದು) ಎತ್ತಿದ ವಚ್ಚದಂತೆ ಇರುವದು; ಹೇಗೆ ವಚ್ಚಾ,

\* ಭಾಂದೇಹ್ಯ (೬—೧೪) ದ ಸೂಚನೆ

† ಮರಗಡಗಳು ಭೂಮಿಯನ್ನು ಆಶ್ರಯಿಸಿರುವಂತೆ ಆಶ್ರಯಿಸಿರುವೆಂದು ಆಧಾರ ಧೇಮಭಾವವನ್ನು ಇಟ್ಟುಕೊಳ್ಳಬಾರದೆನ್ನ ವರಣಾಗಿ ಗುಧರ್ವನಗರಾದಿಗಳ ದೃಷ್ಟಾಂತವನ್ನು ಕೊಟ್ಟಿದೆ.

‡ ಬ್ರ|| ಸೂ|| (೧—೧—೬)ದಲ್ಲಿ ಪಾಣಸಂದರೆ ಬ್ರಹ್ಮವೆಂದು ನಿರ್ಣಯಿಸಿದೆ.

ಯುಂಥವನ್ನು ಎತ್ತಿ ಹಿಡಿದುಕೊಂಡಿರುವ ರಾಜನು ಎದುರಿಗೆ ಇರುವದನ್ನು ಕಂಡು ಭ್ರಹ್ಮರು ನಿಯಮವಾಗಿ ಆತನ ಅಪ್ಪಣಿಯಂತೆ ಸದೆರುಕೊಳ್ಳುತ್ತಿರು ರುವರೋ ಹಾಗೆಯೇ ಈ ಜಂದ್ರಸೂರ್ಯಗ್ರಹನಕ್ಕುತ್ತರಕಾದಿಗಳಿಂಬ ಒಗತ್ತೀಲ್ಲವೂ ಈಶ್ವರನಿರುವದರಿಂದಲೇ ಸಿಯಮವಾಗಿ ಒಂದು ಕ್ಷಾವ್ರ್ಯಾ ನಿಲ್ಲದೆ ಕೆಲಸವಾಡುತ್ತಿರುವದು— ಎಂದು ಹೇಳಿದಂತೆ ಆಯಿತು.

ಯಾರು ತಮ್ಮ ಪ್ರವೃತ್ತಿಗೂ ಸಾಕ್ಷಿಯಾದ, ಒಂದೇ ಆದ ಈ ಬ್ರಹ್ಮವನ್ನು ಅರಿತುಕೊಳ್ಳುವರೋ ಅವರು ಅಮೃತರಾಂಗವರು, ಸಾವಂಬುದ್ಲಿಲ್ಲದ ಸ್ವಭಾವದವರಾಗುವರು.

ಆತನ ಭಯದಿಂದಲೇ ಒಗತ್ತು ಇರುವದೆಂಬುದು ಹೇಗೆ? ಎಂದರೆ ಈಜು ತಾತ್ತ್ವಾನಿ:

ಈತನ ಭಯದಿಂದ ಅಗ್ನಿಯು ಸುಧುತ್ವಾನಿ; (ಈತನ) ಭಯದಿಂದ ಸೂರ್ಯನು ಕಾಯುತ್ವಾನಿ. (ಈತನ) ಭಯದಿಂದಲೇ ಇಂದ್ರನೂ ವಾಯುವೂ (ಕೆಲಸ ಮಾಡುತ್ವಾರೆ). (ಈತನ ಭಯದಿಂದಲೇ) ಐದೆಯೆಯವನಾದ ಮೃತ್ಯುವು ಓಡುತ್ವಾನಿ. || ೫ ||

(ಇ) ಪರಮೇಶ್ವರನ ಭಯದಿಂದ ಅಗ್ನಿಯು ಸುಧುತ್ವಾನಿ; (ಈತನ) ಭಯದಿಂದ ಸೂರ್ಯನು ಕಾಯುತ್ವಾನಿ, (ಈತನ) ಭಯದಿಂದಲೇ ಇಂದ್ರನೂ ವಾಯುವೂ (ಕೆಲಸ ಮಾಡುತ್ವಾರೆ). ಇದನೇ ಮಿವನಾದ ಮೃತ್ಯುವೂ (ಈತನ) ಭಯದಿಂದಲೇ ಓಡುತ್ವಾನಿ. ತಾವು ದೊಡ್ಡ ಪರಾಗಿ ಸಮರ್ಪಣಾರೂಪ ಲೋಕ ಪಾಲರುಗಳಿಗೆ ವಚ್ಚಿವನ್ನು ಕೈಯಲ್ಲಿ ಎತ್ತಿಹಿಡಿದವನಂತೆ ಕಟ್ಟುವಾಡಾವವನು ಒಬ್ಬನು ಇಲ್ಲದೆ ಇದ್ದರೆ— ಒಡೆಯೆನ ಭಯದಿಂದ ಹೆದರಿದ ಭ್ರಹ್ಮರಂತೆ ಸಿಯತ ವಾಗಿ ಇವರು ಕೆಲಸವಾಡುತ್ತಿರುವದೆಂಬುದು ಹೊಂದಿಂಬಾರದು.

### ಬ್ರಹ್ಮವನ್ನ ಈ ಲೋಕದಲ್ಲಿಯೇ ಅರಿಯಬೇಕು

ತರೀರವು ಸದಿಲವಾಗುವದಕ್ಕೆ ಹೊದಲು ಇಲ್ಲಿಯೇ ತಿಳಿದುಕೊಳ್ಳುವದಕ್ಕೆ ಸಮರ್ಥನಾದರೆ (ಸರಿ. ಹಾಗಿಲ್ಲದಿದ್ದರಿ) ಅದರಿಂದ ಸರ್ಗ ವೆಂಬ ಲೋಕಗಳಲ್ಲಿ ತರೀರಕ್ಕೆ ತಕ್ಷಾವನಾಗುವನು. || ೬ ||

ಈ ಬ್ರಹ್ಮವನ್ನು ಇಲ್ಲಿ ಒದುಕ್ಕಿರುವಾಗಲೇ ತಿಳಿಯುವದಕ್ಕೆ ಸಮರ್ಪಣಾದರೆ, ಈ ಭಯಕಾರಾವಾದ ಬ್ರಹ್ಮವನ್ನು ತಿಳಿದುಕೊಳ್ಳುವನಾದರೆ, ಶರೀರ

\* ಯಾವಾಗಲೂ ಕಂಟಿಸ್ತಾಗಿರುವ ಆಕ್ತನು ನಮ್ಮಗಳ ಕ್ರಿಯೆಗಳನ್ನೀಲ್ಲ ನೋಡುತ್ತಿರುವನು. ಗೀತೆಯನ್ನು (ಗ್ರಂಥ) ನೋಡಿ.

ರವು ಸಡಿಲವಾಗುವದಕ್ಕೆ ಹೊದಲು ಎಂದರೆ ದೇಹವು ಬಿದ್ಧುಷೀಲಿಗುವದಕ್ಕೆ ಹೊದಲು (ತೋದುಕೆಂಡರ್), ಸಂಸಾರಬಂಧದಿಂದ ಪಡುಗಡೆಯಾಗುತ್ತಾನೆ. ಅದರೆ ತೋದುಕೆಂಳುವದಕ್ಕೆ ಕೈಯಲ್ಲಿ ಸಾಗದೆ ಹೊದರೆ ಆ ಅಜಾಳ್ಳಾ ಸದಿಂದ ಸರ್ಗ ಲೋಕಗಳಲ್ಲಿ— ಸೃಷ್ಟಿಯಾಗುವ ಪಾರಾಣಿಗಳು ಎಲ್ಲಿ ಸೃಷ್ಟಿಯಾಗುವವೋ ಅಂಥ ಪ್ರಾಣಿವರು ಮುಂತಾದ ಲೋಕಗಳು ಸರ್ಗಲೋಕಗಳಿನಿಸುವವವು. ಆ ಸರ್ಗಲೋಕಗಳಲ್ಲಿ— ಶರೀರಕ್ಕೆ ತಕ್ಷಾವನಾಗುವನು, ಯೋಗ್ರಾಂತಾಗುತ್ತಾನೆ; ದೇಹವನ್ನು ಧರಿಸುತ್ತಾನೆ ಎಂದಧರ್.

ಬಢ್ಣಿಂದ ಶರೀರವು ಸಾಧಿತಿಸುವ ಹೊದಲು (ಇಲ್ಲಿಯೇ) ಆತ್ಮವನ್ನು ತೋದುಕೆಂಳುವದಕ್ಕೆ ಯೆತ್ತುವನ್ನು ಮಾಡಬೇಕು. ಏಕೆಂದರೆ ಇಲ್ಲಿಯೇ ಅದರೆ ಕನ್ನಡಿಯಲ್ಲಿ ಮುಖವನ್ನು ಕಾಣಬಂತೆ ಆತ್ಮವನ್ನು ಸ್ವಷ್ಟಿಪಡಿಸಿ ಕಾಣಬಹುದೇ ಹೊರತು ಏಕ್ಕು ಲೋಕಗಳಲ್ಲಿ (ಹಾಗೆ ಸ್ವಷ್ಟಿಪಡಿಸಿ ಕಾಣಲಾಗುವ ದಿಳ್ಳ. ಬ್ರಹ್ಮಲೋಕವೋಂದರಲ್ಲೇನೋ ಕಾಣಬಹುದು; ಆದರೆ ಆ ಬ್ರಹ್ಮಲೋಕವೆಂಬುದನ್ನು) ಪಡೆಯುವದು ಕಷ್ಟಾಗಿರುತ್ತದೆ. ಅದು ಹೇಗೆ ಎಂದರೆ ಹೇಳುತ್ತಾನೆ:—

ಕನ್ನಡಿಯಲ್ಲಿ ಹೇಗೋ ಹಾಗೆ ಆತ್ಮದಲ್ಲಿ, ಸ್ವಷ್ಟಿದಲ್ಲಿ ಹೇಗೋ ಹಾಗೆ ಹಿತ್ಯಲೋಕದಲ್ಲಿ, ನೀರಿನಲ್ಲಿ ಕಾಣಬದು ಹೇಗೋ ಹಾಗೆ ಗಂಧರ್ವಲೋಕದಲ್ಲಿ, ನೆರಳುಬಿಸಿಲುಗಳಂತೆ ಬ್ರಹ್ಮಲೋಕದಲ್ಲಿ. ||

ಕನ್ನಡಿಯಲ್ಲಿ ಪ್ರತಿಂಬಿಬಾಗಿರುವ ತಮ್ಮನ್ನು ಒಸರು ಹೇಗೆ ಆತ್ಮತಬೀರೆಯಾಗಿ (ಸ್ವಷ್ಟಿಪಡಿಸಿ) ಕಾಣಬರೋ ಹಾಗೆ ಇಲ್ಲಿ ಆತ್ಮದಲ್ಲಿ ಎಂದರೆ ಕನ್ನಡಿಯಂತೆ ನಿರ್ವಾಲಾಗಿರುವ ತಸ್ಸಿ ಒಬ್ಬಿಯಲ್ಲಿ ಬೀರೆಯಾಗಿ ಆತ್ಮವನ್ನು ಕಾಣಬಹುದು ಎಂದಧರ್.

ಸ್ವಷ್ಟಿದಲ್ಲಿ \* ಜಾಗ್ರದಾಪ್ಯಸಸೆಯೀಂದ ಉಂಟಾಗುವ ಆತ್ಮದರ್ಶನವು ಹೇಗೆ ಸ್ವಷ್ಟಿಪಡಿರುವದಿಲ್ಲವೇ ಹಾಗೆ ವಿತ್ಯಲೋಕದಲ್ಲಿ ಬೀರೆದರೆಯೇ ಆತ್ಮಸದರ್ಶನವಾಗುವದು, ಏಕೆಂದರೆ (ಅಲ್ಲಿ ಒಸರು) ಕರ್ಮಫಲವನ್ನು ಅನುಭವಿಸುವದರಲ್ಲಿ ಆಸಕ್ತರಾಗಿರುವರು.

ನೀರಿನಲ್ಲಿ ಹೇಗೆ ಅವಯವಗಳು ಚೆನ್ನಾಗಿ ಬೀರೆಡದೆ ತಸ್ಸಿ ರೂಪವು ಕಾಣಬಂತಿರುವದೇ— ಮುಕಲದಲ್ಲಿ ‘ಪರೀವ ದಧ್ಯತೇ’ ಎಂಬುದನ್ನು ‘ಪರಿದೃಷ್ಟತೇ ಇವ’ ಎಂದು ಜ್ಯೋತಿಸಿಕೊಳ್ಳಬೇಕು.— ಅದರಂತೆ ಗಂಧರ್ವಲೋಕದಲ್ಲಿ ಯಾವ ಆತ್ಮನ ದರ್ಶನವು ಏಂಗಡವಾಗಿ ಕಾಣದೆ ಇರುವದು. ಇದರಂತೆಯೇ

\* ಎಷ್ಟರದಲ್ಲಿ ಕುಡಿ ಭೋಗಣನ್ನೇ ಕರ್ನಾಟಕಾನ್ನಲ್ಲಿ ಭಾರ್ಚಿಯಂದ ಕಲ್ಲಿಸಿಕೊಂಡು ಭೋಗಾ ಸಕ್ತಾನಾಗಿರುತ್ತಾನೆ ಇದರಂದ ತಾನು ಯಾರೆಂಬ ವಿನಯದಲ್ಲಿ ಮನಸ್ಸು ಹೇಗೆನಾಡಿಲ್ಲ.

ಶೋಕಾಂತರಗಳಲ್ಲಿಯೂ (ಕಾಣಿತಾಗುವದಿಲ್ಲ)- ಎಂದು ಶಾಸ್ತ್ರವಾರ್ಹಾಣ್ಯದಿಂದಃ ನಿತ್ಯಾಯಿಸಬಹುದು.

ಬ್ರಹ್ಮಲೈಕವ್ಯೋಂದರಲ್ಲಿ ಮಾತ್ರ ಸೆರಕ್ಕಬಸಿಲುಗಳಿಂತೆ ಅತ್ಯಂತವಾಗಿ ವಿಂಗಡವಾಗಿ (ಕಾಣಿತಹುದು). ಆದರೆ ಅತ್ಯಂತವಾಗಿ ಅದಕ್ಕಾಗಿ ಮಾಡುವ (ಕಚ್ಚಿನ) ಕರ್ಮ ಮತ್ತು ಜ್ಞಾನಗಳ ತಿಳಿಗಳಲ್ಲಿ (ಸೇರುವೆಲುಂದ) ಪಡೆಯತಕ್ಕದ್ದು ದ್ವಾರಿಂದ ಆ ಬ್ರಹ್ಮಲೈಕವನ್ನು ಹೊಂದುವನದಿಂಬಂದು ಕಷ್ಟ. ಆದ್ದರಿಂದ ಅತ್ಯಂತ ದರ್ಶನಕ್ಕೆ ಇಲ್ಲಿಯೇ ಯತ್ನವಸ್ತು ಮಾಡಬೇಕು ಏಂದಭಾಬುಪನ್ಮುಕ.

### ಇಂದ್ರಿಯಾದಿಗಳಿಂದ ಅಕ್ಕನನ್ನು ವಿಂಗಡಿಸಿ ಅರಿಯಬೇಕು

ಬೀರೆ ಬೀರೆ ಹುಟ್ಟಿವ ಇಂದ್ರಿಯಗಳ ಬೀರೆಯ ಸ್ವರೂಪವನ್ನು ಹುಟ್ಟಿವದು ಮುಳುಗುವದು- ಇವುಗಳನ್ನೂ ತಿಳಿದ ಧೀರನು ಶೋಕ ಸುವದಿಲ್ಲ. || ೬ ||

ಇವನನ್ನು ತಿಳಿಯುವದು ಹೇಗೆ? ತಿಳಿದರೆ ಪರಯೋಽಜಸವಾದರೂ ಮನು? ಎಂದರೆ ಜೀಳುತ್ತಾರೆ. ಬೀರೆ ಬೀರೆ ಹುಟ್ಟಿವ ಇಂದ್ರಿಯಗಳು ಎಂದರೆ ಆಯಾ ವಿನಯಗಳಷ್ಟು ಅರಿಯುವದಕ್ಕೊಳ್ಳುತ್ತಾರೆ ಆಕಾಶವೇ ಮುಂತಾದ ತಮ್ಮ ತಮ್ಮ ಕಾರಣಗಳಿಂದ ಹುಟ್ಟಿರುವ ಕಿವಿಯೇ ಮುಂತಾದ ಇಂದ್ರಿಯಗಳು. (ಇವುಗಳ) ಬೀರೆಯ ಸ್ವರೂಪವನ್ನು ಎಂದರೆ ಅತ್ಯಂತ ವಿಶುದ್ಧವಾಗಿಯೂ ತಾನೊಂದೇ ಇರುವದಾಗಿಯೂ ಇರುವ ಜ್ಞಾನಪೂರ್ವಕವಾಗಿರುವ ಅತ್ಯಂತ ಸ್ವರೂಪಕ್ಕಂತ (ಇನ್ನು) ಬೀರೆಯ ಸ್ವಭಾವದವುಗಳಾಗಿರುವನ್ನು- ಎಂಬುದನ್ನು. ಉದನಾಳಿ ಮತ್ತು ಎಚ್ಚರಿಸಿದೆಗಳಿಂಬ ಅವಸ್ಥೆಗಳಿಂದ ಹೊರತೆನೇರುವದು ಅದಗಳೊಳ್ಳುವದು- ಇವರಡೂ ಆ ಇಂದ್ರಿಯಗಳಿಗೆ ಆಗುವದೇ ಹೊರತು ತನ್ನ ಅತ್ಯಂತಿಗಾಗುವದಿಲ್ಲ ಎಂಬುದನ್ನೂ ವಿಂಗಡಿಸಿತ್ತ ತಿಳಿದುಕೊಂಡರೆ, ಅಂಥ ಧೀರನು ಎಂದರೆ

\* ಅಕ್ಕದರ್ಶನವನ್ನು ಇಲ್ಲಿಯೇ ಮಾಡಿಕೊಳ್ಳಬೇಕೆಂದೂ ಗಂಧರ್ವಲೈಕದಲ್ಲಿಯಾದ ಹಾಗೆ ವಾಡಿಕೊಳ್ಳುವದಕ್ಕೆ ಆಗಿಲಾರದೇದೂ ಶಾಸ್ತ್ರವು ಹೇಳಿರುವದರಿಂದ ಏಕ್ಕು ಯಾವ ಪರಮೀಳಿಗಳ ದ್ವಾರಾ ಆಕ್ಕದರ್ಶನವು ಸ್ವಪ್ನವಾಗಿ ಆಗುವದೇ ಇಲ್ಲವೆಂದೂ ಆ ಲೋಕಗಳಲ್ಲಿ ಕೇವಲ ಭೋಧನೆಯಾಗಿ ಮಾಡಿಕೊಂಡೂ ಶಾಸ್ತ್ರವೇ ಹೇಳಿದು ತಾಯಿತು † ಉಪಾಸನೆ.

‡ ಹೇಗೆ ತಿಳಿಯಬೇಕು? ಎಂದರೆ (ಗ) ಇಂದ್ರಿಯಗಳು ಅಶುದ್ಧವಾಗಿವೆ, ಅನೇಕ, ವಿವಿಧ ಗಳಿಗೆ ಸಂಬಂಧಿಸಿವೆ, ಆಕ್ಕನು ಕುಡಿಸು, ವಿಕ್ಷಣ, ಅಧಿತೀಯನು. (ಗ) ಇಂದ್ರಿಯಗಳ ಅರಣ್ಯಕುಟ್ಟಿಹೊಂಡುಗಳುಂಟು, ಅವಗಳ ಇರುವ ಎಚ್ಚರಿಸಿರುವದು; ಆಕ್ಕನ ಅರಣ್ಯವಾಷಾದುಗಳಲ್ಲಿದ್ದು, ನಿತ್ಯವಾದದ್ದು, ಮತ್ತೊಂದನ್ನು ಆಕ್ರಯಿಸಿದೆ ತಾನೆ ಇರುವಂಥಾದ್ದು.

ಬುದ್ಧಿವಂತನು ಶೈಲೀಕಿಸುವದಿಲ್ಲ.\* ಏಕೆಂದರೆ ಯಾವಾಗಲೂ ಒಂದೇ ಸ್ವಭಾವ ಪಾರಿರುವ ಆತ್ಮನಿಗೆ ಹೆಚ್ಚು ಕಡುಮೆ ಇರುವದಿಲ್ಲವಾಗಿ (ಆ ಆತ್ಮಸ್ವವಯವಯದಲ್ಲಿ) ಶೈಲೀಕಕ್ಷೆ ಕಾರಣವಿರುವದಿಲ್ಲ. ಆದ್ದರಿಂದ ‘ಆತ್ಮಸ್ವನ್ನ ತಿಳಿದವನು ಶೈಲೀಕವಸ್ಸು ವಿಬಾರುತ್ತಾನೆ’ (ಭಾ) ಎಂದು ಬೇರೆಂದು ಶುರೂತಿಯಲ್ಲಿ ಕೇಳಿರುತ್ತದೆ.

ಯಾರು ಆತ್ಮನಿಗಂತ ಇಂದ್ರಿಯಗಳು ಬೇರೆ ಸ್ವರೂಪದವ್ಯಾಗಳಿಂದು ಹೇಳಿದೆಯೋ ಅವನಸ್ಸು ನಮ್ಮ ಹುಡಿಗೆ (ಇದಾನೆಂದು) ಅರಿಯತಕ್ಕದ್ದುಲ್ಲ, ಪಕೆಂದರೆ ಅವನು ಎಲ್ಲಕ್ಕೂ ಒಳಗೊಂಡು ಆತ್ಮನಾಗಿರುವನು. ಅದು ಹೀಗೆ? ಎಂದರೆ ಹೇಳುತ್ತಾನೆ:—

ಇಂದ್ರಿಯಗಳಿಗಂತ ಮನಸ್ಸು ಉತ್ತಮ; ಮನಸ್ಸಿಗಂತ ಸತ್ಯವು  
ಉತ್ತಮ; ಸತ್ಯಕ್ಕಿಂತ ಮಹಾನ್ ಎಂಬ ಆತ್ಮವು ಹೆಚ್ಚು; ಮಹಾತ್  
ಗಿಂತ ಅವುಕ್ಕವು ಉತ್ತಮ. || ೨ ||

ಅವುಕ್ಕಿಂತ ವ್ಯಾಪಕನಾಗಿಯೂ ಅಲಿಂಗನಾಗಿಯೂ ಇರುವ  
ಪುರುಷನೇ ಉತ್ತಮ. ಈ (ಪುರುಷನನ್ನು) ಅರಿತರೆ ಪ್ರಾಣಿಯು ಮುಕ್ತ  
ನಾಗುವನು. ಅವುತ್ತಮವನ್ನೂ ಹೊಂದುವನು. || ೩ ||

‘ಇಂದ್ರಿಯಗಳಿಗಂತ ಮನಸ್ಸು ಉತ್ತಮ’ ಎಂದು ಹೊವಶಾಗಿರುವ (ಮಂತ್ರಪದೆಯವು); ಅಥವಾ ಇಂದ್ರಿಯಗಳ ಚಾತಿಯೇ ಆದ್ದರಿಂದ ‘ಇಂದ್ರಿಯ’ ಎಂಬ ವರ್ಣತಿಸಿಂದಲೇ (ಅವುಗಳನ್ನೂ) ಇಲ್ಲಿ ಗ್ರಹಿಸಬೇಕು ಏಕೆಂದು ಹಿಂದೆ\* (೧-೫-೧೦ರಲ್ಲಿ) ಕ್ರಾಳಿದಂತೆ ತಿಳಿಯತಕ್ಕದ್ದು ಸತ್ಯವನೆಂಬ ವಾಾತಿಗೆ ಇಲ್ಲಿ ಬುದ್ಧಿ ನಿಂದಧರ. || ೩ ||

‘ಅವುಕ್ಕಿಂತಲೂ ಪುರುಷನು ಹೆಚ್ಚು’ ಇವನು ವ್ಯಾಪಕನು, ಏಕೆಂದರೆ (ಇವನು) ಆಕಾಶವೇ ಮೂಂತಾನ್ತರಾನಿಂದ ಎಲ್ಲಾ ವ್ಯಾಪಕಗಳಿಗೂ ಕಾರಣನಾಗಿರು

ಹೀಗೆ ಆತ್ಮಸಹಿ ಇಂದ್ರಿಯಗಳಸಹಿ ವಿಗಳಿಸಿ ಅರಿಯಬೇಕು. ಇಲ್ಲಿ ಇಂದ್ರಿಯ—ಎಂಬ ಕಬ್ಬಿದಲ್ಲಿ ಅನಾತ್ಮವೆಲ್ಲ ಅರ್ಥಗುಂಪಾದು. ಅನಾತ್ಮವನ್ನು ಆತ್ಮವನ್ನಾದ್ದು ಹೀಗೆಯೇ ವಿಗಳಿಸಿ ಅರ್ಥಮಾಡಬೇಕು.

\* ಆತ್ಮವನ್ನು ಅನಾತ್ಮಸ್ವರೂಪದಂದ ವಿಗಳಿಸಿ ಯಥಾಥ-ವಾಗಿ ಅರಿತರೆ ಪ್ರಯೋಜನವೇನು? ಎಂದರೆ ಶೈಲೀಕನಾಕಷ್ಟ. ಅನಿತ್ಯವಾದ ಅನಾತ್ಮದಲ್ಲಿ ಆತ್ಮಬುದ್ಧಿಯಿಂದ ಶೈಲೀಕವಾಗಿರುವಂತಹ ಕಣಿಪಿಸುವಾದ ಅಧಿತೀಯಾತ್ಮನ ಜಾಳನದಿಂದ ಇದು ಹೇಳಿಗಳಿಂದುವದು.

+ ಆತ್ಮನು ಬಲು ಸಹಕ್ಕಿನು ಎಂದು ಹೇಳುವದಕ್ಕೆ ಹಿಂದೆ (೧-೫-೧೦) ಈ ಮಂತ್ರವು ಬಂದಿತ್ತು, ಈಗ ಆತ್ಮನು ತಮ್ಮ ಒಳಗಿರುತ್ತಾನೆಂದು ಎಂದು ಹೇಳುವದಕ್ಕೆ ಬಂದಿದೆ

+ ಆಕಾಶವು ಏಕೆಂದು ಎಲ್ಲವನ್ನೂ ವ್ಯಾಪಿಸುವವನು, ಆದ್ದರಿಂದ ಇವಕ್ಕಿಂತಲೂ ಕಾರಣವಾಗಿರುವ ಆತ್ಮನು ಎಲ್ಲಕ್ಕೂ ಹೆಚ್ಚು ವ್ಯಾಪಕನಾಡುತ್ತಾಯಿರು ಆದ್ದರಿಂದ ಇವನೇ ಜವಾಗಿ ವ್ಯಾಪಕನು. ಹೀಗೆಯೇ ಕಾಲವೇ ಮೂಂತಾದ್ದಕ್ಕಿಂತಲೂ ಆತ್ಮನ ವ್ಯಾಪಕನು ಅರಿಯಬೇಕು ಇಲ್ಲಿ ವ್ಯಾಪಕ

ತಾತ್ವನೇ. ಇವನು ಅಲಿಂಗನು— ಯಾವ ಗುರುತಿನಿಂದ ಅರಿಯುತ್ತಾರೋ ಅದಲಿಂಗವು, ಅಂಥ ಒಂದಿಷ್ಟೀಯೇ ಮುಂತಾದ ಶಂಗವು ಇವನಿಗೆ ಇರುವದೇ ಇಲ್ಲ— ಎಂದರೆ ಯಾವ ಸಂಸಾರಧರ್ಮಗಳೂ ಇವನಿಗೆ ಇರುವದಿಲ್ಲ\* ಎಂದಭಿಪಾರಿಯ. ಯಾವ ಆತ್ಮಸನ್ನಿ ಆಚಾರ್ಯರಿಂದಲೂ ಕಾಸ್ತ್ರದಿಂದಲೂ ತಿಳಿದುಕೊಂಡರೆ ಜೀವನು ಬದುಕಿರುವಾಗಲೇ ಅವದ್ಯೇಯೇ ಮುಂತಾದ ಹೃದಯದ ಗ್ರಂಥಿಗಳಿಂದಾ ಬಂತಿಕೆಕೊಂಡುವನೋ ಶರೀರವು ಬದ್ದುಹೊದೆ ಮೇಲೆಯೂತ್ತಿ ಅಮೃತಪ್ರವಸ್ತು ಹೂಂದುವನೋ, ‘ಆ ಅಲಿಂಗನಾದ ಪುರೋನು (ಆತ್ಮಸನ್ನಿ) ಇವ್ಯತ್ತಕ್ಕಿಂತ ಹೆಚ್ಚಿನವನು’— ಎಂದು ಹುಂದಕ್ಕೆ ಸಂಬಂಧವಾಡಿಕೊಳ್ಳಬೇಕು. || ೮ ||

ಈತನ ರೂಪವು ದರ್ಶನ(ಕ್ಷೇತ್ರ)ದಲ್ಲಿ ರುವದಿಲ್ಲ. ಯಾವನೂ ಈತನನ್ನು ಕಣ್ಣಿನಿಂದ ನೋಡಲಾರನು. ಮನಸ್ಸನಾಂಜುವ ಹೃದಯ ದಿಂದ ಮನಸನವಾಡುವದರಿಂದ ಗೊತ್ತುಪಡಿಸಲ್ಪಟ್ಟವನಾಗಿ (ತೋರಿಕೊಳ್ಳುತ್ತಾನೆ). ಯಾರು ಇದನ್ನು ಅರಿಯುವರೋ ಅವರು ಅಮೃತರಾಗುವರು.

ಹಾಗಾದರೆ ಯಾವ ಗುರುತ್ವ ಇಲ್ಲದ ಈ (ಆತ್ಮಸನ್ನಿ) ಕಾಣುವದೇನ್ನು ವದು ಹೇಗೆ? ಎಂದರೆ ಹೇಳುತ್ತಾನೆ. ಈ ಒಳಗಿರುವ ಆತ್ಮನ ರೂಪವು ದರ್ಶನಕ್ಕೆ ಏವಯವಾಗಿ ಇರುವದಿಲ್ಲ, ಇದ್ದರಿಂದ ಕಣ್ಣಿನಿಂದ— ಕಣ್ಣು ಎಂದು ಹೇಳಿದ್ದು ಉಪಲಕ್ಷಣಕ್ಕಾದ್ದರಿಂದ ಯಾವ ಇಂದ್ರಿಯದಿಂದಲೂ— ಯಾವನೂ ಈ ಪುರುಷತ್ವವಾದ ಆತ್ಮಸನ್ನಿ ನೋಡಲಾರನು, ಎಂದರೆ ತಿಳಿಯಲಾರನು.

ಹಾಗಾದರ ಈತನನ್ನು ಹೇಗೆ ತಿಳಿಯಬೇಕು? ಎಂದರೆ ಹೇಳುತ್ತಾನೆ. ಹೃದಯದಿಂದ ಎಂದರೆ ಹೃದಯದಿಂದ ಬುದ್ಧಿಯಿಂದ. ಮನೋಪಾ ಎಂದರೆ— ಎಂಬ ಮಾತ್ರನ ಆಕ್ಷರಾರ್ಥವನ್ನು ಹಿಡಿಯಬೇಕಾದದ್ದಿಲ್ಲ. ಶಾಲ, ಆಕಾರ, ಮುಂತಾದವರ್ಗ ಕಟ್ಟಗೂ ಆತ್ಮನ ಸಿಕ್ಕಿಲ್ಲ, ಎಕೆಂದರೆ ಆತ್ಮಗಳೂ ಆತ್ಮಸಲ್ಲಿಯೇ ಕಲ್ಪತವಾಗಿ— ಎಂಬುದು ವಾಕ್ಯದ ಅರ್ಥ.

\* ‘ಯಾವದರಿಂದ ಅವನು ಅರಿಯುತ್ತಾನೆ’ ಎಂದು ಹೇಳುವಾಗ ಇಂದ್ರಿಯಗಳು ಆತ್ಮಿಗಿನಿಜವಾಗಿಯೂ ಗಮನಾಗಿ ಇಂಬಹುದೆಂದು ಹೋರುತ್ತದೆ ಹಾಗೆ ಭಾವಿಸಬಾರದೆಂದು ಭಾವ.

ಇ ಹೃದಯಕ್ಕೆ ಗಂಟುಹಾಕಿದಂತಹ ಅವಿವ್ಯಯಿಕ ಕಾಮ ಮುಂತಾದವುಗಳೂ ಸೇರಿಕೊಂಡಿರುತ್ತವೆ. ಇವುಗಳಿಂದ ಬಿಡುಗಡೆಯಾಗುವದೇ ಜೀವನ್ನುಕ್ಷಿಯು

ತ್ತ ಶರೀರವು ಬಿದ್ದ ಮೇಲೆ ಅಮೃತವನ್ನು ವಡೆಯುವಂತಹದರೆ ಮತ್ತೆ ಜನ್ಮವನ್ನು ಹೊಂದಿ ಇರುವನು ಎಂದರ್ಥ. ಇಲ್ಲ ಎರಡು ಬಗೆಯು ಮುಕ್ತಿಗಳನ್ನು ಹೇಳಲ್ಲ ಈ ವಿಷಯದಲ್ಲಿ ಪೀಠಿಕೆ ಮನ್ನು ನೋಡಿ.

ಸಂಕಲ್ಪವೇ ಮುಂತಾದ \* ರೂಪದ ಮನಸ್ಸನ್ನು ಬೊಯಲ್ಲಿಟ್ಟು ಆಳುವದರಿಂದ ಬುದ್ಧಿಗೆ ಮನಿಷಿಗೆ ಎಂದು ತೆಸರು. (ಹೀಗೆ)– ಮನಸ್ಸನಾನ್ನಿ ಖುತ್ತಾತ್ಮತ್ವ + ಬೇರೆ ಬೇರೆ ಕಲ್ಪನೆಗಳನ್ನು ಮಾಡದ ಬುದ್ಧಿಯಿಂದ ಮನಸ್ವವಾಡಿ ಜೈನಾಗಿ ಅರಿಯುವ ಪರಿಂದ ಗೊತ್ತುಪಡಿಸ್ತುಪ್ಪಟಿವನಾಗಿ, ಉಳಳ ವಿಧಾನದಲ್ಲಾ ಸಿಂಹಾಯಿಸಲ್ಪಟ್ಟ ವನಾಗಿ, ಜೈನಾಗಿ ಬೇಳಿಸಲ್ಪಟ್ಟಿರುವ ಎಂದಧನ. ‘(ಆಗ) ಆತ್ಮನನ್ನು ಅರಿಯುವ ಪದಕ್ಕೆ ಆಗುವದು’ ಎಂದು ವಾಕ್ಯದ ಶೇಷವು ಈ ಆತ್ಮನನ್ನು ಎಂದರೆ ಬ್ರಹ್ಮವನ್ನು ಯಾರು ತಿಳಿಯುವರೂ ಅವರು ಆನ್ಯತರಾಗುವರು.

### ಜ್ಞಾನಕ್ಕೆ ಸಾರ್ಥಕವಾದ ಯೋಗ

ಯಾವಾಗ ಈದು ಜ್ಞಾನಗಳೂ ಮನಸ್ಸನೊಡಗೂಡಿ ನಿಲುಗಡಿಗೆ ಬರುವವೋ, ಬುದ್ಧಿಯು ಅಲ್ಲಾದುವದಿಲ್ಲವೋ ಅದನ್ನೇ ಪರಮಗತಿ ಎಂದು ಹೇಳುತ್ತಾರೆ. || ೧೦ ||

ಆ (ಮನಿಷಿಗೆ ಎಂಬ) ಮನಸ್ಸನಾನ್ನಿ ಖುವ ಬುದ್ಧಿಯು ಹೀಗೆ ಸಿಕ್ಕುತ್ತದೆ? ಎಂದರೆ ಹೇಳುತ್ತಾರೆ.

ಯಾವಾಗ ಎಂದರೆ ಯಾವ ಕಾಲದಲ್ಲಿ ತಮ್ಮ ತಮ್ಮ ವಿಷಯಗಳಿಂದ ಹಿಂತಿರುಗಿಸಿದ ಏದು ಜ್ಞಾನಗಳೂ – ಶ್ಲೋತ್ರವೇ ಮುಂತಾದ ಜ್ಞಾನದ ಇಂದ್ರಿಯಗಳು ಜ್ಞಾನಕ್ಕೊಳ್ಳುತ್ತಿರುವುದು ಇವಯೋಗವಾಗುವದರಿಂದ ‘ಜ್ಞಾನಗಳು’ ಎಂದು ಕರೆಯಲ್ಪಡುತ್ತದೆ. ಅವು – ಮನಸ್ಸನೊಡನೆ, ಎಂದರೆ ಯಾವ ಇಂತಿಕರಣ

---

\* ಸಂಕಲ್ಪವಿಂದವೇ ಪ್ರವೃತ್ತಿಗೆ ಬೇಕಾದ ಮೊದಲನೆಯ ಕಲ್ಪನೆ, ಮುಂತಾದದ್ದು ಎನ್ನ ವದರಿಂದ ವಿಕಲ್ಪವನ್ನು ತೆಗೆದುಹಾಳುತ್ತಿರುವ ಮನಿಷಿಗೆ ಒಳಿತ್ವಿರುವ ಕಾಲದಲ್ಲಿ ವಿಕಲ್ಪವಿಂದ ಬುದ್ಧಿಯು ಅದನ್ನು ತಡೆದು ತಿಳಿಯುವದು ಸಂಕಲ್ಪಕ್ಕಿಂತ ವಿಕಲ್ಪಕ್ಕಿಂತ ಬೇರೆ ಹಾಗೂ ಇರುವವೆಂದು ಈಗಿನ ಮನಃಶಾಸ್ತ್ರಜ್ಞರು ಹೇಳುತ್ತಾರೆ, ಆದರೂ ಇವರಿಂದ ನಮ್ಮೆ ಉಗರುವ ಒಂದೇ ಕರಣದ ಕಾರ್ಯಗಳಿಂಬಂದು ಕಾಷ್ಟದಲ್ಲಿರಾಗಿದೆ.

+ ಹೊರಗಿನ ಇಂದ್ರಿಯಗಳನ್ನು ತಡೆದುಕೊಂಡಿರುವಾಗಲೂ ಮನಸ್ಸ ವಿಷಯಗಳನ್ನು ಕಲ್ಪಿಸಿಕೊಳ್ಳುತ್ತಿರುವದು. ಆಗ ಮುನುಕ್ಕು ವಿನ ಬುದ್ಧಿಯು ಅದನ್ನು ತಡೆದು — “ಎಲ್ಲಿ ಮನಸ್ಸೇ, ಏತಕ್ಕೆ ಪಿತಾಚಿಯಂತೆ ನೀನು ಓಡಾಡುತ್ತಿದ್ದಿರುಯೇ? ನನ್ನ ಪ್ರಯೋಜನಕ್ಕಿಂತಿರು ಅಲ್ಲ, ಏಕೆಂದರೆ ನೀನು ಜಡವಾಗಿರುವೆಯಾದ್ದರಿಂದ ನಿನಗೆ ಪ್ರಯೋಜನವೇನೀಡು ಬೇಕಿಲ್ಲ, ವಿಷಯಗಳು ನಾಶವಾಗತಕ್ಕಿಂಥಾದ್ದರಿಂದ ಅವುಗಳಿಂದ ಪ್ರಯೋಜನವಾಗುವವೆಂಬುದಕ್ಕಿಂದ ಹೀಂದುವ ಮಾತ್ರಲ್ಲ. ಬೇಕ ನಕ್ಷಾಗಿ ಓಡಾಡುತ್ತಿನೆಂಬುದಕ್ಕಿಂದ ಸರಿಯಲ್ಲ, ಏಕೆಂದರೆ ಬೇಕನಷ್ಟು ಆಸಂಗವಾಗಿ ಪರಮಾನಂದಸ್ಥಭಾವವಾಗಿಯೇ ಇರುವವು” ಎಂದು ಬುದ್ಧಿಹೇಳೆ ಬಿಗಿಹಿಯುತ್ತದೆ. ಆದ್ದರಿಂದ ಇಂಥ ಬುದ್ಧಿಗೆ ಮನಿಷಿಗೆ ಮನಸ್ಸನ್ನು ಆತ್ಮಕ್ಕಿಂತಿರು ಎಂದು ತೆಸರು (ಗೋ ೧)

ದೊಡನೆ ಸೇರಿಯೇ ಇರುವವೋ ಅಂಥ ಅಂತಹ ಕರಣವನ್ನು ಸಂಕಲ್ಪಿಸೇ ಮುಂತಾ ಪದ್ಧಿಲ್ಲದಂತೆ ತರುಗಾಸಿ— ಆತ್ಮಸಲ್ಲಿಯೇ ಯಾವಾಗ ನಿಲ್ಲಿವವೋ ಮತ್ತು ನಿಶ್ಚಯ ಸ್ವರೂಪವಾದ ಬುದ್ಧಿಯೂ (ಯಾವಾಗ) ಅಲ್ಲಿಂದ ವರದಿಲ್ಲವೋ ಎಂದರೆ ತನ್ನ ವಾಧ್ಯಾರಗಳಲ್ಲಿ ಆಸಕ್ತಿವಾಗದೆ ಇರುವದೋ \* ಅದನ್ನೇ ಉತ್ತಮಗತಿಯನ್ನು ತಾರೆ.

ಸಿಫಿರವಾಗಿ ಇಂದಿಯಗಳನ್ನು ಧರಿಸುವುದೆಂಬ ಇದನ್ನೇ ಯೋಜನೆ ಎನ್ನುತ್ತಾರೆ; ಆಗ ಅಪ್ರಮತ್ತನಾಗಿರುತ್ತಾನೆ; ಏಕೆಂದರೆ ಯೋಜನೆ ಹುಟ್ಟಿಹೊಂದುಗಳುಳ್ಳದ್ದು. || ೧೦ ||

ಹೀಗೆ ಇರುವ ಈ ಅವಸ್ಥೆಯನ್ನು—(ನಿಜವಾಗಿ ಸೋಧಿಸಿ) ಅದು ಏಯೋಜನೆ ವಾಗಿದ್ದರೂ— † ಯೋಜನೆ ವೆಂದು ಕರೆಯುತ್ತಾರೆ. ಯೋಜಿಸುವಾದವನಿಗೆ ಎಲ್ಲಾ ಅಸರ್ಥಸಂಬಂಧವೂ ಹೋಗುವ ಅವಸ್ಥೆಯೇ ಇದು, ಏಕೆಂದರೆ ಈ ಅವಸ್ಥೆಯಲ್ಲಿಯೇ ಅವಿದೇಯಿಂದಾದ ಆರೋಪಣೆಯಿಂದ ಬಿಡ್ಲಪ್ಪತ್ತಿ ತನ್ನ ರೂಪ ದಲ್ಲಿಯೇಷ್ಟು ಆತ್ಮಸು ಶರುತ್ತಾನೆ. ಸ್ವರವಾದ ಇಂದಿಯಧಾರಣೆಯೆಂದರೆ ಹೊರಾಗಾಸ ಮತ್ತು ಒಳಗಿನ ಇಂದಿರ್ಯಗಳನ್ನು ಸ್ವರವಾಗಿ ಅಭಿಲಾಷದಂತೆ ಬಿಗಿಂಡಿಯುವದೇ (ಯೋಜನೆ) ಎಂದರ್ಥ.

ಸಮಾಧಾನವಾಗಿರುವ ಏಷಯದಲ್ಲಿ ಅಪ್ರಮತ್ತನಾಗಿ ನಿಂದರೆ ಎಚ್ಚರತಪ್ಪದವನಾಗದೆ, ಸಮಾಧಾನದಿಂದಿರುವ ಏಷಯದಲ್ಲಿ ಯಾವಾಗಲೂ ಯತ್ಕೃಪಾಡುತ್ತಾ ಆಗ ಇರುತ್ತಾನೆ. ಯಾವಾಗ ಯೋಜದಲ್ಲಿ ಮನಸ್ಸುಹಾಕುತ್ತಾನೋ ಈ ಕಾಲದಲ್ಲಿ ಅಪ್ರಮತ್ತನಾಗಿರುತ್ತಾನೇ— ಎಂದು (ವಾಕ್ಯದ) ಸಾಮಾಧಿನಿಂದ ಗೊತ್ತುಮಾಡಬೇಕಾಗಿದೆ; ಏಕೆಂದರೆ ಬುದ್ಧಿಯೇ ಮುಂತಾದವು ಅಲ್ಲಾದದೆ ಇರುವ (ಸಮಾಧಿಯ ಕಾಲದಲ್ಲಿ) ಎಚ್ಚರಕರ್ತೃವ ಸಂಖ್ಯವೇ ಇರುವದಿಲ್ಲ. ಆದ್ದರಿಂದ ಬುದ್ಧಿಯೇ ಮುಂತಾದವುಗಳ ವಾಧ್ಯಾರಗಾವಿನಲ್ಲಿ ಮುಂಚೆಯೇ ಎಚ್ಚರಕಪ್ಪದೆ ಇರಬೇಕು ಎಂದು ವಿಧಿಸಿರುತ್ತದೆ ಅಥವಾ ಯಾವಾಗ ಇಂದಿರ್ಯಗಳನ್ನು ಸ್ವರವಾಗಿ ಧರಿಸಿರುತ್ತಾನೋ ಆಗಲೇ ಪ್ರಮಾದವಿಲ್ಲದೆ ಇರುವ

\* ಗ್ರಾದ್ವಾದಕಾರಿಕೆಯನ್ನು (ಇ-೪೦೮೦ ಪ ೪೨) ನೋಡಿ

† ಗೀತ್ಯ (೨-೭೭) ರ ಸಳಿಂಗನೆ

‡ ಅದ್ವಿತೀಯರಹಿವದಿಂದ, ಸಮಾಧಿಯಲ್ಲಿ ಅವಿದೇಯಿಂಬ ಕಡ್ಡಿಯರುವದಿಲ್ಲವೆಂದು ಈಗಿನವರು ಹೇಳಿವ ಅಭಿಭಾಯವಲ್ಲ. ನೀರಕೆಯನ್ನು ನೋಡಿ. ಅಸರ್ಥಗಳ ವಿಷಯಗ್ರಿವುವ ಸ್ಥಿತಿಯನ್ನು ಯೋಗವೆಂದು ಕರೆವಿರುವದು ವಿಚರಿತಲ್ಕುಣಿಯಿಂದ, ಅಮಂಗಲವಾದ ವಾರವನ್ನು ಮಂಗಲವೆಂದು ಕರೆವಿರುವಂತಹೇಗೆ ಇದನ್ನು ಅಂತಹಿಂದು. ಗೀತ್ಯ (೨-೭೮ನ್ನು) ನೋಡಿ.

ದೆಂಬುದು ಅಡ್ಡಿಯಿಲ್ಲದೆ \* ಇರುವದು ಎಂದು ತಿಳಿಸುವದಕ್ಕೆ ‘ಆಗ ಅಪ್ರಮತ್ತನಾಗಿರುತ್ತಾನೆ’ ಎಂದು ಹೇಳಿದೆ. (ಎಂದಾದರೂ ಈ ವಾಕ್ಯಕ್ಕೆ ಅಥವಾಡಬಹುದು).

ಒಂದನೇಯ ವಾಗ್ಯಾನಿಸದಲ್ಲಿ ಎಚ್ಚರಿಕೆಯಿಂದಿರಬೇಕು— ಎಂದು ಏಧಿಸಿದೆಯವೆ. ಇದೇಕೆ? ಎಂದರೆ ಯೋಗವೆಂಬುದು ಕುಟ್ಟುಹೊಂದುಗಣುಳ್ಳದ್ದು, ಕುಟ್ಟಿನಾಶವಾಗುವ ಸ್ವಭಾವವುಳ್ಳದ್ದು ಎಂದಧರ್ಮ. ಆದ್ದರಿಂದ (ತಪ್ಪಿ) ಹೋಗದೆ ತರುವದಕ್ಕಾಗಿ ಎಚ್ಚರಿದನ್ನದೆ ಇರಬೇಕೆಂದು ಅಧರ್ಮ.

### ಬ್ರಹ್ಮಜ್ಞನವು ಆದರ ಫಲವು

ಮಾತಿನಿಂದಾಗಲಿ, ಮನಸ್ಸಿನಿಂದಾಗಲಿ, ಕಣ್ಣಿನಿಂದಾಗಲಿ, ಹೊಂದುವದಕ್ಕೆ ಆಗುವದಿಲ್ಲ. ‘ಇದಾನೆ’ ಎಂದು ಹೇಳುವವನನ್ನು ಬಿಟ್ಟು ಬೀರಿಉದು ಹೇಗೆ ಕಂಡುಬಂದಿತು? || ೧೧ ||

(ಆಕ್ಷೇಪ) ಬ್ರಹ್ಮವು ಬುದ್ಧಿಯೇ ಮುಂತಾದವುಗಳ ವಾಗಾರಕ್ಕೆ ವಿಷಯ ವಾಗಿದ್ದರೆ ಅದು ಶಂಧದ್ದು ನಂತರ ಗ್ರಹಿಸಬಹುದಾಗಿತ್ತು. ಬುದ್ಧಿ ಮುಂತಾದವುಗಳು ಕೆಲಸವಾಡಿದೆ ಶರ.ವಾಗ ತಿಳಿಸುವದಕ್ಕೆ ಕರಣವೇ ಇಲ್ಲದ್ದರಿಂದ, (ಯಾವದಕ್ಕೂ) ಕಾಣಿದೆ ಇರುವ ಬ್ರಹ್ಮವು ಇಲ್ಲವೇ ಇಲ್ಲ(ವೆನ್ನಬೇಕು.) ದೂರವದ, ಕರಣಗಳಿಗೆ ಗೋಚರವಾಗುವದೇ ಅದು ಇಡೀಯೇಂದೂ ಇದಕ್ಕೆ ವಿರುದ್ಧವಾಗಿ (ಕರಣಗಳಿಗೆ ಗೋಚರವಾಗದೆ) ಇರುವದ, ಇಲ್ಲವೆಂದೂ ಲೋಕ ಚಲ್ಲಿ ಪ್ರಸಿದ್ಧವಾಗಿರುತ್ತದೆ. ಆದ್ದರಿಂದ ಯೋಗವು ವ್ಯಾಧಿವು; ಅಥವಾ ಬ್ರಹ್ಮವು ಕಾಣಿದೆ ಇರುವದರಿಂದ ಅದು ಇಲ್ಲವೆಂದೇ ತ್ವತ್ ತಿಳಿಯಬೇಕು.

ಹೀಗೆಂದೂ ಒದಗಿದ (ಪ್ರಾರ್ಥಿಸಿಕ್ಕೇ ಇಲ್ಲ) ಸಿತ್ತರವನ್ನು ಹೇಳಿರುತ್ತದೆ. ಸಿಜ, ಮಾತಿನಿಂದಾಗಲಿ, ಮನಸ್ಸಿನಿಂದಾಗಲಿ, ಕಣ್ಣಿನಿಂದಾಗಲಿ, ಏಕ್ಕೆ ಇಂದ್ರಿ

\* ಸಮಾಧಿಯು ಬಂದಾಗ ಮಾಡಬೇಕಾದನ್ನೇನಿಂದ ಇರುವದಿಲ್ಲವಾದ್ದರಿಂದ ಆಗ ಪ್ರಮಾಣವಾಗಿ ಅಪ್ರಮಾಣವಾಗಲಿ ಇರಲಾರದು ಅದ್ದರಿಂದ ಸಮಾಧಿಯುಂಟಾಗುವ ಪ್ರಾರ್ಥಿಸಲ್ಲಿ ಎಚ್ಚರಿಸುತ್ತದೆ ನೋಡಿಕೊಳ್ಳುತ್ತಿರಬೇಕೆಂದು ವಿಧಿಸಿದೆ ಎಂದು ಹೀಗೆ ಹೇಳಿತ್ತು. ಇದು ವಿಧಿಯಲ್ಲ. ಸಮಾಧಿಯಾಗಿ ಯಾವ ಪ್ರಮಾಣವೂ ಇಲ್ಲವೇ ಹೊರಿತು ಮಿಕ್ಕ ಕಾಲದಲ್ಲಿ ಪ್ರಮಾಣಕ್ಕೆ ಅವಕಾಶವಿದ್ದೇ ಇದೆಯೆಂಬುವನ್ನು ತಿಳಿಸುವದಕ್ಕೆ ಒಂದು ವಾಕ್ಯವಿದು. ಎಂದು ಈ ಹೇಳುತ್ತಾರೆ

+ ಯೋಗವು ಹೇಳಿಗೆ ಬೇಗ ಹೊರಮುವಿವಾಗಿ ಬಿಡಬಹುದಾದ್ದರಿಂದ ಎಚ್ಚರಿಸಿದ ಅಭಾವಸಮಾಣದುತ್ತಿರಬೇಕು— ಎಂದು ಅಭಿಪ್ರಾಯ.

† ಇದು ಕಾರಣಕರ ಮತ್ತು ಬೌಧ್ಯದ ಪ್ರಾರ್ಥಿಕ್ಕೆ.

ಯಗಳಿಂದಲಾಗಲಿ\* (ಇದನ್ನು) ಪದೆಯುವದಕ್ಕೆ ಆಗುವದಿಲ್ಲ, ಎಂದರ್ಥ. † ಹೀಗೆ ಯಾವ ವಿಶೇಷವೂ ಇಲ್ಲದೆ ಇದ್ದರೂ ಜಗತ್ತಿಗೆ ಮಾಲಪೆಂದು ಗೊತ್ತಾಗಿರುವದ ರಂದ ಇದ್ದೇ ಇರುವದು, ಏಕೆಂದರೆ ಕಾರ್ಯವು ಸಣ್ಣವಾಯಿತು ( ಎಂದು ಕಲ್ಪಿಸುವಾಗ ಅದು) ‘ಇದೆ’ ಎಂಬ ವಸ್ತುವಿನಲ್ಲಿಯೇ ನಿಲ್ಲುವದು. ಆದ್ದರಿಂದ, ಈ ಕಾರ್ಯವಾದ (ಜಗತ್ತು) ಒಂದಕ್ಕಿಂತ ಒಂದು ಸೂಕ್ತಕ್ಕೂ ವಾಗಿರುವ ಪರಂಪರೆ ಇಂದಿ ಆಸುಸರಿಸಲ್ಪಟ್ಟಿರುವದರಿಂದ ಇದೆ ಎಂಬ ಬಾಧ್ಯ [ಸದ್ಗುರ್ದಿ] ಯಲ್ಲಿಯೇ ಕಾನೆಗೆ ಸ್ವಿಲ್ಲಬೇಕೆಂದು ಸಿಕ್ಕಿಯವಾಗುತ್ತದೆ ಏನೆಮೇವು ನಾಶವಾಗಿ ಬುದ್ದಿಯು ಸಾಶವಾಗುವಾಗಲೂ ‘ಇದೆ’ ಎಂಬ ಅರಿವಿಸಿಂದ ಕೂಡಿಕೂಂಡೇ ನಿ ಸಾಶವಾಗುತ್ತದೆ. ಬುದ್ದಿಯೇ ಸಮಗೆ ಇರುವದು, ಇಲ್ಲದ್ದು— ಏಬೆರಡರ ದಿಂಟನ್ನು ನಿಕ್ಷಯಿಸುವದಕ್ಕೆ ಪ್ರವಾಣವಾಗೆವುತ್ತದೆ. ಜಗತ್ತಿಗೆ ಮಾಲಪೆಂದು ಇಲ್ಲದಿದ್ದರೆ ಈ ಕಾರ್ಯವು ಅಸತ್ತಿನಿಂದಲೇ ಆಗಿರುವದರಿಂದ ಇದು, ‘ಇರಬದಿಲ್ಲ’ವೆಂದೇ ತೋರಬೇಕಾಗಿತ್ತು;|| ಆದರೆ ಹಾಗೆಲ್ಲ, ‘ಇದೆ’ ‘ಇದೆ’— ಎಂದೇ ತೋರುತ್ತಿರುವದು. ಮಣಿ ಮುಂತಾದವುಗಳ ಕಾರ್ಯವಾದ ಗಳಿಗೆ ಮುಂತಾದದ್ದು ಮರ್ಪಿನ ಸಿಂದಲೇ ಕೂಡಿಕೊಂಡಿರುವಂತೆ (ಇದು ಸದ್ಗುರ್ವಿನ ಕಾರ್ಯವಾದ್ದರಿಂದಲೇ ‘ಇದೆ’, ‘ಇದೆ’— ಎಂದು ಇರುವಕ್ಕೆಯಿಂದ ಕೂಡಿಕೊಂಡೇ ತೋರುತ್ತದೆ). ಆದ್ದರಿಂದ ಜಗತ್ತಿಗೆ ಮಾಲಪಾದ ಆತ್ಮನು ಇದ್ದಾಗುಂದೇ ತಿಳಿಷುಬೇಕು. ಏಕೆಂದರೆ ಇದೆ ಎಂದು ಹೇಳುವ ಎಂದರೆ ಆಗಮವ ಅರ್ಥವನ್ನು ಅನುಸರಿಸುವ ಶ್ರದ್ಧೆ ಎಂಬುಳ್ಳವನನ್ನು ಬಳ್ಟು ಬೇರೆಯಾದ ನಾಸ್ತಿಕವಾದಿಷ್ಟು ‘ಇಗತ್ತಿಗೆ ಮಾಲಪಾದ ಆತ್ಮಸ್ವಿಲ್ಲ, ಈ ಕಾರ್ಯವು ಯಾವದರಿಂದಲೂ ಕೂಡಿಕೊಂಡಿಲ್ಲ, ಕೊನೆಗೆ ಅಭಾವವೇ ಸಲ್ಲಿವಂತಿ ನಾಶವಾಗುವದು’ ಎಂದು, ತಿಳಿದಿರುವ, ತತ್ವ ತಿಳಿನ ಮನಸ್ಸನಲ್ಲ, ಆ ಬ್ರಹ್ಮವು ಹೀಗೆ ಸರಿಯಾಗಿ ಕಂಡಿತ್ತು? ಹೀಗೂ ಕಾಣುವ ದಿಲ್ಲಿ ಎಂದರ್ಥ. . .

\* ನಾಕ್ಷತ್ರಿ, ಮನಸ್ಸು— ಎಂದು ಹೇಳುವದನ್ನು ಎಲ್ಲಾ ಇಂದ್ರಿಯಗಳಿಗೆ ಉಪಲಭಿಸಬಾಗಿ ತೆಗೆದುಕೊಳ್ಳಬೇಕುಕೆಂದು ಭಾವ † ಈ ಮಾತ್ರಾ ಭಾವಕ್ಕೂ ಅವಶ್ಯಿನಿಸಬಿಲ್ಲ.

† ದೇಹ, ಇಂದ್ರಿಯ, ಮನಸ್ಸು, ಬುದ್ಧಿ— ಮುಂತಾದ ಸೂಕ್ತಕ್ಕೂ ಪರಂಪರೆ

೫ ಗಡಿಗೆ ಹೂಡಿಯಿತು, ಗಡಿಗೆಯ ತುಂಡು ಖಾಡಿಯಿತು- ಎಂಬುಕೆ ಒಂದು ನಾಶವಾಯಿತು ಎಂಬಲ್ಲಿ ಬೇರೆ ಸಾಂದರ್ಭ ಖಾಡಿಯಿತು.

|| ಕಾರ್ಯವು ತನ್ನ ಕಾರಣವನ್ನುಸುಸಬೇಕಾದ್ದರಿಂದ ಅಸತ್ತಿನ ಕಾರ್ಯವು ಅಸತ್ತೇ ಆಗಿರಬೇಕಾಗಿತ್ತು, ‘ಇದೆ’ ಎಂದು ತೋರುಬಾರದಿತ್ತು ಎಂದು ಭಾವ ಭಾ. ಐಶ್ವರ್ಯ ನೇರೀಡಿ

\*\* ‘ಇದೆ’ ಎಂದು ತೋರುವದಕ್ಕೆ ಆಧಾರವೇನೇ ಇರಬೇಕೆಂದು ಸಂಬಂಧ ಸರ್ಕಿಕ್ಕು ಜ್ಞಾನವೇ ಇಂಥದ್ದೀಂದು ಸರಿಯಾಗಿ ಅಂತಿಮವ ಸಾಕ್ಷಿಜ್ಞಾನಕ್ಕೆ ಕಾರಣ, ಇಲ್ಲವೆಂದು ಸಂಬಂಧವಾಕಣಿಗೆ ಅದು ಗೊಳಿಸರವಾಗಿವ ಸಂಭಂದವೇ ಇಲ್ಲ- ಎಂದು ಭಾವ,

ಇದಾನೆಂದೇ ಅರಿಯಬೇಕು, ತತ್ತ್ವಭಾವದಿಂದಲೂ (ಅರಿಯಬೇಕು); ಇನೆರಡರಲ್ಲಿ ಇದಾನೆ ಎಂದು ಅರಿಕವನಿಗೆ ತತ್ತ್ವಭಾವವು ಸ್ವತ್ಸು ಸ್ವಾಗುವದು.

ಆದ್ದರಿಂದ ಅವದಾವ್ಯಾದಿಯ ಆಸುರಪ್ರಕಾರನನ್ನು \* ಬಂಟ್ಯೈ, (ಷಂದಿನ ಮಂತ್ರದಲ್ಲಿ ಹೇಳಿದಂತೆ) ಸತ್ಯಾಯ-ವೃಷಾತ್ನಾಗಿಯೂ ಬುದ್ಧಿಯೇ ತೀವ್ರಂತಾದ ಉಪಾಧಿಗಳು ನಾಗಿಯೂ ಇರುವದರಿಂದ ಆತ್ಮನು ಇದಾನೆ ಎಂದೇ ಅರಿಯಬೇಕು. ಈ ಉಪಾಧಿಗಳಿಲ್ಲದ ಆತ್ಮನು ಮಾರ್ಪಾದುಗಳಿಲ್ಲದವ ಸಂದರ್ಭ, (ಗಡಿಗೆ ಮಂತ್ರಾದ) ‘ವಿಕಾರವೆಂಬುದು ವಾತುಗಳಿಂದಾದ ಬರಿಯ ಹಂಸರೇ, ಮಹಿಂಬುದೇ ಸಹ್ಯವು’ (ಭಾ) ಎಂಬ ಶ್ರುತಿಯು ಹೇಳುವಂತೆ ಕಾರಣವನ್ನು ಬಂಟ್ಯೈ ಕಾರ್ಯವೆಂಬುದೇ ಇಲ್ಲವೆಂದೂ ಯಾವಾಗ ಆರಿಯುವೇನೋ, ಆಗ (ಅದೇ) ಉಪಾಧಿಗಳಿಲ್ಲದವನಾಗಿಯೂ ತಿಳಿಯುವದಕ್ಕೂ ಯಾವ ಗುರುತ್ವ ಇಲ್ಲದವನಾಗಿಯೂ ‘ಇದೆ’, ‘ಇಲ್ಲ’- ಮಂತ್ರಾದ ಯಾವ ಪರತ್ವ ಯಾಕ್ಷಣ್ಯ ಗೋಚರವಾಗಿದವನಾರ್ಥಾಯೂ ಇರುವ ಈ ಆತ್ಮನ ತತ್ತ್ವಭಾವವಾಗು ರುವದು. † ಆ ಸಿಂಜವಾದ ಸ್ವರೂಪದಿಂದಲೂ ಆತ್ಮನನ್ನು ‘ಅರಿಯಬೇಕು’ ಎಂದು ಸೇರಿಸಿಕೊಳ್ಳಬೇಕು.

ಅದರಲ್ಲಿ ಉಪಾಧಿಗಳಿಂದ ಕೂಡಿದ ಆತ್ಮಭಾವ, ಉಪಾಧಿಗಳಿಲ್ಲದ ತತ್ತ್ವಭಾವ, ಈ ಎರಡರಲ್ಲಿ - ‘ಉಭಯೋಽಿ’ ಎಂಬಲ್ಲಿ ಷಟ್ಪಿಯು ಎರಡರೊಳಗೆ ಇಂಥದ್ವಾರಿಂದಿಂದು ಗೊತ್ತುವಾಡುವವಕಾಗಿ ಒಂದನೇ ಆದ್ದರಿಂದ ಈ ಎರಡು ವಿಧಗಳಲ್ಲಿ)- ವೇಳದಲ್ಲಿ ಇದಾನೆ ಎಂದು ತಿಳಿದರೆ ಸತ್ಯಾಯ-ವೇಂಬ ಉಪಾಧಿಯಿಂದ ಆತ್ಮನನ್ನು ‘ಇದಾನೆ’ ಎಂಬ ಅರಿಸಿಂದ ಕಂಡುಕೊಂಡರೆ ಎಂದಧ್ಯಾ- ಆನೇರೆಲೆ ಎಲ್ಲಾ ಉಪಾಧಿಗಳೂ ನಾಶವಾದದ್ವಾಗಿಯೂ ತಿಳಿವದ್ದು ತಿಳಿಯದ್ದು- ಇವೆರಡಕ್ಕೂ ಬೇರೆಬಾಗಿದಾಗಿಯೂ, ಅದ್ವಯಸ್ವಭಾವವಾಗಿಯೂ, “ಇದಲ್ಲ ಇದಲ್ಲ, ಸಂಖ್ಯಾಲವಲ್ಲ, ಅಣಾವಲ್ಲ,” (ಬ್ಂ) “ಅವ್ಯಾತ್ಮವಾದ ಅನಾತ್ಮವಾದ ಅನಿಯನವಾದ” (ತ್ವಿ) ಮಂತ್ರಾದ ಶ್ರುತಿಗಳಲ್ಲಿ ತಿಳಿಸಿರುವದಾಗಿಯೂ ಇರುವ ಆತ್ಮನ ತತ್ತ್ವಭಾವವು ಸ್ವಸ್ವವಾಗುವದು; ಎಂದರೆ ವೇಳದಲ್ಲಿ ‘ಇದೆ’ ಎಂದು ತಿಳಿದನನಿಗೆ (ಅದು) ತಾನೇ ತೊರ್ತೀಕೊಳ್ಳುವದಕ್ಕೂ ಆಭಿಮುಖವಾಗುವದು ಎಂದು ತಾತ್ಮಯಂ.

\* ಗೀತೆಯ (೮-೮) ಸೂಚನೆ.

† ನೃವಹಾರದಲ್ಲಿ ತೊರುವ ಬುದ್ಧಿಯು ಮುಂತಾದವೇ.. ‘ಇದೆ’, ‘ಇದೆ’- ಎಂಬ ಬುದ್ಧಿಗೆ ಗೋಚರವಾಗುವದರಿಂದ ಈ ಉಪಾಧಿಗಳಲ್ಲಿ ಯಾವದೇಕೂ ಒಂದು ತೊರುತ್ತಿರುವದು ಎಂಬುದೆ ಅಸ್ತಿಭಾವ ‡ ಯಾವ ಉಪಾಧಿಗಳಲ್ಲಿದ್ದರೂ ಸುಷುಪ್ತಿ, ಸಮಾಧಿ. ಮುಂತಾದ ಅವ್ಯಾತ್ಮಲ್ಲಿ ಆತ್ಮನ ತೊರುವನು : ಅದೇ ಅವನ ಸಿಂಜವಾದ ಸ್ವರೂಪವೆಂದು ತಿಳಿಯುವದೇ ತತ್ತ್ವಭಾವ

ಯಾವಾಗ ಈತನ ಹೃದಯದಲ್ಲಿ ಅಶ್ರಯಿಸಿಕೊಂಡಿದ್ದ ಕಾಮ ಗಳಿಲ್ಲ ಬಿಡುಗಡೆಯಾಗುವವೋ, ಆಗ ಮತ್ತುನಾಡವನು ಅವುತ್ತಾಗುತ್ತಾನೆ. ಇಲ್ಲಿಯೇ ಬ್ರಹ್ಮವನ್ನು ಪಡೆಯುತ್ತಾನೆ. || ೧೪ ||

ಹೀಗೆ ಪರವಾಧವವನ್ನು ಕಂಡ ಈ ಜ್ಞಾನಿಗೆ ಜ್ಞಾನವಾಗುವದಕ್ಕೆ ವೆಲಿದಲು ಹೃದಯವನ್ನು ಆಶ್ರಯಿಸಿಕೊಂಡಿದ್ದ ಕಾಮಗಳು ಎಂದರೆ ಬುದ್ಧಿಯ ಲಿದ್ದ ಕಾಮಗಳಿಲ್ಲ-ಬುದ್ಧಿಯೇ ಕಾಮಗಳಿಗೆ ಆಶ್ರಯವೇ ಹೊರತು ಆತ್ಮನಲ್ಲ. “ಕಾಮ, ಸಂಕ್ಷಿ- ಮರ್ಗಾತಾದ(ಫೀಲ್ ಬುದ್ಧಿಯೇ)” (ಇಂ) ಎಂದು ಹೇಳುವ ಬೇರೊಂದು ತಪ್ಪಿತ್ಯಾಗ ಇದಕ್ಕೆ ಸ್ತುಪಾಣಾನ್ಯ; (ಆ ಕಾಮಗಳು)- ಯಾವಾಗ ಬೇಡತಕ್ಕ ಮತ್ತೊಂದ, ಪದಾಧನೆಯೇ ಇಲ್ಲದ್ದರಿಂದ ಪ್ರಸ್ತಾಗಡೆಯಾಗುವವೋ ಎಂದರೆ ನಾಶವಾಗಿಬಂದುವನ್ನೋ, ಆಗ ಜ್ಞಾನಕ್ಕೆಂತೆ ನೊಡಲು ಮತ್ತುನಾಗಾದ್ದ ಪನು ಜ್ಞಾನವಾದ ಮೇಲೆ ಅವದ್ದೀ, ಕಾಮ, ಕರ್ಮ- ಎಂಬ ಮೃತ್ಯುವು ನಾಶವಾದದ್ದರಿಂದ ಅವುತ್ತಾಗುವನು ಎಂದಧ್ರೆ. (ದೇಹವನ್ನು ಬೆಟ್ಟಿ) ಹೊರಣು ಕೋರಬೇಕಾನ್ನಕ್ಕೆ ಕಾರಣವಾದ ಮೃತ್ಯುವೇ ನಾಶವಾಗಿರುವದರಿಂದ (ದೇಹವನ್ನು ಬೆಟ್ಟಿ) ಕೋಗುವದೆಂಬಂದು ಇವನಿಗೆ ಹೊಂದುವದಿಲ್ಲ; ಆದ್ದರಿಂದ ದೀಪವ್ಯಾತಿ ಆಂಶೋದಂತೆ ಏಳಾಗ್ನಿ ಒಂಘಗಳಾಗ ಶಾಂತಿಷಾಣಿ ಇಲ್ಲಿಯೇ ಬ್ರಹ್ಮವನ್ನು ಹೊಂದುತ್ತಾನೆ, ಎಂದರೆ ಬ್ರಹ್ಮವೇ ಆಗುತ್ತಾನೆ ತ್ವಂ ಎಂದಧ್ರೆ.

ಯಾವಾಗ ಆತನ ಹೃದಯದ ಗ್ರಂಥಿಗಳಿಲ್ಲ ಇಲ್ಲಿಯೇ ಬಿಜ್ಞಾನಾಳ್ವಿವಾದೋ ಆಗ ಮತ್ತುನು ಅವುತ್ತಾಗುವನು. ಇಷ್ಟೇ ಅನುಶಾಸನವು. || ೧೫ ||

ಹಾಗಾದರೆ ಕಾಮಗಳು ಬೇರುಸಹಿತ ಯಾವಾಗ ನಾಶವಾಗುವವು? ಎಂದರೆ ಯೇಳುತ್ತಾನೆ: ಯಾವಾಗ ಹೃದಯದ ಎಂದರೆ ಬುದ್ಧಿಯ ಗ್ರಂಥಿಗಳಿಲ್ಲ, ಗಂಟುಗಳ ಹಾಗೆ ಗಳಿಂಬಿಯಾಗಿ ಕರ್ಬ್ರಕಾಕಿರುವ ಅವದ್ದೀಯ ಜ್ಞಾನಗಳಿಲ್ಲ, ಇಲ್ಲಿಯೇ ಎಂದರೆ ಬದುಕಿರುವಾಗಲೇ ಬಚ್ಚೆಗಳುನವೋ ಎಂದರೆ ಭಸ್ಯವಾಗಿ ನಾಶವಾಗುವವೋ— ನಾನು ಈ ಶರೀರವು, ಸನ್ನದು ಈ ಧನವು, ನಾನು ಸುಖಿಯು, ದುಃಖಿಯು- ಎಂದು ಮುಂತಾಗಿರುವ ಅರಿವುಗಳಿಲ್ಲ ಇದಕ್ಕೆ ಏರೋಧಾಣಿ ‘ಅಸಂಸಾರಿಯಾದ ಬ್ರಹ್ಮವೇ ನಾನು’ ಎಂಬ ಬ್ರಹ್ಮತ್ವದ ಅರಿವು ಮಂಟ್ಟಿ— **ಅವಿದಾಢ**

\* ಕಾಮವು ಆತ್ಮಸ್ವರೂಪಮೇದು ವ್ಯಕ್ತಿಗಳಿಗೆ ಕೆಲವು ವೇದಾಂತಿಗಳ ಯೇಳುತ್ತದ್ದರು ಇದನ್ನು ಇಲ್ಲಿ ತೀರ್ಶಣಿಸಿದೆ

+ ಬಂಧಗಳು ಎಲ್ಲಿಗೂ ಹೇಳಿಗುವದಿಲ್ಲ, ಕಲ್ಪತವಸುಗಳಿಂದು ಗೌತಮಿಬಿಧಿವು— ಎಂದು ಶಾಂತಿಪದಕ್ಕೆ ದೀಪವು ಆಯವರ ದ್ವಾರಾ ಕವನ್ಯ ಶೈಟಿಪದ್ಯಿಂದು ಭಾವ.

‡ ವೆದಲೂ ಬ್ರಹ್ಮವೇ ಆಗಿರುತ್ತಾನೆ; ಆಗ ಜ್ಞಾನದಿಂದ ಅದನ್ನು ತಿಳಿದುಕೊಳ್ಳುತ್ತಾನೆ. ಹೀಗೆ ತಿಳಿದುಕೊಳ್ಳುವದೇ ಬ್ರಹ್ಮವಾಗುವದು.

ಗ್ರಂಥಿಗಳು ಯಾವಾಗ ನಾಶವಾಗುವನೇರೇ, ಆಗ— ಈ (ಗ್ರಂಥಿ) ಗಳಿಂದ ಆಗಿದ್ದ ಕಾವಯಗಳು ಬೇರುಸುತ್ತವಾಗಿಂ ನಾಶವಾಗುತ್ತವೆ ಆಗ ಮತ್ತೊಂದಾದನನು ಅನ್ಯತವಾಗುವನನ್ನು.

ಇನ್ನೇ ಅನುಶಾಸನವು, ಇದಕ್ಕಿಂತ ಕೆಂಪು (ತೆಳಿಯತಕ್ಕುದ್ದು) ಇದೆ ಎಂದು ತೆಳಿಯಬಾರದು; ಎಲ್ಲಾ ವೇದಾಂತಗಳೂ ಹೀಳುವ ಅನುಶಾಸನವು ಎಂದರೆ ತೆಳಿನ ಕೊಡುವ ಶಾಸದೀತವು (ಇನ್ನೇ) + ಎಂದು ಈ ವಾಕ್ಯಕ್ಕೆ ಸೇರಿಸಿಕೊಳ್ಳಬೇಕು.

ಯಾವ ವರ್ತೇನಗಳೂ ಇಲ್ಲದೆ ವಾಗ್ಯಪಿಸಿಕೊಂಡಿರುವ ಬ್ರಹ್ಮಾತ್ಮದ ಜ್ಞಾನದಿಂದ ಅವಿದ್ಯೆಯೇ ಮುಂತಾದ ಎಲ್ಲಾ ಗ್ರಂಥಿಗಳನ್ನೂ ಬಿಜ್ಞಿ ಕೊಂಡು ಬದುಕಿರುವಾಗಲೇ ಬ್ರಹ್ಮವಾಗಿರುವ ಜ್ಞಾನಿಗೆ (ಶರೀರವನ್ನು ಬಿಟ್ಟು ಎಲ್ಲಿಗೂ) ಹೋಗುವದೆಂಬುದು ಇಲ್ಲ— ಎಂದು ಹೇಳಲೇ ಹೇಳಿರುತ್ತದೆಂದು ತೆಳಿಯಬೇಕು; ಏಕೆಂದರೆ ‘ಇಲ್ಲಿಯೇ ಬ್ರಹ್ಮವಸ್ತು ಪಡೆಯುತ್ತಾನೆ’ ಎಂದು ಈ ಕೃತಕ್ಯಾತಿಗಳನ್ನಿಂದಿಲ್ಲ, (ಇಲ್ಲ) ‘ಬ್ರಹ್ಮವೇ ಆದ್ದರಿಂದ ಬ್ರಹ್ಮಾತ್ಮ ಅವಿವಾಗುವನು’ (ಇಲ್ಲ) ಎಂದು ಹೇಳುವ ಚೇರೆಂದು ಶರ್ವತಿಯ ಪ್ರಮಾಣಾದಿವಲೂ (ಇದೇ ಸಿಂಹಯವಾಗಿರುತ್ತದೆ)

ಆದರೆ ಯಾರು ಕೇಳಬುವುದ್ದು ತಿಳಿದವರಾಗಿ ಬೇರೆ (ಒಗೆಯು ಬ್ರಹ್ಮಸವಸ್ತು ಅಭ್ಯಾಸವಾಡಿ ಬ್ರಹ್ಮಲೋಕವಸ್ತು ಪಡೆಯುವವರಾಗಿರುತ್ತಾ ರೋ ಮತ್ತು ಯಾರು ಅವರಂತಲ್ಲದೆ (ಇದಕ್ಕೆ) ಪರಾದ್ವಾದ ಸ್ವಭಾವವುಳ್ಳವರಾಗಿ|| ಸಂಭಾರವಸ್ತು ಹೊಂದುವವರೂಗಿರುವರೋ ಅವರಿಗೆ (ಆಗುವ) ಗತಿಯು ಏಧದ್ದೊಂಬುದಮ್ಮೆ ಇಲ್ಲ ಪರಕ್ಕಿರುವಾಗಿಯೂ ಎಲ್ಲಕ್ಕೂ ಉತ್ತಮನ್ಯಾಸದಾಗ್ಯಾಯಾಗಿ ಇರುವ ಬ್ರಹ್ಮವಿದ್ಯೆಯ ಘಳನಸ್ತು ಹೊಗಳುವದಕ್ಕೂ ಸ್ವರಾ: ತೆಳಿಸುತ್ತಾನೆ ಇದೂ ಅಲ್ಲದೆ ಹಂಡೆ ಅನ್ವಯಿತವಸ್ತು ಕುರಿತು ಕೇಳಿದ್ದೀ ಉತ್ತರವಮ್ಮೆ ಪ್ರಾಳಿದಂತ್ಯಾ ಆದೆಯನ್ನೇ, ಆದಕ್ಕಾಗಿ ಘಳನಸ್ತು ಹೇಳಬೇಕು; ಆದ್ದರಿಂದಲೂ ಈ (ಮುಂದಿನ) ಮಂತ್ರವು ಆರಂಭವಾಗಿರುತ್ತದೆ.

\* ನಿದ್ರೆಯೇ ಮುಂತಾದ ಅವಸ್ಥೆಗಳಲ್ಲಿ ಇವು ಇಲ್ಲವಾಗಿರುತ್ತವೆ; ಆದರೆ ಎಚ್ಚತ್ತೆ ಮೇಲಿ ಮತ್ತು ತೊರಿಕೊಳ್ಳುತ್ತದೆ ಅವಿಗಳ ಬೇರು, ಎಂದರೆ ಅಜ್ಞಾನಸ್ವಾ ನಾಶವಾಗುವದರಿಂದಬೇ ಅವಿಗಳು ಮತ್ತು ಮುಖವನ್ನು ತೋರಿಸುವದಿಲ್ಲ.

+ ಆವಾಸಕಾವಾಗಳು ಹೋದರೆ ಜೀವನು ಸಹಬ್ರಹ್ಮವೇ ಆಗಿರುವನು ಎಂಬುದೇ ವೇದಾಂತದ ಅರ್ಥಸ್ತ.

+ ಉಪಾಸನೆಮಾಡಬೇಕಾದ ಬ್ರಹ್ಮದ ರಹಿವನ್ನು. ಇದರಲ್ಲಿ ಅವಿದ್ಯೆಯಂದ ಕಲ್ಲಿಸಿರುವ ನಾಮರಹಿವಗಳು ಉಂಟು. ನ್ನ ಉಪಾಸನೆಯನ್ನು || ವಿಷಯಗಳ ಧ್ಯಾನವುಳ್ಳವರಾಗಿ.

\*\* ಉಪಾಸಕೆಗಳಿಗೆ ಸಂಶಾರಿಗಳಿಗೂ ಆಗುವ ಗಂಗಿಂತ ಇದು ಉತ್ತಮವಾದ ಗತಿಯೆಂದು ತೋರಿಸುವವಕ್ಕೊಂಡು ಸರ

ಹೃದಯಕ್ಕೆ ನೂರು ಮತ್ತೊಂದು ನಾಡಿಗಳಿನೆ. ಅವುಗಳಲ್ಲಿ ಒಂದು ಸೈತ್ರಿಯ ಕಡೆಗೆ ಹೊರಟಿರುವದು. ಅದರಿಂದ ಮೇಲಕ್ಕೆ ಹೋಗುವವನು ಅಮೃತತ್ವವನ್ನು ಹೊಂದುತ್ತಾನೆ. ಮಿಕ್ಕ ಕಡೆಗಳಿಗೆ ಹೋಗಿರುವ ಉತ್ತರವನ್ನಾಗಿ ಉತ್ತರವಣಕ್ಕೆ ಕಾರಣವಾಗಿರುವವು. ||

ಇಲ್ಲಿ ಸೂರ್ಯ ಎಂದರೆ ಏನೇಸದರೆ ನೂರಾಗುವಷ್ಟು, ಏ ಮತ್ತು ಮೇಲೆ ಒಂದು, ಎಂದರೆ 'ಸುಷುಪ್ತಿ' ಎಂಬ ನಾಡಿ, ಇವು ಮನಸ್ಸನ ಹೃದಯದಿಂದ ಹೊರಟಿರುವ ನಾಡಿಗಳು ಎಂದರೆ ಸರಗಳು. ಅವುಗೇಳಲ್ಲಿ ಸೈತ್ರಿಯನ್ನು ಒಂದು ಕೊಂಡು ಹೋಗಿರುವ ಮಾರ್ಚಾಲಕ ವಾಗಿ ಅವನಾಸಕಾಲದಲ್ಲಿ ಹೃದಯದಲ್ಲಿ ಮನಸ್ಸನ್ನು ಸ್ವಾಧೀನಿಸಬಹುದೇಶಿಳ್ಳಿ ಬೇಕು. ಆಹೇರಲೆ ಆ ನಾಡಿಯ ಮಾರ್ಚಾಲಕ ಮುಂದಕ್ಕೆ ಹೋಗುವಾತನೆ ಅದಿತ್ವನ ಮರಣಲಕ್ಷ್ಯ ಅಮೃತತ್ವವನ್ನು ಹೊಂದುತ್ತಾನೆ. (ಇಲ್ಲಿ ಅಮೃತತ್ವವನೆಂಬುದು) ಇನ್ನೊಂದರೆ ಹೋಗಿಕೆಯಂದನ್ಯ ಹೇಳಿದ್ದು. ಏಕೆಂದರೆ “ಆಭಿತಸಂಪೂರ್ವಂ ಸಾಧನವುತ್ತ್ವಂ ಹಿಭಾಷ್ಯತ್ತೇ” (ವಿ) (ಭಾಗಕಳಿಷ್ಟ ಪ್ರಾರ್ಥಿತಾಗುವವರಿಗೂ ಸಹಿತಾರ್ಥ ಸಾಧನವು ಅಮೃತತ್ವವನ್ನುಲ್ಪತ್ತಿದೆ) ಎಂದು ಸ್ತುತಿ ಇದೆ. ಅಧಿವಾರ ಹೋಗಿಲಿಕೆಯಿಲ್ಲದುಧ (ಉತ್ತರವು) ವಾದ ಭೇಜಿಗಗಳನ್ನು || ಬ್ರಹ್ಮಲೋಕದಲ್ಲಿ ಅನುಭಂಗಿಸಿ ಬ್ರಹ್ಮನೊಡನೆ (ಕೂಸಿಗೆ) ಬೇರೊಂದು ಕಾಲದಲ್ಲಿ ಏ ಮುಖ್ಯ ವಾಗಿರುವ ಅಮೃತತ್ವವನೆಂಬ (ಸಿಬವಾದ ಕಡೆಗೆ ಮುಕ್ತಿಯನ್ನು) ಪಡೆಯುತ್ತಾನೆ— ಎಂದೂ ಅರ್ಥವನ್ನು (ವಾದಬಂಧ). ಸ್ಕುಸಿಕ್ಕು ಹಾಗೆ ಹೋಗಿರುವ ಮಾರ್ಚಾಲಾದ ಸಾಡಿಗಳು ಉತ್ತರವಣಿಕ್ಕೆ ಕಾರಣವಾಗಿರುವವು, ಎಂದರೆ ಸಂಸಾರವನ್ನು ಪಡೆಯುವದಕ್ಕೆ ಕಾರಣವಾಗಿರುವವು.

### ಉಪಸಂಹಾರ

**ಅಂತರಾತ್ಮನಾದ ಪುರುಷನು ಅಂಗಸ್ವರೂಪಾತ್ಮನಾಗಿ ಜನಗಳ ಹೃದಯದಲ್ಲಿ ಯಾವಾಗಲೂ ಇದ್ದುಕೊಂಡಿರುತ್ತಾನೆ. ನೋಸಿಯತ್ತಿ ಹುಲ್ಲಿ**

* ಆನೇಕ ಸಂಶೋಧನೆ	+ ತ್ಯಾತ್ತ್ವರೀಯವನ್ನು (೧-೬) ನೋಡಿ ಯೋಗದಲ್ಲಿ ಈ ಪಾಡಿಯು ಪ್ರಸಿದ್ಧ
ನೀತಿ ಭಾಂದೋಗ್ಯದಲ್ಲಿರುವ ನಾಡಿಂಬಂಡವನ್ನು (೭-೮) ನೋಡಿ	ನೀತಿ ಬ್ರಹ್ಮಲೋಕವು ಸಜವಾಗಿ ನಿಕ್ತನಾದಮ್ಮ ಎಂದರ್ಥವಲ್ಲ, ಏಕೆಂದರೆ ಅದಕ್ಕೂ ಬ್ರಾhmaಂಪು. ಮಿಕ್ಕ ಲೋಕಗಳಿಗೆ ಹೋಗಿಂಬಂದರೆ ಇದನ್ನು ನಿಕ್ತವೆನ್ನಬಹುದೆಂದರ್ಥ.    ಈ ಭೋಗಗಳನ್ನು ಖಾಂದೋಗ್ಯದಲ್ಲಿ (೮-೯-೧) ವರ್ಣಿಸಿದೆ
**. ಕಾರ್ಯಬ್ರಹ್ಮವನ್ನು ಸಡಿಸಬಂಗೂ ಜ್ಞಾನದಿಂದ ಮುಕ್ತಿಯಾಗುವದೆಂಬುವನ್ನು ಬ್ರಹ್ಮಾಸ್ತಾಂತಿಕಾ ಉ-ಇ-ಗಂರಲ್ಲಿ ನಿಶ್ಚಯಿಸಿದೆ	† ತ್ಯಾತ್ತ್ವರೀಯವನ್ನು (೧-೬) ನೋಡಿ ಯೋಗದಲ್ಲಿ ಈ ಪಾಡಿಯು ಪ್ರಸಿದ್ಧ
+ ಇದನ್ನು ನೇರಿಸಿ ಹುಲ್ಲಿ ಎಂದು ಕರೆಯುತ್ತಾರೆ.	ನೀತಿ ಬ್ರಹ್ಮಲೋಕವು ಸಜವಾಗಿ ನಿಕ್ತನಾದಮ್ಮ ಎಂದರ್ಥವಲ್ಲ, ಏಕೆಂದರೆ ಅದಕ್ಕೂ ಬ್ರಾhmaಂಪು. ಮಿಕ್ಕ ಲೋಕಗಳಿಗೆ ಹೋಗಿಂಬಂದರೆ ಇದನ್ನು ನಿಕ್ತವೆನ್ನಬಹುದೆಂದರ್ಥ.    ಈ ಭೋಗಗಳನ್ನು ಖಾಂದೋಗ್ಯದಲ್ಲಿ (೮-೯-೧) ವರ್ಣಿಸಿದೆ

ನಿಂದ ದಂಟಿಸ್ತು (ತೆಗೆಯುವಂತೆ) ಧೈಯರ್ ದಿಂದ ಆತನಿಸ್ತು ತನ್ನ ಶರೀರ ದಿಂದ ಹಿರಿದುಕೊಳ್ಳಬೇಕು. ಅವನಿಸ್ತು ಶುಕ್ರನೆಂದೂ ಅನ್ಯತನೆಂದೂ ತಿಳಿದುಕೊಳ್ಳಬೇಕು, ಅವನಿಸ್ತು ಶುಕ್ರನೆಂದೂ ಅನ್ಯತನೆಂದೂ ತಿಳಿದುಕೊಳ್ಳಬೇಕು. ಹೀಗೆ (ಉಪಸಿಹತ್ತು ಮುಗಿಯಿತು.) || ೧೨ ||

ಈಗ ಈ ವಲ್ಲಿಗಳ ಆರ್ಥಿಕಸ್ವಲ್ಲಿ ಉಪಸಂಹಾರವಾಡಿ ಹೇಳುತ್ತಾರೆ. 'ಅಂತರಾತ್ಮನಾದ ಪುರುಷನು, ಒಸಗಳಿಗೆ ಸೇರಿರುವ ಹೃದಯದಲ್ಲಿ ಅಂಗವು ಮಾತ್ರನಾಗಿ ಯಾವಾಗಲೂ ಇದ್ದುಕೊಂಡಿರುತ್ತಾನೆ.' ಇದನ್ನು ಹಿಂದೆಯೇ (ಅ-೧-೧೭ ರಲ್ಲಿ) ಏವರಿಸದೆ. ಆತನಿಸ್ತು ತನ್ನ ಶರೀರದಿಂದ \* ಎತ್ತಿಹಿಡಿದು ಕೊಳ್ಳಬೇಕು, ಎಂದರೆ ಬೇರ್ವಡಿಸಿಕೊಳ್ಳಬೇಕು ಎಂದರ್ಥ. ಏತರ ಹಾಗೆ? ಎಂದರೆ ಹೇಳುತ್ತಾನೆ. ನೊದೆಯ ಚುಲ್ಲಿಸಿದ ಒಳಗೊರುವ ದಂಟನ್ನು ಧೈಯರ್ ದಿಂದ ಎಂದರೆ ಎಷ್ಟು ರಕೆಯಿಂದ † (ಪಿರಿದುಕೊಳ್ಳುವಂತೆ, ಆತ್ಮನಿಸ್ತು ಬಿಡಿಸಿಕೊಳ್ಳಬೇಕು) ಹಾಗೆ ಶರೀರದಿಂದ ಬೇರ್ವಡಿಸಿಕೊಂಡ ಒಂದು ಅರವೇ ಲೋರುವ (ಆತ್ಮನೇ) (ಅ-೧೨-೧) ಇದುವರೆಗೆ ಹೇಳಿದಂತೆ ಶ.ಭ್ರಾಹಾಗಿ ನಾಶವಿಲ್ಲ ಪಾಗಿರುವ ಬ್ರಹ್ಮವು ಎಂದು ತಳಿಯಬೇಕು. ('ಅವನಿಸ್ತು ಶುಕ್ರನೆಂದೂ ಅನ್ಯತನೆಂದೂ ತಿಳಿದುಕೊಳ್ಳಬೇಕು' ಎಂಬ ವಾಕ್ಯವನ್ನು) ಎರಡು ಸಲ ಹೇಳಿದ್ದ್ವಾಗಿ ಕೊನೆಯಲ್ಲಿ 'ಪ್ರೋಗ್' ('ಇತಿ') ಎಂಬ ಶಬ್ದವನ್ನು ಉಪಯೋಗಿಸಿರುವದೂ ಉಪಸಿಹತ್ತು ಮುಗಿಯಿತೆಂದು ಸಹಚಿಸುವದಕ್ಕೆ.

ಮೃತ್ಯುವು ಹೇಳಿದ ಈ ನಿದ್ದೈಯನ್ನೂ ಯೋಗದ ಕ್ರಮವನ್ನೂ ಎಲ್ಲ ವನ್ನೂ ಪಡೆದುಕೊಂಡು ನಜಿಕೆತನು ಬ್ರಹ್ಮವನ್ನು ಹೊಂದಿದನು, ಧೂಳಿಲ್ಲದವನೂ ಮೃತ್ಯುವಿಲ್ಲದವನೂ ಆದನು. ಮತ್ತೊಬ್ಬನು ಯಾವನು ಅಧ್ಯಾತ್ಮವನ್ನು ಹೀಗೆಯೇ ತಿಳಿಯುತ್ತಾನೋ (ಅವನೂ ಹೀಗೆಯೇ ಆಗುವನು). || ೧೩ ||

ವಿದ್ಯೈಯನ್ನು ಹೊಗಕುವದಕ್ಕಾಗಿ \* ಕಥೆಯಲ್ಲಿ ಹೇಳಿದ ವಿಷಯವನ್ನು ಈಗ ಉಪಸಂಹಾರವಾಡಿ ಹೇಳುತ್ತಾಗುತ್ತದೆ. ಮೃತ್ಯುವು ಹೇಳಿದ, ಹೂಡಿ ವಣಿಗಿರುವ ಈ ಬ್ರಹ್ಮವಿದ್ಯೈಯನ್ನೂ ಮತ್ತು ಯೋಗವಿದ್ಯೈಯನ್ನೂ ಎಲ್ಲವನ್ನೂ

---

\* ಸಹಿಲಸಹಕ್ಕು ಶರೀರಗಳಿಂದ † ಡ.ಲ್ಲಿನ ಸಹ್ಯಯ್ಯ ಹೇರೆ, ದಂಟು ಬೇರೆ ಆಗುವಾಕೆ ಬಿಡಿಸುವದಕ್ಕೂ ಜಾಡನ ಬೇಕು, ಇದರಂತೆ ಆಕ್ರಮಣವನ್ನು ಅನಾಶ್ವರಿಂದ ಬಿಡಿಸಿಕೊಳ್ಳುವದಕ್ಕೂ ಜಾಡನ ಬೇಕು

† ವಿದ್ಯೈಯನ್ನು ಸರಿಯಾದ ಗುರು ಉಪದೇಶವಾಡಿದರೆ ಮತ್ತು ಇಕ್ಕೆ ಶಿಷ್ಯನಾದರೆ ಸುಲಭ ಆಗಿಯೇ ಆಗುತ್ತದೆ; ಈ ವಿದ್ಯೈ ಸುಲಭ ವ್ಯಾದ್ವಾಯ ಮುಂತಾದುವರ್ಗ ಸುಲಭಂತೆ ಸಂಶಯಗ್ರಸ್ತವಾಪಡ್ಡಲ್ಲ ಎಂದು ಹೇಳುವದಕ್ಕಾಗಿ ಇದನ್ನು ಹೂಗಳಿದೆ.

ಎಂದರೆ ಉಪಕರಣಗಳು : ಫಲ— ಇವುಗಳ ಸಮೇತವಾಗಿ ಪೂರ್ಣವಾಗಿ ಸಚಿ ಕೇತನು ಮೃತ್ಯುಪ್ರಸಿಂಹ ವರಪ್ರವಾಸಕಾರಣದಿಂದ ಪಡೆದುಕೊಂಡು— ಏನಾದನು ? ಎಂದರೆ— ಬ್ರಹ್ಮವನ್ನು ಪಡೆದನು, ಸುಂಕ್ತನಾದನು ಎಂದರ್ಥ. ಈಗೆ (ಮುಂಕ್ತನಾದನು) ? ಎಂದರೆ ಈ ವಿಧೀಯನ್ನು ಕಡೆದುಕೊಂಡಿದ್ದರಿಂದ ಧೂಳಿಲ್ಲಿ ದವಸೂ ಎಂದರೆ ಧರ್ಮಾರ್ಥಪರಿಗಳ (ಸೈಂಕ್ರಿತ) ಇಲ್ಲಿದವನೂ, ಮೃತ್ಯುವಿಲ್ಲಿ ದವಸೂ ಎಂದರೆ ಕಾರ್ಮಾರ್ಥ ಅವಿಧೀಯನೂ ಇಲ್ಲಿನವಸೂ ಮೊದಲು † (ಆಗೆ ಮುಂಕ್ತನಾದನು) ಎಂದು ಅರ್ಥ.

ಸಚಿಕೇತನನೇಷಣೇ ಅಲ್ಲ, ಸಚಿಕೇತನ ಹಾಗೆ ಆತ್ಮವನ್ನು ಅರಿತು ಅಧ್ಯಾತ್ಮವನ್ನೇ ಎಂದರೆ ಗೌಣವಲ್ಲದ ಸೇರಾದ ಒಳಗೊರುವ ಆತ್ಮದ ಸ್ವರೂಪವನ್ನೇ ಎಂದರೆ ತತ್ತ್ವವನ್ನೇ ಪಡೆದು ; ಒಣಿಗಿನ ಆತ್ಮವಲ್ಲದ ಮತ್ತೊಂದನ್ನು (ಸೇನ ಸದೇ) ಎಂದಭಾವಾರ್ಥ ; ಹೀಗೆ ಎಂದರೆ ಹಿಂದೆ ಹೀಳಿದ ರೀತಿಯಲ್ಲ ಅಧ್ಯಾತ್ಮವನ್ನೇ ಯಾವನು ತಿಳಿಯುತ್ತಾನೋ, ಅಂಥ ಹೀಗೆ ತಿಳಿಯುವವನೂ ಧರ್ಮಾರ್ಥಪರಿಗಳ ‘ಧೂಳಿಲ್ಲದವನಾಗಾ ಬ್ರಹ್ಮವನ್ನು ಪಡೆದು ಪರಮಾತ್ಮವಾಗುತ್ತಾನೇ’ ಎಂದು (ಈ) ವಾಕ್ಯಕ್ಕೆ ಶೇಷವು.

\* ನಮಿಬ್ರಹ್ಮನ್ನೂ ಜೋತೆಯಲ್ಲಿ ಕಾಪಾಡಲಿ, ನಮಿಬ್ರಹ್ಮನ್ನೂ ಜೋತೆಯಲ್ಲಿ ಪ್ರೋಣಿಸಲಿ. (ಈ) ವಿರೀಯರವನ್ನು (ನಾವಿಬ್ರಹ್ಮ) ಜೋತೆಯಲ್ಲಿ ಉಂಟಿವಾಡುವಂತಾಗಲಿ, ನಾವು ಅಧ್ಯಯನವಾಡಿದ್ದು ತೇಜಸ್ಸಿಯಾಗಲಿ. (ಒಬ್ಬರನೇನ್ನಬ್ರಹ್ಮ) ದ್ವೇಷವಾಡದೇ ಇರುವಂತಾಗಲಿ.

॥ ೪೦ ಶಾಂತಿಃ ಶಾಂತಿಃ ಶಾಂತಿಃ ॥

ಶಿಷ್ಯನೂ ಆಚಾರ್ಯನೂ ಪ್ರವಾಪದಿಂದ ಆನ್ವಯವಾಗಿ ನೀ ಪದಾರ್ಥಗಳ ವರ್ಣಾವಾದದಲ್ಲಿ ಆನ್ವಯವಾಗಿ ಹೇಳಿಕೊಂಡರಿಂದಲೂ ಆಗಬಹುದಾದ

\* ಕರ್ಮ, ಯಿತೀಗ— ಇವು ಉಪಕರಣಗಳು ; ಶೋಷನಿವೃತ್ತಿಯು ಫಲ.

† ಹೊದು ಅವಧ್ಯಾಕಾರಮಣಿ ಹೇಗೆ ಅಮೇಳಿ ಕರ್ಮಕೃತವಾದ ಸಂಸಾರದಿಂದಲೇ-ಮುಕ್ತನಾದನು. ಎಂದು ಭಾವ.

† ಈ ಶಾಂತಿಯು ಇದರ ಭಾಷ್ಯಕ್ಕೂ ಶ್ರೀಕರ್ತಾರಾಚಾರ್ಯರ ಭಾಷ್ಯಮಹಿಲದಲ್ಲಿ ಸೇರಿಕೊಂಡಿಲ್ಲ ಇಲ್ಲವೇ ಹೇಳುವದಕ್ಕಿಲ್ಲ. ಏಕೆಂದರೆ ಉಪನಿಷತ್ತನ ಆದಿಯಲ್ಲಿ ಈ ಶಾಂತಿಯಾಗಲಿ, ಇದರ ಭಾಷ್ಯವಾಗಲ ಇರುವಲ್ಲ ; ಕೆಲವು ಪುಸ್ತಕಗಳಲ್ಲಿ ‘ಇತಿಧೀತಿಯಾಧಾರಾಯ !’ ಎಂಬ ವಾಕುಗಳಾದ ಮೇಲೆ, ‘ಸಹಾವಿತಿ ಶಾಸ್ತ್ರ !’ ಎಂದಿಷ್ಟೇ ಇದೆ.

೫ ಶಾಸ್ತ್ರದಲ್ಲಿ ಹೇಳಿರುವ ಕ್ರಮವನ್ನು ಬಿಟ್ಟು ಚೆರೆಹಿಂದು ರೀತಿಯಂದ ಪಾರಪ್ರವರ್ತನವನ್ನು ವಾಧಿಬಹುದಾಗ್ಯಂದ— ಎಂದರ್ಥ. ಗುರುತಿಷ್ಟಬ್ಧಾವದಿಂದಲೇ ಇದನ್ನು ಹೇಳಿಕೊಡ ಬೇಕು- ಎಂದು ಭಾವ

ದೊಂಡವನ್ನು ಶಾಂತಿಗೊಳಿಸುವದಕ್ಕಾಗಿ ಈ ಶಾಂತಿಯ ಸ್ವಾ ಹೇಳಿದುತ್ತದೆ ಸಮೃಷ್ಟಿರಸ್ತು ಜೊತೆಯಲ್ಲಿಯೇ ವಿದ್ವಾನ್ ಪರಾವರ್ತನ್ನು ಸಮಗೆ ತೋರಿಸಿ ಕಾಣಾಡಲಿ. ಯಾರು? ಎಂದರೆ ಈಪನಿಷತ್ತಿನಲ್ಲಿ ಹೇಳಿರುವ ಆ ಪರಮೇಣ ಶ್ವರನೇ. ಮತ್ತು ಆ (ಪದ್ಯೀಯ) ಫಲವನ್ನು \* ತೋರಿಸಿಕೊಳ್ಳು ಸಮೃಷ್ಟಿರಸ್ತು ಒಟ್ಟಿಗೆ ಪೂರ್ಣಿಸಲಿ. ಈ ಪದ್ಯೀಯರಂದ ಆಗಿರುವ ಏಂಬುದನ್ನು ಎಂದರೆ ಸಂಮಾಧ್ಯವನ್ನು ಒಟ್ಟಿಗೆ ಸಂಪೂರ್ಣಿಸಲಿ. ಈ ಪದ್ಯೀಯರಂದ ಆಗಿರುವ ಏಂಬುದನ್ನು ಎಂದರೆ ಸಂಮಾಧ್ಯವನ್ನು ಒಟ್ಟಿಗೆ ಸಂಪೂರ್ಣಿಸಲಿ. [ತೇಜಸ್ಸಿನ್ನೇ = ತೇಜಸ್ಸಿನ್ನೇಂಳಿ] ಸಮೃಷ್ಟಿರ ಆಧ್ಯಯನವ್ಯ ಸರಿಯಾದ ಆಧ್ಯಯನ ವಾಗಲಿ ಅಧಿವಾಃ ನಾವಿಷ್ಟರೂ ಅಧ್ಯಯನವಾಡಿದ್ದು ಅದು ಬಹಳ ತೇಜಸ್ಸಿ ಯಾಗಲಿ, ಎಂದರೆ ಏಂಬುದ್ದಾಗಲಿ (ಎಂದಧರ್ಮ) ಶಿಷ್ಯಾಚಾರ್ಯರಾದ ಸಾವಿಷ್ಟರೂ ಒಬ್ಬರನೆಕ್ಕಿಷ್ಟರೂ ದ್ವೇಷವಾಡದೆ ಇರ್ಲೇಣ ಎಂದರೆ ಪ್ರವಾದ ಬಂದ ಅನಾಖ್ಯಯವಾಗಿ ಅಧ್ಯಯನವಾಡಿದ ಮತ್ತು ಆಧ್ಯಯನವಾಡಿಸಿದ ದೊಂಡ ದಿಂದ. ಪರಸ್ಪರದ್ವೇಷವನ್ನು ವಾಡದೆ ಇರುವಂತಾಗಲಿ! ಎಂದಧರ್ಮ. “ಶಾಂತಿ ಶಾಂತಿ ಶಾಂತಿ” ಎಂದು ಮಂಜು ಸುಳ ಹೇಳಿದ್ದು ಎಂಬುದು ದೊಂಡಗಳೂ ಪರಿಹಾರವಾಗುವದಕ್ಕು. ಓಮತ್ತಿ. ೨ ॥

॥ ೩೦ ತತ್ತ್ವ ॥

\* ವಿಶ್ವೀಯ ಸ್ತುರಂಬಾ ಈಶ್ವರಭಕ್ತಿಪುಣ್ಯಾತ್ಮಿಗೇ ಗೊತ್ತಾಗುವದು, ಆದರ ಫಲವೂ ಅಂಥವಾಗಿ ಆಗುವದು

+ ಸರಿಯಾದ ಗುರು ಸರಿಯಾದ ಶಿವನಾಗೇ ಹೋಕೊಟ್ಟ ಪದ್ಯಗೇ ಏಂಬುದ್ದಂಟು; ಹಾಗಲು ದಿವ್ಯರೆ ಅದು ಫಲಕಾರಿಯಾಗಲಾರದು

† ತೇಜಸ್ಸಿನ್ನೇ, ಅಧಿತಂ, ಅಸ್ತು' ಎಂದು ಬುದ್ದಿಯ ವ್ಯಾಖ್ಯಾನಕ್ಕೆ ಪದಚ್ಛಿದ ತೇಜಸ್ಸಿ, ನೋ, ಅಧಿತಂ, ಅಸ್ತು' ಎಂದು ವರದಸೆಯ ವ್ಯಾಖ್ಯಾನಕ್ಕೆ

‡ ಓಂ ಎಂಬುದು ಮಂಗಲವನ್ನು ಇತಿ ಎಂಬುದು ಭಾಷ್ಯದ ಸರ್ವಾಪ್ತಿಯನ್ನು ಸೂಚಿಸುತ್ತವೆ.

## ಉಪನಿಷತ್ತಾರ

ಒಂದನೆಯ ಅಧ್ಯಾಯ - ಒಂದನೆಯ ವಲ್ಲಿ

೧೯ ವಾಜಕ್ರವನೆಂಬಾತನು ಸರ್ವಸ್ವವನ್ನಿಂದ ದಕ್ಷಿಣೇಶ್ವಾಗಿ ಕೊಡಬೇಕಾದ ವಿಶ್ವಿಟು ಎಂಬ ಯಾಗವನ್ನು ಮಾಡಿ ಯೋಗ್ಯವಲ್ಲದ ಬರಹಿಸುಗಳನ್ನು ದಕ್ಷಿಣೇಗೆಂದು ಬಂಧುತ್ವರುವನ್ನು ತಂಡು, ಅವನ ವಾಗಿನಾದ ನಾಚಿಕೀತಸೆಂಬ ಹುಸುಗನು, ಅಯ್ಯೋ! ಇಂಥ ದಾನವನ್ನು ಮಾಡಿದರೆ ನಮ್ಮ ತಂದೆಗೆ ದುರ್ಗತಿ ಬರುವದಲ್ಲ' ಎಂದು ಯೋಜಿಸಿ 'ಅಪ್, ನನ್ನನ್ನು ಯಾರಿಗೆ ದಕ್ಷಿಣೇ ಯಾಗಿ ಕೊಡುತ್ತಿರುಯ್ಯಿ?' ಎಂದು ತಂದೆಯನ್ನು ಕೇಳಿದನು. 'ನನ್ನನ್ನು ಯಾರಿಗೆ ಕೊಡುವೇ?' ಎಂದು ನಮತ್ತಿ ನಮತ್ತಿ ವಾಗನು ತನ್ನನ್ನು ಸಿಬಂಧಿಸುವವನ್ನು ತಂಡು ಸಿಟ್ಟಿಗೊಂಡ ತಂದೆಯು ನಿನ್ನನ್ನು ಯಾಮನಿಗೆ ಕೊಟ್ಟಿರ್ದೇನೆ' ಎಂದನು. ತಂದೆಯು ಯಜ್ಞಭೂಮಿಯಲ್ಲಿ ಆಡಿದ ಮಾತ್ರಾ ಸುಳಾಗುಬಾರದೆಂದು ತಿಳಿದ ನಾಚಿಕೀತನು 'ಅಯ್ಯೋ! ನಾನೇ ಈಳಿಟ್ಟಿಲ್ಲ' ಎಂದು ಬರುತ್ತಾ ಪರಿಪರುತ್ತದ್ದು ಅವನನ್ನು ತುರಿತು 'ನಿನ್ನ ವಚನವೇ ನಡೆಯುಲಿ, ಇದಿಂದ ನಿನಗೆ ಬಳ್ಳಿಯ ದಾಗಬಹುದು ಮಗನೆಂಬ ಮೇಲೆಹದಿಂದ ಸುಳ್ಳಿಹೇಳಬೇಕು' ಎಂದು ಒಪ್ಪಿಸಿ ತಂದೆಯು ಅನುಭ್ರೀಯನ್ನು ತೋಳಿದಿ ಯಾಮಲೇಕಕ್ಕೆ ತೋಳಿದನು. ಯಾಮನು ಈ ವೇಳೆಗೆ ಮನೆಯಲ್ಲಿಲ್ಲದೆ ಚೀರೆ ಕಡೆಗೆ ತೋಳಿದ್ದನು, ಅವನು ನಾಚಿಕೀತನು ಬಂದು ಮೂರು ದಿನವಾದ ಮೇಲಿ ಕರುಗಿ ಬಂದನು. ತನ್ನ ಮನೆಯು ಮುಂಚೆ ಮೂರು ದಿನ ಉಪವಾಸವಿಷ್ಠ ಬಾಹ್ಯಕ್ಕೆಕುರಾಸಿಗೆ ಅತಿಧಿಕತಾಕ್ಷಾರವಿಲ್ಲದೆ ತಾನು ಆನಾದರವಾಗಿದ ತೋಳಿದ ಪರಿಹಾರಕಾಳ್ಳಿ ಯಾಮನು 'ಮೂರು ವರವನ್ನು ಬೆಂಡಿಕೊ, ಕೊಡುತ್ತೇನೆ' ಎಂದು ಹೇಳಿದನು.

೧೦-೨೫. ಆಗ ನಾಚಿಕೀತನು 'ನಾನು ಶಿಂತರುಗಿ ತೋಳಿದೆ ನನ್ನ ತಂದೆಯು ನನ್ನ ವಿಷಯದಲ್ಲಿ ಪ್ರಸನ್ನನಾಗಿರುತ್ತೇನು. ಇದು ಮೌದಿಲನೆಯ ವರವು ವಿರಾಟ್ಪುರಾವನನ್ನು ಪಡೆಯುವ ಮಾರ್ಕ್ಯ ಸಾಧನವಾದ ಅಗ್ನಿವಿದ್ಯೆಯನ್ನು ನಿನಗೆ ತಿಳಿತು. ಇದು ಎರಡನೆಯ ವರವು' ಎಂದು ಈಳಿಕೊಂಡನು ಯಾಮನು ಈ ನರಮು ನರಗಳನ್ನಿಂದ ಕೊಟ್ಟಿರ್ಪು 'ಕರ್ಮಕೋಪಾಸನೆಗಳ ಫಲವಾದ ವಿರಾಪ್ತಿಯನ್ನು ಕೊಂಡ ಅಗ್ನಿವಿದ್ಯೆಯಲ್ಲಿ ಉಪಯೋಗಿಸುವ ಅಗ್ನಿಗೆ ನಾಚಿಕೀತನೆಂದೇ ಇನ್ನು ಮೇಲಿ ಹೇಸರಾಗಲಿ' ಎಂದು ಹೆಚ್ಚಿಗೆಯ ವರಶೋಂದನ್ನು ತಾನಾಗಿ ಕೊಟ್ಟಿನು ಯಾಮನು ಈ ನಾಚಿಕೀತಾಗಿ ಯನ್ನು ಉಪಾಸನೆಮಾಡುವನೇಕೇ ಅವನು ಬಹುಕೀರುವಾಗಲೇ ಅಥಮ, ಅಜ್ಞಾನ ಮುಂತಾದವರಗಳನ್ನು ಬಿಡಿಸಿಕೊಂಡು ಸತ್ತ ಮೇಲಿ ವಿರಾಡಾಕ್ಕಾನಾಗಿ ದುಃಖವಜ್ಞತಾನಾಗಿವನು ಇಂಥ ಉಪಾಸನಾಕ್ರಮವನ್ನು ತೋಳಿಕೊಟ್ಟಿದ್ದೇ ಯವನು ಕೊಟ್ಟಿ ಏರಡನೆಯ ವರವು.

೨೦-೨೬. ಆಮೇಲೆ „ಕರೀರೆಂದ್ರಿಯಾದಿಗಳಿಗಂತ ವ್ಯಾತಿಕ್ರಸ್ತಾಗಿ ಚೀರೆಂದು ದೇಹವನ್ನು ಹೊಂದುವ ಆತ್ಮನಿಷಿಂಘನು ಇದಾನೆನ್ನು ಕೆಲವರೂ ಇಲ್ಲವಂದು ಕೆಲವರೂ ಹೇಳುತ್ತಿರುವು; ಪ್ರತ್ಯಕ್ಷಾನುಮಾನಗಳಿಗೆ ಸಿಲುಕದ ಈ ಆತ್ಮತತ್ತ್ವವನ್ನು ನನಗಿ ಹೇಳಿಕೊಂಡು” ಎಂದು ನಚಿಕೇತನು ಪರಿಶನಿಯ ವರವನ್ನು ಚೀಡಿಕೊಂಡನು ಈ ಪಾಠನನ್ನು ಹೇಳಿ ಜ್ಞಾನಕ್ಕೆ ಸಹಿಕೇತನು ಅರ್ಥನೇ ಅಲ್ಲವೇ ಎಂದು ಪರಿಕ್ರೆಸುವದಕ್ಕೆನ್ನೇಷ್ಟರೂ ಯಾವುದು „ನಚಿಕೇತನೆ ಇದನ್ನು ತಿಳಿಯವದು ದೇವತೆಗಳಿಗೂ ಕಷ್ಟವಾಗಿರುವದು ಇದ್ದುದೇ ಈ ವರದಿಂದ ಸಿಗೇನಾಗಬೇಕು? ಆಯಾಸ್ಸು, ಪ್ರಜಾಸಂತತಿ, ಪರಮಿತ್ತತ್ವೇತ್ತಾದಿಗಳು, ಶಾಮಾಜ್ಯ—ಇಂಥ ವರಗಳನ್ನು ಹೇಳಿಕೊಂಡು, ಇಂಥ ಅನುಕೂಲವನ್ನೇಲ್ಲ ಕಂಡಿಸಿ ಕೊಡುತ್ತೇನೇ” ಎಂದನು ಆದರೆ ನಚಿಕೇತನು ಇಂದ್ರಿಯಗಳಿಗೆ ಮುಖ್ಯವನ್ನು ತರುವ ಆಭೋಗಗಳನ್ನು ಯಾವವರೂ ಒಲ್ಲದೆ ತವರಿಗೆ ಮುಖ್ಯವಾದ ಆತ್ಮತತ್ತ್ವವನ್ನೇ ತಿಳಿಸಿಕೊಂಡು.

### ಒಂದನೆಯ ಅಧ್ಯಾಯ – ಎರಡನೆಯ ವಲ್ಲಿ

೨೨-೨. ನಚಿಕೇತನ ಉತ್ತಮವಾದ ಯೋಗ್ಯತೆಯನ್ನು ಕಂಡ ಯಾವುದು ಇವನಿಗೆ ಆತ್ಮವಿದ್ವಯನ್ನು ಉಪನಿಷತ್ತಿಸಿದನು. ಅವನು ಮೊದಲು ಇವನ ವ್ಯಾರಾಗವನ್ನು ಪೊಚ್ಚಿ ಹೊಗಿದ್ದು ಹೇಗೆಗೆಂದರೆ.. „ನಚಿಕೇತನ, ಪ್ರಿಯವಾದದ್ದು, ಹಿತವಾದನ್ನು— ಎಂದು ಏರಿಸು ಬಗೆಯ ಸಾಧನಗಳು ಮನಸ್ಸನಿಗೆ ದೇರಿಯಬಹುದಾಗಿವೆ. ಇವುಗಳಲ್ಲಿ ಹಿತವನ್ನು ಅರಿಸಿಕೊಂಡರೆ ಒಳ್ಳೆಯ ಫಲವಾಗುವದು, ಪ್ರಿಯವಾದವ್ಯವ್ಹಾ ಅಂತಿಕೊಂಡವರುಗೆ ತುರುವಾರ್ಥಾತ್ಮ ನಕ್ಷವಾಗುತ್ತದೆ ಆದ್ದರಿಂದ ಮಾತ್ರನಾಗಿ ಪ್ರಿಯವಾದದ್ದುನ್ನು ಅರಿಸಿಕೊಳ್ಳಬೇಕಿರುವದನು ಹಿತವನ್ನೇ ಒಬ್ಬ ಆತ್ಮತತ್ತ್ವವನ್ನು ಹೇಳಿದ್ದು ನೀನು ವೇಚಿಯೆಂಬುದನ್ನು ತೋರಿಸುತ್ತದೆ

೨೩-೨೪. „ಈ ಆತ್ಮತತ್ತ್ವವೇ ಎಷ್ಟೇ ಜರುಗಿ ಕಿವಿಗೇ ಬೇಳುವವಿಲ್ಲ ಇನ್ನು ಕೆಲವರಿಗೆ ಬಿದ್ದುರೂ ಅವರಿಗೆ ಅದು ತಿಳಿಯುವದೇ ಇಲ್ಲ. ಇದನ್ನು ತಿಳಿಸುವ ಗುರುಪೂ ತಿಳಿಯುವ ಕಿವುನಿ ಅಧಿಕವ್ಯಾತವಾಗಿರಬೇಕು ಸಂಪ್ರದಾಯವನ್ನು ಬಲ್ಲ ಆಚಾರ್ಯನು ಹೇಳಿದ ಪಾಠ ಸಿದ್ಧ ಆತ್ಮತತ್ತ್ವವೇ ತಿಳಿದೇ ಹೇಳಿರುತ್ತಾ ಅದು ಬಿಂಬಿ ತರ್ಕಣಕ್ಕೆ ಗೇರೆಂಬೆಂದು ಇಂಥ ಸುಷ್ಪೃತತತ್ತ್ವವನ್ನು ತಿಳಿಯುವದಕ್ಕೆಂದು ನೀನು ಬ್ರಹ್ಮಪರಿಮಿತನ್ನು ತಿಳಿದ ಕೆಂಪಿನಿಂದ ಪರಮತತ್ತ್ವವನ್ನೇ ಹೇಳುತ್ತಿರುತ್ತಿಲ್ಲ! ಇದು ನಿನ್ನ ಉತ್ತಮಯೋಗ್ಯತೆಯನ್ನು ತೋರಿಸುತ್ತದೆ ಪ್ರಾಣಿಗಳ ಯಾದಿಯದಲ್ಲಿಯಿಂದ ಇಂದ್ರರೂ ಈ ಆತ್ಮತತ್ತ್ವವೇ ಅಧಾರಕ್ಕೆಯೇಗವನ್ನು ತಿಳಿದವರಿಗೆ ಮಾತ್ರ ಗೇರುತ್ತಿರುವದು ಇದನ್ನು ಶ್ರವಣಮನಸಗಳಿಂದ ವಿಂಗಡಿಸಿ ತಿಳಿದಕೊಂಡವರಿಗೆ ಪರಮಾಂದಮೇ ಪಾರಿಸ್ತಿಯಾಗುತ್ತದೆ. ಇದನ್ನು ನೀನು ಬಿಂಬಿಸ್ತು ನಿನಗೆ ಉತ್ತಮಗತಿಯಾಗುವ ದಂಬುದಕ್ಕೆ ಉಳಿಸೇಯಾಗಿದೆ.”

೨೪-೨೫ ಹೀಗೆಂದು ತನ್ನಲ್ಲಿ ಪ್ರಸನ್ನಾಗಿರುವ ಯಾವುದನ್ನು ತಿಳಿದು ನಚಿಕೇತನು „ಹಾಗಾದರೆ ನಾನು ಹಿಂದೆ ಹೇಳಿದುತ್ತಿರುವ ಧರ್ಮಾರ್ಥಮರ್ಗಗಳು ಕ್ರಿಯಾಕಾರಕಾರ್ಥಗಳಿಗೂ ಕಾಲ

ಕೃಯಕ್ಕೂ ವಿಂರಿನವ ಆ ಆತ್ಮತತ್ವವನ್ನೇ ಹೇಳು” ಎಂದು ಮತ್ತೆ ಚೀಡಿಕೊಂಡನು ಆಗ ಯಾವುದು ಹೇಳುತ್ತಾನೆ. .. ನಚಿಕೆತನೆ, ವೇದಪ್ರತಿಪಾದ್ಯವಾಗಿ ಬ್ರಹ್ಮಚರ್ಯಾದಿಸಾಧನಗಳಿಂದ ಪಡೆಯು ಚೇಕಾಗಿರುವ ಈ ಆತ್ಮಕ್ಕೆ ಓಂಕಾರವೇ ವಾಚಕವಾಗಿಯೂ ಪ್ರತೀಕವಾಗಿಯೂ ಇರುವದು. ಓಂಕಾರವೇ ಪರಾಪರಬ್ರಹ್ಮಗಳಿಂದಕ್ಕಿಂತ ಪ್ರತೀಕವಾಗಿರುವದರಿಂದ ಇದನ್ನು ಬ್ರಹ್ಮವೇದು ಉಪಾಸನೆ ಮಾಡಿದರೆ ಎರಡನ್ನು ಪಡೆಯಬಹುದು.

೧೭—೨೭. ಈ ಓಂಕಾರದ ಮೂಲಕ ತಿಳಿಯುವ ಬ್ರಹ್ಮದ ಸಾಕ್ಷಾತ್ತ್ವರೂಪವನೇನೆಂದರೆ— ಮಹಿಮ್ಮಾವನು ಬೆಳೆಯುವದು ಮುಂತಾದ ವಿಳಾಂಗಳು ಇದಕ್ಕಿಲ್ಲ. ಶರೀರದಲ್ಲಿಯೇ ಆತ್ಮನಾಗಿ ರುತ್ತಿದ್ದರೂ ಶರೀರದ ವಿಕಾರಗಳು ಯಾವುವೂ ಇದಕ್ಕಿಲ್ಲವಾದ ಕಾರಣ ಧರ್ಮಾಧರ್ಮಗಳನ್ನು ಇದು ಮಿಂರಿನವನು ಎಲ್ಲಾ ನಾಮರೂಪಗಳೂ ಇದಕ್ಕೆ ಉಪಾಧಿಯಾಗಿರುತ್ತದೆ; ಇದು ಅಣವಿಗಂತ ಅಣ, ಮಹತ್ತಿಗಂತ ಮಹತ್ತು. ವಿಜ್ಞಾನಸ್ತರಿಕಾರದಲ್ಲಿ ರೂಪಾನ್ಯ ಯಾವ ವಿಕಾರಕ್ಕೂ ಸಿಜವಾಗಿ ಇಲ್ಲ; ವಿಕೇಷಜ್ಞಾನದ ಅಂಶಕರಣದಲ್ಲಿ ದ್ವಿಕೋಂಡು ನಾನಾಭಿನಾಗಳನ್ನು ಪಡೆಯುವಂತೆ ತೊರೀಕೊಳ್ಳುತ್ತಿರುವದು. ಸ್ಥಾಯವಾಗಿ ಇದಕ್ಕೆ ಶರೀರವೇ ಇಲ್ಲದ್ದರಿಂದ ಸರ್ವವಾಸ್ತಾಪಿಯಾದ ಕೂಟಸ್ವಾಜಾನ ರೂಪವಾದ ಇದೇ ನಾನೆಂದು ಅರಿಕವಣಿಗೆ ಶೀರ್ಷಕವು ಇಲ್ಲವಾಗುತ್ತದೆ

೨೭—೨೭. ..ನಿನ್ನಾದ್ಯಾಸನಾಗಿ ಆತ್ಮನ್ನೇ ಬುಧುವದರೆ ಈ ಆತ್ಮಜ್ಞಾನಕ್ಕೆ ಮುಖ್ಯಸಾಧನಾತ್ಮ ಕೆಟ್ಟಿ ನಡಕೆಯನ್ನು ಬಿಟ್ಟು ಮನಸ್ಸು ಮಾಧಾವವನ್ನು ಹೊಂದಿ ಗುರುವಿನ ಮೂಲಕ ತೊಡುಕೊಳ್ಳಲ್ಪಟ್ಟ ವರಣಿಗೆ ಬ್ರಹ್ಮವೇಬ ಆತ್ಮಯಾಧಾತ್ಮವು ಕಿಳಿಯುವದು ಯಾವ ಧರ್ಮಕ್ಕೂ ನಿಲುಕೆದೆ ಸ್ಥಾಯಾಗಿರುವ .. ಈ ಬ್ರಹ್ಮತತ್ವವು ಇಂಥ ಅಧಿಕಾರಿಗೊಬ್ಬಿನಿಗೇ ತಿಳಿಯುವದು

### ಒಂದನೆಯ ಅಧ್ಯಾಯ - ಮೂರನೆಯ ವಲ್ಲಿ

೨೭ ..ಈ ಶರೀರದಲ್ಲಿ ಇಬ್ಬರು ಆತ್ಮರೂಪರು. ಇವರಲ್ಲಿ ಇಬ್ಬನು ನಾವೆಲ್ಲರಿಗೆ ಕಲ್ಪಿಸಿಕೊಂಡಿರುವ ಸಂಸಾರಿಯು; ಇನ್ನೊಂದು ಬ್ಬನು ಪರಮಾರ್ಥಸ್ತರಿಕಾರವಾಗಿರುವ ಆಸಂಸಾರಿಯು. ಜ್ಞಾನಾಗಳೂ ಪಂಚಾಗ್ರಿವದ್ವೈಯನ್ನು ಬ್ಬಲ್ಲಿ ಅಸಂಸಾರಿಯಾದ ಬ್ರಹ್ಮವನ್ನು ಹೊಂದುವರು ಕರ್ಮಾಧಳು ಉಪಾಸನೆಯಿಂದ ಹೊಂದುವ ಆಪರಬ್ರಹ್ಮವನ್ನೂ ಬ್ರಹ್ಮಜ್ಞಾನಾಗಳು ಜ್ಞಾನದಿಂದ ಪಡೆಯುವ ಪರಬ್ರಹ್ಮವನ್ನೂ ತೊಡುಕೊಂಡರೆ ಬ್ರಹ್ಮಜ್ಞಾನವೈ ಪೂರ್ತಿಯಾಗುವದು.

೩೧—೩೧. ..ಶರೀರಮೆಂಬುದೊಂದು ಗಾಡಿಯು. ಇಲ್ಲಿ ಆತ್ಮನೇ ರಥಿಕನು, ಬುದ್ಧಿಯು ಗಾಡಿಯನ್ನು ನಾಸೆವಾವನು, ಮನಸ್ಸೆಂಬುದೇ ಕರ್ಮಾಣವೇ, ಇಂದ್ರಿಯಗಳು ಕುದುರೆಗಳು, ಶಬ್ದದಿವಿಷಯಗಳೇ ಇವು ನಡೆಯುವ ರಸ್ತೆಗಳು ಈ ಗಾಡಿಯಲ್ಲಿ ಶರೀರೇಂದ್ರಿಯಮರಣಗಳಿಂದಿಗಿಡಿರುವ ಜೀವನು ಕೃಯಾಂವಾಡುತ್ತಾ ಸಂಸಾರವನ್ನು ಮೊಕ್ಷವನ್ನು ಪಡೆಯುತ್ತಿರುವನು. ಬುದ್ಧಿಯೆಂಬ ಸಾರಧಿಯು ಅವನೆಕಿಯಾಗಿದ್ದರೆ ಕುದುರೆಗಳನ್ನು ಮನಸ್ಸುಬಂದ ದಾರಿಯಲ್ಲಿ ಕ್ಷೇತ್ರಿಕಾಗಿ ರಥಿಕನಾದ ಜೀವನು ಸಂಸಾರದಲ್ಲಿ ತೊಳಬೇಕಾಗುವದು. ಆದರೆ ಆ ಸಾರಧಿಯು ವನೆಕಿಯಾಗಿದ್ದರೆ ಕುದುರೆಗಳನ್ನು ಹಕ್ಕೆಯಿಲ್ಲ ಟ್ರಿಪ್ಪಕೊಂಡು ಮತ್ತು ಹಿಂತಿರುಗುವ ಸಂಭವಾಲ್ಲಿ ದಂಥ ಪರಮಾತ್ಮಾನವನ್ನು ಮುಟ್ಟಿಸುತ್ತಾನೆ.

೧೦-೧೦. “ ಈ ಪರಮಾತ್ಮನ ಸಾಧನವನ್ನು ವಿವೇಕದಿಂದ ದೇಹಿಗಂದರೆ ಇಂದಿಯ, ವಿಷಯ, ಮನಸ್ಸು, ಬುದ್ಧಿ, ಮತಕ್ಕು, ಅವಾಕ್ಯಕ್ಕೆ ಇತ್ತೀಚು ಒಂದಕ್ಕಿಂತ ಒಂದು ಸಹಕ್ಕು ವಾಗಿರುವವು. ಇವಾಗಿಲ್ಲವೂ ಆತ್ಮಸಲ್ಲಿ ಕಲ್ಪವಾಗಿರುವವರಿಂದ ಇವೆಲ್ಲವನ್ನಿಲ್ಲ ಮಂಬಿ ಕೆಂದಿರುವ ಆತ್ಮನೇ ಕೊನೆಮು ತತ್ತ್ವ. ಈ ಆತ್ಮತತ್ತ್ವವನ್ನು ಮೇಲೆ ಹೇಳಿದು ತೆಗ್ಗಿಲಬೇಕ್ಕು ಕಾರ ಕಮ್ಮಿದಿಂದ ಅರಿತುಕೊಂಡರೆ ಇನ್ನೇನಿಂದ ಅರಿಯಬೇಕಾದದ್ದು ಇರುವದಿಲ್ಲವಾಗಿ ಅದೇ ಕೊನೆಮು ಗಳಿ

೧೧-೧೧. “ಈ ಆತ್ಮನು ಎಲ್ಲರಲ್ಲಿಯೂ ಇರುತ್ತಿದ್ದರೂ ಸಹಿಲಬ್ದಿಗಳಿಗೆ ಗೋತ್ತಾಗುವ ದಿಲ್ಲ. ಸಹಕ್ಕು ವಾಗಿ ನೋಡುವರಿಗೆ ಮಾತ್ರ ಕಾಣುತ್ತಾನೆ ಇಂದಿಯಗಳನ್ನು ಮನಸ್ಸನಲ್ಲಿ ಲಭು ಮಾಡಿ, ಆ ಮನಸ್ಸನ್ನು ಬುದ್ಧಿಯಲ್ಲಿ ಲಭಿಸಿಕೊಂಡು, ಆ ಬುದ್ಧಿಯನ್ನು ಹಿರಣ್ಯಗಭ್ರಸಲಿಲ್ಲಿಪ್ಪ ಅತ್ಯಂತವಾಗಿ ನಿರ್ಮಲಮಾಡಿಕೊಂಡು ಕೊನೆಗೆ ಬುದ್ಧಿಯಲ್ಲಿ ಆಗುವ ಎಲ್ಲಾ ಅಂಶಗಳಿಗೂ ನಾಕ್ಕಿ ಯಾದ ಕೂಟಿಸ್ತಂತ್ರಾದ ಆತ್ಮಸಲ್ಲಿ ಆ ಬುದ್ಧಿಯಸಹಿ ಅಯಮಾಡಿಕೊಳ್ಳಬೇಕು. ಇದನ್ನು ಅರಿಯುವ ದಾರಿಯು ಕ್ರಿಯ ಅಲುಗಿನ ಮೇಲೆ ನಡೆಯುವವನ್ನು ಎಚ್ಚರಿಕೆಯಿಂದ ಹೊರಗಳ್ಕು ದಾಢಿರಿಂದ ನಿವೇಶಿಸಿದ್ದು ಸದ್ಗುರುವಿನವರೆಡಿಂದಲೂ ಇದನ್ನು ತಿಳಿದುಕೊಳ್ಳಬೇಕು. ಈ ಆತ್ಮವು ಬಲು ಸಹಕ್ಕು ವಾಗಿರುವದು. ಇದಕ್ಕೆ ಶಬ್ದವಿಲ್ಲ, ಸ್ವರ್ವವಿಲ್ಲ, ರೂಪವಿಲ್ಲ, ರಸವಿಲ್ಲ, ಗೌಢವಿಲ್ಲ, ಆದಿಯಲ್ಲ, ಅಂತವಿಲ್ಲ. ಎಲ್ಲಕ್ಕೂ ದೊಡ್ಡದಾಗಿ ಅಲ್ಲಾದರೆ, ಸರ್ವೇಯದೆಂದೇ ರೂಪದಲ್ಲಿರುವದು.”

೧೨-೧೨. ನ್ಯಾಕೇತಿನಿಗೆ ಯಮನು ಹೇಳಿರುವ ಈ ಉಪಾಧಿನವನ್ನು ಯೋಗ್ಯಿರಿಂದ ಕೇಳಿ ಯೋಗ್ಯಿರಿಗೆ ಉಪದೇಶವಾಡಿದವನಿಗೆ ಉತ್ತಮಗತಿಯಾಗುತ್ತದೆ. ಬ್ರಹ್ಮಸಭೆಯಲ್ಲಾಗಲ ರಾರಿದ್ದಕಾಳದಲ್ಲಿಯಾಗಲ ಬಾಬ್ರವ್ಯಾಣಿಗೆ ಇದನ್ನು ಶ್ರವಣವಾಡಿಸುವರಿಂದ ಆನಂತರಫಲವಂಟು.

### ಎರಡನೆಯ ಅಧಾರ್ಥಯ - ಒಂದನೆಯ ವಲ್ಲಿ

೧-೧. “ಇಂದಿಯಗಳಿಗೆ ಸ್ವಭಾವದಿಂದ ಹೊರನೆಡಿಟಿಯೇ ಇರುವದು. ಆದ್ದರಿಂದ ಇಂದಿಯಗಳಿಗೆ ವರಣಾವಧನ ವಿಷಯಾಸಕ್ತಿನಾಗುವನೇ ಹೊರತು ಒಳಗಿರುವ ಆತ್ಮಸನ್ನಿ ನೋಡುವದಿಲ್ಲ. ಇಂದಿಯಗಳಂದಾಗುವ ವಿಷಯಸುಖವು ಅಸ್ತಿತ್ವವೆಂಬುದನ್ನು ತಿಳಿದುಕೊಂಡವರು ಆ ಇಂದಿಯಗಳನ್ನು ಬಿಗಿಹಿಡಿದು ಒಳಗಿನ ಆತ್ಮಸನ್ನೀ ನೋಡುವರು.

೨-೧೦. “ಇಂದಿಯಗಳಿಂದ ವಿಷಯಗಳನ್ನು ತಿಳಿಯುವಾಗ ನಮಗೆ ಉಂಟಾಗುವಂತೆ ತೋರುವ ಅರಿವೆ ನಮ್ಮೆ ಆತ್ಮವೇ. ಕರ್ಮಫಲವನ್ನು ಅಸುಭವಿಸುವಂತಿರುವ ನಮ್ಮೆ ಆತ್ಮನೂ ಕರ್ಮಾಧಾರನಿಗೆ ಸುಂಪುಗಾಗಿರುವ ಸಮಸ್ತಜಗತ್ತಿನ ಸೃಷ್ಟಿಕರ್ತನಾದ ಆತ್ಮರಂಡ ಬೀರಿಯಲ್ಲ. ಯಾವ ಸಂಸಾರಕ್ಕೆ ಇಲ್ಲದ ಒಬ್ಬ ಆತ್ಮನೇ ಈ ಏರಿಯ ಬಗೆಯಲ್ಲಿಯೂ ತೆಗೆರಿಕೊಳ್ಳಬೇಕು ರೂಪ.

೧೧-೧೨. “ನಮ್ಮೆ ಆತ್ಮನು ಅಳಕಿಗೆ ಕಟ್ಟಿಬೆಂದುರುವಂತೆ ಅವಿದ್ಯೆಯ ದೃಷ್ಟಿಯಾದ ಕಾಣುತ್ತಿದ್ದರೂ ಸರಿಯಾಗಿ ನೋಡಿದರೆ ಇವನೇ ಆನಂತವಾದ ಬ್ರಹ್ಮವಾಗಿರುವವನು. ಇವನಲ್ಲಿ ಭೇದವನ್ನು ಕಂಡಾಡಿನಿಗೆ ಸಂಸಾರವು ಅಭೇದವನ್ನು ಕಂಡಾಡಿನಿಗೆ ಬ್ರಹ್ಮ ಸಾರ್ಯಾಜ್ಞಾಪ್ತಾ ದೊರೆಯುವವನು.

## ಎರಡನೆಯ ಅಧ್ಯಾಯ - ಎರಡನೆಯ ವಲ್ಲಿ

೮-೭. ಈ ನಮ್ಮ ಶರೀರದಲ್ಲಿರುವ ಆತ್ಮನೇ ಬ್ರಹ್ಮವಾದ್ದರಿಂದ ಇವನ ಸ್ವರೂಪವನ್ನು ಪಡೆದೆ ಸಂಸಾರದ ಕಟ್ಟು ಕಳಚಿಕೊಳ್ಳುವದು. ಮುಂದಕ್ಕೆಂದಿಗೂ ಸಂಸಾರದಲ್ಲಿ ಕಾಲಿದೆ ಇರುವನು. ಎಲ್ಲಾ ಶರೀರಗಳಲ್ಲಿರುವ ಈ ಒಬ್ಬ ಆತ್ಮನೇ ಇರುವನೆಡು ತಿಳಿಯಬೇಕು.

೮-೮. ಇಂದಿಯಿಗಳ ಕಾರ್ಯವು ಪ್ರಾಣವೃತ್ತಿಗಳೂ ಈ ಆತ್ಮನಾಗಿಯೇ ನಡೆಯುವ ತ್ರಿರುವನು, ಈ ಆತ್ಮನೇ ಕಾರ್ಯಕಾರಣಗಳಿಲ್ಲ ಬಲವನ್ನು ಕೊಟ್ಟುವನು ಇವನಿಂದಲೇ ಪ್ರೇರಿತವಾಗಿ ಆವು ಒಂದರೆಡನೆಡು ಸೇರಿ ಕೆಲಸವಾಡುತ್ತಿರುವನು.<sup>१</sup> ಹೀಗೆ ನಾನಾವಿಧಿಂದ ಸಿದ್ಧವಾಗಿ ರುವ ಆತ್ಮನನ್ನು ಬ್ರಹ್ಮವೆಂದು ಅಱಿಯಬೇಕು. ಇಲ್ಲದಿಷ್ಟರೆ ಅಂಥವಿಗೆ ಸಾಫ್ತವರಜಾಗವಾಗಿ ಪ್ರಾಪ್ತಿ ಶರೀರವನ್ನು ಪಡೆಯುತ್ತಿರುವದೇ ಗತಿ.

೮-೯. ..ಇಂದಿಯಾದಿಗಳು ತಮ್ಮ ಕಾರ್ಯವನ್ನು ಮಾಡದೆ ಇರುವ ಕಾನಿಸನಲ್ಲಿಯೇ ಈ ಆತ್ಮನು ತತ್ವ ಒಟ್ಟಿಲುಂದ ವಸ್ತುಗಳನ್ನು ನಿರ್ವಹಿಕೊಂಡು ಇರುವನು. ಇವನೇ ಬ್ರಹ್ಮಾ. ಸಮಸ್ತ ಶೋಕಗಳೂ ಇವನನೇ ಆಕ್ರಯಿಸಿಕೊಂಡಿರುವನು. ಇವನನ್ನು ನಿಂದಿ ಯಾವಾದೂ ಇರಲಾರದು. ಬೆಂಕಿಯು ತಾನು ಸುಧುವ ಕಟ್ಟಿಗೆಯೇ ಮುಂತಾದವುಗಳನ್ನು ಹೊಕ್ಕು ಆಯಾ ಆಕಾರಗಳನ್ನು ಹೊಂದುವಂತೆಯೂ ವಾಯುವು ಕೊಳಗೆಯೇ ಮುಂತಾದವುಗಳಲ್ಲಿ ಹೊಕ್ಕು ಬೀರೆ ಬೀರೆ ರುವವನ್ನು ಹೊಂದುವಂತೆಯೂ ಕಂಡರೂ ಆವು ತಮ್ಮ ರುಪದಿಂದ ತುಢವಾಗಿ ಬೀರೆ ಇದ್ದು ಕೊಂಡೇ ಇರುವಂತೆ ಆತ್ಮನು ಎಲ್ಲಾ ಶರೀರಗಳಲ್ಲಿಯೂ ಬೀರೆ ಬೀರೆಯಾಗಿ ಭೋಕ್ತ್ವವಾಗಿ ಕಾಣುತ್ತಿದ್ದರೂ ನಿಜವಾಗಿ ತಾನು ಆ ಶರೀರಗಳಿಂತ ಬೀರೆಯಾಗಿಯೇ ತನ್ನ ಶಂಖವಾದ ರುಪದಲ್ಲಿ ಇರುತ್ತಿರುವನು ಸಮಯ ನು ಎಲ್ಲಾ ಪದಾರ್ಥಗಳನ್ನು ಬೆಳಗುತ್ತಿದ್ದರೂ ಆಯಾ ವಸ್ತುಗಳನ್ನು ನೋಡಿದ ಪ್ರಣಾಲ್ಯದಲ್ಲಿ ಗಳಿಗೆ ಹೊರಬ್ಬಾಗಿರುವ ತಯೇ ಈ ಆತ್ಮನು ನಿಲ್ಲಿರ ಅಂತರಾತ್ಮನಾಗಿರುತ್ತಿದ್ದರೂ ಆವಿಧೀಯಂದ ಜೀವರು ಕಲ್ಪಿಸಿಕೊಳ್ಳುತ್ತಿರುವ ಸಂಸಾರಮೇವಗಳಿಗೆ ಹೊರಬ್ಬಾಗಿಯೇ ಇರುವನು.

೮-೧೦. ..ಮೀರೆ ಎಲ್ಲಾ ಶರೀರಗಳಲ್ಲಿಯೂ ಒಬ್ಬನೇ ಆತ್ಮನು ಕಾರ್ಯಕಾರಣಗಳಿಲ್ಲ ಶೇತನವಾಗಿ ಆವುಗಳನ್ನು ಆಯಾ ಕರ್ಮಗಳಿಗೆ ಪ್ರೇರಿಸುತ್ತಾ ಥಲದಾತ್ಮವಾಗಿರುತ್ತಿದ್ದರೂ ತಾನು ಯಾವ ವಿಕಾರಫೂ ಇಲ್ಲದೆ ತನ್ನ ನಿತ್ಯಶಂಖಸ್ವರೂಪದಲ್ಲಿಯೇ ಇರುವನೆಡು ಯಾರು ಗುರುತಿನ ಲಬಧೇಶವನ್ನು ಹೊಂದಿ ಅರಿತುಕೊಳ್ಳುವರೇ ಆವರಿಗಿ ಮಾತ್ರ ಕಾಶ್ಚತ್ಸಮಿವಾದ ಮೋಕ್ಷವು ದಕ್ಷಿಣವು.

೮-೧೧. ..ಈ ಆತ್ಮವಸ್ತು ನಮ್ಮಂಥ ಅಳ್ಳಿರಿಗೆ ತೆಲಿಂತ ಎಂದು ಸುದೀರ್ಘವದಲು ಕಾರಣವಿಲ್ಲ ಅದು ಸ್ವಪ್ರಕಾಶವಾದ ನಮ್ಮ ಸ್ವರೂಪವೇ ಆಗಿದೆ.

## ಎರಡನೆಯ ಅಧ್ಯಾಯ - ಮೂರನೆಯ ವಲ್ಲಿ

೮-೧೨. ..ಅನಾದಿಯಾಗಿ ಅನಂತವಾಗಿರುವಂತೆ ತೇರುತ್ತಿರುವ ಈ ಸಂಸಾರವೆಂಬ ವ್ಯಕ್ತಕ್ಕೆ ಬೀರಿಸಂತೆ ಆದಾರವಾಗಿರುವರೇ ಬ್ರಹ್ಮಾ. ಅದರ ಕಟ್ಟಲೆಯಿಂದಲೇ ಎಂಬಂತೆ ಸುಧಿಯ, ಚಂದ್ರ, ಅಗ್ನಿ, ವಾಯು.. ಮುಂತಾದವುಗಳು ವ್ಯವಸ್ಥೆಯಿಂದ ಕೆಲಸವಾಡುತ್ತಿರುವನು.

೯. ..ಸರಿಯಾಗಿ ವಿಚಾರಮಾಡಿದರೆ ನಮ್ಮ ಅಂತರಾತ್ಮಗಳಲ್ಲಿಯೇ ಆತ್ಮನ ನಿಜವು ಸುಟ್ಟಿ

ನಾಗಿ ತೋರುವದು; ಲೀಕಾಂತರದಲ್ಲಿ ಇಪ್ಪು ಸ್ವಷ್ಟಿವಾಗಿ ತೋರುವದಿಲ್ಲ, ಬ್ರಹ್ಮಲೀಕರದಲ್ಲಿ ಜಿನ್ನಾಗಿ ಕಾಣುವದೆಂದು ಶಾಸ್ತ್ರಗಳಲ್ಲಿ ಹೇಳಿದೆ ನಿಜ, ಅದರೆ ಆ ಲೀಕರನ್ನು ಉತ್ತರವಾದ ಕರ್ಮಾಂವಾಸನೆಗಳಿಂದ ಪಡೆಯುತ್ತೇಕಾಗಿರುವದಂದು ಅದು ಸಕ್ಷಿಪ್ತವದು ತುಂಬ ಕಷ್ಟವೇ. ಆದ್ದರಿಂದ ಈ ಲೀಕರದಲ್ಲಿಯೇ ಆತ್ಮತತ್ವವನ್ನು ತಿಳಿದುಕೊಳ್ಳಬೇಕು.

೯೭೮. “ಇಂದ್ರಿಯಾದಿಗಳಲ್ಲಿ ಜ್ಞಾನವುಂಟಾಗಲ ಹೇಗೆಗೆ, ಆತ್ಮನು ತನ್ನ ಸ್ತರಹವದಿಂದಲೇ ಇರುವಿನೆಂತಲೂ ಇಂದ್ರಿಯ, ಮನಸ್ಸು, ಬುದ್ಧಿ, ಅಂಗಕಾರ ಮುಂತಾದವರ್ಗನ್ನೆಲ್ಲ ಮಾರಿಯಾವ ಸಂಸಾರಧರ್ಮವೂ ಇಲ್ಲದವನಾಗಿರುವವರೆಂತಲೂ ಅರಿತುಕೊಂಡಾಗನು ಮೇಚ್ಚಿವನ್ನು ಹೊಂದುವನು. ಈ ಆತ್ಮನನ್ನು ಇಂದ್ರಿಯದಿಂದ ನೀಡಿದುವಡಕ್ಕೆ ಆಗುವದಲ್ಲ. ಮನಸ್ಸನನ್ನಿಯೇ ವಿಜಾರವಾದಿ ಅರಿತುಕೊಳ್ಳಬೇಕು. ಇಂದ್ರಿಯಾದಿಗಳ ವಾಸಾರಾಯಲ್ಲಂತೆ ಆವೃಗಳನ್ನು ನಿಲ್ಲಿಸಿಕೊಳ್ಳಲ್ಪದ ಅವಶ್ಯಕಿಗೆ ಯಿಂದಿಗೆ ಹೇಳು, ಆ ಅವಶ್ಯಕಿಯಲ್ಲಿ ಆತ್ಮನು ತನ್ನ ಸ್ತರಹವದಲ್ಲಿಯೇ ಇರುವನು ಆದ್ದರಿಂದ ಅಂಥ ಯೋಗವನ್ನು ಅಭಿಖಾನಮಾಡುವದು ಆತ್ಮಜ್ಞಾನಕ್ಕೆ ಸಾಧಕವಾಗಿರುವದು.

೯೭೯. “ಆತ್ಮನು ಇಂದ್ರಿಯಗಳಾಗಲ ಮನಸ್ಸಾಗಾಗಲ ಗೋಚರವಾಗುವನಲ್ಲ ವಾದರೂ ಸಮಸ್ತಜಗತ್ತಿಗೆ ಆಧಾರನಾಗಿರುವದರಿಂದ ಅವನು ಇದಾನೆಂಬುದೇ ಸರಿಯಾದ ತಿಳಿದಾಗಿ; ಅವನು ಇರುವದಂದರೆ ಈ ಜಗತ್ತಲ್ಲ, ‘ಇದೆ’ ಎಂಬ ಅರಿವಿಗೆ ಗೋಚರವಾಗುತ್ತದೆ ಆದರೆ, ‘ಇದೆ’ ಎಂಬುದಕ್ಕಿಂತ ಒಂದು ಉಪಾಧಿಯಿಂದ ತಿಳಿದ ಸ್ತರಹವದಲ್ಲವೇ; ಆದ್ದರಿಂದ ಯಾವ ಉಪಾಧಿಯಾದ ಇಲ್ಲದಿರುವ ಆತ್ಮನನ್ನು ಇರುವವೆಂದಾಗಲ ಇಲ್ಲವೆಂದಾಗಲ ಹೇಳುವಡಕ್ಕಿಲ್ಲ ಇರುವಿಕೆಯೇ ಮುಂತಾದ ಯಾವ ವಿಶೇಷವೂ ಆತ್ಮನಲ್ಲಿಲ್ಲವೆಂಬುದೇ ಸರಿಯಾದ ತಿಳಿದ. ನಮ್ಮ ಬುದ್ಧಿಯಲ್ಲಿ ಗಂಟ್ರಿಹಾಕಾರಕ್ಕೆಹಿಂದಿರುವ ತಪ್ಪಿತಾವಾಗಳೆಲ್ಲ ಹೇಳಿದರೆ, ಆ ತಪ್ಪಿತಾವಿನಿಂದಾಗಿರುವ ನಮ್ಮ ಕಾಮಗಳೆಲ್ಲ ಕೂಲಗುವಾತ್ಮ, ಕಾಮಗಳೆಲ್ಲ ಹೇಳಿದರೆ ಕಾಮದಿಂದಾಗಿರುವ ಜನನಮರ್ಮ ಸಂಸಾರವೂ ಹೇಗೆಗೆ ನಾಶಪೂರ್ವ ದ ಬ್ರಹ್ಮಸ್ತರಾಪವೇ ಪ್ರಾಪ್ತಿಯಾಗುವದು ಈ ಲೀಕರದಲ್ಲಿಯೇ ಈ ಸ್ತರಹವನ್ನು ಕಂಡುಕೊಳ್ಳಬಹುದು. ಆದರೆ ಬ್ರಹ್ಮಲೀಕರನ್ನಾದಿದವರು ಉಪಾಸನೆಯು ಬುದ್ಧಿಯಿಂದ ಸುಷಮನ್ನಾಸಾಧಿತು ಮಾರ್ಗವಾಗಿ ಬ್ರಹ್ಮಲೀಕಕ್ಕೆ ಹೇಗೆಗೆ ಬಹುಕಾಲವಿರುವ ಅವುತ್ತ ಕ್ಷಮನ್ನು ಪಡೆಯುವರು; ಅಲ್ಲಿಯೂ ಜ್ಞಾನವನ್ನು ಹೊಂದಿದರೆ ಮಾತ್ರ ಮುಖ್ಯವಾದ ಮುಕ್ತಿಯನ್ನು ಹೊಂದುವದಕ್ಕಾಗಿ ಗುತ್ತದೆ. ಆದ್ದರಿಂದ ಇಲ್ಲಿಯೇ ಜ್ಞಾನದಿಂದ ವಾಸ್ತುರಾಗಲು ಯಾತ್ರಿಸಬೇಕು

೯೮೦. ಒಟ್ಟು ಸಾರಾಂಶವೇನೆಂದರೆ, ಜನರ ವ್ಯಾದಯವಲ್ಲಿರುವ ಆತ್ಮನ ಸ್ತರಹವನ್ನು ಈಗ ಸಂಸಾರಿಯಾದ ಸಣ್ಣ ಆತ್ಮನೆಂದು ತೋರುತ್ತಿದ್ದರೂ ಚಿನ್ನಾಗಿ ಅನಾತ್ಮಗಳಿಂದ ಬಿಡಿಸಿ ತಿಳಿದು ಕೊಂಡರೆ ಅದೇ ಆತ್ಮನೇ ಸಜವಾಗಿ ನಿತ್ಯಕುಢಿವಾಗಿ ಯಾವ ಸಂಸಾರಧರ್ಮವೂ ಇಲ್ಲದ ಬ್ರಹ್ಮವೆಂದು ಗೊತ್ತಾಗುತ್ತದೆ ಮ್ಯಾತ್ಮಕವೇ ಉಪದೇಶಿಸಿರುವ ಈ ಬ್ರಹ್ಮವಿದ್ಯೆಯನ್ನೂ ಯೋಗಮಾರ್ಗವನ್ನೂ ಅರಿತು ನಾಶಕೇತನು ಬ್ರಹ್ಮವನ್ನು ಪಡೆದು ಪರಿಶುದ್ಧವಾದ ಸಂಸಾರವಜ್ಞತವಾದ ಬ್ರಹ್ಮವಾದನು ಇದರಂತೆ ಯಾರು ಯಾರು ಈ ವಿದ್ಯೆಯನ್ನು ತೋರುತ್ತಿರುವೇಂದೇ ಆರೆಲ್ಲ ಅಂಥ ಬ್ರಹ್ಮಸ್ತರಾಪವನ್ನೇ ಪಡೆಯುವರು.

## ಕಾರಕೋವನಿಷತ್ತು

(ಸಂಸ್ಕೃತಮಹಾ)

\* ೪೦। ಸಹನಾವವತ್ತು । ಸಹ ನ್ಯಾ ಭಂಸಕ್ತು । ಸಹ ಏಯ್ ರ ಕರವಾವ  
ಹೈ । ತೇಜಸ್ಸಿನಾವಧಿತಮಸ್ತ ವಾ ವಿದ್ವಿವಾವಹೈ ॥ ೪೦ ಶಾಸ್ತ್ರಃ ಶಾಸ್ತ್ರಃ  
ಶಾಸ್ತ್ರಃ ॥

ಅಥ ಪ್ರಥಮಾಧ್ಯಯೇ ಪ್ರಥಮಾ ವಲ್ಲೀ

ಓಂ ೯ಶಸ್ತ್ರವೈ ವಾಜಶ್ರವಸಃ ಸರ್ವವೇದಸಂ ದದಾ । ತಸ್ಸಿ ಹ ಸಚಿಕೇತಾ  
ನಾಮ ಪ್ರತ್ಯ ಆಸ ॥ ೧ ॥

ತಗಂ ಹ ಕುಮಾರಗಂ ಸಸ್ತಂ ದಕ್ಷಿಣಾಸು ಸೀಯಮಾನಾಸು ಶ್ರದ್ಧಾ  
ವವೇಶ ಸೋಽಕಮಸ್ಯತ ॥ ೨ ॥

ಪ್ರೀತಿತೀದಕಾ ಒಗ್ಧ ತ್ಯಾಂ ದುಗ್ಧಾದ್ಯಾಹಾ ಸಿರಿಸ್ತಿರಯಾಃ ।

ಅನನ್ಯಾ ನಾಮ ತೇ ಲೈಲೋಕಾಸ್ತಿನಾ ಸ ಗಜ್ಞತಿ ತಾ ದದತ್ ॥ ೩ ॥

ಸ ಹೋವಾಜ ವಿತರು ತತ ಕಸ್ತ್ವಿ ಚಾಂ ದಾಸ್ಯಸೀತಿ ।

ದ್ವಿತೀಯಂ ತೃತೀಯಂ ತಗಂ ಯಹೇವಾಜ ಮೃತ್ಯುವೇ ತಾಪ್ಯ ದದಾವಾತ ॥ ೪ ॥

ಬಹೂನಾಮೇನಿ ಪ್ರಥಮೋ ಬಹೂನಾಮೇನಿ ಮಧ್ಯಮಃ ।

ಕಿಗಂ ಸ್ವರ್ದ್ಯಮಸ್ಯ ಕರ್ತವ್ಯಂ ಯಸ್ತಯಾಧ್ಯ ಕರಿಷ್ಯತಿ ॥ ೫ ॥

ಅಸುಪಶ್ಯ ಯಥಾ ಪ್ರಾವೇ ಪ್ರತಿಪಶ್ಯ ತಥಾ ಪರೇ

ಸಸ್ಯವಿವ ಮತಗ್ಯಾ ಪಜ್ಯತೇ ಸಸ್ಯಪುವಾಜಾಯತೇ ಪ್ರಸಃ ॥ ೬ ॥

ವೈಕಾಪ್ಯನರಃ ಪ್ರವಿಶತ್ಯತಿಧಿಬಾರ್ಥಕ್ಷಣೋ ಗೃಹಾನಾ ।

ತಸ್ಯೇತಾಗಂ ಶಾಸ್ತ್ರಂ ಕುರಣಿತ್ತ ಹರ ವೈಪಸ್ಯತೇತೋದಕಮಾ ॥ ೭ ॥

ಆಶಾಪತ್ತಿತೇ ಸಂಗತಗಂ ಸಾಸ್ತ್ರತಾಂ ಶೀಷಾಪೂರ್ತಿಕೇ ಪ್ರತ್ಯಪಶ್ಯಾ  
ಗಾಂಶ್ಚ ಸವಾನಾ । ಪತಪ್ಯಾಯಿತ್ತೇ ಪುರುಷಸಾಂಪ್ರಯಂ ಧಸೋ ಯಸಾಂ  
ಸಶ್ವಸ್ಯಸತಿ ಬಾಪ್ಯಾಣೋ ಗೃಹೇ ॥ ೮ ॥

ತನೆಷ್ಠೀ ರಾತ್ರಿಯಂದವಾತ್ಸೀಗ್ರಹೇ ಮೇಂಸಶ್ವಸಾಪ್ಯರಹಿಸ್ತು ಸ್ವತಿಥಿ  
ಸರ್ವಮಸ್ಯಃ । ನಮಸ್ತೇಽಸಿತ ಬ್ರಹ್ಮಾನಾ ಸ್ವಸ್ತಿ ಮೇಂಸಾತ್ತ ತಾಷಾತ್ತರತಿ ತ್ರೀಸ್ತ  
ರಾಸ್ತೋಽಽಷ್ಠು ॥ ೯ ॥

ಶಾಸ್ತ್ರಸಬ್ಧಾಃ ಸುಮನಾ ಯಥಾ ಸಾಂದ್ರೀತಮಸ್ಯಗೌರತಮೇ ಮಾಧ  
ಮಳ್ಳತ್ತೋ । ತ್ವಾತ್ಪರಸ್ವಾಃ ವಾಖಿವದೇಶ್ವರತ್ತಿಕ ಪತತ್ಯಯಾಣಾಂ ಪ್ರಥಮಂ  
ವರಂ ವೃಷ್ಣಿ ॥ ೧೦ ॥

\* ಕೆಲವು ಪ್ರಸ್ತರಗಳಲ್ಲಿ ‘ಸಹ ನಾಧಿತಾಸ್ತ್ರಃ’ ಎಂದಿನ್ನೇ ಇದೆ.

ಯಥಾ ಪುರಸ್ತಾದಧ್ವನಿತಾ ಪ್ರತಿಇತ ದೀದಾಲಕಿರಾದುಂಪರ್ವತ್ಯಾಸ್ಯಷ್ಟಃ ।  
ಸುಭಿಗಾಂ ರಾತ್ರಿಃ ಶಯಿತಾ ವೀತಮಸ್ಯಾಸ್ತಾಪ್ರಂ ದದ್ಯಾಶಿವಾಸ್ತ್ರೈತ್ಯಾಪ್ಯುಷಿತಾ  
ಕೃರಮುಕ್ತಮ್ ॥ ೮೮ ॥

ಸ್ವರ್ಗೇ ಲೋಕೇ ನ ಭಯಂ ಕಿಂಚನಾಸ್ತಿ ನ ತತ್ತ್ವಂ ಸ ಜರಯಾಬಧಿಇತಿ ।  
ಉಭೀ ತೀತಾರ್ವ ಶನಾಯಾಹಿಷಾಸೇ ಶೋಕಾತಿಗೋ ವೇಳೇದಕೇ ಸ್ವರ್ಗ  
ಲೋಕೇ ॥ ೮೯ ॥

ಸ ತ್ವಮಗ್ನಿಗಾಂ ಸ್ವರ್ಗ್ಯಮಧ್ಯೇಷಿ ಮಾತ್ರೇ ಪ್ರಬಿಂಬಿತಿ ತಗಾಂ ಶ್ರದ್ಧಾ  
ಧಾನಾಯ ಮಹ್ಯಮ್ । ಸ್ವರ್ಗೇ ಲೋಕಾ ಅನ್ಯತ್ವಂ ಭಜಸ್ತ ಏತದ್ವಿತೀಯೇನ  
ಮಣಿ ವರೇಣ ॥

ಪ್ರತೀ ಬ್ರಹ್ಮಾದಿ ತದು ಮೇಂ ಸಿಂಹೋಧ ಸ್ವರ್ಗ್ಯಮಗ್ನಿಂ ಸಚಿಕೇತಿ ಪ್ರಜಾ  
ಸನ್ । ಅಸಸ್ತಿ ಲೋಕಾಪಿತುಮಧ್ಯೋ ಪ್ರತಿಪಾಂ ವಿಧಿ ತ್ವಮೇತಂ ನಿಹಿತಂ ಗುಕಾ  
ಯಾಮ್ ॥

ಲೋಕಾದಿಮಗ್ನಿಂ ತಮುವಾಡ ತಸ್ಯೈ ಯಾ ಇಷ್ಟಕಾ ಯಾವತೀವಾರ  
ಯಥಾ ವಾ । ಸ ಚಾಪಿ ತಕ್ಷತ್ವದದ್ವಧ್ಯಾಕ್ರಮಾಸ್ಯ ಮಾತ್ರೇ ಪುಸರೇ  
ವಾಹ ತಮಣಃ ॥

ತಮಬ್ರಹ್ಮಿತ್ಯಾಯವಾಸೋ ಮಹಾತತ್ತ್ವ ವರಂ ತವೇಹಾದ್ಯ ದದಾಮಿ  
ಭಾಯಿ । ತವೇವ ನಾವಾಂ ಭವಿತಾಯಮಗ್ನಃ ಸೃಬಾಂ ಜೀವಾಮನೇಕ  
ರಾವಾಂ ಗೃಹಾಂ ॥ ೯೦ ॥

ತ್ರಿಭಾಜಿಕೇತತ್ತ್ವಾಭರೇತ್ತು ಸನ್ನಿಂ ತ್ರಿಕರ್ಮಕೃತ್ತರತಿ ಬಸ್ಯಮಾತ್ರಾತ್ಮಾ । ಬ್ರಹ್ಮ  
ಜಜ್ಞಂ ದೇವವಿಷಾದ್ಯಂ ವಿಧಿತಾಪ್ಯಾನಿಜಾಯೇವಾಗಾಂ ಕಾನಿತಮಹ್ಯಸ್ತಮೇತಿ ॥ ೯೧ ॥

ತ್ರಿಭಾಜಿಕೇತಸ್ತಯಮೇತದ್ವಿದಿತಾಪ್ಯಾಯ ವರಂ ವಿದಾಪ್ಯಂಷ್ಟಿಸುತ್ತೇ ನಾಜಿ  
ಕೇತಮ್ । ಸ ಮಾತ್ರಾಪಾರಾನಾ ಪುರತಃ ಪ್ರಸ್ತಾವಿದ್ವ ಶೋಕಾತಿಗೋ ವೇಳೇದತೇ  
ಸ್ವರ್ಗೇ ಲೋಕೇ ॥

ಎಷ ತೇಣಗ್ನಿಸಚಿಕೇತಃ ಸ್ವಗೋದ್ವೇ ಯವರ್ವಣೇಥಾ ದ್ವಿತೀಯೇನ  
ವರೇಣ । ಏತಮಗ್ನಿಂ ತವೇವ ಪ್ರವಕ್ಷಣಿತ ಜನಾಸಂಪೂತೀಯಂ ವರಂ ಸಚಿ  
ಕೇತೋ ವೃಣೇಷ್ಟು ॥ ೯೨ ॥

ಯೇಽಯಂ ಪ್ರೇತೇ ವಿಚಿಕಿತ್ಸಾ ಮಸುಷ್ಯೇಽಸ್ತೇತ್ಯೇಕೇ ನಾಯಮಸ್ತಿತಿ  
ಜೈಕೇ । ಏತದ್ವಿದಾಪ್ಯಾಮಸುತ್ಪಾಯಾಹಂ ವರಾಣಾಮೇಷ ವರಸ್ತುತೀಯಃ ॥

ನೇವೈರತಾಪಿ ವಿಚಿಕಿತ್ಸಿತಂ ಪುರಾ ನ ಹಿ ಸಂಪಜ್ಞೀಯಮಣಿರೇಷ  
ಧಮರ್ವಃ । ಅಸ್ಯಂ ವರಂ ಸಚಿಕೇತೋ ವೃಣೇಷ್ಟು ಪಾಪೇವರೇತ್ತೀರತಿ ಮಾ  
ಸೃಜ್ಞನಮ್ ॥ ೯೩ ॥

దేవైరతాపి విజికిక్షితం కిల క్షుం చె మృతేశ్వరీ యన్న సుజ్ఞీయ  
వాత్సా । వక్తు భాస్య క్రూద్యగనేశ్వరీ స లభేశ్వరీ నానేశ్వరీ వరస్తుల్య  
వక్తస్య శశీత్ ॥ ७५ ॥

తితాయుషః పుక్రసౌతానః వృణీష్ట్య బయిస్పుత్రస్థితిరఘ్యము  
శ్రావనః । భూమేమహాకదాయతసం వృణీష్ట్య స్పుయం చె చేప తరదీఎ  
యావదిష్టసి ॥ ७६ ॥

వితక్తుల్యం యది మస్యసే వరం వృణీష్ట్య ఏత్తుం ఊరజీవికాం  
జిమహాభూవర్మా సజికేతస్త్వమేధి కావానాం త్ర్యా కామభాం  
కరోఽమ్ ॥ ७७ ॥

యే యే కావాః దులభా మత్స్యలోకే సవానామాగాం  
త్థస్తత్కా పాపాయస్య । ఇవారామాః సరధాః సత్కాయాం న హిద్యతా  
మఘసీయా నసుష్ట్యుః । ఆభిమంక్షేత్రాభిః పరిచారయస్య సజికేతిశే  
మాణం మానువారుష్టేః ॥ ७८ ॥

తిక్ష్మిభావా మత్స్యస్య యదస్తాక్ష్యేత్క్షేమేన్నిర్యాశాం జరయిన్ని  
తేభః । అపి సవం జీవికమల్యమేన తప్యేవ వాహాస్యవ స్యత్క్రగీతే ॥

న విక్తేన తపానేయో మనుషేశ్వరీ లహానమహే విత్తమ  
పాపక్షుత్త జీతామ్రా । జీవిషాచేలే వావచింతిష్టసి క్షుం వరశ్చ మే  
వరణీయః స పవ ॥ ७९ ॥

అజీయితామన్యతానానుపేత్క్షు జీయస్తుత్క్షుః క్షుదస్థః  
ప్రజాసనా । అభిధ్వాయస్ప్రారకిస్ప్రానోదానతిదిఫేమే జీవికే శోఽ  
రహోత ॥ ८० ॥

యస్మిన్నిదం విజికిక్షన్ని మృతేశ్వరీ యత్పూంపరాయే మహతి బుట్టి  
న స్తుత్ ॥ యోకమం పరో గూఢమనుప్రవిషేష్టో నాస్యం తశ్శాస్తుజి  
కేతా వృణీతే ॥ ८१ ॥

ఈ కారణిపిషాడి ప్రథమాధ్యాయే ప్రథమా వల్లి ॥

### అధ్యాత్మియా వల్లి ॥

అస్మిజ్ఞేప్రయోనస్తదుత్యై ప్రేయస్తో ఉభే నానాభేమే పురు  
షగాం సనీతః । తయోరే శ్రీయ ఆదాసస్య సాధు భవతి హియతేఽ  
ధాంధ్య ఈ ప్రేయో వృణీతే ॥ ८२ ॥

ಶ್ರೀಯತ್ಸ ಪ್ರೇಯತ್ಸ ಮನುಷ್ಯನೇತರಾತ್ ಸಂಪರೀತ್ ವಿವಿಷಿತ್ ಧೀರಃ ।  
ಶ್ರೀಯೋ ಹಿ ಧೀದೀರಭಪ್ರೇಯಸೋ ವೈಣೀತೇ ಪ್ರೇಯೋ ಮನೈಣೀ ಯೋಗ  
ಕ್ಷೇವಾದಪ್ತಾಣೀತೇ ॥ ೨ ॥

ಸ ತ್ವಂ ಪ್ರಿಯಾಸ್ತಿರ್ಯಾರಾವಾಗಾಂತ್ಸ ಕಾವಾಸಭಿಧಾಷ್ಯಾಯನ್ ಚಿಕೀತ್ಸೋ  
ಕೃಸಾರ್ಕೀಃ । ಸ್ವಿತಾಗಾಂ ಸ್ವಜಾತ್ಸಂ ವತ್ತಮಾಲಿವಾವಾಪೋತ್ ಯಸಾಂ  
ಮಂಚ್ಯಾಂ ಬಹವೋ ಮನುಷ್ಯಾಃ ॥ ೩ ॥

ದಿಲರಘೇತೇ ಘರಭಿತೇ ಘಷಣಚೇ ಅವಿಧಾಃ ಯಾಜಂ ವಿಷೇತಿ ಜ್ವಾತ್ ॥  
ವಿದಾಧಿಧಿಷ್ಟಿಸಂ ಸಚಿಕೀತಸಂ ನ.ಸೇ. ನ ತಾಪ್ ಕಾವಾ ಬಹವೋ ಟಿಲೋಲಂಪಷ್ಟೋ ॥

ಅವಿದಾಧಾಯಾಮಂಸ್ತಾರೇ ವರ್ತಮಾನಾಃ ಸ್ವಯಂ ಧೀರಾಃ ಪಣ್ಡಿತಮಂಸ್  
ಮಾನಾಃ । ದಂಸ್ತರಮ್ಮಾವಾಳಾಃ ಪರಿಯಸಿತ್ ಮಂಥಾ ಅಸ್ಸೇನ್ಯೇವ ಸೀರುಮಾ  
ನಾ ಯಧಾನಾಧಾಃ ॥ ೪ ॥

ನ ಸಾಂಪರಾಯಃ ಪ್ರತಿಭಾತಿ ಬಂಧಂ ಪರವಾಷ್ಟಾಂ ವಿಶ್ವಾನೋತೇಸ  
ಮಂಥಮಃ । ಉಯಂ ಲೋಕೇ ನಾಸ್ತಿ ಕರ ಇತಿ ಮಾನೀ ಶುಸ್ವನಾಶವಾ  
ಮಧ್ಯತೇ ಮೇ ॥ ೫ ॥

ಶರವಾಯಾಃ ಬಹಾಧಿಯೋ ನ ಅಭ್ಯಃ ಶ್ರೀಷ್ಟಿಸೋತ್ಸಂ ಬಹವೋ ಯಂ  
ನ ವಿಷ್ಯಾಃ । ಆಕ್ಷಯೋ ವಕ್ತಾ ಕುತಲೋತ್ಸಂ ಅಭಾಧಾಯೋ ಚಾತ್ರಾ ಕುತ  
ಳಾಸುತ್ತಿಷ್ಟಾಃ ॥ ೬ ॥

ನ ನರೀಂತಾವರೀಂ ಪ್ರೋಕ್ತಂ ಪಷ ಸುವಜ್ಞೀಯೋ ಬಹಾಧಾ ಜಿಷ್ಟಾ  
ಮಾನಃ । ಅನಸ್ಸಪೂರ್ಕೇತೇ ಗತಿರತ್ ನಾಸ್ತಾಣೀಯಾಸ್ತಾತಕ್ಯಾವಾಳಾಪರವಾ  
ಳಾತ್ ॥ ೭ ॥

ಸ್ವೇಷಾ ತಕ್ಷೇಣಾ ಮತಿರಾಪನೇಯಾ ಪ್ರೋಕ್ತಾಸ್ತಾಣೀಸ್ಯೇವ ಸಂಜಾಳಾನಾಯ  
ಪ್ರೇಷ್ಟಾಃ । ಯಾಂ ತ್ವಾವಾಪಃ ಸಕ್ತಾಧೃತಿಭಾತಾಸಿ ತಾಪಾಧೃಷಃ ಸೋ ಭಾಯಾಸ್ತಾ  
ಚಿಕೀತಃ ಪ್ರಾಪ್ತಾಃ ॥ ೮ ॥

ಜಾನಾಮೃತಗಾಂ ತೇವಧಿರಿತ್ವಾಣಿತ್ಪಂ ಸ ಕೃಧೃಪ್ಯಾಃ ಪಾರಪ್ಯತೇ ಹಿ  
ಧುನಂ ತತ್ । ತತೋ ಮಯಾ ನಾಚಿಕೀತಿಭಿತ್ತಿತ್ತೋಗ್ರಿಂದಿಸಿತ್ಯೈಪ್ರದರ್ಪಣ್ಯಾಃ ವಾರ  
ಸ್ತುವಾಂಸಸ್ತಿ ನಿತ್ಯಮಃ ॥ ೯ ॥

ಕಾಮಸಾಂಪ್ರಾಂ ಇಗತಃ ಪ್ರತಿಷ್ಠಾಂ ಕೃತೋರಾಸಸ್ತಾವಧಯಾಸ್ಯ ಪಾರ  
ಮಃ । ಸೆತ್ತಾಮಮಹದರರಗಾಯಂ ಪರತಿಷ್ಠಾಂ ದೃಷ್ಟಾಪ ಧೃತಾಃ ಧೀರೋ  
ಸಚಿಕೀತ್ಯೋತ್ಸಾರ್ಕೀಃ ॥ ೧೦ ॥

ತಂ ದುರ್ದರ್ಶಾಂ ಗೊಳಿಂ ಮನುಪರಷ್ಟಾಂ ಗುಹಾಪಿತಂ ಗಂಪ್ಯಾಂಷ್ಟಾಂ ಪುರಾ  
ಂ ಮಃ । ಅಭಾಧಾತ್ಯೋಗಾಧಿಗಮೇನ ದೇವಂ ಮತ್ತಾ ಧೀರೋ ಕರ್ಣಾತೋ  
ಖಹಾತಿ ॥ ೧೧ ॥

ఏతచ్ఛురత్వా సంపరిగ్యాయ్ మంక్యో ప్రవ్యాయ్ థవేర్వ్యమణమేఽతే  
మాప్యాస వేందోదతే వోదనియగాం షి లబ్ధాప్త వివ్యతగాం సద్గు నజి  
శేతసం మస్యే ॥

అస్ప్రత ధమాదన్యతార్థమాదన్యతార్థాశ్చుల్తాకృతాతాత్తాత్తా ॥

అస్ప్రత భేతాశ్చు భేవాశ్చు యత్కృత్కృత్యుస్తి తద్వద్ద ॥

సవే వేదా యత్కృదమామనస్తి తపాగాంసి సవాణి జీ యద్వు  
దన్యి । యదిచ్ఛస్తి నొఽి బ్రహ్మజయం జరస్తి శత్తో పదగాం సంగ్రహేణ  
చువీవేణ్యోమ్యత్యేకత్తా ॥

ఏతద్యోవాక్షరం బ్రహ్మ ఏతద్యోవాక్షరం పరమా ।

ఏతద్యోవాక్షరం జ్ఞానాత్మా యో యదిచ్ఛతి తస్య తత్తా ॥

ఏతదాలమ్యసగాం శ్రీష్టమ్యేకదాలమ్యసం పరమా ।

ఏతదాలమ్యసం జ్ఞానాత్మా బ్రహ్మలోకే మహిమతే ॥

న జామంతే ఏవుయతే వా నిప్పినాశ్వయం కుతప్పిస్తు బఫిన  
కశ్చితా । అజో నిత్యో కాత్మతోఽమం శురాణో న హస్తి కస్తమానే  
కరీరే ॥

కహన్తా జేస్తస్తాతే కస్తగాం కహత్యోన్తస్తాతే కహతమా ।

ఉభో తో న నిజానీతో నాయగాం కస్తి న కస్తాతే ॥

అణోరణోయాస్తుకతో వాహియానాకాత్మాస్తు జన్మితోసింతో  
గుచ్ఛాయామా । తస్యక్రతుః పత్యుతి ఏతతోఽశో ధాతుప్రాపాదాస్తుషి  
మాసమాత్కసః ॥

అసీనో దురం ప్రజకి కయానో యాతి సవాతః ।

కస్తుం మదామదం దేవం మదనొఽి జ్ఞానాతుమయతి ॥

అశరీరగాం తరీరేష్టుసవస్తేష్టుచస్థితమా ।

మహాస్తాం విభువాక్షరాసం మాక్ష్మా ధీరో న శీఠాచత ॥

నాయవాతాశ్చ ప్రవజనేస లభోదో న మేధయా న బహునా  
తుర్తేని । యనేవైష్ణవ్యాణతే తేన లభ్యస్తస్యైవ పత్తా వివ్యాణతే  
కసోగాం శాస్త్రమా ॥

నావిరతో దుష్టరికానాశ్చుకానొఽి నాసమాహితః ।

నాక్షాస్తమానసో వాపి ప్రజ్ఞానేస్తైసమాప్తుయాతా ॥

యస్య బ్రహ్మ జ క్షుతరం జ ఉఫో భవక ఓదసం ।

మృత్యుయస్తోషోపసోజసం క ఇత్తా వేద యత్కృసః ॥

ఇకి కారశోపసిషి ప్రభమాధాయీ ధీకయా వల్లః ॥

## ఆఘ తృతీయా వల్లి

బుతం పిబన్నొ సుశ్రీకుమా లేఖికే గుహం ప్రవిష్టా పరమేణ  
 పరాధీఁ! భాయాతసౌ బ్రహ్మవిచో వదనిత పాణ్ణగ్నయే యే జ  
 త్రీకూబికేతాః ॥ १ ॥  
 యే సేకురీజానానామవుక్కరం బ్రహ్మ యత్కురమ్ ।  
 అభయం తికీవ్యతాం పూరం నాబికేతగాం కశేమహ  
 ఆత్మాసగాం రథిసం విద్ధి కరిరగాం రథమేణ తు ।  
 బుద్దిం తు సారథిం విద్ధి మసః ప్రగ్రహమేణ జ  
 ఇన్నిరుయాణి కయానాతహుఁవుమాగాంస్తేణు గీఁజెరానా ।  
 ఆక్షేనిస్తుయమనోయుక్కం భోకేక్కేతాస్తుయుమస్తిషాక  
 యస్తువిజ్ఞానవానా భవక్కుయుక్కేన మనసా సదా ।  
 తస్మేన్నిరుయాణివుశ్వాని దుష్టాశ్వ ఇవ సారథీఁ  
 యస్తు విజ్ఞానవాన్స్తువతి యుక్కేన మనసా సదా ।  
 తస్మేన్నిరుయాణివుశ్వాని సదశ్వ ఇవ సారథీఁ  
 యస్తువిజ్ఞానవానా భవక్కుపుసస్తుః సదాకుచికి ।  
 న స తక్కుదవంప్రై ఇతి సగాంసారం ఉధాగిష్ఠతి  
 యస్తు విజ్ఞానవాన్స్తువతి సమసస్తుః సదా కుచికి ।  
 స తు తక్కుదవంప్రై ఇతి యస్తుధియో స జాయతేం  
 విజ్ఞానసారథిముస్తుమనసఃప్రగ్రహవాన్సు రై ।  
 సేకీఽధ్వని వారవాప్రై ఇతి కద్దిష్టై పరనుం పదమం ॥ २ ॥  
 ఇన్నిరుయేభ్యః పరా హ్యధాఁ అధీభ్యుచ్ఛ పరం మనః ।  
 మనసస్తు పరా మిద్ధిముద్దీరాత్మా మయానా పరా  
 మహకి పరమయ్యాక్షమయ్యైక్యత్పురఃపః పరః ॥  
 పురుషాన్న పరం కుంచితాస్తు కాప్యాన్ నా పరా గతిః  
 ఏవ సవేమం భూతేమం గుధిష్ఠేఽత్మా స ప్రకంతికే ।  
 ద్వైక్యతే క్షుగ్రుయా బుద్ధాధ్య సమిక్షైయా సమిక్షైదతీభ్యః ॥ ३ ॥  
 యజ్ఞేఽద్వాజ్ఞుససే సారుజ్ఞుస్తుధ్యజ్ఞేఽజ్ఞాన్ న ఆక్షసి!  
 జ్ఞానసవాత్మసి మహతి సియజ్ఞేఽక్తద్వాజ్ఞేఽజ్ఞాన్ ఆక్షసి  
 ఖత్తమ్యుక జాగ్రత పూర్ణు వరాన్ని బోధకా ॥ ४ ॥  
 కుర్స్య ధారా సితికా దురక్షుయా దుగం ప్రథస్తుమౌణే వదనిత ॥

ఆక్షముస్వర్గమరిపమవ్యయం తథారసం సిక్షుమగస్థవజ్ఞ  
యతా । ఆనాచ్ఛ్యసస్తుం మహతః పరం ధువం నిజాయై కు మృత్యుముశా  
క్షుముజ్ఞతే ॥ १९ ॥

నాచికేతముపాశాయసం మృత్యుప్రేరిక్తగాం సనాతనమా ।

ఉక్తాప్త క్రుతాప్త జీ మేధావీ బ్రహ్మలీఖే మహియతే ॥ २० ॥

య ఇమం పరమం గుహ్యం కావయేఽచ్ఛరహ్యసంపది । ప్రయఃకు  
శార్దుశాలే వా తదానసాత్మ్యయ కల్పతే తథానసాత్మ్యము కల్పత ఇతి  
ఇతి కారికోపనిషది శ్యకీయా వల్లి ।

### ఇతి కాతికోపనిషది ప్రథమోఽధ్యాయః

అధ్యాత్మియాధ్యాయే ప్రథమా వల్లి ॥

పరాజ్ఞా త్రాని మృత్యుస్తుప్రయింభాస్తుస్తుత్పరాబ్జా పర్వతి నాస్త  
రాత్మనా । కశ్చాదిధిరః ప్రత్యగాతాప్తమేళ్ళదాపృత్తజక్కురమృత్యుప్త  
శ్యనా ॥ १ ॥

పరాజుః కావానసమున్త భాలాస్తే మృత్యేఽయ్యన్త ఎతకష్ట  
పాతమ్ । ఆధ ధీరా అమృత్యుప్తుం పదితాప్త ధువమధువేష్టిక న వార్ధమ  
యున్నే ॥ २ ॥

యేణ రథపం రసం గస్థం శబ్దాస్పృతఃగాంత్య మేఘసానా ।

పతేస్వేవ ఏబానాతి కిమత్ర పరిషిష్టతే । పతద్యై తత్ ॥ ३ ॥

స్వప్తాస్తుం జాగరితాస్తుం జీవోభో యేనానుపక్షుతి ।

మహాస్తం ఏభువాతాప్తసు మత్యా ధీరోఽన శోభతి ॥ ४ ॥

య ఇమం మధ్యాదం వేద ఆతాప్తసు చేపమన్తికాతా ।

ఊతానం భూతస్వయస్య న తకోపబుగుప్సతే । పతద్యై తత్ ॥ ५ ॥

యః పూచం తపసోఽజాతమధ్యుర్మహిషుమహాయతా ।

గుహాం ప్రపత్ని తిష్ఠస్తుం యోఽభూతేభవ్యాప్తుకా పతద్యై తత్ ॥ ६ ॥

యా వార్షాసేస సంభపత్కుదితిదేవతామయిా ।

గుహాం ప్రపత్ని తిష్ఠస్తుం యోఽభూతేభవ్యాప్తుజాయతా పతద్యై తత్ ॥ ७ ॥

అరణోఽసిషితోఽజాతమేదా గభ్ర ఇవ సుభుతోఽగభ్రసేభః ।

దిచేదివ ఊతోఽజాగ్యాపథ్యాప్తసుష్టుధ్యమసుష్టోభిరగ్నిః । పతద్యై తత్ ॥

యతశ్ఛేదేక సాయోదిస్తుం యత్కుజీగజ్ఞతి ।

తం దేవాః సచేఽప్రాతాస్తదు నామ్మేతి కశ్చని పతద్యై తత్ ॥ ८ ॥

యదేవేష తదముక్త యదముక్త తదస్తుత ।

మృత్యేఽి న మృత్యుమాప్తో తి య ఇతి నాసేవ పక్షుతి ॥ १० ॥

ಮನಸ್ಸಿವೇದವಾಪ್ತಪ್ಯಂ ನೇಹ ನಾನಾಸ್ತಿ ಕಿಂಚನ |  
ಮೃತ್ಯೈಽಂತಃ ಸ ಮೃತ್ಯುಂ ಗಳಿತ ಯ ಇಹ ನಾನೇವ ಪಶ್ಚತಿ || ೧೨ ||  
ಅಜ್ಞಾಷ್ಟವಾತ್ರೂ ಪರುಷೋ ಮಧ್ಯ ಆತ್ಮಿನ ತಷ್ಟತಿ |  
ಆಶಾನಂ ಭೂತಭವ್ಯಸ್ಯ ಸ ತತ್ತೋ ವಿಬಗುಪ್ಸತೀ | ವತದ್ವೈತ ತತ್ತ | || ೧೩ ||  
ಅಜ್ಞಾಷ್ಟವಾತ್ರೂ ಪರುಷೋ ಜೈಷ್ಯೈತಿವಾಧೂಮಂಕಃ |  
ಆಶಾನೇ ಭೂತಭವ್ಯಸ್ಯ ಸ ಪವಾದ್ಯ ಸ ಗುಶ್ಚಾ | ಪತದ್ವೈತ ತತ್ತ | || ೧೪ ||  
ಯಥೋದಕಂ ಮಗ್ರೇ ವೃಷ್ಣಿ ಪರಮತೇಷು ವಧಾವತಿ |  
ಪವಂ ಧರ್ಮಂ ನ ಪೃಥಿಕ್ರಿಯಾಸ್ತಾನೇವಾನುವಧಾವತಿ | || ೧೫ ||  
ಯಥೋದಕಂ ಶುದ್ಧೇ ಶುದ್ಧಿ ಪಾಸಿಕ್ರಿಯಾಸ್ತಾನು ಭವತಿ |  
ಪವಂ ಮನಸೇವಿಜಾಸತ ಅತಾತ್ಮಾ ಭವತಿ ಗೌತಮ | || ೧೬ ||  
ಇತಿ ಕಾರಕೋಃ ಹಸಣಿ ದ್ವಿತೀಯಾಧಾಯೀ ಪ್ರಥಮ ವಲ್ಲಿ |

### ಅಧಿದ್ವಿತೀಯಾ ವಲ್ಲಿ

ಪುರಮೇಕಾದಶದ್ವಾರಮಜಸ್ತಾವಕ್ರಚೇತಸಃ |  
ಅಸಂಪಾಯ ಸ ಶೋಚತಿ ವಿಮುಕ್ತಶ್ಚ ವಿಮುಜ್ಞತೇ | ಪತದ್ವೈತ ತತ್ತ | || ೧ ||  
ಹಗ್ಯಂಸಃ ಶಂಚಿಷದ್ವಸುರಸ್ತರಿಕ್ಷಾ ಸದ್ಭೈತಾ ಹೇದಿವಡತಿಧಿದುರ್ಬೋಣಾಸತ್ |  
ಸೃಷದ್ವರಸದ್ವತಸದೊಪ್ಯಾಮಂಸದಬ್ಬಾ ಗೋಚಾ ಯಂತಜಾ ಅರ್ಬಿಜಾ ಶುತಂ  
ಬೃಹತ್ | || ೨ ||  
ಉಧ್ಯಂ ಪರಾಣಮಂಸ್ಯಯತ್ಸಾಪಾನಂ ಪ್ರತ್ಯಾಗಸ್ತತಿ |  
ಮಂಧ್ಯೇ ವಾರವಸವಾಸೀನು ವಿತ್ಯೇ ದೇವಾ ಲಾಪಾಸತೇ | || ೩ ||  
ಅಸ್ಯ ವಿಸ್ರಂಸವಾಸಸ್ಯ ಶರೀರಸ್ಥಸ್ಯ ದೇಹಿನಃ |  
ದೇಹಾದ್ವಿಮುಜ್ಞಪಾನಸ್ಯ ಕಮತ್ರ ಪರಿಶಿಷ್ಯತೇ | ಪತದ್ವೈತ ತತ್ತ | || ೪ ||  
ಸ ವಾರಾಣೀನ ನಾಪಾನೀನ ಮತ್ಯೋಪ್ಯೇ ಜೀವತ ಕಶ್ಚನ |  
ಇತರೀಣ ತು ಜೀವಸ್ತಿ ಯಸ್ತಿಸ್ತೇತಾನುಪಾತ್ರಿತ್ | || ೫ ||  
ಹಸ್ತ ತ ಇದಂ ಪ್ರಪಕ್ಷಾಯಾಮಿ ಗುರ್ಯಂ ಬ್ರಹ್ಮಸನಾತನಮಃ |  
ಮಧ್ಭಾಂ ಚ ಮರಣಂ ಪಾರಪ್ಯ ಆತ್ಮಾ ಭವತಿ ಗೌತಮ | || ೬ ||  
ಯೇಣಿವಸ್ತೇ ಪ್ರಪದ್ಯಸ್ತೇ ಶರೀರತಪ್ಯಾಯ ದೇಹಿನಃ |  
ಸಾಫಣಮಸ್ಯೇಕಸು ಸಂಮಸ್ತಿ ಯಥಾಕಮ್ರತನ್ | || ೭ ||  
ಯ ಏಷ ಸಪ್ತೇಷು ಜಾಗತಿರ್ ಕಾಮಂ ಕಾಮಂ ಪುರುಷೋ ಸಿಮಿ  
ಮಾಣಿಃ | ತದೇವ ಶಕ್ರಂ ತದ್ವರಹ್ಯ ತದೇವಾಮೃತಮಂಜ್ಯತೇ | ತಸ್ಯಾಲೈಲ್ಲಿಕಾಃ  
ಶಿತಾಃ ಸವೇ ತದು ನಾತ್ಯೇತಿ ಕಶ್ಚನ | ಪತದ್ವೈತ ತತ್ತ | || ೮ ||  
ಅಗ್ನಯಾಧಿಕ್ರಿಯೋ ಭಾವನಂ ಪ್ರಪಷ್ಟೇ ರಹಿತಂ ರಹಿತಂ ಪ್ರತಿರೂಪೋ ಬಭೂವ |  
ವಿಕಸ್ತಾ ಸವರ್ಭಾತಾಸ್ತರಾತ್ಮಾ ರೂಪಂ ರೂಪಂ ಪ್ರತಿರೂಪೋ ಬಿಷತ್ ||

వాయుయుధ్యేకో భువనం ప్రవిషేఖ్యో రథపం రథపం ప్రతి  
రథపోఏ బభువ | ఏకస్తుభా సవభుతాస్తురథాత్ము రథపం రథపం ప్రతి  
రహపోఏ బహిత్య | || १० ||

సంయోగో యథా సవలోఽస్య జశ్చున్ లిప్యతే చొక్కుష్టే  
బోహ్యదోఃష్టే | ఏకస్తుభా సవభుతాస్తురథాత్ము న లిప్యతే లోఽచ  
దుఃఖేన బాహ్యః | || ११ ||

ఏకో వతే సవభుతాస్తురథాత్ము ఏకం రథపం బహుధా యః  
కరోఽతి | తమాత్మస్థం యేఽనుపత్యస్తి ధీరాస్తేషాం సుఖం తాత్కృతం  
నేతరేషామవు | || १२ ||

సితోయై నితాయానాం జేఽకస్థితినానామేఽకో బహునాం యోఽ  
ఎదధాతి కావానా | తమాత్మస్థం యేఽనుపత్యస్తి ధీరాస్తేషాం తాస్తు  
తాత్కృతో నేతరేషామవు | || १३ ||

తదేతడికి మస్యస్తోఽనిదేఽశ్శం పరమం సుఖము | కథం ను తప్ప  
జాసీయాం కిము భాతి విభాతి పా | || १४ ||

న తత్తు సంయోగో భాతి న జస్సుతారకం నేవావిద్యుతోఽభాస్తు  
చుతోఽయమగ్ని | తమేవ భాస్తుమసుభాతి సవం తస్య భాసా సవ  
మందం విభాతి | || १५ ||

ఇతి కారణమిపనిపది ద్వితీయాధాయో ద్వితీయా పర్మో

అధ్య తృతీయా వల్లీ

ఉద్యుమూలోఽవాక్యాపు విషేషాఽక్ష్యత్తుక్షుః సనాతనః | తదేవ శుక్రం  
తచ్ఛురక్షు తదేవామృతమృత్యుత్యతే | తస్తు లోల్లోకాః శ్రితాః సవో తదు  
నాత్మేతి కశ్చన | వితచ్ఛేతు తత | || १६ ||

యదిదం కింజ జగత్కప్రాప్తా నిబతి సిస్యతము |  
మహద్యుయం వచ్చుముద్యతం య పక్షద్యుదురముతాస్తే భవస్తి | || ७ ||

భయాదస్యాగ్నిస్తుపతి భయాత్మపతి సమయః |

భయాదిస్యాశ్చ వాయుశ్చ మృత్యుభాపతి పజ్ఞము | || ८ ||

ఇద జేదతచద్యోద్యుం పూర్ణరేరస్య విస్రసః |

తతః సగేఽషు లోఽకోము తరిరత్యాయ కల్పతే | || ९ ||

యథాదతో తథాత్మని యథా స్పుష్టో తథా పితృలోఽకో | యథాప్రా  
పరిఎ దద్యతే తథా గస్థసవలోఽకో చాథుయాతపయోరిన బ్రహ్మలోఽకో |  
ఇన్నిరూయాతాం పృథగ్యావముదయాస్తమయ్యా జయత |  
పృథగుత్యద్యుమానానాం మత్తు ధీరో న శైఖిజతి | || १० ||

ಇನ್ನಿರಯೇಭ್ರಗಿ ಪರಂ ಮನೆತೀ ಮನಸಃ ಸತ್ಯಪುಷುತ್ತಮವು ।  
ಸತ್ಯಾಪದಧಿ ಮಹಾನಾತ್ಯ ಮಹಕೆಇರಣ್ಯಕ್ರಮುಕ್ರಮವು ॥ ೨ ॥  
ಅಪ್ಯಕ್ರಾತ್ಪು ಪರಃ ಪುರುಷೋ ವಾಪಕೇಇರಿಜ್ಗಿ ಏವ ಜಃ ।  
ಯಂ ಜಾಲ್ತಾತ್ಪು ಮುಂಚ್ಯತೇ ಜಸ್ತುರಮೃತಕ್ವಂ ಜಗಚ್ಛತಿ ॥ ೩ ॥  
ನ ಸಂದೃಂತೀ ತಿಷ್ಣುತ ರೂಪಮಂಜ್ಞ ನ ಚಕ್ಷುಷಾ ಪಕ್ಷತಿ ಕಾಳಿಸ್ಯೈಸಮು ।  
ಹೃದಾ ಮನೀಪಾ ಮನಸಾಭಿಕ್ಲಾಪ್ಯೋ ಯ ಏತದ್ವಿರುಪಮೃತಾಸ್ಯೇ ಭವನಿತಃ ॥  
ಯದಾ ಪಜ್ಞಾಪತಿಷ್ಟಸ್ಯೇ ಜಾಲ್ತಾಸಾಂ ಮನಸಾ ಸಹ ।  
ಬುದ್ಧಿಶ್ಚ ನ ಏಚೇಷ್ಯತಿ ತಾಮಾಹುಃ ಪರಮಾಂ ಗತಿಮಂ ॥ ೪ ॥  
ತಾಂ ಯೋಗವಿತ ಮನ್ಸಾಸ್ಯೇ ಸ್ಥಿರಾವಿನ್ನಿರಯಧಾರಣಾಮು ॥  
ಅಪರಮತ್ತಸ್ಥಾದಾ ಭವತಿ ಯೋಗೋ ಹಿ ಪ್ರಭವಾಪ್ಯಯೋ ॥ ೫ ॥  
ಸ್ವೇವ ವಾಚಾ ನ ಮನಸಾ ಪಾರಪ್ರತಂ ಶಕ್ಯೋ ನ ಚಕ್ಷುಷಾ ।  
ಅಸ್ತೀತಿ ಬುರವತೀರಣಸ್ತಕ್ರಿ ಕಧಂ ತದುಪಲಭ್ಯತೇ ॥ ೬ ॥  
ಅಸ್ತೀತ್ಯೇವೋಪಲಭ್ಯಷ್ಟಸ್ತಮತ್ಪಭಾವೇನ ಜೊಧಯೋ ॥  
ಅಸ್ತೀತ್ಯೇವೋಪಲಭ್ಯಸ್ಥ ತತ್ಪಭಾವಃ ಪರಸೀರತಿ ॥ ೭ ॥  
ಯದಾ ಸವೇ ಪ್ರಮುಂಚ್ಯಸ್ಯೇ ಕಾಮಾ ಯೋರಣ್ಯಹೃದಿ ಶ್ರಿತಾಃ ।  
ಅಥ ಮತ್ತೊರ್ವೋರಮೃತೋ ಭವತ್ತಕ್ರಿಭರ್ವಾ ಸಮಶ್ಯತೇ ॥ ೮ ॥  
ಯದಾ ಸವೇ ಪ್ರಭಿಧ್ಯಸ್ಯೇ ಹೃದಯಸ್ಯೇಹ ಗ್ರಸ್ಯಂ ಸುಃ ।  
ಅಥ ಮತ್ತೊರ್ವೋರಮೃತೋ ಭವತ್ತಕ್ರಿತಾಪದ್ಧತಿಸುತ್ತಾಂ ಮನಸಮುಖಿತಾಃ ॥ ೯ ॥  
ತತಂ ಚೈಕಾ ಜ ಹೃದಯಸ್ಯ ನಾಣ್ಯಸಾಂತಾಂ ಮಾಧಾಸಮಭಿನಿಃಸೃ  
ತೈಕಾ । ತಯೋರಭ್ಯಾಸಾಯಸ್ಥ ಮೃತಕ್ವಮೇತಿ ವಿಷ್ಪಾಜ್ಞಾನಾಂ ಖತ್ವರಮಾಂತಃ  
ಭವನಿತಃ ॥ ೧೦ ॥

ಅಬ್ಯಾಷ್ಟಮಾತ್ರಃ ಪುರುಷೋರಣಾತ್ಯ ಸದಾ ಜನಾನಾಂ ಹೃದಯೇ  
ಸನ್ನಿವಿಷ್ಟಃ ॥ ತಂ ಸಾಪ್ಯಾಜ್ಞಾಪಿರಾತ್ಪುಷ್ಟಹೇಸ್ಯುಜಾಲಾದಿವೇಷೀಕಾಂ ಧ್ವಯೇಣಾ ।  
ತಂ ವಿದ್ಯಾಜ್ಞಾಕ್ರಮಮೃತಂ ತಂ ವಿದ್ಯಾಜ್ಞಾಕ್ರಮಮೃತವಿತಿ ॥ ೧೧ ॥

ಮೃತ್ಯುಪ್ರೋರಾತ್ಪು ಸಚಿಕೇತೋರಾಧಿಲಭಾವವಿದ್ಯಾಪೇತಾಂ ಯೋಗ  
ವಧಿಂ ಜಕ್ಷಯ್ಸುಮಂ । ಬ್ರಹ್ಮವಾಪ್ಯೋ ವಿರಚಿತೋರಭಾವದಿಪ್ಪಮೃತ್ಯುರನೈಷ್ಯೇ  
ಪ್ಯೇವಂ ಯೋಗ ವಿದಭಾತ್ಮತೇಮೇವ ॥ ೧೨ ॥

ಓಂ । ಸಹ ನಾವವತು । ಸಹ ನಾ ಭಾಸಕ್ತಃ । ಸಹ ಏಯಂ ಕರವಾ  
ಪಹ್ಯೈ ತೇಜಸ್ಸಿ ನಾವಧಿತಮಸ್ತ ಮಾ ವಿದ್ವಾಪಾವಹ್ಯೈ ॥ ಓಂ ಕಾಣಿತಃ ಕಾಣಿತಃ  
ಕಾಣಿತಃ ॥

# ಅನುಕ್ರಮಣಿಕೆ

(ಭಾಷ್ಯದಲ್ಲಿ ಒಂದಿರುವ ಕ್ಲಾಸ್ಟಿಪದಗಳ ಅಧ್ಯ)

## ೧. ಅಚಿನ್ತ್ಯತತ್ತ್ವ-

ಇಂಥದ್ದೀಂದು ಯೋಚಿಸುವದಕ್ಕು ಅಗತ್ಯ ಶಕ್ತಿ.

## ೨. ಅಣಿ-

ಖಕ್ಕ., ಇಂದ್ರಿಯಗಳಿಗೆ ನಿಲುಕುವ

## ೩. ಅಧಿಕಾರಿ-

ಕರ್ಮಕ್ಕೆ ಅಧಿಕಾರಿ ವಿನ್ಯೋಗಕ್ಕೆ ನಿಲುವನು

## ೪. ಅಧಿಯಜ್ಞ-

ಯಾಜ್ಞವ ವಿವರಿಸುವದಲ್ಲಿ

## ೫. ಅಧ್ಯತ್ಮ-

ಇಲ್ಲದ ಕರ್ಮವಲ್ಲಿ ಚಂಪ್ಯಗಳು ಗಬ್ಬಿದ್ದವ.

## ೬. ಅಧ್ಯಾತ್ಮ-

ಸರ್ವೀಕಾರ, ಸ್ವರ್ವ, ಪ್ರಾಣ, ಇಂದ್ರಿಯ, ಮನಸ್ಸು, ಬುದ್ಧಿ, ಆತ್ಮ - ಇವುಗಳ ವಿವರವು

## ೭. ಅಧ್ಯಾತ್ಮಯೋಗ-

ಮನಸ್ಸು ವಿವರಿಸುವದಲ್ಲಿ ಒಳಕ್ಕಿಳಿದು ಕೊಂಡು ಆತ್ಮಕ್ಕಾಗಿ ನಿಲುವ ಮನ

## ೮. ಅಧ್ಯಾತ್ಮ-

ಬಾಧನ್ನು ಮತ್ತೊಂದಾಗಿ ತಿಳಿಯುವದು.

## ೯. ಅನಾರ್ಥವಿದ್ಯಾ-

ಎಂದುಂಟಾಗಿಲ್ಲದು ಹೇಳುವದಕ್ಕೆ ಬಾದೆ ಇವನ ತಪ್ಪಿತಾಗಿ.

## ೧೦. ಅಪರೆಬಿರ್ಯ-

ಕಿರಿಮೆಯ ಬ್ರಹ್ಮ, ಧ್ಯಾನಕ್ಕೆ ಇಟ್ಟುಕೊಂಡಿಲ್ಲವನ್ನು ಗುಣಿಸುತ್ತಿರುತ್ತಿರುವ

## ೧೧. ಅವಿದ್ಯಾ-

ಸಜವನ್ನು ತಿಳಿಯದ ಇರುವದು, ಅನಾತ್ಮವನ್ನು ಕಾಣುವ ತಪ್ಪಿತಾಗಿ; ಉಪಾಧಿಯ ಕಾರಣದಿಂದ ತಪ್ಪಿತಾಗಿ ಭೇದವನ್ನು ಕಾಣುವದು, ಭೇದವನ್ನು ಕಿಲಿಸಿ ತೆೇರುವ ತಪ್ಪಿತಾಗಿ.

## ೧೨. ಅವಿದ್ಯಾವಾರ್ಯಾಜ್ಞನ್-

ಅವಿದ್ಯೆಯಿಂದಾದ ಮಾಯಿಯಿಂದ ಮುಕ್ತಿ ರುವ

## ೧೩. ಅವ್ಯ-

ಇಂದ್ರಿಯಗಳಿಗೆ ಗೋಚರಿಸದೆ ಇರುವದು, ಮತತತ್ತ್ವಕ್ಕೆ ಕಾರಣವಾದ ನಾಮರೂಪಗಳ ಸೂಕ್ಷ್ಮ ರೂಪ. ಇಂತಹೆ ಅವ್ಯಕ್ತಿಕ್ಕೆ, ಮಾಯೆ, ವಿಜಯ, ಮುಂತಾದ ಹೆಸರುಗಳಿಗೆ ಉಂಟು.

## ೧೪. ಅವ್ಯಕ್ತಾದಿಸಾಫವರಾನ್-

ಅವ್ಯಾಕ್ತಕ್ಕಿಂದ ಹಿಡಿದು ಮರಗಳಾಂತ ಪ್ರಾಣಿಗಳವರಿಗೆ ಸಂಶಾರದ

## ೧೫. ಅವ್ಯಕ್ತತ-

ಬಿಂಬಿಯೊಂದಿಗೆ, ನಾಮರೂಪಗಳ ಸೂಕ್ಷ್ಮ ರೂಪ

## ೧೬. ಅಸಂಸ್ಕೃತಬುದ್ಧಿ-

ಸಂಭಾಗ ವಿದ್ವಾ ಕುಳಿಗಳ ಇಯವ ಬುದ್ಧಿ.

## ೧೭. ಆಕಾಶ-

ಪಂಚಭೂತಗಳಲ್ಲಿ ಒಂದು, ಅವ್ಯಾಕ್ತವೇ ಮೂಂತಾದ ಸೇರಿಸಿದ ಕರೆಯಲ್ಲದುವಜಗದಿಃಜ

## ೧೮. ಆಗಮ-

ಸಂಪೂರ್ಣವಿಧಿ ಒಂದಿರುವ ಗುರುಪದೇಶ.

## ೧೯. ಆತ-

ತಾನು, ಜೀವನ ಸಿಜವಾದ ಸ್ವಾತಂತ್ರ್ಯವಾಗಿರುವ ಪರಮಾತ್ಮ

## ೨೦. ಆಲಹುನ-

ಸಾಲಗ್ರಾಮಾಂಶಲ್ಲಿ ವಿಷ್ಣುವನ್ನು ಧ್ಯಾನಿಸುವಂತೆ, ಯಾವಾದರಲ್ಲಿ ಬ್ರಹ್ಮವನ್ನು ಧ್ಯಾನಿಸುತ್ತಾರೇಂದು.

## ೨೧. ಆಸುರಪ್ರಭು-

ದೇಹಾಭಮಾನವಾಳುವಂಗೆ ಮಚ್ಚಾಗಿರುವ ಸಾಂಕೇತಿಕ

## ೨೨. ಉಪನಿಷತ್-

ಬ್ರಹ್ಮವಿದ್ದು, ವಿರಾಟಪುರಣ ವಿವರವಾದ ಉಪಾಸನೆ; ಈ ವಿದ್ವಾಗಳನ್ನು ತಿಳಿಸುವ ಗ್ರಂಥ.

## ೨೩. ಉಪಾಧಿ-

ವಸುದವನ್ನು ಅಳವಿಗೆ ಸಕ್ತಿಸುವ ಸುತ್ತುಗಟ್ಟಿ, ಉದಾ ಆತ್ಮಸೀದೇಹ, ಇಂದ್ರಿಯ, ಪ್ರಾಣ, ಮನಸ್ಸು, ಬುದ್ಧಿ, ಇವೆ ಉಪಾಧಿಗಳು.

## ೨೪. ವಿಕದೇಶವಿಜ್ಞಾನ-

ಒಂದಂತದೆ ಜ್ಞಾನ, ಒಂದೆಂದು ವಿವರವು ದೀರ್ಘ ಆಸುವ ವಸ್ತುಜ್ಞಾನ

## ೨೫. ಪರಾಗ್ರಹಿ-

ಮನಸ್ಸು ಒಕ್ಕಿದೆಗೆ ಸಲ್ಲಿವಂತ ತಿಳಿದ ವಸ್ತು.

## ೨೬. ಷಿಂಠಿಬ್ರಹ್ಮವಾಚ್ಯ-

ಷಿಂ ಎಂಬ ಶಬ್ದದಿಂದ ತೇಲ್ಪು ಇರುವ ಬ್ರಹ್ಮ.

**೨೬. ಕೆವೀರ್ಗಳು—**

ಯಾಜ್ಞವೇ ಮುಂತಾದ ಕರ್ಮಗಳನ್ನು ಮಾರು ಪಡು.

**೨೭. ಕಾರ್ಯಪ್ರವಿಲಾಪನ—**

ಕಾರ್ಯವನ್ನು ಉಗಾಸುವದು, ಕಾರ್ಯವನ್ನು ಕಾರಣಕ್ಕಿಂತ ಬೇರೆಯಾದ ವೆಂದು ತಳಯುವದು.

**೨೮. ಕಾರ್ಯಕರಣೋಪಾಧಿ—**

ಶರೀರೊಂದಿರುಗೆಂಬ ಅಂತಾಧಿ

**೨೯. ಕುತ್ತಾಕ್ರಿ—**

ಭೇದವನ್ನು ಸಿದ್ಧಾಂತವನ್ನಾದುವ ಕೆಟ್ಟ ಶರ್ವದವ.

**೩೦. ಕುದ್ದಪ್ರಿಯಿ—**

ಉರುವದನ್ನು ಇಲ್ಲವೆಂದು ಸಿದ್ಧಾಂತವನ್ನಾದುವ ಕೆಟ್ಟ ತಳವಳಿಕೆ

**೩೧. ಕ್ರೈಷ್ಣಭಂಗವಾದ—**

ಒಂದೊಂದು ಕ್ರಾಂತಿ, ಬೀರೆ ಬೀರೆ ಜ್ಞಾನವೆ ಯಾಟಿ ನಾಶವಾಗುವದೆಂದೂ ಮುಂದಿನ ಕ್ರಾಂತಿ ಅದರಂತೆ ಬೀರೆ ಜ್ಞಾನವೆ ಮುಟ್ಟಿ ವರದಿಂದ ಜ್ಞಾನವೆ ಒಂದೇ ಎಂಬ ಭ್ರಮೆಯಾಗುವದೆಂದೂ ಹೇಳುವವರ ಮತ.

**೩೨. ಕ್ರಿಯಾಕಾರಕ್ರಫಲ—**

ಕರ್ಮ, ಅರ್ಥ ಸಾಮಗ್ರಿಗಳು, ಅರ್ಥಂ ದಾಸವ ಪ್ರಯೋಜನ.

**೩೩. ಖಿ—**

ಆಶಾರ, ಆಕಾಶವೇ ಮುಂತಾದಭೂತಗಳೊಂದಿದ್ದಾಗಿಯಾಗಿ, ಭೂತವಿವರಣೆಗಳನ್ನು ತೋರಿಸಿಕೊಡುವ, ಇಂದ್ರಿಯಗಳು

**೩೪. ಗಂಧವರಂಗರ—**

ಆಶಾಕದಲ್ಲಿ ಕಲ್ಪಿತವಾಗಿ ತೋರಿ ಹಾರುವ ಸೌಳಿ.

**೩೫. ಗರ್ಹಿ—**

ಹೇಳುವವರು, ತಳದೊಳ್ಳುವದು

**೩೬. ಗುಂಡಾಹಿತ—**

ಬುದ್ಧಿಯಲ್ಲಿ ತೋರಿಕೊಳ್ಳುವ ಆತ್ಮ.

**೩೭. ಗುಂಧಿ—**

ಅವಿಚುಂಡ ಅದಕೊಡಿನ ಅಂತಾ, ರಾಮ.

**೩೮. ಜಾಗರಿತಾಸ್ತ್ರ—**

ಎಚ್ಚರಂತಿ ತಳಯಬುವ ವಸ್ತು.

**೩೯. ಜ್ಞೇಯಂತ್ಯ—**

ಅಂತಾಕ್ರಿಷ್ಟಬೀಕಾದ ಬ್ರಹ್ಮ.

**೪೦. ಕ್ರಿಕಮರ್—**

ಯಾಜ್ಞ, ಅಧ್ಯಯನ, ದಾನ

**೪೧. ದರ್ಕನಕ್ರವಣಮನನವಿಜ್ಞಾನ ಲಿಂಗ—**

ಸೋದುವದು, ಕೇಳುವದು, ಯೋಚಿಸುವದು, ಅರಿಯುವದು— ಎಂಬ ವ್ಯತ್ಪಿಗಳಿಂದ ಗೆಂತುಮಾಡಿ ಕೊಟ್ಟಬೀಕಾದ ಆತ್ಮ.

**೪೨. ದೇವ—**

ದೇವತೆ, ಇಂದ್ರಿಯ, ಪರಮಾತ್ಮ

**೪೩. ಧರ್ಮ—**

ಆತ್ಮವಸ್ತು.

**೪೪. ನಾಮರೂಪ—**

ಹೆಸರು, ಆಶಾರ, ತೋರಿಗೆ ತೋರುವ ಪ್ರಪಂಚ.

**೪೫. ನಿತ್ಯವಿಜ್ಞಾಪಿ—**

ಯಾವಾಗಲೂ ಇದ್ದು ಕೊಂಡಿರುವ ಚೀನಿನ್ನು.

**೪೬. ನಿರನ್ಯತ್ವನಾಶ—**

ಕಾರಣರಹಿತ ಉಳಿಯದಂತೆ ನಾಶವಾಗುವದು.

**೪೭. ನಿರೂಪಾಧಿಕ—**

ಉಂಪಾಡಿಗಳಲ್ಲಿದೆ (ಆತ್ಮರೂಪ).

**೪೮. ನಿರ್ಶೇಷಿತು—**

ಎಲ್ಲಕ್ಕೂ ಕಡ್ಡಿನ ಹಿತ, ವೇದಕ್ಕೂ.

**೪೯. ನಿವೃತ್ತಿ—**

ಕರ್ಮಗಳನ್ನು ಬಿಡುವದು, ಜ್ಞಾನವಾಕ್ಯ.

**೫೦. ಪರಬ್ರಹ್ಮ—**

ವೇದಾಂತದ ಅರ್ಥಕೊಟ್ಟಬೀಕಾದ ಹೇಳಿಸುವ ಬ್ರಹ್ಮ.

**೫೧. ಪರಮಪುರುಷಾಭ್ಯಂತರ—**

ಪುರುಷಾಭ್ಯಂತರ ಮುಖ್ಯವಾದದ್ದು, ವೇದಕ್ಕೂ.

**೫೨. ಪರಾಧರ್ಮ—**

ವರಕ್ಕಿಬ್ಬಿಗಾಗಿದುವ ವಸ್ತು.

**೫೩. ಪರಾಧರ್ಮ—**

ಬ್ರಹ್ಮ ಸಾಧನ ಬುದ್ಧಿ.

**೫೪. ಪಾಂಡಿತೆ—**

ಅಧ್ಯಾತ್ಮ, ಪಾಪಾದ, ಅನ್ವೇರಿಕಾದ, ಕರ್ಮವುತ್ತ

**೫೫. ಪುರುಷ—**

ಎಲ್ಲವನ್ನು ವಾಸಿಸಿರುವ ಆತ್ಮ.

**೫೬. ಪುರಾಣ—**

ಹಂಡಿಸಿ, ಕಾಗೆಂದ ಹೇಳಬನಾಗಿಯೇ ಇರುವ ಆತ್ಮ.

**ಇಲ. ಪ್ರತಿವೀಧ-**

ಕಾಸ್ತಡಲ್ಲಿ ಮಾಡಬೇಕೆಂದು ಹೇಳಲಾಗಿದೆ.

**ಇಂ. ಪ್ರತೀಕ-**

ಉಪಾಸನೆಗೆಂದು ಇಟ್ಟಿಕೊಂಡ ಗುರುತಿನ ವರ್ಣ, ಉದಾ. ಓಂಕಾರವನ್ನು ಬ್ರಹ್ಮವೆಂದು ಉಪಾಸನೆಮಾಡಿದೆ ಓಂಕಾರವು ಬ್ರಹ್ಮಕ್ಕೆ ಸ್ವಾಃ ಚಾ.

**ಇಂ. ಪ್ರತ್ಯೋತ-**

ನವೋ ಎಗನ ಅತ್.

**ಇಂ. ಪ್ರತ್ಯಾವಾಯ-**

ಕರ್ಮವಾಸನ್ನು ಬಿಟ್ಟಿದ್ದರಿಂದ ಆಗುವವೆಂದು ಕರ್ಮವಿಂದಾಂ ಸಕರು ಹೇಳುವ ದೇಹಿತ.

**ಇಂ. ಪ್ರಥಮಜ-**

ಮೂಲದಲ್ಲಿರುತ್ತಿದ್ದವನು, ಹಿರಣ್ಯಗಭ್ಯ.

**ಇಂ. ಪ್ರಥಮತರಿರಿ-**

ಕೂರಂತಾಳ್ಯವರಲ್ಲಿ ಮೂಲದಲನೆಯವನು, ವಿರಾ ಟ್ರಿಂದಾಪ.

**ಇಂ. ಪ್ರಯೋಜನ-**

ನಮಗು ಆಗಬೇಕಾದದ್ದು, ಗ್ರಂಥದ ನಾಲ್ಕು ಅನುಂಧಾಗಳಲ್ಲಿ ಒಂದು.

**ಇಂ. ಪ್ರಪ್ರತ್ಯಿ-**

ಕರ್ಮ: ಗಂಲ್ಲಿ ತಿಂಡಿಗಾಗಿದೆ.

**ಇಂ. ಪಾರ್ಕತ-**

ಪ್ರಕೃತಿಯಂದಾಗಿರುವ ದೇಹಾದಿಗಳಲ್ಲಿ ಅಭಿ ಮಾನವರುವ.

**ಇಂ. ಪಾರ್ಶಿ-**

ಪಾರ್ಶ್ವಾಕ್ತ, ಹಿರಣ್ಯಗಭ್ಯ.

**ಇಂ. ಬುದ್ಧಿ-**

ಸತ್ಯದಲ್ಲಿರುವ ಮಾಡುವ ಅನುಷ್ಠಾನವು.

**ಇಂ. ಬ್ರಹ್ಮಜಯ-**

ಸುಖವನ್ನು ಬಳಿಯಲ್ಲಿದ್ದು ಇಂದ್ರಾಭಾಸ. ಬ್ರಹ್ಮವಿಚಾರಣೆ ಮುಂತಾದ್ದನ್ನು ಮಾಡುವದು; ಮೈಘಿನಾವನ್ನು ಬಿಟ್ಟಿರುವದು

**ಇಂ. ಬ್ರಹ್ಮಜಜಾ-**

ಹೈರಣ್ಯಗಭ್ಯ. ಲಂದ ಹುಟ್ಟ ಸರ್ವಾಜಾನಾಗಿರುವ ವಿಜಯ ರೂಪ

**ಇಂ. ಬ್ರಹ್ಮವಿದ್ವಾಚಾಯ-**

ಬ್ರಹ್ಮವಿದ್ವಾಯನ್ನು ಹೇಳಿಕೊಂಡುವ ಗುರು

**ಇಂ. ಬ್ರಹ್ಮಜೈತ್ಯಕಶ್ಯ-**

ಬ್ರಹ್ಮಂದಿರವಾಗಿರುವ ಅಕ್ಷನ್ನು ಒಬ್ಬನೇ ಆಗಿ ರೂಪಮಾಡುವ.

**ಇಂ. ಬ್ರಹ್ಮಾದಿಸ್ತ್ರಂಬವಯ್ರಸ್ತ-**

ಅಧಿಪಾ. ಬ್ರಹ್ಮಾದಿಸ್ತ್ರಂಬವಯ್ರಸ್ತ' ಅತ್ಯುತ್ತ ಸಾತ್ತಿತ್ಯಕ್ಷಿತಯಲ್ಲಿರುವ ಬ್ರಹ್ಮಸಿದ್ಧ ಹಿಂದಿನ ಅಶ್ವಂತಕಾಮಸಸ್ಥತಿಮಲ್ಲಿರುವ ಸಾಫಿವರಣ್ಣಾಣ್ಯೇಯ ವರೀಗೆ.

**ಇಂ. ಬ್ರಹ್ಮಲೋಕ-**

ಬ್ರಹ್ಮಸ್ತಾನದಲ್ಲಿರುವ ಸಕಲೋಕ, ಬ್ರಹ್ಮತತ್.

**ಇಂ. ಭಿಂಬಿಸೂಫ್ತ್ರ-**

ಸೂಕ್ತ ಭಿಂಬಿಸೂಫ್ತ್ರ.

**ಇಂ. ಭೋರ್ತ್ರು-**

ಕರೀರ, ಇಂದ್ರಿಯ, ಅಂತಸರಣ-ಇವುಗಳಿಂದ ಕೂಡಿದುವ ಆತ.

**ಇಂ. ಮನಸ್ಸು-**

ಸಂಕಲ್ಪವಿಕಲ್ಪಗಳನ್ನು ಮಾಡುವ, ಎಂದರೆ ಇಂಥಾನ್ನು ಮಾಡಬೇಕೆಂದೀ ಇಂದು ಇಂಥಾದ್ದಿದೆ ಗೆಂತ್ತು ಮಾಡುವ ವ್ಯಕ್ತಿ.

**ಇಂ. ಮನಂಬ್ರಹ್ಮವಿತ್-**

ಬ್ರಹ್ಮನ್ನು ತನ್ನಾಗಿ ಅಳಿಯದೆ, ಅವರಂ ಬ್ರಹ್ಮವನ್ನು ಉಪಾಸನೆಮಾಡುವ.

**ಇಂ. ಮನರೀಜ್ಯಾದಕ್-**

ಬಿಂಬಿಲ್ಲದೆ, ಒಂರಳ್ಳಿ ಸೀರಿಸಂತೆ ಕ್ರೊಂ ಹತ್ತಿರಳ್ಳಿ ಹೇಳಿದೆಯೆ ಬಂಯು ಬಯಲಾಗಿರುವ ಮರಳುವ ದೇಶ.

**ಇಂ. ಮಹಾಭಾರತ-**

ಹಿರಣ್ಯಗಭ್ಯ, ಅವಕ್ತದಿಂದ ಉಂಟಾಗಿರುವ ಚಿದ್ರುಪಜದರೂಪಗಳ ಒಟ್ಟು.

**ಇಂ. ಮಾಯಾ-**

ಕಾಲ್ಯಾಂಕಿನಿಂದ ಕೇಳಿರುವ ವರ್ತುಲ ಅವಕ್ತಿ. ಅವಿದೆಯಿಂದ ಕೊಳ್ಳಿರುವ ಜಗದ್ದೀಜ

**ಇಂ. ಮಹಿ-**

ಅವಕ್ತ, ಕಾಲು, ಕರ್ಮ.

**ಇಂ. ಮಹಿತ್ಯಾಪಾತ-**

ಮಾತ್ರಮಂತೆ ಬಲೆ, ಅಧಮ್ಯ, ಅಜ್ಞಾನ. ರಾಗದ್ವೀಕರ ಮುಂತಾದೆ; ದೇಹೆಂದ್ರಿಯಾದಿಗಳನ್ನು ಮತ್ತೆ ಮತ್ತೆ ಹೊಂದಿ ಆಗಲುತ್ತಿರುವದ್ದು.

**ಇಂ. ಮಿಥಾಕ್ಷಾಜಾನವಿಜ್ಯಂಭಿತ-**

ಬ್ರಹ್ಮತಿವಾರ್ತೆಯಂದ ತರಡಿಕೊಂಡಿರುವ

**ಇಂ. ಯೋಗ-**

ಯಾವ ಅನಂಥದ ಸಂಬಂಧಾಕ್ಷರಿ ಇಲ್ಲದ, ಸಮಾಧಿ ಎಂಬ ಅವಸ್ಥೆ; ಇಂದ್ರಿಯಗಳನ್ನಿಂದ ಮನಸ್ಸನ್ನಿಂದ ಬಿಗಿಹಿಡಿಲಿರುವಂಥೆ.

## ೮೯. ಯೋಗಿಗೈನೆ-

ಶಿವಿಗೆ ಬೇಕಾದ್ದನ್ನು ಸಂಪಾದಿಸಿ ಅದನ್ನು  
ರಾಖಾಡಿಕೊಳ್ಳಲಿದೆ.

## ೯೦. ಯೋಗಿ-

ಧ್ಯಾನವನು ಮಾಡುವವ

## ೯೧. ನಾಸುದೇವ-

ಪರಮಾತ್ಮಕ-

## ೯೨. ವಿಕ್ರಿಯಿ-

ಅನಾಕೃತಿಸ್ತುಗಳಲ್ಲಿರುವ ಆದು ಬಗೆಯು  
ವಕಾರ ; ಹುಟ್ಟುವದು, ಇರುವದು, ಬೆಳೆಯು  
ವರು, ಮಾರ್ಚಾದುವದು, ಸವಯುವದು, ನಾಕ  
ವಾಗುವದು

## ೯೩. ವಿಕ್ರಿಪ್ರಜಿತ್ತ.

ಚಂದುವ ಚಕ್ರವರ್ತಿ, ರಾಜು ವಾದ ಮನಸ್ಸಿಲಿದ.

## ೯೪. ವಿಜ್ಞಾನಕ್ಕಿರುತ್ತಾರು-

ಹಂತಿಗಳಿನಲ್ಲಿರುವ ಎರಡು ಕ್ರಿತಿಗಳು.

## ೯೫. ವಿಜ್ಞಾನಭೂತಿ-

ಅಥವಾ 'ವಿಜ್ಞಾನಕ್ಕಿರುತ್ತಾರು' ಅಂಥಿನ ಗ್ರಂತಿ,  
ಬೀಕನ್ ಪ್ರಾಂದೀ ಆಗಿರುವದು

## ೯೬. ವಿಧಿ.

ಕಾಸ್ತ್ರದಲ್ಲಿ ಇಂಥ ಕ್ರಮಗಳನ್ನು ಮಾಡ  
ಬೇಕಿಂದು ಕಟ್ಟಿಸುತ್ತಿರುವದು.

## ೯೭. ವಿರಾಣಿ.

ಸ್ಥಿಲಪ್ರವಂಚಕ ಅಭಿವೃದ್ಧಿಯಾದ ಆಕ್ಷ

## ೯೮. ವಿಷಯ-

ಗ್ರಂಥವು ಏನನ್ನು ತೇಳುವದೋ ಅದು.  
ನಾಲ್ಕು ಅನುಂಧಗಳಲ್ಲಿ ಒಂದು

## ೯೯. ವಿಷ್ಮ-

ಎಲ್ಲಿರುತ್ತಿರುವ ವಾತಾಂಶಿಗಿರುವ ಪರಮಾತ್ಮ.

## ೧೦೦. ವೃತ್ತಿ-

ಗ್ರಂಥವಿವರಿಸಿ: ಭಾಷ್ಯ : ನಾಡಿ : ಮನಸ್ಸಿನ  
ಮಾರ್ಪಾದು.

## ೧೦೧. ವೈರಾಜಾಜೈದ-

ವಿರಾಟ್ಪುರಾಜನ ಶಾಖೆ; ಜಾಖೆನಕ್ಕೆಮೂರಾಸಮು  
ಷ್ಯಾಯಿದಿದ ಪದೆಯುವ ಗೆಂ ; ಇದಕ್ಕೆ 'ಸ್ವರ್ಗ'  
ವೆಂದೂ ತೆಸುವಂತ್ತಿ.

## ೧೦೨. ಶ್ರೀಯಸ್-

ಹಂತಾದುಮ್ಮೆ.

## ೧೦೩. ಸೇವಾಧಾನ-

ಮನಸ್ಸಿನ್ನು ನಿಲ್ಲಿಸಿಕೊಂಡಿರುವದು.

## ೧೦೪. ಸಂಬಂಧ-

ನಾಲ್ಕು ಅನುಂಧಗಳಲ್ಲಿ ಒಂದು, ಹೀಗಿನ  
ಗ್ರಂಥಾಗಕ್ಕೆ ಇದಕ್ಕಿಂತ ಇರುವ ಸಂಬಂಧ.

## ೧೦೫. ಸರ್ವಜ್ಞ-

ಎಲ್ಲವನ್ನು ಅರಿಯುವ ಆತ್ಮ ತೀಕ್ಷ್ಣ.

## ೧೦೬. ಸರ್ವಾತ್ಮ-

ಎಲ್ಲಂಗಿ ಸ್ತುರಿಸಬಾಗಿಲುವ ಪರಮಾತ್ಮ ;  
ಎಲ್ಲದರ ದೂಪದಲ್ಲಿಯೂ ಇರುವ ಪರಮಾತ್ಮ

## ೧೦೭. ಸಾಧ್ಯಸಾಧನಲಕ್ಷಣ-

ಇದನ್ನು ಮಾಡಿ ಇದನ್ನು ಪಡುಯಬೇಕೆಂಬ  
ರೂಪದ

## ೧೦೮. ಸಾವಾನ್ಯವಿಜ್ಞಾನ-

ಆತ್ಮ ಸ್ತುರಿಸಬಾಗಿಲುವ ಚ್ಯಾನ್ಸ್.

## ೧೦೯. ಸಾಂಪರ್ಯಾಯ-

ಪರಶ್ರೀಕರಾಗು ಮಾಡುವ ಕ್ರಮ, ಅವಾಸನೆ.

## ೧೧೦. ಸುಷುಪ್ತಾ-

ನೆಕ್ತಿಯ ನಾಮಭಾಗದಲ್ಲಿ ಕಾಡು ಹೇಳಿಗಬವ  
ದೆಂದು ಯೇಂಗಿಗಳು ಹೇಳುವ ಒಂತು ನಾಡಿ ;  
ಇದರ ಮೂಲಕ ಉಪಾಸಕರು ಬ್ರಹ್ಮವನ್ನು ಪಡೆ  
ಯುವರಂತಹ

## ೧೧೧. ಸೋಽಪಾಧಿಕ-

ಉಪಾಧಿಯಿಂದ ತೋರುವ (ಆಕ್ಷರಿಕ).

## ೧೧೨. ಸಾಂಪ್ರದಾಯಿ-

ಪರಗಿದಗ್ಗೆ ಮುಂತಾದ ಸಾಂಪ್ರದಾಯ.

## ೧೧೩. ಸ್ವರ್ಗಲೋಕ-

ವಿರಾಡುಪಾಸಿಸಿಯಿಂದ ಪದೆಯುವ ಸುಪಿದ  
ಲೋಕ.

## ೧೧೪. ಸ್ವಪ್ನಾನ್ಯ-

ಕನಿನರ್ವ ಅಲಯಾಬುವ ವಸ್ತು.

## ೧೧೫. ಸಂಸಾರ-

ಮನಸ್ಸಿಯೆಂದುಗಳನ್ನು ಅನುಭವಿಸುತ್ತಾ ಕಿಂತ  
ಬುದ್ದಿ.

## ೧೧೬. ಸಂಹದ-

ಕೆಂಡಿಕೆಂಡಿರುವ, ಅದಾಜಂಗಿ: ಕರೀರ,  
ಇಂದಿಯ, ಪಾರ್ಕ, ಮನಸ್ಸು, ಬುದ್ದಿ—ಇವುಗಳು  
ಒಂದಕ್ಕಿಂತ ಒಂದಕ್ಕಿಂತ ಪದೆಯುವದರಿಂದ ಸಂಹದ,  
ಆತ್ಮನ ಇತಿಗಂಂದ ಕುಡಿಲ್ಲದೆ ಇರಿ ಇದ್ದು  
ಇವುಗಳನ್ನು ಸೇರಿದ್ದು ಮನಸ್ಸಿಯದ್ದಿಂದ ಅಂತಹ.

## ೧೧೭. ಹಾದ್ವಾಕ್ಷಿತ-

ಹೃಡಯದ್ದ ತೆಲಸಮಾಡುವ ಬುದ್ದಿ.

## ತೀ ದ್ವಿ ಪದಿ

---

ಪುಟ	ಸಾಲು ಈಗ ಇರುವದು	ಜೀರಿಬೆಿಕಾದದ್ದು
೭	೨ ವಿದ್ಯೇಯನ್ನು	ವಿದ್ಯೇಯನ್ನು
೮	೫ ಅಗ್ನಿವಚ್ಯೇಯು „ಉಪನಿಷತ್ತು”	ಅಗ್ನಿವಚ್ಯೇಯು ಕ್ರಿಯ „ಉಪನಿಷತ್ತು”
೯	೨೩ (ಪಿಷ್ಟಾಂತಿಯಲ್ಲಿ) ೯	†
೧೦	( “ ) †	†
೧೧	( “ ) ‡	‡
೧೨	೫ ಎಲ್ಲವನ್ನೂ	೫ ಮೇಲಿ ಹೇಳಿದ ಎಲ್ಲವನ್ನೂ
೧೩	೨೫ ಕರ್ತೃಹಿಂಸಿದ ಮೇಲಿ „ಅದೇ ನನ್ನ ಮಗನೇ ಒಂದಿರುವನು”	ಕರ್ತೃಹಿಂಸಿದ ಮೇಲಿ ಗುರುತುಹಿಡಿದು ಎಂದರೆ ಸೆತ್ತಾವಾಡಿಕೊಂಡು „ಅದೇ ನನ್ನ ಮಗನೇ ಈಗ ಒಂದಿರುವನು”
೧೪	೨೬ ಆಗಲಿ	ಆಗಲಿ ಎಂಥರ್
೧೫	೧೨ ಮಗನಾದ ಸೇನು ಉಳಿದ	ಉಳಿದ
೧೬	೧೯ ತುಟ್ಟಿದವನು, ಬ್ರಹ್ಮಜನು	ತುಟ್ಟಿದವನು ಬ್ರಹ್ಮಜನು
೧೭	೮ ಉಪಾಸನೆ ‡	ಉಪಾಸನೆ †
೧೮	೨೧ ಹೆಂಡಿ †	ಹೆಂಡಿ ‡
೧೯	೧೨ ಅದನ್ನು ಬಿಟ್ಟು	ಅದನ್ನು ಬಿಟ್ಟು
೨೦	೧೦ (ಮೇಯಸ್ಸಿಗಿಂತ,	(ಮೇಯಸ್ಸಿಗಿಂತ.)
೨೧	೧೧ ರಾಜುವ)	ರಾಜುವ
೨೨	೨೫ ಪ್ರೇಯಸ್ಕು ಪ್ರೇಯಸ್ಕು	ಶ್ರೀಯಸ್ಕು ಶ್ರೀಯಸ್ಕು
೨೩	೧೭ ಇದೇ ಲೋಕಕು ಮತ್ತೊಂದು	ಇದೇ ಲೋಕಕು; ಮತ್ತೊಂದು
೨೪	೮ ಕಾನಾಗಿ ಆಚಾರ್ಯಾಸಿಂದ	ಕಾನಾಗಿರುವ ಆಚಾರ್ಯಾಸಿಂದ
೨೫	೨೬ ಉಂಟಿಸುವ ಪೂರ್ವ	ಉಂಟಿಸುವ ಪಕ್ಕಾವು
೨೬	೨೮ ‡ ಗುರುತಾಗಿ ಸಾಲಗ್ರಾಮವನ್ನು	‡ ಗುರುತಾಗಿ. ಸಾಲಗ್ರಾಮವನ್ನು
೨೭	೨೯ ಆಕಾಶ, ಸೂರ್ಯ, ಮನಸ್ಸು.	ಆಕಾಶ, ಸೂರ್ಯ, ನಾಮ, ಮನಸ್ಸು.
	ನಾಮ, ಮನಸ್ಸು.	
೨೮	೯ ಎಂದು	ಎಂದರೆ
೨೯	೧೨ ಯಾವ ವಸ್ತು	ಯಾವ ಯಾವ ವಸ್ತು

ಪುಟ	ಸಾಲು ಈಗ ಇರುವದು	ಇರಬೇಕಾದದ್ದು
೪೭	೨೨ ನಾಗ್ನಿ ಯಾವ ವಿಕಾರಪೂ ಇಲ್ಲದೆ ನಾಗಿ ಯಾವ ವಿಕಾರಪೂ ಇಲ್ಲದೆಣ್ಣ	
೪೮	೨೩ ಉಪಾಚಾರದ	ಉಪಾಚಾರದ
೪೯	೨೪ ಆತ್ಮವೆಂದು	ಆತ್ಮನೆಂದು
೫೦	೨೫ ಅವೇ ಸಹಕ್ಕು ವಾದವು	ಅದೇ ಸಹಕ್ಕು ವಾಯಿತು
೫೧	೨೬ (೧-೨-೩) ವನ್ನು ನೇರಿಡ.	(೧-೨-೩) ಭಾಷ್ಯವನ್ನು ನೇರಿಡಿ
೫೨	೨೭ ಆದ್ದರಿಂದಲೇ	ಆದ್ದರಿಂದಲೇ (ಈ) ಆತ್ಮನು
೫೩	೨೮ ಬಿಸಿಲು, ಕರಿಷ್ಮ, ಹಗ್ಗಿ,	ಬಿಸಿಲು, ಹಗ್ಗಿ,
೫೪	೨೯ ಇಲ್ಲವೇ ಇಲ್ಲ.	ಇಲ್ಲವೇ ಇಲ್ಲವೆಂಬದನ್ನು ತಿಳಿಸುವದಕ್ಕೆ ಬ್ರಹ್ಮತ್ವ ಶಬ್ದಾದಿಗಳಿಗೆ ಕಾರಣವಾದು ಹೇಳಿದೆ.
೫೫	೩೦ ತೆಗೆದುಕೊಳ್ಳಬೇಕು.	ತೆಗೆದುಕೊಳ್ಳಬೇಕು. ೧-೨-೨೨ ನೇಯ ಮಂತ್ರದ ಭಾಷ್ಯವನ್ನು ನೇರಿಡಿ
೫೬	೩೧ ಅರ್ಥವನ್ನು	ಅರ್ಥವನ್ನು
೫೭	೩೨ ಅಗ್ನಿ ಮುಂತಾದ ಅಧಿಧ್ಯಾವದ	ಅಧಿಧ್ಯಾವದ ಅಗ್ನಿ ಮುಂತಾದ
೫೮	೩೩ ಪದೆದು*	ಪದೆದು
೫೯	೩೪ ವನೇ ಹೆಚರಕ ಅವಸಂಘವನು ಮತ್ತೊಬ್ಬನು ತುಟ್ಟಿವ ರೀಲು.	ವನೇ ಹೆಚರಕ ಮತ್ತೊಬ್ಬನು ಇರುವವೆಲ್ಲ, ಅವಸಂಘವನು ಮತ್ತೊಬ್ಬನು ತುಟ್ಟಿವ ವರೆ ಇಲ್ಲ.
೬೦	೩೫ ಗಟ್ಟಯೇ	ಗಟ್ಟಯೇ ಆಗಿ ಒಂದೇ ಬಗೆಯಾಗಿರುವ
..	೩೬ ಆಗರುವ	—
..	೩೭ ಒಮ್ಮೆವೆಲ್ಲ	ಒಮ್ಮೆವೆಲ್ಲ. ಅತ್ಯಂತದಲ್ಲಿಯೂ ಇದರಂತೆಯೂ ಎಮ್ಮೆತ್ತನಾಗಿದ್ದು ಎಮ್ಮೆತ್ತನಾಗು
೬೧	೩೮ ಎಮ್ಮೆತ್ತನಾಗಿ ಎಮ್ಮೆತ್ತನಾಗು	ಸ್ತುರಿವನಾದ. ಆತ್ಮನ(ಪರವ) ವಕ್ತವಲ್ಲದ ಮುಂತಾದವನು
೬೨	೩೯ ಸ್ತುರಿವನಾದ, ವಕ್ತವಲ್ಲದ	ಮುಂತಾದವನು
..	೪೦ ಮುಂತಾದವು	ಸುತ್ತುಗಳನ್ನು
..	೪೧ ಸುತ್ತುಗಳನ್ನು	ಕೊತ್ತಲುಗಳನ್ನು, ಕೇಲುಗಳಿಂಬ ಯಂತ್ರ
..	೪೨ ಕೊತ್ತಲುಗಳಿಂಬ, ಕೇಲುಗಳಿಂಬ ಯಂತ್ರಗಳನ್ನು ಕೊಡಲುಗಳಿಂಬ ಗೋತ್ತರ	ಗಳನ್ನು ಕೊಡಲುಗಳಿಂಬ ಗೋತ್ತರ ಗಳನ್ನು
೬೩	೪೩ ಧರ್ಮಗಳನೇ	ಧರ್ಮಗಳೇ
೬೪	೪೪ ಈ ಕರ್ತಿರವ ಕೆಳಕ್ಕೆ	ಈ (ಕರ್ತಿರವ) ಕೆಳಕ್ಕೆ
..	೪೫ ಜೀವಿಸಿರುವದಿಲ್ಲ :	ಯಾವನಿಂ ಜೀವಿಸಿರುವದಿಲ್ಲ :
..	೪೬ ಇಮತ್ತುವರು ಚೀರೆಯಿಬ್ಬನ	ಇರುತ್ತಿರುವ ಯಾವನೇ ಚೀರೆಯಿಬ್ಬನ

ತುಟಿ ಸಾಲುಂ	ಅಗ್ಗ ಇರುವದು	ಶರಬೀಕಾದದ್ದು
೮೭ ಗೆ	ಎಬ ಶ್ರುತಿಯಾ	ಎಬ ಬೀರೆ ಶ್ರುತಿಯಾ
೮೯ ಇಂ	ಮಾಡುವೆನೆಂಬ	ನೇಡುವೆನೆಂಬ
೯೦ ತ್ವಿ	ಹಾಗೆ ಅಥ-ಮಾಡಿಕೊಳ್ಳಬೇಕು	ಹಾಗೆ ಗೌಡವಾಗಿ ಅಥಮಾಡಿಕೊಳ್ಳಬೇಕು.
೯೧ ತ್ವಿ	ಪ್ರಕೃತಕ್ಕೆ	ಪ್ರಕೃತವಿಸುವ ರೂಢಿಕ್ಕೆ
೯೨ ಇ	ಸ್ತುರಂಬವನ್ನು	ಸ್ತುರಂಬವನ್ನು
೧೦೧ ಗೆ	ಎಂದೆ	ಎಂದೆ ಅಡಕ್ಕಾಗಿ ಮಾಡಬೇಕಾದ ಯೋಗಿ
		ವನ್ನು
೧೦೨ ಇ	ರಂದ ಇದ್ದೇ	ರಂದ (ಅ ಬ್ರಹ್ಮಾ) ಇದ್ದೇ
.. ಉ	ನಿಲ್ಲುವದು	ನಿಲ್ಲುವದು ಕ್ಕ
.. ತ	ಕೂಡಿಕೊಂಡೇ ನೀ	ಕೂಡಿಕೊಂಡೇ
.. ಇಂ	ಸಾಕ್ಷಿ ಜಾ ನಕ್ಕೆ	ಸಾಕ್ಷಾತ್ ಜಾಲಾನಕ್ಕೆ
೧೦೩ ತ್ವಿ	ಅಣುವಲ್ಲ	ಅಣುವಲ್ಲ, ಹ್ರಸ್ವವಲ್ಲ
.. ಇ	ಪಡಿಸಿಕೊಂಡ್ರು	ಪಡಿಸಿಕೊಂಡು ಮುಂದಕ್ಕೆ ಲಿವ
.. ಗೆ	ಅದಿತ್ವನ	ಅದಿತ್ವನ
.. ತ್ವಿ	ನೊರೆಸು	ನೊರೆಸು
.. ಇಂ	ಎಂದು	ಎಂದಂ
೧೦೫ ಉ	ಒಂದರೆಂದರೆಂದು	ಒಂದರೆಂದನೆಂದಂದು
೧೦೬ ಗೆ	ಶ್ರೀಕೃಂದಾ	ಶ್ರೀಕೃಂದಾ
೧೦೭ ತ್ವಿ	ವಿದ್ವಾಂಶಿಸುತ್ತೇ	ವಿದ್ವಾಗ್ಯಾಂಶಿಸುತ್ತೇ
೧೦೮ ಗೆ	ಕಾವ್ಯಾ	ಕಾವ್ಯಾ
.. ಗೆ	ಕ್ಷದಸ್ತ್ರು	ಕ್ಷಾಸ್ತ್ರಃ
೧೦೯ ಉ	ಸತಿಕೇತನಾ	ಸತಿಕೇತನಾ
೧೧೦ ತ್ವಿ	ಗೂಡುಹೀಡಿತಾ	ಗೂಡುಹೀಡಿತಾ
.. ಇಂ	ಪ್ರಭಸ್ತತ್ವವಯೋ	ಪ್ರಭಸ್ತತ್ವವಯೋ
೧೧೧ ತ್ವಿ	ತ್ವತ್ತಿಃಯಾ	ತ್ವತ್ತಿಃಯಾ
೧೧೨ ತ್ವಿ	ಕಾರಾಸಂ	ಕಾರಾಸೇ

# ಅಧ್ಯಾತ್ಮಪ್ರಕಾಶಕಾರ್ಯಾಲಯದ

## ಪರಿಚಯ

(ಕಾರ್ಯಾಲಯವು ಸ್ಥಾಪಿತವಾದದ್ದು ಕ್ರಿ. ಶ ೧೯೭೦)

**೧. ಈ ಕಾರ್ಯಾಲಯದ ಮುಖ್ಯೋದ್ದೇಶವು** ಅಧ್ಯಾತ್ಮವಿದ್ಯಲ್ಲಿ ಜನಗಳ ಹೆಚ್ಚಿನ ಆದರವನ್ನು ಓಟಿಸಬಹುದಿಲ್ಲಿ ಎಂಬುದು ಇದುವರಿಗೆ ಆಗುವ ಕಾರ್ಯದಿಃ ವಾರ್ತಣಿಗೆ ಗಮಿತಾಗುವದು. ಈ ಮುಖ್ಯೋದ್ದೇಶಕ್ಕೆ ಸಹಕಾರಿಂಗಾಗಿಟ್ಟುಕೊಂಡಿ ರುವ ಉದ್ದೇಶಗಳು ಯಾವವೆಂದರೆ:-

(೧) ಅಧ್ಯಾತ್ಮವಿಚಾರದಲ್ಲಿ ಸಾಮಾನ್ಯರೀತಿ ಸಮಿಯುಂಟಾಗುವಂತೆ ಆದ್ವಯ ಪ್ರಯತ್ನವನ್ನು ಮಾಡುವದು. ಮತ್ತು ಆಗಲೆ ಈ ವಿಚಾರದಲ್ಲಿ ತೆಂಡಿಗಿರುವವರು ಅದೇ ಹಾದಿಮಲ್ಲಿ ಮುಂದುವರಿಯುವುತ್ತೆ ಮಾಡುವ ತಕ್ಷ್ಯ ಸಲಕ್ತಾಗಿಜನ್ಮು ಅಂತಿಮಾದುವದು.

(೨) ಮಹಿಂದ್ರಿಕಾಶಾಸ್ತರಾನ್ನಿ ಕಿಟ್ಟುಹಾಕಿ ಆತ್ಮವಿಚಾರಕ್ಕೆ ಅನುಕೂಲವಾಗಿ ಒದಗಿಸಂಧ ಸಾಧನಗಳನ್ನು ಅಭಿಸಮಾಚಬೀಕೆನ್ನುವವರಿಗೆ ಸಹಾಯವನ್ನು ಒದಗಿಸುವದು.

(೩) ಅಧ್ಯಾತ್ಮವಿಚಾರದಲ್ಲಿ ತೆಂಡಿಗಿರುವವರಿಗೆ ಒಬ್ಬರೆಂಬು ಪರಿಚಯಕ್ಕೆ ಅವಕಾಶವನ್ನು ತಲ್ಲಿಸುವದಕ್ಕೂ ಸಾಧನಾರ್ಥಕಾರಕಾಣಿಸ್ತು ನಿರ್ವಹಿಸಿಸುವದಕ್ಕೂ ಸಹಾಯವನ್ನು ಮಾಡುವದು.

**ಒ. ಈ ಉದ್ದೇಶಗಳು ಸೆರ್ವೇರುವಂತೆ ಉಪಯೋಗಿಸುತ್ತಿರುವ ಮುಖ್ಯ ಸಾಧನವೇನೆಂದರೆ:-**

ಒವವರಿಗೆ ಅನುಕೂಲವಾದ ೧೫ಕಿಲೋ ಅಧ್ಯಾತ್ಮವಿಚಾರದ ಹಳೆಯ ಗ್ರಂಥಗಳನ್ನು ಮಾರ್ಪಿಸಿ ಬೆಳಕಿಗೆ ಏಡಿಸುವವರು; ಮತ್ತು ಜರು ಮನಸ್ಸನ್ನು ಅಧ್ಯಾತ್ಮವಿಚಾರಕ್ಕೆ ಒಲಿಸುವುತ್ತೆ ಹೇಳಿಸ ಗ್ರಂಥಗಳನ್ನು ಬರೆಯುವ ವಾಚಕರ ಮುಂದಿದುವದು.

**೩. ಇದುವರಿಗೆ ಅಗಿರುವ ಕೆಲಸನೇನೆಂಬುದು ಗ್ರಂಥಾವಳಿಯ ಪಟ್ಟಿಯಾದ ಗೊತ್ತುಗುವದು.** ಒಳ್ಳೆಕ್ಕೆಯೇ ಸುರಕ ಬರೆಕಾರಾರಂಬ ಬರೆಸಿದ ಪರಕ, ಸೀತಿ. ವರ್ಷಾಂತಾದ ವಿಷಯಗಳ ಲೀಕಸಗಳನ್ನೇ ಇಗೆಳುವ ‘ಅಧ್ಯಾತ್ಮಪ್ರಕಾಶ’ಪಂಬ ಮಾಸಪತ್ರಿಕೆಯನ್ನು ಏರುಮಾಡಣಿಗಳ ಕಾಲ ನಡೆಸಬಾಯಿಕು; ತಕ್ಷಷಣ್ಯ ಗ್ರಂಥಕರ ಸಂಪ್ರಯೋಜನ್ಯದ್ವಿರಂದ ಸದ್ಗುರು ಅದನ್ನು ನಿಶ್ಚಯಿಸಿರುತ್ತದೆ.

**೪. ಇಲ್ಲಿ ನಡೆಯುವ ಕೆಲಸವು ಧರ್ಮಾರ್ಥವಾಗಿ ನಡೆಯುವ ದಲ್ಲಿದೆ ಕಾರ್ಯಾಲಯಕ್ಕೆ ಬರುವ ಹಣವಲ್ಲಿ ಗ್ರಂಥಪ್ರಕಾಶವೇ ಮುಂತಾದ ಧಾರ್ಮಿಕಕಾರ್ಯಕ್ಕೇ ವಿಾಸಲಾಗಿರುವದು.. ಕಾರ್ಯಾಲಯದ ಆಯ.ವ್ಯಯದ ಲೀಕ್ಕುವನ್ನು ಪೀರೆಪಣಿ ಬರೆದಿಟ್ಟಿರುತ್ತದೆ**

ಇ. ಇನ್ನು ಮುಂದೆ ಆಗಬೇಕಾಗಿರುವ ಕೆಲಸವು ಬೇಕಾದವು ಇದೆ. ಅದುವರೆಗೆ ಪೂರ್ ಬರೆದು ಆಚ್ಚಾ ಗುವದಕ್ಕು ಸದ್ಗುರಾಗ್ದೂರೂ ತಕ್ಕುವು ಧನಸದ ಅನುಕೂಲವಿಲ್ಲದ್ದರಿಂದ ಹಿಂದೆ ನಿಂತರುವ ಗ್ರಂಥಗಳು ಜ್ಞಾನನೇಂದರೆ:—

(೧) ವೇದಾಂತಪ್ರವೇಶಕೆ— ಶ್ರೀಭಗವತ್ಪಾದಾಚಾರ್ಯರವರ ಅರ್ಥ ಪರಂಪರ್ಕ್ಕಾದ ಆಧಾರವಿಂದ ಪರಮಾರ್ಥಕತ್ತವನ್ನು ವಿವರಿಸುವ ಗ್ರಂಥ.

(೨) ತತ್ತ್ವಸಂಖಾಸ— ಎಂಬ ಕೆಲಸಕ್ಕೆ. ಸಾಂಖ್ಯಸಾಧಾಂತಕ್ಕು ವೇದಾಂತಕ್ಕು ಇರುವ ತಾರತಮ್ಯವನ್ನು ತಿಳಿಯಲು ಅನುಕೂಲವಾಗಿರುವ ಚಿಣ್ಣು ಗ್ರಂಥ,

(೩) ಪಂಚೀಕರಣ— ಹೂಕಾರವನ್ನು ಅರಿತು ಸಮಾಧಿಯನ್ನು ಹೊಂದುವ ಸಾರ್ಥಕವನ್ನು ತಡೆಸುವದು. ಶ್ರೀರಂಕರಾಚಾರ್ಯರವರು ಬರೆದ್ದೀಂದು ಸ್ವಿಷಿಧವಾಗಿರುವ ಗ್ರಂಥ. ಸುಂದರೀರಾಚಾರ್ಯರೆಂಬ ಇವರ ಶಿಷ್ಟು ಬರೆವಿರುವ ವಾಚ್ಯಾನಂತಾ ಇದೆ

(೪) ಉಪದೇಶಸಹಸ್ರಿ— ಶ್ರೀರಂಕರಭಗವತ್ಪಾದರವರು ಬರೆದಿರುವ ಗಢ್ಣರೂಪವಾಗಿರುವ ಗ್ರಂಥ ಶ್ರವಣಮಂಜುಧಾರ್ಶಕ್ಕೆ ಈ ಮೂರು ಪ್ರಕರಣಗಳು ಇದಕ್ಕಿಂತ ಯಾವ ಗ್ರಂಥ.

(೫) ಉಪದೇಶಸಹಸ್ರಿ— ಪದ್ಮಬಂಧ. ಇದು ಶ್ರೀರಂಕರಾಚಾರ್ಯರವರು ಬರೆವಿರುವ ಅನುಕೂಲವಾದ ವೇದಂತಗ್ರಂಥ ವೇದಾಂತಸಾಧಾಂತಾನ್ವಯ ಚೀರೆಂದೀರಿಯ ದೃಷ್ಟಿಯಿಂದ ಮನಾಣಿಸುವ ಉಪನಿಷತ್ತಾಗಳ ಕಾಗೆ ಇವರ ಅನೇಕ ಪ್ರಕರಣಗಳು ಇಡಲಿವೆ.

(೬) ಸ್ವೇಷ್ಟಮುಂತಿಂದಿ— ಶ್ರೀರಂಕರಾಚಾರ್ಯರವರ ಬಂಬಣೆಯ ಶಿಷ್ಟರಾದ ಶ್ರೀಸುರಂಕರಾಚಾರ್ಯರವರು ಅಪ್ರಗುಹಿಸಿರುವ ಅಪ್ಯಂತಮವಾದ ಗ್ರಂಥ.

(೭) ಪ್ರಶ್ನೋಷನಿಷತ್ತು— ಶ್ರೀರಂಕರಾಚಾರ್ಯರವರ ಭಾಷ್ಯಕವೇತ

(೮) ಅಪರೋಕ್ಷಾನುಭೂತಿ— ಶ್ರೀರಂಕರಾಚಾರ್ಯರವರು ಬರೆದಿರುವ ವೇದಾಂತಪರಿಕರಣ.

(೯) ಭಗವದ್ಗೀತಾಭ್ರಂಷವರ್ಣ— ಗೀತೆಯಲ್ಲಿ ಅಂಗಿರುವ ರಾಧನಿಧಾಂತ ವಿಶಯವಾದ ತಕ್ತಾಭ್ರಂಷವನ್ನೆಲ್ಲ ಸುರಿಗೆಂದುವ ಹೇಳಬ ವರಣಗ್ರಂಥ. ಸುಮಾರು ದೇವ್ಯ ಶಾಂತಿಪ್ರಭಾವಾಗಿರುವ ಗೀತೆಯ ಉಪದೇಶದ ವಿನಯದಲ್ಲಿ ಬರುವ ಸಂದೇಹಗಳನ್ನೆಲ್ಲ ಇಲ್ಲಿ ವಿಜಾರಣೆ ತಗೆದೆಹಿಂದು ಪರಿಂಶಲಾಗಿದೆ

(೧೦) ಅಲಾಂತರಾಂತಿಕಪ್ರಕರಣ— ಶ್ರೀಗಾಂಡವಾದಪರಕಾರಿಯ ನಾಲ್ಕುಸೆಯ ಭಾಗ

ಇವಿಟ್ಟು ಈಗ ಬರೆದು ಸಿದ್ಧವಾಗಿನೆ ಈ ಗ್ರಂಥಗಳಿಗೆಲ್ಲ ಇದುವರೆಗೆ ಕಾರ್ಯಾಲಯದಲ್ಲಿ ಆಚ್ಚಾಗೆ ಗ್ರಂಥಗಳಿಗಾರುವನಂತೆಯೇ ಬಿಸ್ತಿನೇ, ಸಾರಾಂಶ, ಶಬ್ದಾನುಸರಕರವರಣಿಕೆ, ಪರಶಿಷ್ಟ—ಮುಂತಾದ ಸಲಕರಣೆಗಳನ್ನು ಜೀರ್ಣದಿಸಿರತ್ತುದೆ ಇವುಗಳಲ್ಲದೆ ತ್ವರಿತರೀಯ, ಬೃಹದಾರಣ್ಯಕದ ನಾಲ್ಕುನೇಯ ಅಧಾರ್ಯ—ಇವುಗಳು ಅಭ್ಯರ್ಥಿಗಳಾಗಿ ಬರೆದಿವೆ. ಇನ್ನು ಕೇಳಿ, ವರಕೆಂದೀಯ, ಭಾಂದೊಂಗ್ಗು, ಬೃಹದಾರಣ್ಯಕ— ಈ ಉಪನಿಷತ್ತುಗಳೂ ಸಭಾಭ್ಯಾವಾಗಿ ಪ್ರಕಟವಾಗಬೇಕು; ಭಗವದ್ಗೀತೆ, ಬೃಹಂತಿಸೂಕ್ತ— ಇವುಗಳ ಭಾಷ್ಯಗಳು ಹೊರಕ್ಕೆ ಬರಬೇಕಾಗಿದೆ.

ಪೇಡಾಂತಕುಂದಾಂತವನ್ನೆಲ್ಲ ಈಗಿನ ಪರಿಸ್ಥಿತಿಗೆ ತಕ್ಷಣತೆ ತಿಳಿಗನ್ನು ದದಿಂದ ವಿಸ್ತಾರ ವಾಗಿ ವಿನರಿಸುವ ಬಂದು ದೊಡ್ಡ ವಿಚಾರಗ್ರಂಥದವನ್ನು ಹೊರತ್ತೆ ತಕಬೇಕಾಗಿದೆ. ಇವಕ್ಕೆಲ್ಲ ಖತ್ತಾಹತೀಲರಾದ ವಿದ್ಯಾರ್ಥಿ ಧನಿಕರಾದ ಖಾದಾರಾ ಶಯರ ಸಹಾಯವೂ ಅವಶ್ಯಕವಾಗಿದೆ.

**೫. ಈ ಕಾರ್ಯಕ್ರಮ ಮಹಿಳೆಯರು ಮಾಡಬಹುದಾದ ಸಹಾಯ ಪೇಸಿಂಪರೆ:-**

(೧) ಕಾರ್ಯಾಲಯದಲ್ಲಿ ಪ್ರಕಾಶನಗಳಿಗಾಗಿರುವ ದೊಡ್ಡ ದೊಡ್ಡ ಗ್ರಂಥಗಳಿಗೆ ತಕ್ಷಣತೆ ಸಂಭಾಬನೆಯನ್ನು ಕೈಟ್ಟು ಅಕ್ರಿಯಾತ್ಮಕರಾಗಬಹುದು. ಅನೇಕರು ಹೀಗೆ ಸಹಾಯ ಮಾಡಿರುತ್ತಾರೆ ಅಂಥರ ಹೆಸರುಗಳನ್ನು ಆಗಾಗ್ಗೆ ಪ್ರಕಟಿಸುತ್ತಾ ನನ್ನ ಗ್ರಂಥಗಳು ಪ್ರಕಟಿಸಾದ ಹಾಗೆ ಅವರಿಗೆ ಒಂದೊಂದು ಪ್ರತಿಯನ್ನು ಸಮರ್ಪಿಸುತ್ತಾಬುವುದು.

(೨) ಖಾಗಭಾಗವಾಗಿ ಪ್ರಕಟಿಸಾಗುವ ಗ್ರಂಥಕ್ಕೆ ಹೇಳಿಗೆಯ ಹೇಳಣದ್ವಾರವನ್ನು ಕೈಟ್ಟು ಪ್ರೋಫೆಕ್ಟರಾಗಬಹುದು. ಅವರ ಹೆಸರನ್ನು ಪ್ರಕಟಿಸುತ್ತಾಬುವುದು.

(೩) ವಿಚಾರಣಂಘನಳನ್ನು ಏರ್ಪಡಿಸಿ ಸಹಾಯಕರಾಗಬಹುದು. ಇದು ಜನಕ್ಕೆ ಕೆಡಿಮೆಯಲ್ಲಿದೆ ಸದಸ್ಯರು ನಂಘಗಳಿಗೆ ನನ್ನ ಗ್ರಂಥಗಳನ್ನು ಶೀಕ್ಷಣೆ ಗೊಳಿಸುವುದು ಚಿಲಿಗಿ ಕೊಡುವೆನ್ನ. ಇತ್ತು ಅಥವಾ ಹೇಳುವುದು ಅವನು ನನ್ನ ಎಲ್ಲಾ ಪ್ರಸ್ತರಗಳನ್ನು ಒಂದೇ ಗಂಟಿಗೆ ಕೊಂಡರೆ ಕೊಡತೆ ಶೀಕ್ಷಣೆ ಗೊಳಿಸಿಕೊಂಡಿ (ಉತ್ತರ) ಕೊಡುವೆದ್ದಲ್ಲಿದೆ, ಒಂದು ವರ್ಷದೊಂದಾಗಿ ಇತ್ತು ಲಾಟಿನ್ ಪ್ರಸ್ತರಗಳನ್ನು ಕೊಂಡು ನನ್ನ ಬಿಲಿನ ಸಾಂಬರು ಮತ್ತು ತಾರೀಕು ತಿಳಿಸುವ ಒಂದು ಪಟ್ಟಿಯನ್ನು ಕ್ರಾಂತಿಸಿದರೆ ಒಟ್ಟುವ್ಯಾಪಾರದ ಮೊಬಿಲಿಗೆ ಮತ್ತು ಸೇಕ್ರೆಟ್ ಎಂಬ ಪ್ರರೂಪದವನ್ನು ಕೊಡುತ್ತೇವೆ ಹೀಗೆ ಅವರಿಗೆ ಒಟ್ಟುವ್ಯಾಪಿ ಶೀಕ್ಷಣೆ ಅರಿತೆ ಸೂಡಿಬಿಟ್ಟಿಂತೆ ಆಗುವದು, ಎಲ್ಲ ಸದಸ್ಯರಿಗೂ ವರ್ಷದೊಂದಾಗಿ ಒಂದೊಂದು ಲಾಟಿನ್ ಪ್ರಸ್ತರಗಳೂ ದೇರಿತಂತ್ರಾಗಿರುವದು ವಿಚಾರಣಂಘನಾದವರು ಗ್ರಂಥಗಳಲ್ಲಿ ತಮಗೆ ಸಂದೇಹ ಬರಬಹುದಾದ ವಿಷಯಗಳನ್ನು ಕುರಿತು ನಮಗೆ ಬರೆದು ಉತ್ತರವನ್ನು ತಂಡಕ್ಕೆಷಿಷ್ಟುಬಹುದು ಅಂಬೆಯು ಕಾಸಲನ್ನು ಮಾತ್ರ ಅವರು ವಹಿಸಬೇಕಾಗುವದು

(೪) ಶೀಕ್ಷಣಕ್ರಿಯಂತಹಿಗೆ ಮುಂಕಾದ ಉತ್ಪನ್ನವರೂಲಿಗಳಲ್ಲಿ ಕಾರ್ಯಾಲಯದ ಜಿಕ್ಕು ಪ್ರಸ್ತರಗಳನ್ನು ಕೊಂಡು ಓವರೆಕೆಂಬ ಕುಂಪಳಪ್ಪಾಗಿ ಧ್ವನಾರ್ಥಿಕವಾಗಿ ದೆಂಜಬಹುದು. ಒಂದೇ ಪ್ರಸ್ತರವನ್ನು ಇವು ಮತ್ತು ಪ್ರತಿಗಳಿಗೆ ಕೆಡಿಮೆಯಲ್ಲಿದೆ ಈ ಕಾರ್ಯಕ್ರಾಗಿ ಕೆಡಿಮೆಯಿರುವ ಶೀಕ್ಷಣೆ ಅರಿತೆ ಉತ್ತರಹಾಕಾಕೆಡುತ್ತೇವೆ. ಇಂಂ ಪ್ರತಿಗಳ ವೇತ್ತಿ ಕೆಡಿಮೆಯಿರುವ ಸೇಕ್ರೆಟ್ ಎಂಬ ಉತ್ತರವನ್ನು ತಂಡಕ್ಕೆಷಿಷ್ಟುಬಹುದು ಅಂಬೆಯು ಕಾಸಲನ್ನು ಮಾತ್ರ ಅವರು ವಹಿಸಬೇಕಾಗುವದು

(೫) ಭಗವದ್ಗೀತೆಯ ಮುಂಕಾದ ಖಾಗಭಾಗವಾಗಿ ಅಜ್ಞಾನುಕ್ರಿಯವ ಗ್ರಂಥಗಳ ಜಂಡಾದಾರರನ್ನು ಒದಗಿಸಿಕೊಡಬಹುದು, ಗ್ರಂಥಗಳನ್ನು ಮಾರಂಟಿ ಮಾಡಬಹುದು. ಅಂಥವಿಗೆ ಕೆಬಳಕ್ಕೆ ತಕ್ಷಣತೆ ಕ್ಷಮಿಷ್ವಾ (ಉತ್ತರ) ಕೊಡುವೆನ್ನ.





